



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ಪತ್ರಿಕೆ

ಭಾಗ - IV-A	ಬೆಂಗಳೂರು, ಸೋಮವಾರ, ಜುಲೈ ೧೩, ೨೦೦೯ (ಆಷಾಢ ೨೨, ಶಕ ವರ್ಷ ೧೯೩೧)	ನಂ. ೫೨೧
------------	---	---------

REVENUE SECRETARIAT

NOTIFICATION

No. RD 35 LGP 2009, Bangalore, Dated : 23rd June, 2009

The draft of the following rules further to amend the Karnataka Land Revenue Rules, 1966, which the Government of Karnataka proposes to make in exercise of the powers conferred by section 197 of the Karnataka Land Revenue Act, 1964 (Karnataka Act 12 of 1964) is hereby published as required by sub-section (1) of the said section for the information of all persons likely to be affected thereby and notice is hereby given that the draft will be taken into consideration after expiry of thirty days from the date of its publication in the Official Gazette.

Any objection or suggestion that which may be received from any person with respect to the said draft before the expiry of the period specified above will be considered by the State Government. Objections or suggestions may be addressed to the Principal Secretary to Government, Revenue Department, V Floor, III Stage, Multistoried Building, Dr. B.R. Ambedkar Beedhi, Bangalore-560 001.

DRAFT RULES

1. Title and Commencement :- (1) These rules may be called the Karnataka land Revenue (Amendment) Rules, 2009.

(2) They shall come into force from the date of their publication in the Official Gazette.

2. Amendment of rule 108 :- In the Karnataka land Revenue Rule, 1966 rule 108, in sub-rule(2) for clause (iv) the following shall be substituted, namely:-

(iv) Proposed to be converted for the purpose of setting up of Mega, Large and Medium industries and Small Scale Industries,-

- (a) In respect of the lands acquired by the Government; or
- (b) In respect of the lands which are owned by the industrialists and application were made for conversion; or
- (c) In respect of the agricultural lands purchased for industries with permission of the Government and application were made for conversion

In accordance with the New Industrial Policy 2009 - 2014 specified in Government Order No. CI 233 SPI 2008, dated : 28.02.2009.

Provided that the exemption under clause (iv) shall be in force up to 31st March 2014.

By order and in the name of the Governor of Karnataka,

E. Eshwar Naik

Under Secretary to Government
Revenue Dept. (Land Grants-1)

ವಿಶೇಷ ಪತ್ರಿಕೆ

ಭಾಗ - IV-A	ಬೆಂಗಳೂರು, ಸೋಮವಾರ, ಜುಲೈ ೧೩, ೨೦೦೯ (ಆಷಾಢ ೨೨, ಶಕ ವರ್ಷ ೧೯೩೧)	ನಂ. ೫೨೨
-------------------	---	---------

HOME SECRETARIAT NOTIFICATION

No. HD 316 SST 2009, Bangalore, Dated : 4th July, 2009

In exercise of the powers conferred by sub-section (1) of section 9 of Karnataka Prevention of Dangerous Activities of Boot-leggers, Drug Offenders, Gamblers, Goondas, Immoral Traffic Offenders and Slum-Grabbers Act, 1985 (Karnataka Act 12 of 1985) and in supersession of Notification No. HD 316 SST 2009, dated 02-04-2009, the Government of Karnataka is pleased to reconstitute the Advisory Board for the purpose of the said Act consisting of the following Viz;

- | | | |
|--|---|----------|
| 1) Hon'ble Smt. Justice Manjula Chellur, Judge,
High Court of Karnataka, Bangalore. | - | Chairman |
| 2) Hon'ble Shri Justice H.N. Nagamohan Das
Judge, High Court of Karnataka, Bangalore. | - | Member |
| 3) Hon'ble Shri Justice B.S. Patil, Judge, High
Court of Karnataka, Bangalore. | - | Member |

By order and in the name of the Governor of Karnataka,

K.C. SIDDAPPA

Under Secretary to Government
Home Department

(Law and Order, COFEPOSA and Prosecution)

ವಿಶೇಷ ಪತ್ರಿಕೆ

ಭಾಗ - IV-A	ಬೆಂಗಳೂರು, ಸೋಮವಾರ, ಜುಲೈ ೧೩, ೨೦೦೯ (ಆಷಾಢ ೨೨, ಶಕ ವರ್ಷ ೧೯೩೧)	ನಂ. ೫೨೩
-------------------	---	---------

HOME SECRETARIAT NOTIFICATION

No. HD 8 PCE 2008(P), Bangalore, Dated : 17th June, 2009

Whereas, in exercise of the powers conferred by sub-section (1) of section 3 of the Commissions of Inquiry Act, 1952 (Central Act LX of 1952) the Government of Karnataka appointed a Commission of Inquiry by appointing Hon'ble Justice Sri B.K. Somashekhara, a Retired judge of High Court of Karnataka and Andhra Pradesh for a period of three months to inquire into the incidents of attacks on certain places of worship in Dakshina Kannada and other districts of Karnataka in the month of September 2008.

Whereas, the term of the Commission was extended for a further period the three months vide Notification No. HD 08 PCE 2008, dated : 19.09.2008.

Whereas, again the term of the said Enquiry Commission was further extended for a period of three months each, from 19.12.2008 and 18.03.2009 respectively.

Whereas, the Commission's work is still in progress and its term is required to be extended for a further period.

Now, therefore, in exercise of the powers conferred in it, the Government is pleased to extend the term of the above said Commission for a further period of six months from 19.06.2009 to complete the inquiry and to submit its report.

By order and in the name of the Governor of Karnataka,

K.C. SIDDAPPA

Under Secretary to Government
Home Department
(Law and Order)

ವಿಶೇಷ ಪತ್ರಿಕೆ

ಭಾಗ - IV-A	ಬೆಂಗಳೂರು, ಸೋಮವಾರ, ಜುಲೈ ೧೩, ೨೦೦೯ (ಆಷಾಢ ೨೨, ಶಕ ವರ್ಷ ೧೯೩೧)	ನಂ. ೫೨೪
-------------------	--	----------------

ಸಹಕಾರ ಸಚಿವಾಲಯ

ಅಧಿಸೂಚನೆ

ಸಂ. ಸಇ 109 ಎಂಆರ್‌ಇ 2009, ಬೆಂಗಳೂರು, ದಿನಾಂಕ : 11ನೇ ಜೂನ್, 2009

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966 ರ ಕಲಂ 11(1)(ix) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಹುಣಸೂರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಈ ಕೆಳಕಂಡ 3 ಸದಸ್ಯರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಲಾಗಿದೆ.

1	ಶ್ರೀ ನಾಗೇಗೌಡ ಬಿನ್ ತಿಮ್ಮೇಗೌಡ ತಟ್ಟೇಕೆರೆ ಗ್ರಾಮ, ಹನಗೋಡು ಹೋಬಳಿ, ಹುಣಸೂರು ತಾಲ್ಲೂಕು
2	ಶ್ರೀ ವೆಂಕಟರಾಮು ಬಿನ್ ಲೇಟ್ ರೋಸಯ್ಯ ವಿನೋಬಾ ಕಾಲೋನಿ, ಕಸಬಾ ಹೋಬಳಿ ಹುಣಸೂರು ತಾಲ್ಲೂಕು
3	ಶ್ರೀ ಚಂದ್ರೇಗೌಡ ಬಿನ್ ಬೀರೇಗೌಡ ಮರುಳಯ್ಯನ ಕೊಪ್ಪಲು ಗ್ರಾಮ, ಕಸಬಾ ಹೋಬಳಿ ಹುಣಸೂರು ತಾಲ್ಲೂಕು

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಕೆ. ವಾಸುದೇವ ಮೂರ್ತಿ

ಸರ್ಕಾರದ ಅಧೀನ ಕಾರ್ಯದರ್ಶಿ, ಸಹಕಾರ ಇಲಾಖೆ

ವಿಶೇಷ ಪತ್ರಿಕೆ

ಭಾಗ - IV-A	ಬೆಂಗಳೂರು, ಸೋಮವಾರ, ಜುಲೈ ೧೩, ೨೦೦೯ (ಆಷಾಢ ೨೨, ಶಕ ವರ್ಷ ೧೯೩೧)	ನಂ. ೫೨೫
-------------------	--	----------------

ಸಹಕಾರ ಸಚಿವಾಲಯ

ಅಧಿಸೂಚನೆ

ಸಂ. ಸಇ 80 ಎಂಆರ್‌ಇ 2009, ಬೆಂಗಳೂರು, ದಿನಾಂಕ : 12ನೇ ಜೂನ್, 2009

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966 ರ ಕಲಂ 11(1)(ix) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸದಸ್ಯರನ್ನಾಗಿ ಈ ಕೆಳಕಂಡ ಮೂವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿದೆ.

1	ಶ್ರೀ ವೀರಣ್ಣ ಬಿನ್ ವಿರುಪಾಕ್ಷಪ್ಪ ಹನುಮಕೊಂಡ ಕೋಟೆ, ಕೊಪ್ಪಳ
2	ಶ್ರೀ ನಿಂಗಪ್ಪ ಹುಲುಗಪ್ಪ ಹಂಚಿನ ಮನಿ ಭಾಗ್ಯನಗರ, ಕೊಪ್ಪಳ ತಾ:
3	ಶ್ರೀ ಬಾಬುಲಾಲ್ ಬಿನ್ ರೆಮ್ಮಲ್ಲಜಿ ರಾಜಪುರೋಹಿತ್, ಸಜ್ಜಿಹೊಲ, ಕೊಪ್ಪಳ

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಕೆ. ವಾಸುದೇವ ಮೂರ್ತಿ

ಸರ್ಕಾರದ ಅಧೀನ ಕಾರ್ಯದರ್ಶಿ, ಸಹಕಾರ ಇಲಾಖೆ

ವಿಶೇಷ ಪತ್ರಿಕೆ

ಭಾಗ - IV-A	ಬೆಂಗಳೂರು, ನೋಮವಾರ, ಜುಲೈ ೧೩, ೨೦೦೯ (ಅಷಾಢ ೨೨, ಶಕ ವರ್ಷ ೧೯೩೧)	ನಂ. ೫೨೬
-------------------	--	----------------

ಸಹಕಾರ ಸಚಿವಾಲಯ

ಅಧಿಸೂಚನೆ

ಸಂ. ಸಇ 106 ಎಂಆರ್‌ಇ 2009, ಬೆಂಗಳೂರು, ದಿನಾಂಕ : 16 ನೇ ಜೂನ್, 2009

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966 ರ ಕಲಂ 11(1)(ix) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶ್ರೀನಿವಾಸಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಈ ಕೆಳಕಂಡ ಮೂವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿದೆ.

1	ಶ್ರೀ ವೆಂಕಟಸ್ವಾಮಿ ರೆಡ್ಡಿ ಬಿನ್ ಚಿನ್ನರಾಮ ರೆಡ್ಡಿ ಕೋಡಿಪಲ್ಲಿ ಗ್ರಾಮ, ಗೌನಪಲ್ಲಿ ಅಂಚೆ, ರಾಯಲ್ಪಾಡು ಹೋಬಳಿ, ಶ್ರೀನಿವಾಸಪುರ ತಾಲ್ಲೂಕು, ಕೋಲಾರ ಜಿಲ್ಲೆ
2	ಶ್ರೀ ನಾರಾಯಣಪ್ಪ ಬಿನ್ ವೆಂಕಟೇಶಪ್ಪ ದಗವಚಿಂತಪಲ್ಲಿ, ಅಡ್ಡಗಲ್ ಗ್ರಾಮ, ರಾಯಲ್ಪಾಡು ಹೋಬಳಿ, ಶ್ರೀನಿವಾಸಪುರ ತಾಲ್ಲೂಕು, ಕೋಲಾರ ಜಿಲ್ಲೆ.
3	ಶ್ರೀಮತಿ ಲಕ್ಷ್ಮೀದೇವಮ್ಮ ಕೋಂ ಎ.ಎನ್. ಜಯರಾಮರೆಡ್ಡಿ ಆವಲಕುಪ್ಪ ಗ್ರಾಮ, ಆರ್. ತಿಮ್ಮಸಂದ್ರ ಅಂಚೆ, ಕಸಬಾ ಹೋಬಳಿ, ಕೋಲಾರ ಜಿಲ್ಲೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಕೆ. ವಾಸುದೇವ ಮೂರ್ತಿ

ಸರ್ಕಾರದ ಅಧೀನ ಕಾರ್ಯದರ್ಶಿ

ಸಹಕಾರ ಇಲಾಖೆ

ವಿಶೇಷ ಪತ್ರಿಕೆ

ಭಾಗ - IV-A	ಬೆಂಗಳೂರು, ನೋಮವಾರ, ಜುಲೈ ೧೩, ೨೦೦೯ (ಅಷಾಢ ೨೨, ಶಕ ವರ್ಷ ೧೯೩೧)	ನಂ. ೫೨೭
-------------------	--	----------------

ಸಹಕಾರ ಸಚಿವಾಲಯ

ಅಧಿಸೂಚನೆ

ಸಂ. ಸಇ 116 ಎಂಆರ್‌ಇ 2009, ಬೆಂಗಳೂರು, ದಿನಾಂಕ : 12ನೇ ಜೂನ್, 2009

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966ರ ಕಲಂ 11(1)(ix) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಹಳಿಯಾಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸದಸ್ಯರನ್ನಾಗಿ ಈ ಕೆಳಕಂಡ ಮೂವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿದೆ.

1	ಶ್ರೀ ಪದ್ಮರಾಜ ಭರಮಣ್ಣ ಮುನವಳ್ಳಿ ಮುಕ್ಕಾಂ : ಶಿರಗಾಂವ, ಹಳಿಯಾಳ
2	ಶ್ರೀ ಸಂತೋಷ ವಿಷ್ಣು ಘಟಕಾಂಬಳೆ, ಬಸ್‌ಸ್ಟಾಂಡ್ ರಸ್ತೆ, ಹಳಿಯಾಳ
3	ಶ್ರೀ ಮಹಾಬಲೇಶ್ವರ ಸುಬ್ಬಾಯಿ ದಾನಗೇರಿ ಮುಕ್ಕಾಂ ಬೆಳೆಸಿದ್ದು, ಪೊ ಗುಂದ, ವಯಾ : ದಾಂಡೇಲಿ

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಕೆ. ವಾಸುದೇವ ಮೂರ್ತಿ

ಸರ್ಕಾರದ ಅಧೀನ ಕಾರ್ಯದರ್ಶಿ

ಸಹಕಾರ ಇಲಾಖೆ

ವಿಶೇಷ ಪತ್ರಿಕೆ

ಭಾಗ - III	ಬೆಂಗಳೂರು, ಮಂಗಳವಾರ, ಜುಲೈ ೧೪, ೨೦೦೯ (ಅಷಾಢ ೨೩, ಶಕ ವರ್ಷ ೧೯೩೧)	ನಂ. ೫೨೮
ಕಾರ್ಮಿಕ ಸಚಿವಾಲಯ		

ಅಧಿಸೂಚನೆ

ಸಂಖ್ಯೆ:ಕಾಇ 146 ಎಲ್‌ಇಟಿ 2008, ಬೆಂಗಳೂರು, ದಿನಾಂಕ: 8ನೇ ಜುಲೈ, 2009

ದಿನಾಂಕ:01.01.2008ರಲ್ಲಿದ್ದಂತೆ ಕಾರ್ಮಿಕ ಇಲಾಖೆಯ ಮ್ಯಾನೇಜರ್ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು, ಕರ್ನಾಟಕ ನಾಗರಿಕ ಸೇವಾ (ಜೇಷ್ಠತೆ) ನಿಯಮಾವಳಿ, 1957ರ ನಿಯಮ 10(2)(ಎ)ರ ಅಡಿಯಲ್ಲಿ, ದಿನಾಂಕ: 19.07.2008ರಂದು ಕರ್ನಾಟಕ ರಾಜ್ಯ ಪತ್ರದ ವಿಶೇಷ ಪತ್ರಿಕೆಯಲ್ಲಿ ಪ್ರಕಟಿಸುತ್ತಾ, ಸಂಬಂಧಿತರಿಂದ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಸಲ್ಲಿಸುವಂತೆ ತಿಳಿಸಲಾಗಿತ್ತು.

ಸದರಿ ತಾತ್ಕಾಲಿಕ ಜೇಷ್ಠತಾ ಪಟ್ಟಿಯ ಕ್ರಮ ಸಂಖ್ಯೆ (2)ರಲ್ಲಿರುವ ಶ್ರೀಮತಿ ಎಸ್. ನಿರ್ಮಲಕುಮಾರಿಯವರು, ಕಾರ್ಮಿಕ ಆಯುಕ್ತರ ಮುಖಾಂತರ, ದಿನಾಂಕ: 30.07.2008ರಂದು ಈ ತಾತ್ಕಾಲಿಕ ಪಟ್ಟಿಗೆ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಿರುತ್ತಾರೆ ಹಾಗೂ ಅದರ ಸಾರಾಂಶ ಹೀಗಿದೆ:-

1978 ಮತ್ತು 1979ರ ಸರ್ಕಾರದ ಮೀಸಲಾತಿ ನಿಯಮಗಳ ಅನ್ವಯ ಮತ್ತು ದಿನಾಂಕ:24.06.97ರ ಸರ್ಕಾರಿ ಆದೇಶ ಸಂಖ್ಯೆ:ಡಿಪಿಎಆರ್ 10 ಎಸ್‌ಬಿಸಿ 97ರ ಅನುಗುಣವಾಗಿ, 11ನೇ -SC ಹೆಚ್ಚುವರಿ ರೋಸ್ಟರ್ ಬಿಂದುವನ್ನು (backlog) ಚಾಲನೆ ಮಾಡಿ ಅವರಿಗೆ ಮುಂಬಡ್ತಿ ಈ ಕೆಳಗಿನಂತೆ ನೀಡಲಾಗಿತ್ತು.

11 - SC - Roaster Point(Backlog)	S. Nirmalakumari
12 - UR - Roaster Point	K. Devaki

ಇಬ್ಬರು ಅಧಿಕಾರಿಗಳಿಗೆ ಬಡ್ತಿ ನೀಡಿ ಹೊರಡಿಸಲಾದ ಅಧಿಸೂಚನೆ ಒಂದೇ ಆಗಿದ್ದು, ಜೇಷ್ಠತೆಯಲ್ಲಿ ಬದಲಾವಣೆಯಾಗಿಲ್ಲ. ಹೇಗಿರುತ್ತದೆಯೋ ಹಾಗೆ ಮುಂದುವರೆದಿದೆ. ಬಡ್ತಿ ನೀಡಿ ನೇಮಿಸಲಾದ ಸ್ಥಳ/ವರದಿ ಮಾಡಿಕೊಂಡ ದಿನಾಂಕದಿಂದ ಜೇಷ್ಠತೆ ನಿರ್ಧರಿಸಲು ಬರುವುದಿಲ್ಲ. ಆದ್ದರಿಂದ, ಅವರ ಜೇಷ್ಠತೆಯನ್ನು 12ನೇ UR ಬಿಂದುವಿಗೆ ಇಳಿಸಿ ನೀಡಿರುವ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪರಿಷ್ಕರಿಸಲು ಕೋರಿರುತ್ತಾರೆ.

ಮ್ಯಾನೇಜರ್ ಹುದ್ದೆಗೆ ಮುಂಬಡ್ತಿ ನೀಡಿರುವ ಸರ್ಕಾರದ ಅಧಿಸೂಚನೆ ದಿನಾಂಕ:19.02.2007ರಲ್ಲಿ ಪದೋನ್ನತಿ ಹೊಂದಿದ ಕ್ರಮ ಸಂಖ್ಯೆಯಂತೆ ತಮ್ಮ ಹೆಸರು ಕ್ರಮ ಸಂಖ್ಯೆ:1ರಲ್ಲಿ ಇರುತ್ತದೆ. ಅದರಂತೆ, ಜೇಷ್ಠತೆ ಪಟ್ಟಿಯನ್ನು ಪರಿಶೀಲಿಸಿ ಕ್ರಮ ಸಂಖ್ಯೆ:1ರಲ್ಲಿ ತಮ್ಮ ಹೆಸರು ಇರುವಂತೆ ಪರಿಷ್ಕರಿಸಬೇಕೆಂದು ಕೋರಿರುತ್ತಾರೆ.

ಅವರು ಸಲ್ಲಿಸಿರುವ ಆಕ್ಷೇಪಣೆ ಹಾಗೂ ಅದಕ್ಕೆ ನೀಡಿರುವ ಕಾರಣಗಳನ್ನು ಪರಿಶೀಲಿಸಲಾಗಿದೆ. ಸರ್ಕಾರದ ಅಧಿಸೂಚನೆ ಸಂಖ್ಯೆ:DPAR 10 SBC 97, ದಿನಾಂಕ:24.6.97ರ ಪ್ರಾರಾ 8(V)ರ ಪ್ರಕಾರ ಹಾಗೂ ಕರ್ನಾಟಕ ನಾಗರಿಕ ಸೇವಾ(ಜೇಷ್ಠತೆ) ನಿಯಮಾವಳಿಯ ನಿಯಮ 4(i)ರ ಪ್ರಕಾರ inter se seniority and relative ranking in seniorityಯಂತೆ ಕಾಯ್ದುಕೊಳ್ಳಬೇಕಾಗಿದ್ದು, ಶ್ರೀಮತಿ ಕೆ. ದೇವಕಿ ಇವರು ಅಧೀಕ್ಷಕರ ವೃಂದದ ಜೇಷ್ಠತೆಯಂತೆ ಮ್ಯಾನೇಜರ್ ವೃಂದದಲ್ಲಿಯೂ ಜೇಷ್ಠತೆಯನ್ನು ಪರಿಗಣಿಸುವುದು ನ್ಯಾಯ ಸಮ್ಮತವಾಗಿದೆ. ಅಲ್ಲದೆ ಶ್ರೀಮತಿ ಎಸ್. ನಿರ್ಮಲಕುಮಾರಿ ಇವರನ್ನು ಮ್ಯಾನೇಜರ್ ಹುದ್ದೆಗೆ ಪದೋನ್ನತಿ ನೀಡುವ ಸಂದರ್ಭದಲ್ಲಿ ಬ್ಯಾಕ್‌ಲಾಗ್ ಮೀಸಲಾತಿ ಬಿಂದು 11ಕ್ಕೆ ಪರಿಗಣಿತವಾಗಿದ್ದರೂ ಜೇಷ್ಠತಾ ನಿಯಮದನ್ವಯ ಇವರ ಆಕ್ಷೇಪಣೆಯನ್ನು ತಿರಸ್ಕರಿಸಲಾಗಿದೆ. ಆದ್ದರಿಂದ ಈಗಾಗಲೇ ಮ್ಯಾನೇಜರ್ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯಲ್ಲಿ ಪ್ರಕಟಿಸಿರುವಂತೆ ಶ್ರೀಮತಿ ಕೆ. ದೇವಕಿ ಇವರು ಜೇಷ್ಠತೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಶ್ರೀಮತಿ ಎಸ್. ನಿರ್ಮಲ ಕುಮಾರಿ ಇವರು ಜೇಷ್ಠತೆಯಲ್ಲಿ 2ನೇ ಸ್ಥಾನದಲ್ಲಿ ಪರಿಗಣಿಸಿರುವುದು ಸಮಂಜಸವಾಗಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ನಾಗರಿಕ ಸೇವಾ (ಜೇಷ್ಠತೆ) ನಿಯಮಾವಳಿ, 1957ರ ನಿಯಮ 10 (2) (ಎ)ರ ಅಡಿಯಲ್ಲಿ ದಿನಾಂಕ:01.01.2008ರಲ್ಲಿದ್ದಂತೆ ಕಾರ್ಮಿಕ ಇಲಾಖೆಯ ಮ್ಯಾನೇಜರ್ ವೃಂದದ ಅಂತಿಮ ಜೇಷ್ಠತಾ ಪಟ್ಟಿಯನ್ನು ಕೆಳಕಂಡಂತೆ ಪ್ರಕಟಿಸಲಾಗಿದೆ.

ಕ್ರ. ಸಂ	ಅಧಿಕಾರಿಗಳ ಹೆಸರು ಶ್ರೀ/ಶ್ರೀಮತಿ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	ಮುಂಬಡ್ತಿ ಹೊಂದಿದ ದಿನಾಂಕ
1	ಶ್ರೀಮತಿ ಕೆ. ದೇವಕಿ	30.07.52	15.06.73	19.02.2007
2	ಶ್ರೀಮತಿ ಎಸ್.ನಿರ್ಮಲಕುಮಾರಿ	11.05.59	02.02.83	25.02.2007

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಯು.ಎನ್.ನಾಗೇಂದ್ರ

ಸರ್ಕಾರದ ಅಧೀನ ಕಾರ್ಯದರ್ಶಿ, ಕಾರ್ಮಿಕ ಇಲಾಖೆ

ವಿಶೇಷ ಪತ್ರಿಕೆ

ಭಾಗ - IV-A	ಬೆಂಗಳೂರು, ಬುಧವಾರ, ಜುಲೈ ೧೫, ೨೦೦೯ (ಆಷಾಢ ೨೪, ಶಕ ವರ್ಷ ೧೯೩೧)	ನಂ. ೫೨೯
------------	---	---------

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ. ನಅಇ 59 ಎಂಎಲ್‌ಆರ್ 2009, ಬೆಂಗಳೂರು, ದಿನಾಂಕ : 15ನೇ ಜುಲೈ, 2009

ಅಧಿಸೂಚನೆ ಸಂಖ್ಯೆ. ನಅಇ 92 ಎಂಎಲ್‌ಆರ್ 2006 ದಿನಾಂಕ 16.1.2007ರಲ್ಲಿ ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಗೆ 7 ನಗರಸಭೆಗಳನ್ನು, 1 ಪುರಸಭೆಯನ್ನು ಹಾಗೂ 110 ನಗರೀಕರಣ ಗ್ರಾಮಗಳನ್ನು ಸೇರಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೆಂದು ಉದ್ಘೋಷಿಸಲಾಗಿದೆ.

ಕರ್ನಾಟಕ ಮಹಾನಗರಪಾಲಿಕೆ ಕಾಯ್ದೆ 1976ರ ಕಲಂ 21ರನ್ವಯ (Karnataka Act 14 of 1977) ಅನ್ನು ಓದಿಕೊಂಡಂತೆ ಕಲಂ 7 ಉಪ ಕಲಂ (1) (ಎ)ಗೆ ತಂದಿರುವ ತಿದ್ದುಪಡಿ ಅಧಿಸೂಚನೆ ಸಂಖ್ಯೆ.ಡಿಪಿಎಲ್ 21 ಶಾಸನ 2009 ದಿ:4.6.2009 ರನ್ವಯ ಹಾಗೂ ಸರ್ಕಾರದ ಆದೇಶ ಸಂಖ್ಯೆ.ನಅಇ 59 ಎಂಎಲ್‌ಆರ್ 2009 ದಿನಾಂಕ 4.6.2009 ಮತ್ತು ಸಂಖ್ಯೆ.ನಅಇ 59 ಎಂಎಲ್‌ಆರ್ 2009 (Part-1) ದಿನಾಂಕ 16.6.2009ರಲ್ಲಿ ಹೊರಡಿಸಿರುವ ಮಾರ್ಗಸೂಚಿಯನ್ವಯ ಸರ್ಕಾರವು ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ವಾರ್ಡ್‌ಗಳ ಕ್ಷೇತ್ರಗಳ ಪುನರ್ ವಿಂಗಡಣೆಯ ಅಧಿಸೂಚನೆ ಸಂಖ್ಯೆ.ನಅಇ 59 ಎಂಎಲ್‌ಆರ್ 2009 ದಿನಾಂಕ 17.6.2009ನ್ನು ಕರ್ನಾಟಕ ವಿಶೇಷ ರಾಜ್ಯಪತ್ರದ ಭಾಗ-IV-Aರಲ್ಲಿ ದಿನಾಂಕ 17.6.2009ರಂದು ಪ್ರಕಟಿಸಿ, ಇದರಿಂದ ಭಾದಿತಿರಾಗಬಹುದಾದ ಎಲ್ಲಾ ವ್ಯಕ್ತಿಗಳಿಂದ ಸದರಿ ಅಧಿಸೂಚನೆಯನ್ನು ಪ್ರಕಟಿಸಿದ ದಿನಾಂಕದಿಂದ ದಿನಾಂಕ:30.6.2009ರೊಳಗಾಗಿ ಆಕ್ಷೇಪಣೆ / ಸಲಹೆಗಳನ್ನು ಆಹ್ವಾನಿಸಲಾಗಿತ್ತು.

ಸದರಿ ರಾಜ್ಯ ಪತ್ರವನ್ನು ದಿನಾಂಕ 17.6.2009ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ,

ನಿಗದಿತ ಅವಧಿಯಲ್ಲಿ ಆಕ್ಷೇಪಣೆಗಳು ಹಾಗೂ ಸಲಹೆಗಳು ಸ್ವೀಕೃತವಾಗಿದ್ದು, ಅವುಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಪರಿಗಣಿಸಲಾಗಿದೆ.

ಆದ್ದರಿಂದ, ಕರ್ನಾಟಕ ಮಹಾನಗರಪಾಲಿಕೆ ಕಾಯ್ದೆ 1976ರ ಕಲಂ 21ರನ್ವಯ (Karnataka Act 14 of 1977) ಅನ್ನು ಓದಿಕೊಂಡಂತೆ ಕಲಂ 7 ಉಪ ಕಲಂ (1) (ಎ)ಗೆ ತಂದಿರುವ ತಿದ್ದುಪಡಿ ಅಧಿಸೂಚನೆ ಸಂಖ್ಯೆ.ಡಿಪಿಎಲ್ 21 ಶಾಸನ 2009 ದಿ:4.6.2009 ರನ್ವಯ ಈ ಸಂಬಂಧ ಈ ಹಿಂದೆ ಹೊರಡಿಸಿರುವ ಎಲ್ಲಾ ಹಿಂದಿನ ಅಧಿಸೂಚನೆಗಳನ್ನು ರದ್ದುಗೊಳಿಸುತ್ತಾ, ಸರ್ಕಾರವು ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಕಂಡಂತೆ ನಿಗದಿಪಡಿಸಿದೆ.

1. ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ವಾರ್ಡ್‌ಗಳ ಸಂಖ್ಯೆ. 198 (ಒಂದು ನೂರು ತೊಂಬತ್ತೆಂಟು).
2. ಪ್ರತಿ ವಾರ್ಡ್‌ನ ಕ್ರಮ ಸಂಖ್ಯೆ, ವಾರ್ಡ್ ಸಂಖ್ಯೆ ಹಾಗೂ ವಾರ್ಡ್‌ನ ಹೆಸರನ್ನು ಅನುಬಂಧದ ಕಲಂ 2ರಲ್ಲಿ ವಿವರಿಸಲಾಗಿದೆ.
3. ಪ್ರತಿ ವಾರ್ಡ್‌ಗಳ ವಿಸ್ತೀರ್ಣದ ವಿವರವನ್ನು ಅನುಬಂಧದ ಕಲಂ 3 ಮತ್ತು 4 ರಲ್ಲಿ ವಿವರಿಸಲಾಗಿದೆ.
4. ಪ್ರತಿ ವಾರ್ಡ್‌ಗೆ ತಲಾ ಒಂದು ಸ್ಥಾನವನ್ನು ಮೀಸಲಿಡಲಾಗಿದೆ.
5. ಪ್ರತಿ ವಾರ್ಡ್‌ಗೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಹಿಂದುಳಿದ ವರ್ಗ / ಸಾಮಾನ್ಯ ಸ್ಥಾನವನ್ನು ಮತ್ತು ಆಯಾ ವರ್ಗದ ಮಹಿಳೆಯರ ಸ್ಥಾನವನ್ನು ಮುಂದಿನ ನಿಗದಿತ ಸಮಯದಲ್ಲಿ ಅನುಬಂಧದ ಕಲಂ 5 ರಲ್ಲಿ ನಿಗದಿಪಡಿಸಲಾಗುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,



(Signature)
ಸಿ.ಆರ್.ರವೀಂದ್ರ

ಸರ್ಕಾರದ ಅಧೀನ ಕಾರ್ಯದರ್ಶಿ
ನಗರಾಭಿವೃದ್ಧಿ ಇಲಾಖೆ.

3283
ಅನುಬಂಧ

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
1	1. ಕೆಂಪೇಗೌಡ ವಾರ್ಡ್	ಗೋವಿಂದಪುರ, ವಾಸುದೇವಪುರ, ಮಂಚೇನಹಳ್ಳಿ, ಯಲಹಂಕ ಏರಪೋರ್ಟ್ ಏರಿಯ, ಸಾಯಿ ಸ್ಕಿಂಗ್ ಫೀಲ್ಡ್ ಕಾಲೋನಿ, ಲೇಕ್ ವಿವ್ ರೆಸಿಡೆನ್ಸಿ, ವೆಂಕಟಾಲ, ವೆಂಕಟಾಲ ಬಡಾವಣೆ, ವೆಂಕಟಪ್ಪ ಬಡಾವಣೆ, ವಿಕಾಸ್ ಬಡಾವಣೆ, ಸತ್ಯಪ್ಪ ಅಂಜನಪ್ಪ ಕೆಂಪಮ್ಮ ಬಡಾವಣೆ, ಮಾರುತಿ ನಗರ, ಜಯಣ್ಣ ಬಡಾವಣೆ, ಭದ್ರಮ್ಮ ಬಡಾವಣೆ, ಶಂಕರಣ್ಣ ಬಡಾವಣೆ, ಕುಲ್ಲಪ್ಪ ಬಡಾವಣೆ, ಕೇಂದ್ರೀಯ ವಿಹಾರ, ಯಲಹಂಕ (ಪಿ), ಮಹೇಶ್ವರಿ ನಗರ, ಗಾಂಧಿನಗರ, ನೆಹರು ನಗರ, ಸುರಭಿ ಬಡಾವಣೆ, ಮಂತ್ರಿ ಟೌನ್‌ಶಿಪ್, ಶೋಭಾ ಅಲ್ಪಿಮ ವಿಲಾಸ, ಯಲಹಂಕ ಕೆರೆ. ಹಾಲಿ ಸಿ.ಎಂ.ಸಿ. ವಾರ್ಡಿನ ಪರಿಮಿತಿ, ಶಿವನಹಳ್ಳಿ ಭಾಗ, ಸಪ್ತಗಿರಿ ಬಡಾವಣೆ ಭಾಗ,ಬಸವೇಶ್ವರ ನಗರ ಭಾಗ.	ಉತ್ತರ	ಗೋವಿಂದಪುರ ಹಳ್ಳಿ ಉತ್ತರದ ಪರಿಮಿತಿ ಮತ್ತು ಹಾಲಿ ಸಿ.ಎಂ.ಸಿ. ವಾರ್ಡಿನ ಪರಿಮಿತಿ (ಬಿ.ಬಿ.ಎಂ.ಪಿ. ವ್ಯಾಪ್ತಿಯ ಪರಿಮಿತಿ)	
			ಪೂರ್ವ	ಹಾಲಿ ಸಿ.ಎಂ.ಸಿ. ಪರಿಮಿತಿ, ಯಲಹಂಕ ಬೈಪಾಸ್ ರಸ್ತೆ, ಹಾಲಿ ಸಿ.ಎಂ.ಸಿ. ಪರಿಮಿತಿ, ಜಕ್ಕೂರು ರಸ್ತೆ, ಹಾಲಿ ಸಿ.ಎಂ.ಸಿ. ಪರಿಮಿತಿ, ಮುಖ್ಯ ರಸ್ತೆ.	
			ದಕ್ಷಿಣ	ಮುಖ್ಯರಸ್ತೆ, ರೈಲ್ವೆ ಮಾರ್ಗ, ಬಳ್ಳಾರಿ ರಸ್ತೆ ಮತ್ತು ದೊಡ್ಡಬಳ್ಳಾಪುರ ರಸ್ತೆ	
			ಪಶ್ಚಿಮ	ಎನ್.ಇ.ಎಸ್. ರಸ್ತೆ, ರೈಲ್ವೆ ಮಾರ್ಗ, ಬಜಾರ್ ರಸ್ತೆ, ಮುಖ್ಯರಸ್ತೆ,ಅಡ್ಡರಸ್ತೆ, ಕೆರೆ ಏರಿ ರಸ್ತೆ, ಯಲಹಂಕ ಕೆರೆಯ ದಕ್ಷಿಣದ ಪರಿಮಿತಿ, ರೈಲ್ವೆ ಮಾರ್ಗ, ಹಾಲಿ ಸಿ.ಎಂ.ಸಿ. ಪರಿಮಿತಿ, ವಾಸುದೇವಪುರ ಮತ್ತು ಗೋವಿಂದಪುರ ಹಳ್ಳಿಗಳ ಪಶ್ಚಿಮದ ಪರಿಮಿತಿ.	
2	2. ಚೌಡೇಶ್ವರಿ ವಾರ್ಡ್	ಹಾರೋಹಳ್ಳಿ, ಹಾರೋಹಳ್ಳಿ ಕೆರೆ, ಅನಂತಪುರ, ಕೆಂಚೇನಹಳ್ಳಿ, ಇಸ್ಕೋ ಬಡಾವಣೆ, ನಾಗನಹಳ್ಳಿ, ನಾಗನಹಳ್ಳಿ ಹೊಸ ಬಡಾವಣೆ, ಕೆ.ಇ.ಬಿ ಬಡಾವಣೆ ಹಂತ 1, ಬಾಲಾಜಿ ಬಡಾವಣೆ, ವಿನಾಯಕ ಬಡಾವಣೆ, ರಮಣಶ್ರೀ ಕ್ಯಾಲಿಫೋರ್ನಿಯ ಗಾರ್ಡನ್ ಬಡಾವಣೆ, ಡಿಯೊ ಮಾರ್ವಲ್ ಬಡಾವಣೆ, ಮಹಾಲಕ್ಷ್ಮಿ ಬಡಾವಣೆ, ನಿಸರ್ಗ ಬಡಾವಣೆ, ಸಿ.ಆರ್.ಪಿ.ಎಫ್ ಕ್ವಾರ್ಟರ್ಸ್, ಪುಟ್ಟಣ್ಣಹಳ್ಳಿ, ಪುಟ್ಟನಹಳ್ಳಿ ಕೆರೆ, ಮೊಂಟೆ ಕಾರ್ಲೋ ಅಪಾರ್ಟ್‌ಮೆಂಟ್, ಡಿ.ಜಿ ಸ್ಟಾಫ್ ಕ್ವಾರ್ಟರ್ಸ್, ಸೆಂಟ್ರಲ್ ಎಕ್ಸ್‌ಸೈಜ್ ಕ್ವಾರ್ಟರ್ಸ್, ವೀಲ್ ಮತ್ತು ಎಕ್ಸ್‌ಲೆ ಪ್ಲಾಂಟ್, ಎಫ್.ಎಂ ಗೋಟೆಜ್ ಪ್ಲಾಂಟ್, ಚೌಡೇಶ್ವರಿ ಬಡಾವಣೆ , ಕಾಮಾಕ್ಷಿಯಮ್ಮ ಬಡಾವಣೆ, ಈಸ್ಟ್ ಕಾಲೋನಿ, ಯಲಹಂಕ (ಪಿ), ಕೆ.ಹೆಚ್.ಬಿ ಕಾಲೋನಿ.	ಉತ್ತರ	ಹೇರೋಹಳ್ಳಿಯ ಉತ್ತರ ಮತ್ತು ಪೂರ್ವದ ಪರಿಮಿತಿಗಳು	
			ಪೂರ್ವ	ಹಾರೋಹಳ್ಳಿಯ ಪೂರ್ವ ಭಾಗದ ಗಡಿ, ಕೆಂಚೇನಹಳ್ಳಿ ಹಳ್ಳಿಯ ಪೂರ್ವ ಮತ್ತು ಉತ್ತರದ ಪರಿಮಿತಿ, ರೈಲ್ವೆ ಮಾರ್ಗ, ಯಲಹಂಕ ಕೆರೆಯ ಪರಿಮಿತಿ, ಕೆರೆ ರಸ್ತೆ,ಅಡ್ಡರಸ್ತೆ, ಮುಖ್ಯ ರಸ್ತೆ, ಬಜಾರ್ ರಸ್ತೆ(ರೈಲ್ವೆ ಮಾರ್ಗದ ತನಕ), ರೈಲ್ವೆ ಮಾರ್ಗ, ಎನ್.ಇ.ಎಸ್.ರಸ್ತೆ	
			ದಕ್ಷಿಣ	ದೊಡ್ಡಬಳ್ಳಾಪುರ ರಸ್ತೆ, ಅಡ್ಡ ರಸ್ತೆ, ಅಡ್ಡ ರಸ್ತೆ , ಪುಟ್ಟೇನಹಳ್ಳಿ ರಸ್ತೆ, ಅಡ್ಡ ರಸ್ತೆ, ಕೆ ಎಚ್ ಬಿ ರಸ್ತೆ, ಹಾಲಿ ಸಿ.ಎಂ.ಸಿ. ಪರಿಮಿತಿ, ಅನಂತಪುರ ಹಳ್ಳಿಯ ದಕ್ಷಿಣದ ಪರಿಮಿತಿ.	
			ಪಶ್ಚಿಮ	ಹಾಲಿ ಸಿ.ಎಂ.ಸಿ. ವಾರ್ಡಿನ ಪರಿಮಿತಿ, ಅನಂತಪುರ ಹಳ್ಳಿಯ ಪೂರ್ವ ಮತ್ತು ಉತ್ತರದ ಪರಿಮಿತಿಗಳು, ಹಾರೋಹಳ್ಳಿಯ ಪಶ್ಚಿಮದ ಮತ್ತು ದಕ್ಷಿಣದ ಪರಿಮಿತಿ. (ಬಿ.ಬಿ.ಎಂ.ಪಿ. ವ್ಯಾಪ್ತಿಯ ಪರಿಮಿತಿ)	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
3	3. ಅಟ್ಟೂರು	ಅನಂತಪುರ, ದೊಡ್ಡಬೆಟ್ಟ ಹಳ್ಳಿ, ಚಿಕ್ಕ ಬೆಟ್ಟಹಳ್ಳಿ, ಭಾರತಿ ನಗರ, (ಎಂ.ಎಸ್.ಪಾಳ್ಯ), ಚಂದ್ರಪ್ಪ ಬಡಾವಣೆ, ಹಿಲ್ ಸೈಡ್ ಮಿಡೋಸ್ ಬಡಾವಣೆ, ಸಾಯಿ ನಗರ ಹಂತ 1 ಮತ್ತು 2, ಬಸವಲಿಂಗಪ್ಪ ಬಡಾವಣೆ, ನೇತ್ರಾವತಿ ಬಡಾವಣೆ(ಪಿ), ಸಾಯಿ ಆರ್ಚರ್ಸ್, ಬೆಸ್ವಿ ಕೌಂಟಿ ತ್ರೀ, ಜಿ. ರಾಮಯ್ಯ ಬಡಾವಣೆ, ಜ್ಯೋತಿ ನಗರ, ಜಿ.ಪಿ.ಎಫ್. ಬಡಾವಣೆ, ಮುನೇಶ್ವರ ಬಡಾವಣೆ 1 ಮತ್ತು 2 ನೇ ಹಂತ, ಹರಿ ರಾಜು ಬಡಾವಣೆ, ವಡೇರಹಳ್ಳಿ ಕೆರೆ, ಎ.ಎಮ.ಎಸ್. ಬಡಾವಣೆ, ವೀರಸಾಗರ ಕೆರೆ, ತಿರುಮಲ ನಗರ, ಅತ್ತೂರು ಬಡಾವಣೆ, ಮುನೇಶ್ವರ ಬಡಾವಣೆ (ಅತ್ತೂರು), ಆನಂದ ನಗರ, ಅಟ್ಟೂರು, ಅಟ್ಟೂರು ಕೆರೆ, ಕೆ ಎಚ್ ಬಿ ಅಪಾರ್ಟ್‌ಮೆಂಟ್, ಯಲಹಂಕ 4 ಮತ್ತು 5ನೇ ಹಂತ, 208-ಎಸ್.ಎಫ್.ಎಸ್. ಕಾಲೋನಿ, ಸೆಂಟ್ರಲ್ ಎಕ್ಸ್‌ಪ್ರೆಸ್ ಮತ್ತು ಕಸ್ತೂರ ಸ್ವಾಫ್ ಕ್ವಾರ್ಟರ್ಸ್, ಏರ್ ಫೋರ್ಸ್ ಕ್ವಾರ್ಟರ್ಸ್, ಯಲಹಂಕ ನ್ಯೂ ಟೌನ್, ಕೆಎಸ್‌ಎಡಿಸಿ ಕೈಗಾರಿಕಾ ಪ್ರದೇಶ, ಡಬ್ಲ್ಯು.ಎಪಿ ಸ್ವಾಫ್ ಕ್ವಾರ್ಟರ್ಸ್.	ಉತ್ತರ	ಅನಂತಪುರ ಹಳ್ಳಿಯ ಉತ್ತರದ ಮತ್ತು ಪೂರ್ವದ ಪರಿಮಿತಿಗಳು, ಹಾಲಿ ಸಿ.ಎಂ.ಸಿ. ನಗರಸಭೆ ಪರಿಮಿತಿ, ಮಳೆ ನೀರಿನ ಚರಂಡಿ, ನಾಲ್ಕನೇ ಮುಖ್ಯ ರಸ್ತೆ, ನಾಲ್ಕನೇ ಬಿ ಅಡ್ಡ ರಸ್ತೆ, ಕೆಹೆಚ್‌ಬಿ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, ಪುಟ್ಟೇನಹಳ್ಳಿ ರಸ್ತೆ, ಅಡ್ಡ ರಸ್ತೆ, ಅಡ್ಡ ರಸ್ತೆ ದೊಡ್ಡಬಳ್ಳಾಪುರ ರಸ್ತೆ	
			ಪೂರ್ವ	ಯಶವಂತಪುರ ರಸ್ತೆ, ಹಾಲಿ ಸಿ.ಎಂ.ಸಿ. ಪರಿಮಿತಿ, ದೊಡ್ಡಬೆಟ್ಟಹಳ್ಳಿಯ ಪೂರ್ವದ ಪರಿಮಿತಿ, ಚಿಕ್ಕಬೆಟ್ಟಹಳ್ಳಿಯ ಉತ್ತರ ಮತ್ತು ಪೂರ್ವದ ಪರಿಮಿತಿ, ಮುಖ್ಯ ರಸ್ತೆ.	
			ದಕ್ಷಿಣ	ಚಿಕ್ಕಬೆಟ್ಟಹಳ್ಳಿಯ ದಕ್ಷಿಣದ ಪರಿಮಿತಿ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಎಮ.ಎಸ್ ಪಾಳ್ಯ ವೃತ್ತದ ಕಡೆಗೆ ಹೋಗುವ ಮುಖ್ಯ ರಸ್ತೆ, ಚಿಕ್ಕಬೆಟ್ಟಹಳ್ಳಿಯ ದಕ್ಷಿಣದ ಪರಿಮಿತಿ.	
			ಪಶ್ಚಿಮ	ಚಿಕ್ಕಬೆಟ್ಟಹಳ್ಳಿಯ ಮತ್ತು ದೊಡ್ಡಬೆಟ್ಟಹಳ್ಳಿಯ ಪಶ್ಚಿಮದ ಪರಿಮಿತಿ. ಹಾಲಿ ಸಿ.ಎಂ.ಸಿ. ವಾರ್ಡ್ ಪರಿಮಿತಿ, ಅನಂತಪುರ ಹಳ್ಳಿಯ ಪಶ್ಚಿಮದ ಪರಿಮಿತಿ (ಬಿ.ಬಿ.ಎಂ.ಪಿ. ವ್ಯಾಪ್ತಿಯ ಪರಿಮಿತಿ)	
4	4. ಯಲಹಂಕ ಉಪನಗರ	ಉದಯ ಬಡಾವಣೆ, ಮದರ್ ಡೈರಿ, ಸೋಮ ನಗರ, ಜನತಾ ಕಾಲೋನಿ, ಚಿಕ್ಕ ಬೊಮ್ಮಸಂದ್ರ, ಯಲಹಂಕ ಉಪನಗರ, ಎಬಿಸಿ ಕ್ವಾರ್ಟರ್ಸ್, ಅಂಬೇಡ್ಕರ್ ಕಾಲೋನಿ, ಅಲ್ಲಾಳ್‌ಸಂದ್ರ, ಅಲ್ಲಾಳ್‌ಸಂದ್ರ ಕೆರೆ, ಜ್ಯುಡಿಷಿಯಲ್ ಬಡಾವಣೆ, ಜ್ಯುಡಿಷಿಯಲ್ ಕಾಲೋನಿ, ಜಿಕೆವಿಕೆ ಕ್ಯಾಂಪಸ್ (ಭಾಗ).	ಉತ್ತರ	ಯಶವಂತಪುರ ಮುಖ್ಯ ರಸ್ತೆ, ಬಳ್ಳಾರಿ ರಸ್ತೆ, ದೊಡ್ಡಬಳ್ಳಾಪುರ ರಸ್ತೆ.	
			ಪೂರ್ವ	ರೈಲ್ವೆ ಮಾರ್ಗ	
			ದಕ್ಷಿಣ	ಜಿಕೆವಿಕೆ ಕ್ಯಾಂಪಸ್‌ಗೆ ಹೊಂದಿಕೊಂಡಿರುವ ಮುಖ್ಯ ರಸ್ತೆ, ಜಿಕೆವಿಕೆ ಕ್ಯಾಂಪಸ್ ಪರಿಮಿತಿ, 26ನೇ ಮುಖ್ಯ ರಸ್ತೆ, ಹಾಲಿ ಸಿ.ಎಂ.ಸಿ. ವಾರ್ಡಿನ ಪರಿಮಿತಿ. 26ನೇ ಮುಖ್ಯ ರಸ್ತೆ, ಹಾಲಿ ಸಿ.ಎಂ.ಸಿ. ವಾರ್ಡಿನ ಪರಿಮಿತಿ.	
			ಪಶ್ಚಿಮ	ಹಾಲಿ ಸಿ.ಎಂ.ಸಿ. ವಾರ್ಡಿನ ಪರಿಮಿತಿ	
5	5. ಜಕ್ಕೂರು	ಕಟ್ಟಿಗೇನಹಳ್ಳಿ, ಶ್ರೀನಿವಾಸಪುರ, ಬೆಲ್ಲಹಳ್ಳಿ, ತಿರುಮೇನಹಳ್ಳಿ, ಚೋಕ್ಕನಹಳ್ಳಿ, ಆಸ್ತ್ರಾ ಜೆಂಕಾ ಫಾಕ್ಟರಿ, ವಿನಾಯಕನಗರ, ಜಿಎಲ್ ರಾಜು ಕಾಲೋನಿ, ತಾಯಮ್ಮ ಬಡಾವಣೆ, ರಾಮಣ್ಣ ಗಾರ್ಡನ್,	ಉತ್ತರ	ಕಟ್ಟಿಗೇನಹಳ್ಳಿಯ ಉತ್ತರ ಮತ್ತು ಪೂರ್ವದ ಪರಿಮಿತಿ, ಹಾಲಿ ಸಿ.ಎಂ.ಸಿ. ವಾರ್ಡಿನ ಪರಿಮಿತಿ, ಬೆಲ್ಲಹಳ್ಳಿಯ ಉತ್ತರದ ಪರಿಮಿತಿ.	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
		ಬಾಬಾ ನಗರ, ಶ್ರೀ ಕೃಷ್ಣಾ ಗಾರ್ಡನ್, ಡಿಫೆನ್ಸ್ ರೆಸಿಡೆನ್ಸಿ, ಶ್ರೀ ಬಾಲಾಜಿ ರೆಸಿಡೆನ್ಸಿ, ಕಟ್ಟಿಗೆನಹಳ್ಳಿ ಕೆರೆ, ಸಪ್ತಗಿರಿ ಬಡಾವಣೆ(ಕಟ್ಟಿಗೆನಹಳ್ಳಿ ಕೆರೆಯ ಸಮೀಪ), ಕೋಗಿಲು, ಕೋಗಿಲು ಕೆರೆ, ಟಿಪ್ಪು ನಗರ, ಕೋಗಿಲು ಬಡಾವಣೆ, ವಿನಾಯಕ ಬಡಾವಣೆ, ಗೌಡರಾಮಯ್ಯ ಬಡಾವಣೆ, ಕಲಿತಿ ಮುನೇಶ್ವರಪ್ಪ ಬಡಾವಣೆ, ಪ್ರಕೃತಿ ಬಡಾವಣೆ,ಮಾರುತಿ ನಗರ, ಎನ್.ಕೆ.ಎಫ್ ಬಡಾವಣೆ, ಬಲಿಹಳ್ಳಿ, ಎಮ್ ಎಸ್ ನಗರ, ಮರಿಸೊಂಡಪ್ಪ ಬಡಾವಣೆ, ತಿರುಮೇನಹಳ್ಳಿ ಬಡಾವಣೆ, ತಿರುಮೇನಹಳ್ಳಿ, ಅಗ್ರಹಾರ ಬಡಾವಣೆ, ಕೃಷ್ಣಾ ನಗರ ಎನ್‌ಕ್ಲೇವ್, ಬಾಲಾಜಿ ಬಡಾವಣೆ, ಪೂಜಾ ಮಹಾಲಕ್ಷ್ಮೀ ಬಡಾವಣೆ, ಚಾಮುಂಡಿ ಬಡಾವಣೆ, ಕೆಪಿಎಸ್ಸಿ ಬಡಾವಣೆ, ವಿಧಾನಸೌಧ ಬಡಾವಣೆ, ಶಿವನಹಳ್ಳಿ(ಭಾಗ) ಬಸವೇಶ್ವರ ನಗರ(ಭಾಗ), ಜಕ್ಕೂರು ಕೆರೆ, ಜಕ್ಕೂರು (ಭಾಗ), ಸಂಪಿಗೆಹಳ್ಳಿ, ಅಗ್ರಹಾರ, ಅಗ್ರಹಾರ ಕೆರೆ, ಎಲ್ ಎಚ್ ಎಸ್ ಯೆಲಹಂಕ ಬಡಾವಣೆ, ಚೊಕ್ಕನಹಳ್ಳಿ ಬಡಾವಣೆ, ನೂರ್ ನಗರ, ತಿರುಮೇನಹಳ್ಳಿ ಬಡಾವಣೆ, ಬಸವಲಿಂಗಪ್ಪ ನಗರ (ಭಾಗ), ಎಮ್‌ಬಿಸಿ ಕೊ ಆಪರೇಟಿವ್ ಸಂಸ್ಥೆ, ಜಿ ಗುಂಡಪ್ಪ ರೆಡ್ಡಿ ಬಡಾವಣೆ, ಶ್ರೀರಾಮಪುರ, ಟೆಲಿಕಾಂ ಬಡಾವಣೆ, ಎಮ್.ಸಿ.ಇ.ಹೆಚ್.ಎಸ್ ಬಡಾವಣೆ, ಎಮ್.ಸಿ.ಹೆಚ್.ಎಸ್ ಬಡಾವಣೆ, ವೆಂಕಟೇಶ್ವರ ನಗರ.	ಪೂರ್ವ	ಬೆಲ್ಲಹಳ್ಳಿಯ ಪೂರ್ವದ ಪರಿಮಿತಿ, ಚೊಕ್ಕನಹಳ್ಳಿಯ ಉತ್ತರ (ಭಾಗ) ಮತ್ತು ಪೂರ್ವದ ಪರಿಮಿತಿ.	
			ದಕ್ಷಿಣ	ಚೊಕ್ಕನಹಳ್ಳಿಯ ದಕ್ಷಿಣದ (ಭಾಗ) ಪರಿಮಿತಿ, ಹಾಲಿ ನಗರಸಭೆ ಪರಿಮಿತಿ, ಥಣಿಸಂದ್ರ ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, 15ನೇ ಅಡ್ಡ ರಸ್ತೆ, ಹಾಲಿ ನಗರಸಭೆ ಪರಿಮಿತಿ, ಮುಖ್ಯ ರಸ್ತೆ, 8ನೇ ಅಡ್ಡ ರಸ್ತೆ, 1ನೇ ಮುಖ್ಯ ರಸ್ತೆ, 3ನೇ ಅಡ್ಡ ರಸ್ತೆ, ಮುಖ್ಯ ರಸ್ತೆ, ಹಳ್ಳಿಯ ಅಡ್ಡ ರಸ್ತೆ, ರಾಜನಹಳ್ಳಿಯ ಉತ್ತರದ ಪರಿಮಿತಿಯ ಭಾಗ, ಹಳ್ಳಿಯ ಅಡ್ಡ ರಸ್ತೆ, ಸಂಪಿಗೆ ರಸ್ತೆ, ದಾಸರಹಳ್ಳಿಯ ಮುಖ್ಯ ರಸ್ತೆ, ಜಕ್ಕೂರು ರಸ್ತೆ, ರೈಲ್ವೆ ಮಾರ್ಗ.	
			ಪಶ್ಚಿಮ	ಹಾಲಿ ಸಿ.ಎಂ.ಸಿ. ವಾರ್ಡಿನ ಪರಿಮಿತಿ. ಜಕ್ಕೂರು ರಸ್ತೆ, ಹಾಲಿ ಸಿ.ಎಂ.ಸಿ. ವಾರ್ಡಿನ ಪರಿಮಿತಿ, ಯೆಲಹಂಕ ಬೈಪಾಸ್ ರಸ್ತೆ, ಹಾಲಿ ಸಿ.ಎಂ.ಸಿ. ವಾರ್ಡಿನ ಪರಿಮಿತಿ, ಕಟ್ಟಿಗೆನಹಳ್ಳಿಯ ಪಶ್ಚಿಮದ ಪರಿಮಿತಿ.	
6	6. ಥಣಿಸಂದ್ರ	ಥಣಿಸಂದ್ರ, ರಾಜೇನಹಳ್ಳಿ, ದಾಸರಹಳ್ಳಿ, ಸಿಎಆರ್ ಕ್ವಾಟ್ರಸ್, ಬಾಲಾಜಿ ಕೃಪ ಬಡಾವಣೆ, ಬಸವಲಿಂಗಪ್ಪ ನಗರ(ಭಾಗ), ಆರ್.ಕೆ.ಹೆಗಡೆನಗರ, ಕಾವೇರಿನಗರ,ಪ್ರಶಾಂತನಗರ(ಭಾಗ), ಚೌಡಪ್ಪ ಬಡಾವಣೆ, ನಂದನವನ ಬಡಾವಣೆ,ಬಿಡಿಎಸ್ ಬಡಾವಣೆ,ಶಿರಡಿ ಸಾಯಿ ರತನ್ ಬಡಾವಣೆ,ರೈಲ್ವೆ ಮೆನ್ಸ್ ಬಡಾವಣೆ, ವಿದ್ಯಾ ಬಡಾವಣೆ, ಭಾಗ್ಯಶ್ರೀ ರಾಯಲ್ ಬಡಾವಣೆ, ಚಾಮುಂಡೇಶ್ವರೀ ಬಡಾವಣೆ, ಆರೋಗ್ಯಪ್ಪ ಬಡಾವಣೆ,ಮೇಸ್ತ್ರಿ ಪಾಳ್ಯ, ಜಿಂಗಾರಪ್ಪ ಬಡಾವಣೆ, ರಾಜೇನಹಳ್ಳಿ ಕೆರೆ, ಮಾರುತಿ ಬಡಾವಣೆ,ಪ್ರಕೃತಿ ಕಾಲೋನಿ, ಭುವನೇಶ್ವರಿ ನಗರ, ಮರಿಯಮ್ಮ ಪಾಳ್ಯ, ನಂದನ ರೆಸಿಡೆನ್ಸಿ ಬಡಾವಣೆ, ಡಿಫೆನ್ಸ್ ಬಡಾವಣೆ, ಡಿಫೆನ್ಸ್ ಎನ್‌ಕ್ಲೇವ್ 2, ಮಾನ್ಯತಾ ರೆಸಿಡೆನ್ಸಿಯಲ್ ಬಡಾವಣೆ, ಡಿಫೆನ್ಸ್ ಬಡಾವಣೆ,ಭಾರತ್ ನಗರ, ಸರಾಯಿ ಪಾಳ್ಯ, ಅಶ್ವಥ್ ನಗರ,ಬೆಟ್ಟಗೆರೆ,	ಉತ್ತರ	ಸಂಪಿಗೆ ರಸ್ತೆ, ಹಳ್ಳಿಯ ಅಡ್ಡ ರಸ್ತೆ, ರಾಜನಹಳ್ಳಿಯ ಉತ್ತರದ ಪರಿಮಿತಿಯ ಭಾಗ, ಹಳ್ಳಿಯ ಅಡ್ಡ ರಸ್ತೆ, ಮುಖ್ಯ ರಸ್ತೆ,3ನೇ ಅಡ್ಡರಸ್ತೆ, 1ನೇ ಮುಖ್ಯ ರಸ್ತೆ, 8ನೇ ಅಡ್ಡರಸ್ತೆ, ಮುಖ್ಯ ರಸ್ತೆ, ಹಾಲಿ ಸಿ.ಎಂ.ಸಿ. ವಾರ್ಡಿನ ಪರಿಮಿತಿ,15ನೇ ಅಡ್ಡರಸ್ತೆ, ಮುಖ್ಯ ರಸ್ತೆ,ಅಡ್ಡರಸ್ತೆ, ಮುಖ್ಯ ರಸ್ತೆ, ಥಣಿಸಂದ್ರ ಮುಖ್ಯ ರಸ್ತೆ, ಥಣಿಸಂದ್ರ ಹಳ್ಳಿಯ ಉತ್ತರದ ಪರಿಮಿತಿ, (ದಾಸರಹಳ್ಳಿ ರಾಜೇನಹಳ್ಳಿ, ಥಣಿಸಂದ್ರ ಹಳ್ಳಿಗಳ ಉತ್ತರದ ಪರಿಮಿತಿ).	
			ಪೂರ್ವ	ಥಣಿಸಂದ್ರ ಹಳ್ಳಿಯ ಪೂರ್ವದ ಪರಿಮಿತಿ.	
			ದಕ್ಷಿಣ	ಮಳೆಯ ನೀರಿನ ಚರಂಡಿ, ಥಣಿಸಂದ್ರ ಮುಖ್ಯ ರಸ್ತೆ, ನಾಗಾವರ ಮುಖ್ಯ ರಸ್ತೆ, ಅಡ್ಡ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಹಾಲಿ ಸಿ.ಎಂ.ಸಿ. ವಾರ್ಡಿನ ಪರಿಮಿತಿ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಹೊರ ವರ್ತುಲ ರಸ್ತೆ,	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
		ಮುನಿಯಪ್ಪ ಬಡಾವಣೆ, ಅಮರಜ್ಯೋತಿ ಬಡಾವಣೆ, ಕೃಷ್ಣಪ್ಪ ಬಡಾವಣೆ, ಎಂ.ಸಿ.ಇ.ಹೆಚ್.ಎಸ್. ಸಂಚಾರ ನಗರ,ರಸೂಲ್ ಸಾಬ್ ಬಡಾವಣೆ,ತುಬಾ ಬಡಾವಣೆ, ಎಂ.ಎಸ್.ರಾಮಯ್ಯ ನಾರ್ತ್ ಸಿಟಿ	ಪಶ್ಚಿಮ	ಕೆಜಿ ಮುಖ್ಯ ರಸ್ತೆ. ಮುಖ್ಯ ರಸ್ತೆ. 10ನೇ ಮುಖ್ಯ ರಸ್ತೆ. ಮುಖ್ಯ ರಸ್ತೆ. 13ನೇ ಮುಖ್ಯ ರಸ್ತೆ. 6ನೇ ಮುಖ್ಯ ರಸ್ತೆ. ಮುಖ್ಯ ರಸ್ತೆ. 3ನೇ ಮುಖ್ಯ ರಸ್ತೆ. ದಾಸರಹಳ್ಳಿ ಮುಖ್ಯ ರಸ್ತೆ. 1ನೇ ಅಡ್ಡ ರಸ್ತೆ. ಮುಖ್ಯ ರಸ್ತೆ. ಅಡ್ಡರಸ್ತೆ, ಹಾಲಿ ಸಿ.ಎಂ.ಸಿ. ವಾರ್ಡಿನ ಪರಿಮಿತಿ ಮಳೆಯ ನೀರಿನ ಚರಂಡಿ, ಕೆಜಿ ಮುಖ್ಯ ರಸ್ತೆ	
7	7. ಬ್ಯಾಟರಾಯನಪುರ	ಯುವಎಸ್ ಟೀಚರ್ಸ್ ಬಡಾವಣೆ, ಜಕ್ಕೂರು ಏರೋಡ್ರಮ್, ಜಕ್ಕೂರು (ಭಾಗ), ಶೋಭಾ ಅಪಾರ್ಟ್‌ಮೆಂಟ್ಸ್, ಅರ್ಕಾವತಿ ಬಡಾವಣೆ ಬ್ಲಾಕ್ 1, ತಲಕಾವೇರಿ ಬಡಾವಣೆ, ಜಕ್ಕೂರು ಬಡಾವಣೆ, ಎಲ್&ಟಿ ಬಡಾವಣೆ, ಹೊಯ್ಸಳ ಬಡಾವಣೆ, ಅಮೃತಹಳ್ಳಿ, ಮುನಿಸ್ವಾಮಿಯಪ್ಪ ಬಡಾವಣೆ, ಅಮೃತನಗರ, ಸಮೃತ್ತಿ ನಗರ, ಶಬರಿ ನಗರ, ಬ್ಯಾಟರಾಯನಪುರ, ವಿಶ್ವೇಶ್ವರ ಬಡಾವಣೆ, ಸಹಕಾರನಗರ (ಭಾಗ) ಎ,ಇ,ಎಫ್ ಮತ್ತುಜಿ ಬ್ಲಾಕ್ ಗಳು, ಸಂಜೀವಿನಿ ನಗರ, ಮಿಲಿಟರಿ ಫಾರ್ಮ್, ಅರ್ಕಾವತಿ ಬಡಾವಣೆ, ಹೆಬ್ಬಾಳ ಕೆಂಪಾಪುರ, ವೆಂಕಟೇಗೌಡ ಬಡಾವಣೆ, ಪಂಪ ಬಡಾವಣೆ, ವಿನಾಯಕ ಬಡಾವಣೆ 1 ಮತ್ತು 2, ಚಿರಂಜೀವಿ ಬಡಾವಣೆ,ಮುನಿಸ್ವಾಮಿ ಗೌಡ ಬಡಾವಣೆ, ವಾಯು ನಂದನ ಬಡಾವಣೆ, ಯೋಗೇಶ ಬಡಾವಣೆ, ಕರಿಯಣ್ಣ ಬಡಾವಣೆ, ನಾಗಾವರ ಕೆರೆ, ಕಾಫಿ ಬೋರ್ಡ್ ಬಡಾವಣೆ	ಉತ್ತರ	ಮುಖ್ಯ ರಸ್ತೆ, ಹಾಲಿ ಸಿ.ಎಂ.ಸಿ. ವಾರ್ಡಿನ ಪರಿಮಿತಿ, ಅಡ್ಡ ರಸ್ತೆ. ರೈಲ್ವೆ ಮಾರ್ಗ.	
			ಪೂರ್ವ	ಜಕ್ಕೂರು ರಸ್ತೆ. ದಾಸರಹಳ್ಳಿ ಮುಖ್ಯ ರಸ್ತೆ, ಕೆಜಿ ಮುಖ್ಯ ರಸ್ತೆ, ಮಳೆಯ ನೀರಿನ ಚರಂಡಿ, ಹಾಲಿ ಸಿ.ಎಂ.ಸಿ. ವಾರ್ಡಿನ ಪರಿಮಿತಿ, ಅಡ್ಡರಸ್ತೆ, ಮುಖ್ಯ ರಸ್ತೆ, 1ನೇ ಅಡ್ಡ ರಸ್ತೆ, ದಾಸರಹಳ್ಳಿ ಮುಖ್ಯ ರಸ್ತೆ, 3ನೇ ಮುಖ್ಯ ರಸ್ತೆ. ಮುಖ್ಯ ರಸ್ತೆ, 6ನೇ ಮುಖ್ಯ ರಸ್ತೆ. 13ನೇ ಮುಖ್ಯ ರಸ್ತೆ. ಮುಖ್ಯ ರಸ್ತೆ. 10ನೇ ಮುಖ್ಯ ರಸ್ತೆ. ಮುಖ್ಯ ರಸ್ತೆ. ಕೆಜಿ ಮುಖ್ಯ ರಸ್ತೆ, ಹೊರ ವರ್ತುಲ ರಸ್ತೆ, ಮುಖ್ಯ ರಸ್ತೆ .	
			ದಕ್ಷಿಣ	ರೈಲ್ವೆ ಮಾರ್ಗ, ಬಳ್ಳಾರಿ ರಸ್ತೆ, ಹೆಬ್ಬಾಳ ಕೆರೆ ಉತ್ತರದ ಪರಿಮಿತಿ, ಹಾಲಿ ಸಿ.ಎಂ.ಸಿ. ನಗರಸಭೆ ಪರಿಮಿತಿ,	
			ಪಶ್ಚಿಮ	ಹಾಲಿ ಸಿ.ಎಂ.ಸಿ. ವಾರ್ಡಿನ ಪರಿಮಿತಿ, ಮುಖ್ಯ ರಸ್ತೆ, 1ನೇ ಮುಖ್ಯ ರಸ್ತೆ, ಮಿಲಿಟರಿ ಸ್ಥಳದ ಪರಿಮಿತಿ, 5ನೇ ಅಡ್ಡ ರಸ್ತೆ, ಹಾಲಿ ಸಿ.ಎಂ.ಸಿ. ವಾರ್ಡಿನ ಪರಿಮಿತಿ, ಕೊಡಿಗೆಹಳ್ಳಿ ರಸ್ತೆ, 1ನೇ ಮುಖ್ಯ ರಸ್ತೆ, ಮುಖ್ಯ ರಸ್ತೆ, ರೈಲ್ವೆ ಮಾರ್ಗ.	
8	8. ಕೊಡಿಗೆಹಳ್ಳಿ	ಸಹಕಾರ ನಗರ(ಭಾಗ) ಬಿ,ಸಿ ಮತ್ತುಡಿ ಬ್ಲಾಕ್ ಗಳು, ಸಿಕ್ಕಾಎವಲ್ ಬಡಾವಣೆ, ಕೊಡಿಗೆಹಳ್ಳಿ ಗ್ರಾಮ, ಸೊನ್ನೇಗೌಡ ಬಡಾವಣೆ, ಮಾರುತಿ ನಗರ, ಆಮ್ನೋ ಬಡಾವಣೆ, ಅಶ್ವತ್ಥಪ್ಪ ಬಡಾವಣೆ, ಶಾನುಭೋಗ ನಾರಾಯಣಪ್ಪ ಬಡಾವಣೆ, ಟಾಟಾ ನಗರ, ಐಐಎಸ್‌ಸಿ ಬಡಾವಣೆ, ಕನ್ನೂರಮ್ಮ ಬಡಾವಣೆ, ದೇವಿ ನಗರ, ಲೊಟ್ಟೆಗೊಲ್ಲಹಳ್ಳಿ, ಮಾರುತಿ ನಗರ(ವರ್ತುಲ ರಸ್ತೆ ಸಮೀಪ), ಭದ್ರಪ್ಪ ಬಡಾವಣೆ, ಬಾಲಾಜಿ ಬಡಾವಣೆ, ಹೆಬ್ಬಾಳ ಕೆರೆ,ಶಾಂತಿವನ.	ಉತ್ತರ	ಮುಖ್ಯರಸ್ತೆ (ವಿವೇಕಾನಂದ ಶಾಲೆ)	
			ಪೂರ್ವ	1ನೇ ಮುಖ್ಯ ರಸ್ತೆ, ಕೊಡಿಗೆಹಳ್ಳಿ ರಸ್ತೆ, ಸ್ಟೆರ್ಲಿಂಗ್ ಅಪಾರ್ಟ್‌ಮೆಂಟ್ ಗೋಡೆ, 5ನೇ ಅಡ್ಡ ರಸ್ತೆ, ಮಿಲಿಟರಿ ಫಾರ್ಮ್ ಗೋಡೆ, 1ನೇ ಮುಖ್ಯ ರಸ್ತೆ, ಮುಖ್ಯ ರಸ್ತೆ, ಮಿಲಿಟರಿ ಫಾರ್ಮ್ ಗೋಡೆ, ಹೆಬ್ಬಾಳ ಕೆರೆ ಉತ್ತರದ ಪರಿಮಿತಿ, ಬಳ್ಳಾರಿ ರಸ್ತೆ.	
			ದಕ್ಷಿಣ	ಹೊರ ವರ್ತುಲ ರಸ್ತೆ,	
			ಪಶ್ಚಿಮ	ರೈಲ್ವೆ ಮಾರ್ಗ.	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
9	9. ವಿದ್ಯಾರಣ್ಯಪುರ	ಜಿಕೆವಿಕೆ ಕ್ಯಾಂಪಸ್, ಎಮ್‌ವಿ ಬಡಾವಣೆ, ವಿರುಪಾಕ್ಷಪುರ, ಕೆನರಾ ಬ್ಯಾಂಕ್ ಬಡಾವಣೆ, ಇಂಡಿಯನ್ ಎಕ್ಸ್‌ಪ್ರೆಸ್ ಬಡಾವಣೆ, ಬುದ್ಧ ಜ್ಯೋತಿ ಬಡಾವಣೆ, ಸೊನ್ನಪ್ಪ ಬಡಾವಣೆ, ಮಾರುತಿ ಬಡಾವಣೆ, ಟೆಲಿಕಾಂ ನಗರ, ಕೆಂಪೇಗೌಡನಗರ, ಮುನಿಸ್ವಾಮಿಯಪ್ಪ ಬಡಾವಣೆ, ಬಸವೇಶ್ವರ ಬಡಾವಣೆ, ಅಂಜನೇಯ ಬಡಾವಣೆ, ತಿಂಡ್ಲು, ಸಿದ್ದಲಿಂಗೇಶ್ವರ ಬಡಾವಣೆ, ವಿದ್ಯಾರಣ್ಯಪುರ 5ನೇ ಮತ್ತು 6ನೇ ಬ್ಲಾಕ್‌ಗಳು, ಶ್ರೀನಿಧಿ ಬಡಾವಣೆ, ಬಾಲಾಜಿ ಬಡಾವಣೆ, ದೊಡ್ಡ ಬೊಮ್ಮಸಂದ್ರ (ಭಾಗ), ಚಿಕ್ಕ ವೆಂಕಟಪ್ಪ ಬಡಾವಣೆ, ವಿದ್ಯಾರಣ್ಯಪುರ 1ನೇ, 3ನೇ ಮತ್ತು 4ನೇ ಬ್ಲಾಕ್‌ಗಳು, ಎಮ್ ವೆಂಕಟಸ್ವಾಮಿಯಪ್ಪ ಬಡಾವಣೆ, ಗುರುದರ್ಶನ ಬಡಾವಣೆ, ಜ್ಞಾನೇಶ್ವರಿ ಬಡಾವಣೆ ತಿಂಡ್ಲು ಕೆರೆ, ಸಪ್ತಗಿರಿ ಬಡಾವಣೆ.	ಉತ್ತರ	ಹಾಲಿ ಸಿ.ಎಂ.ಸಿ. ವಾರ್ಡಿನ ಪರಿಮಿತಿ, 26 ನೇ ಮುಖ್ಯ ರಸ್ತೆ, ಜಿಕೆವಿಕೆ ಕ್ಯಾಂಪಸ್ ವ್ಯಾಪ್ತಿ, ಜಿಕೆವಿಕೆ ಕ್ಯಾಂಪಸ್‌ಗೆ ಹೊಂದಿಕೊಂಡಿರುವ ಮುಖ್ಯ ರಸ್ತೆ	
			ಪೂರ್ವ	ರೈಲ್ವೆ ಮಾರ್ಗ	
			ದಕ್ಷಿಣ	ಕೃಷ್ಣಾ ದೇವಸ್ಥಾನದ ಮುಖ್ಯ ರಸ್ತೆ, ಮುಖ್ಯ ರಸ್ತೆ, ಪೋಟೊ ಸಿದ್ದಪ್ಪ ಅಡ್ಡ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಕೋಡಿಗಹಳ್ಳಿ ಕೆರೆಯ ದಕ್ಷಿಣದ ಪರಿಮಿತಿ, ಕೋಡಿಗಹಳ್ಳಿ ಕೆರೆಯ ಬದು, ಕೋಡಿಗಹಳ್ಳಿ ಕೆರೆಯ ಉತ್ತರದ ಪರಿಮಿತಿ, ಮುಖ್ಯ ರಸ್ತೆ, ನಂಜಪ್ಪ ಮುಖ್ಯ ರಸ್ತೆ, ಹಾಲಿ ಸಿ.ಎಂ.ಸಿ. ವಾರ್ಡಿನ ಪರಿಮಿತಿ, ತಿಂಡ್ಲು ಕೆರೆಯ ದಕ್ಷಿಣದ ಪರಿಮಿತಿ, ವಿದ್ಯಾರಣ್ಯಪುರ ಮುಖ್ಯ ರಸ್ತೆ, ಹಾಲಿ ಸಿ.ಎಂ.ಸಿ. ವಾರ್ಡಿನ ಪರಿಮಿತಿ, ಡಿಫೆನ್ಸ್ ಗೋಡೆಯ ವ್ಯಾಪ್ತಿ, 13ನೇ ಅಡ್ಡ ರಸ್ತೆ,	
			ಪಶ್ಚಿಮ	ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, 1ನೇ ಅಡ್ಡ ರಸ್ತೆ, ಎಮ್‌ಎಸ್ ಪಾಳ್ಯ ಮುಖ್ಯ ರಸ್ತೆ, 3ನೇ ಮುಖ್ಯ ರಸ್ತೆ, 2ನೇ ಮುಖ್ಯ ರಸ್ತೆ ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ (ಹಾಲಿ ಸಿ.ಎಂ.ಸಿ. ವಾರ್ಡಿನ ಪರಿಮಿತಿ). ಚಿಕ್ಕ ಬೆಟ್ಟಹಳ್ಳಿ ಮತ್ತು ದೊಡ್ಡ ಬೆಟ್ಟಹಳ್ಳಿಗಳ ಮೂರ್ವದ ಪರಿಮಿತಿ (ಜಿಕೆವಿಕೆ ಕ್ಯಾಂಪಸ್ ಪರಿಮಿತಿ)	
10	10. ದೊಡ್ಡಬೊಮ್ಮಸಂದ್ರ	ನಂಜಪ್ಪ ಬಡಾವಣೆ, ಚಾಮುಂಡೇಶ್ವರಿ ಬಡಾವಣೆ, ರಾಮಣ್ಣ ಬಡಾವಣೆ, ಮಂದಮ್ಮ ಬಡಾವಣೆ, ಗೋವಿಂದಯ್ಯನ ಪಾಳ್ಯ (ಭಾಗ), ಕೆಂಪಮ್ಮ ಬಡಾವಣೆ, ಹನುಮಾನ್ ಬಡಾವಣೆ, ಸುಬ್ಬಕ್ಕ ಬಡಾವಣೆ, ಜಯಲಕ್ಷ್ಮಮ್ಮ ಬಡಾವಣೆ, ರಾನಪ್ಪ ದಾಸಪ್ಪ ಬಡಾವಣೆ, ಮುನೇಶ್ವರ ಬಡಾವಣೆ, ವಿಮಾನ ಬಡಾವಣೆ, ಕೋಡಿಗಹಳ್ಳಿ ಕೆರೆ, ನಾಗಾಲಾಂಡ್ ಕಾಲೋನಿ, ಬಿಇಎಲ್ ಕ್ವಾರ್ಟರ್ಸ್, ಬಿಇಎಲ್ ಕಾಲೋನಿ, ಸಿಆರ್‌ಎಲ್, ಬಿಇಎಲ್ ಇಂಡಸ್ಟ್ರಿಯಲ್ ಎಸ್ಟೇಟ್, ವಿದ್ಯಾರಣ್ಯಪುರ 1, 2, 3 ಬ್ಲಾಕ್‌ಗಳು, ಬಿಇಎಲ್ ಬಡಾವಣೆ, ದೊಡ್ಡ ಬೊಮ್ಮಸಂದ್ರ (ಭಾಗ)	ಉತ್ತರ	ತಿಂಡ್ಲು ಕೆರೆಯ ದಕ್ಷಿಣದ ಪರಧಿ, ಹಾಲಿ ಸಿ.ಎಂ.ಸಿ. ವಾರ್ಡಿನ ಪರಿಮಿತಿ, ನಂಜಪ್ಪ ಮುಖ್ಯ ರಸ್ತೆ, ಮುಖ್ಯ ರಸ್ತೆ , ಕೋಡಿಗಹಳ್ಳಿ ಕೆರೆಯ ಉತ್ತರದ ಪರಧಿ.	
			ಪೂರ್ವ	ಕೋಡಿಗಹಳ್ಳಿ ಕೆರೆಯ ಮೂರ್ವದ ಪರಿಮಿತಿ, ಕೋಡಿಗಹಳ್ಳಿ ಕೆರೆಯ ಬದು, ಕೋಡಿಗಹಳ್ಳಿ ಕೆರೆಯ ದಕ್ಷಿಣದ ಪರಿಮಿತಿ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಕೃಷ್ಣಾ ದೇವಸ್ಥಾನದ ಮುಖ್ಯ ರಸ್ತೆ, ರೈಲ್ವೆ ಮಾರ್ಗ.	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
			ದಕ್ಷಿಣ	ಬಿಇಎಲ್ ಇಂಡಸ್ಟ್ರಿಯಲ್ ಎಸ್ಟೇಟ್ ಕಾಂಪೌಂಡ್ , ಎಮ್ ಎಸ್ ರಾಮಯ್ಯ ರಸ್ತೆ, ಬಿಇಎಲ್ ರಸ್ತೆ.	
			ಪಶ್ಚಿಮ	ಮುಖ್ಯ ರಸ್ತೆ, ದೊಡ್ಡಬೊಮ್ಮಸಂದ್ರ ಮುಖ್ಯ ರಸ್ತೆ, ಕುವೆಂಪು ರಸ್ತೆ, ಮಂಜುನಾಥ ಸಿನೆಮಾ ರಸ್ತೆ, ಅಡ್ಡರಸ್ತೆ, ಮುಖ್ಯ ರಸ್ತೆ, ವಾಯುನೆಲೆ ಏರಿಯಾದ ಗೋಡೆ ಪರಿಮಿತಿ (ಮಳೆ ನೀರು ಚರಂಡಿ), ವಿದ್ಯಾರಣ್ಯಪುರ ಮುಖ್ಯ ರಸ್ತೆ.	
11	11. ಕುವೆಂಪು ನಗರ	ಸದ್ಗುರು ಬಡಾವಣೆ, ಕಾನ್ಸಿರಾಮ ನಗರ, ಆನಂದ ಗಾರ್ಡನ್, ಶಿಂಗಾಪುರ , ಶಿಂಗಾಪುರ ಕೆರೆ, ವಿನಾಯಕನಗರ, ವರದರಾಜನಗರ, ವಾಯುನೆಲೆ ಏರಿಯ, ಜಾಲಹಳ್ಳಿ ಪೂರ್ವ, ರಘುರಾಮ ಬಡಾವಣೆ, ರಾಮಚಂದ್ರಾಪುರ, ಕಲತ್ತೂರು ಬಡಾವಣೆ, ಜಾರಕಬಂಡೆ ಸ್ಟೇಟ್ ಫಾರೆಸ್ಟ್, ಎಚ್‌ವಿವಿ ವ್ಯಾಲಿ ಬಡಾವಣೆ, ವಿಶ್ವೇಶ್ವರಯ್ಯ ಎನ್‌ಕ್ಲೇವ್, ನಾಯ್ಡು ಬಡಾವಣೆ, ಕುವೆಂಪು ನಗರ, ವೆಂಕಟೇಶ ನಗರ, ಮುನಿಸ್ವಾಮಪ್ಪ ಬಡಾವಣೆ, ಸಿಂಹಾದ್ರಿ ಬಡಾವಣೆ,ಗೋವಿಂದಯ್ಯನ ಪಾಳ್ಯ (ಭಾಗ), ಗಣೇಶ ಬಡಾವಣೆ, ಎಮ್ ಎಸ್ ಪಾಳ್ಯ, ರಾಘವೇಂದ್ರ ಕಾಲೋನಿ, ಡಿಫೆನ್ಸ್ ಬಡಾವಣೆ,ಗಂಗಾಮೈಗುಡಿ.	ಉತ್ತರ	ಹಾಲಿ ಸಿ.ಎಂ.ಸಿ. ವಾರ್ಡಿನ ಪರಿಮಿತಿ(ಬಿಬಿಎಂಪಿ ವ್ಯಾಪ್ತಿಯ ಪರಿಮಿತಿ), ಚಿಕ್ಕಬೆಟ್ಟಹಳ್ಳಿಯ ದಕ್ಷಿಣದ ಪರಿಮಿತಿ, ಯಲಹಂಕ ರಸ್ತೆ, ಮುಖ್ಯ ರಸ್ತೆ.	
			ಪೂರ್ವ	ಹಾಲಿ ಸಿ.ಎಂ.ಸಿ. ವಾರ್ಡಿನ ಪರಿಮಿತಿ, ಅಡ್ಡ ರಸ್ತೆ, ಮುಖ್ಯ ರಸ್ತೆ. ಅಡ್ಡ ರಸ್ತೆ, ಮುಖ್ಯ ರಸ್ತೆ. ಅಡ್ಡ ರಸ್ತೆ, 2ನೇ ಮುಖ್ಯ ರಸ್ತೆ. 3ನೇ ಮುಖ್ಯ ರಸ್ತೆ. ಎಮ್ ಎಸ್ ಪಾಳ್ಯ ಮುಖ್ಯ ರಸ್ತೆ, 1ನೇ ಅಡ್ಡ ರಸ್ತೆ, ಮುಖ್ಯ ರಸ್ತೆ. ಅಡ್ಡ ರಸ್ತೆ, ಮುಖ್ಯ ರಸ್ತೆ. 13ನೇ ಅಡ್ಡ ರಸ್ತೆ, ಡಿಫೆನ್ಸ್ ಏರಿಯಾದ ಗೋಡೆಯ ಪರಿಮಿತಿ, ಮುಖ್ಯ ರಸ್ತೆ, ಅಡ್ಡರಸ್ತೆ, ಮಂಜುನಾಥ ಸಿನೆಮಾ ರಸ್ತೆ, ಕುವೆಂಪು ರಸ್ತೆ, ದೊಡ್ಡಬೊಮ್ಮಸಂದ್ರ ಮುಖ್ಯ ರಸ್ತೆ, ಮುಖ್ಯ ರಸ್ತೆ.	
			ದಕ್ಷಿಣ	ಬಿಇಎಲ್ ರಸ್ತೆ, ಜಾಲಹಳ್ಳಿ ರಸ್ತೆ	
			ಪಶ್ಚಿಮ	ಜಾರಕಬಂಡೆ ಸ್ಟೇಟ್ ಫಾರೆಸ್ಟ್ ಪರಿಮಿತಿ, ವಾಯುನೆಲೆ ಪ್ರದೇಶದ ಗೋಡೆಯ ಪರಿಮಿತಿ, ಪೈಪ್ ಲೈನ್ ರಸ್ತೆ, ಮುಖ್ಯ ರಸ್ತೆ, ಅಬ್ಬಿಗೇರಿ ಗ್ರಾಮದ ಪೂರ್ವದ ಪರಿಮಿತಿ.	
12	12. ಶೆಟ್ಟಿಹಳ್ಳಿ	ಅಬ್ಬಿಗೇರಿ, ಮೈದಾರಹಳ್ಳಿ, ಚಿಕ್ಕಸಂದ್ರ, ಶೆಟ್ಟಿಹಳ್ಳಿ, ನಿಸರ್ಗ ಬಡಾವಣೆ, ಅಬ್ಬಿಗೇರಿ ಕೆರೆ,ಸೋಮೇಶ್ವರ ಬಡಾವಣೆ, ಅಚ್ಚಪ್ಪ ಬಡಾವಣೆ, ವಿಜಯಲಕ್ಷ್ಮಿ ಬಡಾವಣೆ, ಅಬ್ಬಿಗೇರಿ ದಿನ್ನೆ, ಅಬ್ಬಿಗೇರಿ ಬಡಾವಣೆ, ಮುನಿಸ್ವಾಮಪ್ಪ ಬಡಾವಣೆ, ವಿಆರ್ ಬಡಾವಣೆ, ಕಲ್ಯಾಣ ನಗರ, ಕಲಾ ನಗರ, ಕಮ್ಮಗೊಂಡನಹಳ್ಳಿ, ಜಾಲಹಳ್ಳಿ ಪಶ್ಚಿಮ, ರಾಘವೇಂದ್ರ ಬಡಾವಣೆ, ಸುಬ್ರಮಣ್ಯ ಬಡಾವಣೆ, ಶ್ರೀ ಮಹಾಲಕ್ಷ್ಮಿ ಬಡಾವಣೆ, ವೆಂಕಟೇಶ್ವರ ಬಡಾವಣೆ, ವಿನಾಯಕ ಬಡಾವಣೆ, ಕೆಂಪೆಗೌಡ	ಉತ್ತರ	ಚಿಕ್ಕಸಂದ್ರ ಮತ್ತು ಮೈದಾರಹಳ್ಳಿ ಗ್ರಾಮಗಳ ಉತ್ತರದ ಪರಿಮಿತಿ, ಅಬ್ಬಿಗೇರಿ ಗ್ರಾಮದ ಪಶ್ಚಿಮ ಮತ್ತು ಉತ್ತರದ ಪರಿಮಿತಿಗಳು.	
			ಪೂರ್ವ	ಅಬ್ಬಿಗೇರಿ ಗ್ರಾಮದ ಪೂರ್ವದ ಪರಿಮಿತಿ, ಹಾಲಿ ಸಿ.ಎಂ.ಸಿ. ನಗರಸಭೆ ಪರಿಮಿತಿ, ಲಕ್ಷ್ಮೀಪುರ ಮುಖ್ಯ ರಸ್ತೆ, ಅಬ್ಬಿಗೇರಿ ಮುಖ್ಯ ರಸ್ತೆ, ಹಾಲಿ ಸಿ.ಎಂ.ಸಿ. ವಾರ್ಡಿನ ಪರಿಮಿತಿ, ಅಬ್ಬಿಗೇರಿ ಮುಖ್ಯ ರಸ್ತೆ, ಹಾಲಿ ಸಿ.ಎಂ.ಸಿ. ವಾರ್ಡಿನ ಪರಿಮಿತಿ	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
		ಗಾರ್ಡನ್, ಎಸ್ ಎಮ್ ಆರ್ ಬಡಾವಣೆ, ಪಶ್ಚಿಮ ಕೌಂಟಿ, ಆರ್ ಆರ್ ಬಡಾವಣೆ, ಸಂಧ್ಯಾ ನಗರ, ದಾಸಪ್ಪನ ಪಾಳ್ಯ, ಆತ್ಮೀಯ ಗೆಳೆಯರ ಬಳಗ ಬಡಾವಣೆ, ಸಪ್ತಗಿರಿ ಬಡಾವಣೆ, ಅಂಜನಾದ್ರಿ ಬಡಾವಣೆ, ಎಮ್.ಬಾಬಣ್ಣ ಬಡಾವಣೆ, ಮಲ್ಲಸಂದ್ರ(ಭಾಗ), ಕೃಷ್ಣನಗರ, ಲೇಕ್ ವಿಠ್ ಡಿಫೆನ್ಸ್ ಕಾಲೋನಿ, ಕಾವೇರಿ ಬಡಾವಣೆ, ನಂದನ ನಗರ, ಬೃಂದಾವನ ಬಡಾವಣೆ, ಮಾರುತಿ ನಗರ, ಚಿಕ್ಕಣ್ಣ ಬಡಾವಣೆ, ಭೈರವೇಶ್ವರ ನಗರ.	ದಕ್ಷಿಣ	ಜಾಲಹಳ್ಳಿ ರಸ್ತೆ, ಪೈಪ್ ಲೈನ್ ರಸ್ತೆ, 1ನೇ ಅಡ್ಡ ರಸ್ತೆ, 1ನೇ ಮುಖ್ಯ ರಸ್ತೆ, 9ನೇ ಅಡ್ಡ ರಸ್ತೆ, 3ನೇ ಮುಖ್ಯ ರಸ್ತೆ, ಡಿಫೆನ್ಸ್ ಏರಿಯಾದ ಗೋಡೆ, ಮುಖ್ಯ ರಸ್ತೆ, ಚಿಕ್ಕಬಾಣಾವರ ರೈಲ್ವೆ ನಿಲ್ದಾಣ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, ಸ್ವತ್ತಿನ ಗೋಡೆ, 8ನೇ ಅಡ್ಡ ರಸ್ತೆ.	
			ಪಶ್ಚಿಮ	ಪೈಪ್ ಲೈನ್ ರಸ್ತೆ, ಚಕ್ಕಸಂದ್ರ ಹಳ್ಳಿಯ ಪರಿಮಿತಿಯ ಭಾಗ.	
13	13. ಮಲ್ಲಸಂದ್ರ	ರಾಜಣ್ಣ ಬಡಾವಣೆ, ಮಲ್ಲಸಂದ್ರ (ಭಾಗ), ರವೀಂದ್ರ ನಗರ, ಮಾತೃ ಬಡಾವಣೆ, ಅಯ್ಯಪ್ಪ ಬಡಾವಣೆ, ಬಿಎಚ್‌ಇಎಲ್ ಮಿನಿ ಕಾಲೋನಿ, ಕಲ್ಯಾಣ ನಗರ, ಪ್ರಶಾಂತ್ ಬಡಾವಣೆ, ಮುನೇಶ್ವರ ಬ್ಲಾಕ್.	ಉತ್ತರ	8ನೇ ಅಡ್ಡ ರಸ್ತೆ, ಮುಖ್ಯ ರಸ್ತೆ, ಮುಖ್ಯ ರಸ್ತೆ, ಚಿಕ್ಕಬಾಣಾವರ ರೈಲ್ವೆ ನಿಲ್ದಾಣದ ರಸ್ತೆ.	
			ಪೂರ್ವ	ಮುಖ್ಯರಸ್ತೆ, ಡಿಫೆನ್ಸ್ ಏರಿಯಾದ ಗೋಡೆ 3ನೇ ಮುಖ್ಯ ರಸ್ತೆ, 9ನೇ ಅಡ್ಡ ರಸ್ತೆ, 1ನೇ ಮುಖ್ಯ ರಸ್ತೆ, 1ನೇ ಅಡ್ಡ ರಸ್ತೆ.	
			ದಕ್ಷಿಣ	ಪೈಪ್ ಲೈನ್ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುತ್ತುರಾಯಸ್ವಾಮಿ ದೇವಸ್ಥಾನದ ರಸ್ತೆ, 7ನೇ ಅಡ್ಡರಸ್ತೆ, 1ನೇ ಮುಖ್ಯ ರಸ್ತೆ, ಮುಖ್ಯ ರಸ್ತೆ.	
			ಪಶ್ಚಿಮ	10 ನೇ ಅಡ್ಡ ರಸ್ತೆ, ನೆಲ ಮಹೇಶ್ವರಮ್ಮ ದೇವಸ್ಥಾನದ ರಸ್ತೆ, 11ನೇ ಅಡ್ಡ ರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, 11ನೇ 'ಬಿ' ಅಡ್ಡ ರಸ್ತೆ, ಪೈಪ್ ಲೈನ್ ರಸ್ತೆ.	
14	14. ಬಾಗಲಕುಂಟೆ	ಸಿಡೇದಹಳ್ಳಿ, ಎನ್.ಎಂ.ಹೆಚ್.ಬಡಾವಣೆ, ಸೌಂದರ್ಯ ಬಡಾವಣೆ, ಎಂ.ಹೆಚ್.ಆರ್.ಬಡಾವಣೆ, ಸಿದ್ಧೇಶ್ವರ ಬಡಾವಣೆ, ಮೀನಾಕ್ಷಿ ಗಾರ್ಡನ್ ಎನ್ಕ್ಲೇವ್, ಕಿರೋಸ್ಕರ್ ಪ್ಲಾಟ್ಸ್, ಸಂಪಂಗಿ ಬಡಾವಣೆ, ಎಂ.ಇ.ಎ. ನೌಕರರ ಹೌಸಿಂಗ್ ಕಾಲೋನಿ, ಬಾಗಲಕುಂಟೆ, ಬಾಗಲಕುಂಟೆ ಕೆರೆ, ಮಂಜುನಾಥ ನಗರ, ವಿಡಿಯ ಕೆನ್ಸ ಮೆಟಲ್ ಇಂಡಸ್ಟ್ರಿ, ಡಿಫೆನ್ಸ್ ಕಾಲೋನಿ, ಭುವನೇಶ್ವರಿ ನಗರ, ಹಾವನೂರು ಬಡಾವಣೆ, ಎಂ.ಎಸ್.ರಾಮಯ್ಯ ಬಡಾವಣೆ.	ಉತ್ತರ	ಸಿಡೇದಹಳ್ಳಿ ಗ್ರಾಮದ ಉತ್ತರದ ಪರಿಮಿತಿ (ಬಿಬಿಎಂಪಿ ವ್ಯಾಪ್ತಿಯ ಪರಿಮಿತಿ).	
			ಪೂರ್ವ	ಸಿಡೇದಹಳ್ಳಿ ಗ್ರಾಮದ ಪೂರ್ವದ ಪರಿಮಿತಿ, ಐಎಎಫ್ ಮುಖ್ಯ ರಸ್ತೆ, ಪೈಪ್ ಲೈನ್ ರಸ್ತೆ, 11ನೇ 'ಬಿ' ಅಡ್ಡ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಮುಖ್ಯ ರಸ್ತೆ, 11ನೇ ಅಡ್ಡ ರಸ್ತೆ, ನೆಲ ಮಹೇಶ್ವರಮ್ಮ ದೇವಸ್ಥಾನದ ರಸ್ತೆ, 10 ನೇ ಅಡ್ಡ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, 3ನೇ ಅಡ್ಡ ರಸ್ತೆ, ಮುಖ್ಯ ರಸ್ತೆ, ಹೆಸರಘಟ್ಟ ರಸ್ತೆ.	
			ದಕ್ಷಿಣ	ತುಮಕೂರು ರಸ್ತೆ, ದೊಡ್ಡ ಬಿದರಕಲ್ಲು ಹಳ್ಳಿಯ ಉತ್ತರ ಮತ್ತು ಪೂರ್ವ ಪರಿಮಿತಿಗಳು (ಭಾಗ).	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
			ಪಶ್ಚಿಮ	ಹಾಲಿ ಸಿ.ಎಂ.ಸಿ. ವಾರ್ಡಿನ ಪರಿಮಿತಿ, ಮುಖ್ಯ ರಸ್ತೆ, ಮಳೆಯ ನೀರಿನ ಚರಂಡಿ, ಸಿಡ್ಡೆಹಳ್ಳಿ ಗ್ರಾಮದ ಪಶ್ಚಿಮದ ಪರಿಮಿತಿ(ಬಿಬಿಎಂಪಿ ವ್ಯಾಪ್ತಿಯ ಪರಿಮಿತಿ).	
15	15. ಟ.ದಾಸರಹಳ್ಳಿ	ಮಹೇಶ್ವರಿ ನಗರ, ಟಿ.ದಾಸರಹಳ್ಳಿ, ಓಂ ಕಾಲೋನಿ.	ಉತ್ತರ	ಮುಖ್ಯ ರಸ್ತೆ, 3ನೇ ಅಡ್ಡ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, 1ನೇ ಮುಖ್ಯ ರಸ್ತೆ, 7ನೇ ಅಡ್ಡ ರಸ್ತೆ, ಮುತ್ತುರಾಯ ಸ್ವಾಮಿ ದೇವಸ್ಥಾನದ ರಸ್ತೆ, ಅಡ್ಡರಸ್ತೆ, ಮುಖ್ಯ ರಸ್ತೆ, ಪೈಪ್ ಲೈನ್ ರಸ್ತೆ.	
			ಪೂರ್ವ	ಸುಬ್ರತೊ ಮುಖರ್ಜಿ ರಸ್ತೆ.	
			ದಕ್ಷಿಣ	ತುಮಕೂರು ರಸ್ತೆ	
			ಪಶ್ಚಿಮ	ಹೆಸರಘಟ್ಟ ರಸ್ತೆ	
16	16. ಜಾಲಹಳ್ಳಿ	ಎಚ್‌ಎಮ್‌ಟಿ ಸ್ವಾಘ್ ಕ್ವಾಟರ್ಸ್, ಜಾಲಹಳ್ಳಿ, ಬಿಇಎಲ್ ಕ್ವಾಟರ್ಸ್	ಉತ್ತರ	ಜಾಲಹಳ್ಳಿ ರಸ್ತೆ.	
			ಪೂರ್ವ	ಬಿ.ಇ.ಎಲ್ ರಸ್ತೆ.	
			ದಕ್ಷಿಣ	ಹೊರ ವರ್ತುಲ ರಸ್ತೆ	
			ಪಶ್ಚಿಮ	ಪೈಪ್ ಲೈನ್ ರಸ್ತೆ.	
17	17. ಜಿ.ಪಿ.ಉದ್ಯಾನವನ	ಪೂರ್ಣಪ್ಪ ಗಾರ್ಡನ್, ಸುಂದರ್ ನಗರ, ಗೋಕುಲ್ ಎಕ್ಸ್‌ಟೆನ್‌ಶನ್, ಬಡಪ್ಪ ಗಾರ್ಡನ್, ಮುತ್ಯಾಲಮ್ಮ ನಗರ, ತಣ್ಣೀರಹಳ್ಳಿ, ಮತ್ತೀಕೆರೆ ಕೆರೆ,(ಜಿ.ಪಿ. ಉದ್ಯಾನವನ), ಎಸ್.ಬಿ.ಎಮ್ ಕಾಲೋನಿ, ಬೃಂದಾವನ ನಗರ, ಮೋಹನ್ ಕುಮಾರ ನಗರ, ಎಚ್‌ಎಮ್‌ಟಿ ಬಡಾವಣೆ.	ಉತ್ತರ	ಹೊರ ವರ್ತುಲ ರಸ್ತೆ.	
			ಪೂರ್ವ	ಎಂ.ಎಸ್.ರಾಮಯ್ಯ ರಸ್ತೆ, ಬಿ.ಇ.ಎಲ್. ಇಂಡಸ್ಟ್ರಿ ಗೋಡೆ, ರೈಲ್ವೆ ಮಾರ್ಗ, ಎಂ.ಎಸ್.ರಾಮಯ್ಯ ರಸ್ತೆ,ಬಿ ನಾರಾಯಣಸ್ವಾಮಿಪುರ ರಸ್ತೆ.	
			ದಕ್ಷಿಣ	ಗೋವಿಂದಪ್ಪ ರಸ್ತೆ, 13ನೇ ಮುಖ್ಯ ರಸ್ತೆ, 9ನೇ ಅಡ್ಡ ರಸ್ತೆ, ಅಡ್ಡ ರಸ್ತೆ, ಮಳೆಯ ನೀರಿನ ಚರಂಡಿ ಪಕ್ಕದ ಮುಖ್ಯರಸ್ತೆ, ಗೋವಿಂದಪ್ಪ ರಸ್ತೆ, ಮೋಹನ್ ಕುಮಾರ ರಸ್ತೆ ರೈಲ್ವೇ ಮಾರ್ಗದ ತನಕ.	
			ಪಶ್ಚಿಮ	ರೈಲ್ವೆ ಮಾರ್ಗ	
18	18. ರಾಧಾ ಕೃಷ್ಣಾ ದೇವಸ್ಥಾನ ವಾರ್ಡ್	ಲೊಟ್ಟೆಗೊಲ್ಲಹಳ್ಳಿ, ವೆಂಕಟಾಚಾರಿ ನಗರ, ಎಚ್.ಎ.ಜಿ. ಕಾಲೋನಿ. ಆರ್.ಎಮ್.ವಿ. 2ನೇ ಹಂತ, ಡಾಲರ್ ಅಪಾರ್ಟ್‌ಮೆಂಟ್, ಕೃಷ್ಣಾ ಬಡಾವಣೆ, ಅಮರಜ್ಯೋತಿ ಬಡಾವಣೆ (ಭಾಗ), ರಾಜ್ ಮಹಲ್ ವಿಲಾಸ್ 2ನೇ ಹಂತ 3ನೇ ಬ್ಲಾಕ್, ನಾಯ್ಡು ಬಡಾವಣೆ (ಭಾಗ), ಜುಡೀಶಿಯಲ್ ಕಾಲೋನಿ, ಎ.ಇ.ಸಿ.ಎಸ್ ಬಡಾವಣೆ, ಜಲದರ್ಶಿನಿ ಬಡಾವಣೆ, ಗೆದ್ದಲಹಳ್ಳಿ.	ಉತ್ತರ	ಹೊರ ವರ್ತುಲ ರಸ್ತೆ	
			ಪೂರ್ವ	ಗುಂಡಪ್ಪ ರಸ್ತೆ, 2ನೇ ಅಡ್ಡರಸ್ತೆ, 2ನೇ ಎ ಮುಖ್ಯ ರಸ್ತೆ, ಮುಖ್ಯ ರಸ್ತೆ,ಭೂಪಸಂದ್ರ ರಸ್ತೆ, ಡಿ ರಾಜಗೋಪಾಲ ರಸ್ತೆ, ಮುಖ್ಯ ರಸ್ತೆ,4ನೇ ಮುಖ್ಯ ರಸ್ತೆ (10ನೇ ಅಡ್ಡರಸ್ತೆ),ಅಡ್ಡರಸ್ತೆ, 2ನೇ ಮುಖ್ಯ ರಸ್ತೆ, ಅಡ್ಡರಸ್ತೆ, 4ನೇ ಮುಖ್ಯ ರಸ್ತೆ, ಅಡ್ಡರಸ್ತೆ.	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
				5ನೇ ಅಡ್ಡರಸ್ತೆ, 1ನೇ ಅಡ್ಡರಸ್ತೆ (ಇಸ್ರೋ ರಸ್ತೆ), 5ನೇ ಮುಖ್ಯ ರಸ್ತೆ, 1ನೇ ಅಡ್ಡರಸ್ತೆ, 3ನೇ ಅಡ್ಡರಸ್ತೆ, 1ನೇ ಮುಖ್ಯ ರಸ್ತೆ, ಡಿ ರಾಜಗೋಪಾಲ ರಸ್ತೆ	
			ದಕ್ಷಿಣ	80 ಫೀಟ್ ರಸ್ತೆಗೆ ಸಂಪರ್ಕ ರಸ್ತೆ. (ಹಾಲಿ ವಾರ್ಡ್ ಪರಿಮಿತಿ), 80 ಫೀಟ್ ರಸ್ತೆ	
			ಪಶ್ಚಿಮ	ಬಿ.ಇ.ಎಲ್ ರಸ್ತೆ, ರೈಲ್ವೆ ಮಾರ್ಗ.	
19	19. ಸಂಜಯ ನಗರ	ಭೂಪಸಂದ್ರ, ವಿನಾಯಕ ಬಡಾವಣೆ, ಎಕ್ಸೈಜ್ ಕಾಲೋನಿ, ಆರ್.ಎಮ್.ಎಸ್. ಕಾಲೋನಿ, ನಾಗಶೆಟ್ಟಿಹಳ್ಳಿ, ಯಾಜಮಾನ ಬಡಾವಣೆ, ಎ.ಇ.ಸಿ.ಎಸ್ ಬಡಾವಣೆ, ಸಂಜಯ ನಗರ, ಬಿ.ಪಿ.ಇ.ಎಚ್.ಸಿ.ಎಸ್ ಬಡಾವಣೆ, ರಾಮಕೃಷ್ಣಪ್ಪ ಬಡಾವಣೆ, ಅಮರಜ್ಯೋತಿ ಬಡಾವಣೆ (ಭಾಗ) ನಾಯ್ಡು ಬಡಾವಣೆ (ಭಾಗ)	ಉತ್ತರ	ಹೊರ ವರ್ತುಲ ರಸ್ತೆ,	
			ಪೂರ್ವ	ಕೃಷಿ ವಿಶ್ವವಿದ್ಯಾಲಯ ಆವರಣದ ಪರಿಮಿತಿ, ಭೂಪಸಂದ್ರ ರಸ್ತೆ, ಕೃಷಿ ವಿಶ್ವವಿದ್ಯಾಲಯ ಆವರಣದ ಪರಿಮಿತಿಗೆ ಹೊಂದಿಕೊಂಡಿರುವ ಮುಖ್ಯ ರಸ್ತೆ, 3ನೇ ಮುಖ್ಯ ರಸ್ತೆ (60 ಫೀಟ್ ರಸ್ತೆ), 7ನೇ ಅಡ್ಡರಸ್ತೆ, 6ನೇ ಮುಖ್ಯ ರಸ್ತೆ, ತೋಟದ ಪರಿಮಿತಿ, ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯ ಪರಿಮಿತಿ, 4ನೇ ಅಡ್ಡ ರಸ್ತೆ.	
			ದಕ್ಷಿಣ	ಅಡ್ಡ ರಸ್ತೆ, 3ನೇ ಅಡ್ಡ ರಸ್ತೆ, ಅಡ್ಡ ರಸ್ತೆ, 5ನೇ ಮುಖ್ಯರಸ್ತೆ, 5ನೇ ಅಡ್ಡ ರಸ್ತೆ, 6ನೇ ಮುಖ್ಯ ರಸ್ತೆ.	
			ಪಶ್ಚಿಮ	ಡಿ.ರಾಜಗೋಪಾಲ್ ರಸ್ತೆ, 1ನೇ ಮುಖ್ಯ ರಸ್ತೆ, 3ನೇ ಅಡ್ಡರಸ್ತೆ, 5ನೇ ಮುಖ್ಯ ರಸ್ತೆ 1ನೇ ಅಡ್ಡರಸ್ತೆ, 1ನೇ ಅಡ್ಡರಸ್ತೆ ಇಸ್ರೋ ರಸ್ತೆ, 5ನೇ ಅಡ್ಡರಸ್ತೆ, ಅಡ್ಡರಸ್ತೆ, 4ನೇ ಮುಖ್ಯ ರಸ್ತೆ, ಅಡ್ಡರಸ್ತೆ, 2ನೇ ಮುಖ್ಯ ರಸ್ತೆ, ಮುಖ್ಯ ರಸ್ತೆ, 4ನೇ ಮುಖ್ಯ ರಸ್ತೆ 10ನೇ ಅಡ್ಡರಸ್ತೆ, ಮುಖ್ಯ ರಸ್ತೆ, ಡಿ.ರಾಜಗೋಪಾಲ್ ರಸ್ತೆ, ಭೂಪಸಂದ್ರ ರಸ್ತೆ, ಮುಖ್ಯ ರಸ್ತೆ, ಅಡ್ಡರಸ್ತೆ, 2ನೇ ಎ ಮುಖ್ಯ ರಸ್ತೆ, 2ನೇ ಅಡ್ಡರಸ್ತೆ, ಗುಂಡಪ್ಪ ರಸ್ತೆ.	
20	20. ಗಂಗಾನಗರ	ಯುವಎಸ್ ಕ್ಯಾಂಪಸ್, ಕೆಇಬಿ ಬಡಾವಣೆ, ಯುವಎಸ್ ಸ್ಟಾಫ್ ಕ್ವಾಟ್ರಸ್, ವಿಶ್ವೇಶ್ವರಯ್ಯ ನಗರ, ರಿಸರ್ವ್ ಬ್ಯಾಂಕ್ ಕಾಲೋನಿ, ಹೆಚ್‌ಎಂಟಿ ಬಡಾವಣೆ, ಗಂಗಾನಗರ, ವೆಂಕಪ್ಪ ಬ್ಲಾಕ್, ಗುಂಡಪ್ಪ ಬ್ಲಾಕ್.	ಉತ್ತರ	ಹೊರ ವರ್ತುಲ ರಸ್ತೆ, ಬಳ್ಳಾರಿ ರಸ್ತೆ, ರೈಲ್ವೆ ಲೈನ್	
			ಪೂರ್ವ	ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯ ರಸ್ತೆ, ಹೆಬ್ಬಾಳ ಮುಖ್ಯರಸ್ತೆ, (ವಿ ನಾಗೇನಹಳ್ಳಿ ಮುಖ್ಯರಸ್ತೆ), ಅಡ್ಡ ರಸ್ತೆ, 1ನೇ ಮುಖ್ಯರಸ್ತೆ, ಬಳ್ಳಾರಿ ರಸ್ತೆ, ಹಾಲಿ ಸಿ.ಎಂ.ಸಿ. ವಾರ್ಡಿನ ಪರಿಮಿತಿ (ಸ್ವತ್ತಿನ ಪರಿಮಿತಿ), 1ನೇ ಮುಖ್ಯರಸ್ತೆ, 2ನೇ ಮುಖ್ಯರಸ್ತೆ, ಅಡ್ಡರಸ್ತೆ, 13ನೇ ಅಡ್ಡರಸ್ತೆ, ಮುಖ್ಯರಸ್ತೆ, 7ನೇ	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
				ಅಡ್ಡರಸ್ತೆ, 2ನೇ ಅಡ್ಡರಸ್ತೆ, 6ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಹಾಲಿ ಇರುವ ವಾರ್ಡಿನ ಪರಿಮಿತಿ, 6ನೇ ಎ ಮುಖ್ಯರಸ್ತೆ, 9ನೇ ಅಡ್ಡರಸ್ತೆ.	
			ದಕ್ಷಿಣ	ದಿನ್ನೂರು ಮುಖ್ಯರಸ್ತೆ, 9ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, ಮುಖ್ಯರಸ್ತೆ, ಸ್ವತ್ತಿನ ಪರಿಮಿತಿ, ಮಳೆನೀರು ಚರಂಡಿ, 3ನೇ ಮುಖ್ಯರಸ್ತೆ, 4ನೇ ಮುಖ್ಯರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ಅಡ್ಡ ರಸ್ತೆ, 1ನೇ ಮುಖ್ಯರಸ್ತೆ, 1ನೇ ಸಿ ಮುಖ್ಯರಸ್ತೆ (ಗಂಗಾನಗರ ಬಡಾವಣೆ), ಅಡ್ಡ ರಸ್ತೆ, 1ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಅಡ್ಡ ರಸ್ತೆ, ಬಳ್ಳಾರಿ ರಸ್ತೆ.	
			ಪಶ್ಚಿಮ	ಡಿ ರಾಜಗೋಪಾಲ ರಸ್ತೆ, 6ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ, ಅಡ್ಡ ರಸ್ತೆ, 3ನೇ ಅಡ್ಡರಸ್ತೆ, ಅಡ್ಡ ರಸ್ತೆ, 4ನೇ ಅಡ್ಡರಸ್ತೆ, ಯುವಎಸ್ ಕ್ಯಾಂಪಸ್ ಕಾಂಪೌಂಡ್, 6ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ (60 ಅಡಿ ರಸ್ತೆ), ಮುಖ್ಯರಸ್ತೆ, ಭೂಪಸಂದ್ರ ರಸ್ತೆ, ಯುವಎಸ್ ಕ್ಯಾಂಪಸ್ ಕಾಂಪೌಂಡ್.	
21	21. ಹೆಬ್ಬಾಳ	ಹೆಬ್ಬಾಳ ಕುಂತಿ ಬೆಟ್ಟ, ಚೋಳನಗರ, ಅಮರ ಜ್ಯೋತಿ ಬಡಾವಣೆ, ಚೌಡಯ್ಯ ಬ್ಲಾಕ್, ಆನಂದ್ ನಗರ ಕಾಲೋನಿ, ಯುವಎಸ್ ಕ್ವಾಟ್ರಸ್ (ಭಾ), ಎಂಎಸ್‌ಹೆಚ್ ಬಡಾವಣೆ, ಆನಂದ ನಗರ	ಉತ್ತರ	1ನೇ ಮುಖ್ಯರಸ್ತೆ, ಅಡ್ಡ ರಸ್ತೆ, ಅಡ್ಡರಸ್ತೆ, ಹೆಬ್ಬಾಳ ಮುಖ್ಯರಸ್ತೆ, (ವಿ ನಾಗೇನಹಳ್ಳಿ ಮುಖ್ಯರಸ್ತೆ).	
			ಪೂರ್ವ	ಮುಖ್ಯರಸ್ತೆ, ಸುಮಂಗಲಿ ಸೇವಾ ಆಶ್ರಮ ರಸ್ತೆ, ಮಳೆನೀರು ಚರಂಡಿ, 5ನೇ ಅಡ್ಡರಸ್ತೆ, 13ನೇ ಅಡ್ಡರಸ್ತೆ, 4ನೇ ಅಡ್ಡರಸ್ತೆ, 10ನೇ ಅಡ್ಡರಸ್ತೆ.	
			ದಕ್ಷಿಣ	6ನೇ ಎ ಮುಖ್ಯರಸ್ತೆ, ಹಾಲಿ ವಾರ್ಡಿನ ಪರಿಮಿತಿ, 6ನೇ ಅಡ್ಡರಸ್ತೆ, 6ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, 7ನೇ ಅಡ್ಡರಸ್ತೆ, ಮಳೆನೀರು ಚರಂಡಿ, ಅಡ್ಡ ರಸ್ತೆ, 13ನೇ ಅಡ್ಡರಸ್ತೆ, ಅಡ್ಡ ರಸ್ತೆ, 2ನೇ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, ಸ್ವತ್ತಿನ ಪರಿಮಿತಿ, ಹಾಲಿ ವಾರ್ಡಿನ ಪರಿಮಿತಿ	
			ಪಶ್ಚಿಮ	ಬಳ್ಳಾರಿ ರಸ್ತೆ	
22	22. ವಿಶ್ವನಾಥ ನಾಗೇನಹಳ್ಳಿ	ಗೌಸಿಯಾ ಸ್ಲಂ, ಗುಡ್ಡಹಳ್ಳಿ, ವಿಶ್ವನಾಥ ನಾಗೇನಹಳ್ಳಿ, ಯಾಗಪ್ಪ ಬಡಾವಣೆ, ಕನಕನಗರ, ಐಟಿಇ ಬಡಾವಣೆ, ಚೋಳನಾಯಕನಹಳ್ಳಿ, ಮನೋರಾಯನಪಾಳ್ಯ (ಭಾಗ).	ಉತ್ತರ	ರೈಲ್ವೆ ಲೈನ್	
			ಪೂರ್ವ	ಕೆಹೆಚ್‌ಬಿ ಕಾಲೋನಿ ಮುಖ್ಯರಸ್ತೆ	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
			ದಕ್ಷಿಣ	9ನೇ ಅಡ್ಡರಸ್ತೆ, ಹಾಲಿ ವಾರ್ಡಿನ ಪರಿಮಿತಿ, ಅಡ್ಡರಸ್ತೆ, ಹಾಲಿ ವಾರ್ಡಿನ ಪರಿಮಿತಿ, ಅಡ್ಡರಸ್ತೆ, ಸುಲ್ತಾನ್ ಪಾಳ್ಯ ಮುಖ್ಯರಸ್ತೆ, ಮುಖ್ಯರಸ್ತೆ, ಅಡ್ಡ ರಸ್ತೆ. ಹಾಲಿ ವಾರ್ಡಿನ ಪರಿಮಿತಿ.	
			ಪಶ್ಚಿಮ	ಮಳೆನೀರು ಚರಂಡಿ, ಮುಖ್ಯರಸ್ತೆ, 6ನೇ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, ಮುಖ್ಯರಸ್ತೆ, 5ನೇ ಮುಖ್ಯರಸ್ತೆ, 6ನೇ ಮುಖ್ಯರಸ್ತೆ, ಮುಖ್ಯರಸ್ತೆ, ಸುಮಂಗಲಿ ಸೇವಾಶ್ರಮ ರಸ್ತೆ, ಮುಖ್ಯರಸ್ತೆ, ಹೆಬ್ಬಾಳ ಮುಖ್ಯರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ.	
23	23. ನಾಗಾವರ	ಗೋವಿಂದಪುರ, ಬೈರಪ್ಪ ಬಡಾವಣೆ, ಇರ್ಷಾದ್‌ನಗರ, ನಾಗವರ, ನಂಜಪ್ಪ ಬಡಾವಣೆ, ಶಾಂಪುರ (ಭಾಗ), ಗಾಂಧಿ ನಗರ, ಕಾಡುಗೊಂಡನಹಳ್ಳಿ. ಹಿಂದಾಯತ್ ನಗರ.	ಉತ್ತರ	ಹೊರ ವರ್ತುಲ ರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ಹಾಲಿ ಸಿ.ಎಂ.ಸಿ. ವಾರ್ಡ್ ಪರಿಮಿತಿ, ಅಡ್ಡರಸ್ತೆ, ಹಾಲಿ ಸಿ.ಎಂ.ಸಿ. ವಾರ್ಡ್ ಪರಿಮಿತಿ, ಅಡ್ಡರಸ್ತೆ, ಹಾಲಿ ಸಿ.ಎಂ.ಸಿ. ವಾರ್ಡ್ ಪರಿಮಿತಿ, 7ನೇ ಅಡ್ಡರಸ್ತೆ, ಹಾಲಿ ಸಿ.ಎಂ.ಸಿ. ವಾರ್ಡ್ ಪರಿಮಿತಿ, ಅಡ್ಡರಸ್ತೆ, ಹಾಲಿ ಸಿ.ಎಂ.ಸಿ. ವಾರ್ಡ್ ಪರಿಮಿತಿ.	
			ಪೂರ್ವ	ನಾಗವರ ಮುಖ್ಯರಸ್ತೆ, ಅರೇಬಿಕ್ ಕಾಲೇಜು ರಸ್ತೆ	
			ದಕ್ಷಿಣ	ಡಾ: ಅಂಬೇಡ್ಕರ್ ಕಾಲೇಜು ರಸ್ತೆ	
			ಪಶ್ಚಿಮ	ಶಾಂಪುರ ಮುಖ್ಯರಸ್ತೆ, ರೈಲ್ವೆ ಹಳಿ, ಮುಖ್ಯರಸ್ತೆ	
24	24. ಹೆಚ್.ಬಿ.ಆರ್. ಬಡಾವಣೆ	ಭೈರವೇಶ್ವರ ಬಡಾವಣೆ, ಚೌಡಪ್ಪ ಬಡಾವಣೆ, ಹೆಣ್ಣೂರು, ಪುನ್ನಪ್ಪ ಬಡಾವಣೆ, ಹೆಚ್.ಆರ್.ಬಿ.ಆರ್.ಬಡಾವಣೆ 1ನೇ ಬ್ಲಾಕ್, ಹೆಚ್.ಬಿ.ಆರ್.ಬಡಾವಣೆ 2ನೇ(ಭಾಗ), 3ನೇ, 4ನೇ ಮತ್ತು 5ನೇ ಬ್ಲಾಕ್‌ಗಳು, ನಂಜಪ್ಪ ಬಡಾವಣೆ, ಚೆನ್ನಯ್ಯ ಬಡಾವಣೆ.	ಉತ್ತರ	ಮಳೆ ನೀರು ಚರಂಡಿ.	
			ಪೂರ್ವ	ಬಾಗಲೂರು ರಸ್ತೆ, ಹೆಣ್ಣೂರು ರಸ್ತೆ, ಮಳೆ ನೀರು ಚರಂಡಿ, ಅಡ್ಡರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, ಹಾಲಿ ಇರುವ ಸಿಎಂಸಿ ವಾರ್ಡ್‌ಗಳ ಪರಿಮಿತಿ, ಮುಖ್ಯರಸ್ತೆ, (ಹಾಲಿ ಸಿ.ಎಂ.ಸಿ. ವಾರ್ಡಿನ ಪರಿಮಿತಿ), ಮುಖ್ಯರಸ್ತೆ, ಹೆಣ್ಣೂರು ರಸ್ತೆ, ಹೆಣ್ಣೂರು ಮುಖ್ಯರಸ್ತೆ (ಹೊರ ವರ್ತುಲ ರಸ್ತೆಯನ್ನು ಹಾದು ಹೋಗುವ ರಸ್ತೆ), ಅಡ್ಡರಸ್ತೆ, ಕೆರೆ ಏರಿಯ ರಸ್ತೆ, ಹೆಣ್ಣೂರು ಮುಖ್ಯರಸ್ತೆ.	
			ದಕ್ಷಿಣ	4ನೇ ಅಡ್ಡ ರಸ್ತೆ, ಅಡ್ಡರಸ್ತೆ, ಚರ್ಚ ರಸ್ತೆ ರೈಲ್ವೆ ಮಾರ್ಗದ ತನಕ,	
			ಪಶ್ಚಿಮ	ರೈಲ್ವೆ ಮಾರ್ಗ, ನಾಗವಾರ ಮುಖ್ಯ ರಸ್ತೆ, ಹಾಲಿ ಸಿ.ಎಂ.ಸಿ. ವಾರ್ಡ್ ಪರಿಮಿತಿ, ಅಡ್ಡರಸ್ತೆ ಹಾಲಿ ಸಿ.ಎಂ.ಸಿ. ವಾರ್ಡ್ ಪರಿಮಿತಿ, ಅಡ್ಡರಸ್ತೆ ಹಾಲಿ ಸಿ.ಎಂ.ಸಿ. ವಾರ್ಡ್ ಪರಿಮಿತಿ, 7ನೇ ಅಡ್ಡರಸ್ತೆ, ಹಾಲಿ ಸಿ.ಎಂ.ಸಿ. ವಾರ್ಡ್ ಪರಿಮಿತಿ,	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
				ಅಡ್ಡರಸ್ತೆ, ಮುಖ್ಯ ರಸ್ತೆ, ಅಡ್ಡರಸ್ತೆ, ಅಡ್ಡರಸ್ತೆ, ಅಡ್ಡರಸ್ತೆ, ನಾಗವಾರ ಮುಖ್ಯ ರಸ್ತೆ, ಅರೇಬಿಕ್ ಕಾಲೇಜು ರಸ್ತೆ, ನಾಗವಾರ ಮುಖ್ಯರಸ್ತೆ, ಥಣಿಸಂದ್ರ ಮುಖ್ಯರಸ್ತೆ.	
25	25. ಹೊರಮಾವು	ನಗರೇಶ್ವರ ನಾಗೇನಹಳ್ಳಿ, ಕೊತ್ತನೂರ, ಕೆ. ನಾರಾಯಣಪುರ, ಗೆದ್ದಲಹಳ್ಳಿ, ಅಮಾನಿ ಬ್ಯಾರತಿಖಾನ, ಹೊರಮಾವು ಅಗರ, ಚಳ್ಳಕೆರೆ , ಹೊರಮಾವು, ಬಂಜಾರ ರೆಸಿಡೆನ್ಸಿ, ಹೊರಮಾವು ಅಗರ ಕೆರೆ, ಜಯಂತಿ ನಗರ, ಆಶೀರ್ವಾದ ಕಾಲೋನಿ, ಎಂ ವಿಶ್ವೇಶ್ವರಯ್ಯ ನಗರ,ರಾಘವೇಂದ್ರ ನಗರ, ಮುನೇಶ್ವರ ನಗರ, ಯರನಪಾಳ್ಯ, ಬೋವಿ ಕಾಲೋನಿ, ರಾಮಮೂರ್ತಿ ನಗರ, ಬಿಎಸ್‌ವಿ ರೆಡ್ಡಿ ಬಡಾವಣೆ, ಅಪ್ಪಾರಾವ್ ಬಡಾವಣೆ, ದಾಸಪ್ಪ ಬಡಾವಣೆ, ಕೃಷ್ಣರೆಡ್ಡಿ ಬಡಾವಣೆ, ಪಾಪಮ್ಮ ಬಡಾವಣೆ, ಮುಕುಟಂ ನಗರ, ವಿಘ್ನೇಶ್ವರ ಬಡಾವಣೆ, ರಾಮಯ್ಯ ಬಡಾವಣೆ, ಕಲ್ಲು ಮಂಟಪ, ಮುನಿರೆಡ್ಡಿ ಬಡಾವಣೆ, ನಂದಾರಾಮ್ ಕಾಲೋನಿ, ಅಂಜನಪ್ಪ ಬಡಾವಣೆ, ನಂಜಪ್ಪ ಗಾರ್ಡನ್, ಬ್ಯಾಂಕ್ ಅವೆನ್ಯೂ, ಬಾಬು ಸಾಯಿಬ್ ಪಾಳ್ಯ, ವಿಜಯಲಕ್ಷ್ಮಿ ಕಾಲೋನಿ, ಕ್ಯಾಲಸನಹಳ್ಳಿ, ಕಲ್ಲೆರೆ ಕೆರೆಯ ಪೂರ್ತಿ ಭಾಗ.	ಉತ್ತರ	ನಗರೇಶ್ವರ ನಾಗೇನಹಳ್ಳಿ ಉತ್ತರದ ಪರಿಮಿತಿ, ಕೊತ್ತನೂರ ಹಳ್ಳಿಯ ಉತ್ತರ ಮತ್ತು ಪೂರ್ವದ ಪರಿಮಿತಿ, ಗೆದ್ದಲಹಳ್ಳಿಯ ಪೂರ್ವದ ಪರಿಮಿತಿ, ಅಮಾನಿ ಬ್ಯಾರತಿಖಾನ ಉತ್ತರದ ಪರಿಮಿತಿ, ಹೊರಮಾವು ಅಗರ ಹಳ್ಳಿಯ ಉತ್ತರದ ಪರಿಮಿತಿ ಭಾಗ, ಕ್ಯಾಲಸನಹಳ್ಳಿಯ ಪಶ್ಚಿಮದ ಮತ್ತು ಉತ್ತರದ ಪರಿಮಿತಿ.	
			ಪೂರ್ವ	ಕ್ಯಾಲಸನಹಳ್ಳಿಯ ಪೂರ್ವದ ಪರಿಮಿತಿ, ಕಲ್ಲೆರೆ ಕೆರೆಯ ಉತ್ತರದ ಪರಿಮಿತಿ, ಕೆರೆಯ ಏರಿ, ಕೆರೆಯ ದಕ್ಷಿಣದ ಪರಿಮಿತಿ, ಹೊರಮಾವು ಅಗರ ಮತ್ತು ಹೊರಮಾವು ಹಳ್ಳಿಗಳ ಪೂರ್ವದ ಪರಿಮಿತಿ, ಹಾಲಿ ಸಿ.ಎಂ.ಸಿ. ವಾರ್ಡಿನ ಪರಿಮಿತಿ (ಕಲ್ಲೆರೆ ಕೆರೆಯ ದಕ್ಷಿಣದ ಪರಿಮಿತಿ), 5ನೇ ಮುಖ್ಯರಸ್ತೆ, ಕೌಡೇನಹಳ್ಳಿ ಮುಖ್ಯರಸ್ತೆ, ಮುಖ್ಯರಸ್ತೆ, ಅಡ್ಡ ರಸ್ತೆ, ಮುಖ್ಯರಸ್ತೆ ಅಡ್ಡ ರಸ್ತೆ, ಮಳೆ ನೀರಿನ ಚರಂಡಿ, 7ನೇ ಅಡ್ಡರಸ್ತೆ, ಮುಖ್ಯರಸ್ತೆ .	
			ದಕ್ಷಿಣ	ರಾಮಮೂರ್ತಿನಗರ ಮುಖ್ಯರಸ್ತೆ.	
			ಪಶ್ಚಿಮ	ಹೊರ ವರ್ತುಲ ರಸ್ತೆ, ಹೆನ್ನೂರ ಮುಖ್ಯರಸ್ತೆ, ಚಳ್ಳಕೆರೆ ಗ್ರಾಮದ ಪಶ್ಚಿಮ ಮತ್ತು ಉತ್ತರದ ಪರಿಮಿತಿ, ಹೊರಮಾವು ಅಗರ ಹಳ್ಳಿಯ ಪಶ್ಚಿಮದ (ಭಾಗ) ಪರಿಮಿತಿ, ಅಮಾನಿ ಬ್ಯಾರತಿಖಾನ ಹಳ್ಳಿಯ ದಕ್ಷಿಣದ ಪರಿಮಿತಿ, ಗೆದ್ದಲಹಳ್ಳಿಯ ದಕ್ಷಿಣ ಮತ್ತು ಪಶ್ಚಿಮದ ಪರಿಮಿತಿ, ಕೆ. ನಾರಾಯಣಪುರ ಮತ್ತು ನಗರೇಶ್ವರ ನಾಗೇನಹಳ್ಳಿಯ ಪಶ್ಚಿಮದ ಪರಿಮಿತಿ.	
26	26. ರಾಮೂರ್ತಿನಗರ	ಕಲ್ಲೆರೆ, ಕೆ ಚೆನ್ನಸಂದ್ರ, ಕನಕ ನಗರ, ಅಕ್ಷಯ ನಗರ, ಡಾ: ಅಂಬೇಡ್ಕರ ನಗರ, ಮಂಜುನಾಥ ಬಡಾವಣೆ,ಚಂದ್ರವದನ ಬಡಾವಣೆ, ರಾಘವೇಂದ್ರ ಬಡಾವಣೆ, ಎಂ ವಿಶ್ವೇಶ್ವರಯ್ಯ ನಗರ, ಕೌಡೇನಹಳ್ಳಿ, ರಾಮೂರ್ತಿನಗರ ಭಾಗ.	ಉತ್ತರ	ಕಲ್ಲೆರೆ ಕೆರೆಯ ಉತ್ತರದ ಪರಿಮಿತಿ, ಕಲ್ಲೆರೆ ಹಳ್ಳಿಯ ಉತ್ತರ ಪರಿಮಿತಿ.,	
			ಪೂರ್ವ	ಕಲ್ಲೆರೆ ಮತ್ತು ಕೆ ಚೆನ್ನಸಂದ್ರ ಹಳ್ಳಿಗಳ ಪೂರ್ವದ ಪರಿಮಿತಿ, ಹಾಲಿ ಸಿ.ಎಂ.ಸಿ. ವಾರ್ಡಿನ ಪರಿಮಿತಿ, ಮುಖ್ಯರಸ್ತೆ.	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
			ದಕ್ಷಿಣ	ಆನಂದಪುರಂ ಮುಖ್ಯರಸ್ತೆ, 2ನೇ ಸಿ ಅಡ್ಡರಸ್ತೆ, 3ನೇ ಡಿ ಅಡ್ಡರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, ಹಾಲಿ ಸಿ.ಎಂ.ಸಿ. ವಾರ್ಡಿನ ಪರಿಮಿತಿ, ಮುಖ್ಯರಸ್ತೆ, ಅಡ್ಡ ರಸ್ತೆ, ಮುಖ್ಯರಸ್ತೆ, ಅಡ್ಡ ರಸ್ತೆ, ಗಂಗಾಧರ ಕೆರೆಯ ಉತ್ತರ ಮತ್ತು ಪಶ್ಚಿಮದ ಪರಧಿ, ಮಳೆ ನೀರಿನ ಚರಂಡಿ, ರಾಮಮೂರ್ತಿನಗರ ಮುಖ್ಯರಸ್ತೆ.	
			ಪಶ್ಚಿಮ	ಮುಖ್ಯರಸ್ತೆ, 7ನೇ ಅಡ್ಡರಸ್ತೆ, ಮಳೆ ನೀರಿನ ಚರಂಡಿ, ಅಡ್ಡರಸ್ತೆ, ಅಡ್ಡರಸ್ತೆ, 3ನೇ ಅಡ್ಡರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ಕೌಡೇನಹಳ್ಳಿ ಮುಖ್ಯರಸ್ತೆ, 5ನೇ ಮುಖ್ಯರಸ್ತೆ, ಕಲ್ಲೆರೆ ಗ್ರಾಮದ ದಕ್ಷಿಣ (ಭಾಗ) ಮತ್ತು ಪಶ್ಚಿಮದ ಪರಿಮಿತಿ, ಕಲ್ಲೆರೆ ಕೆರೆಯ ಪಶ್ಚಿಮದ ಪರಿಮಿತಿ, ಕೆರೆಯ ಏರಿ.	
27	27. ಬಾಣಸವಾಡಿ	ಎಚ್‌ಅರ್‌ಬಿಅರ್ ಬಡಾವಣೆ, 1ನೇ ಮತ್ತು 2ನೇ (ಭಾಗ) ಬ್ಲಾಕ್, ಪಿಎನ್‌ಎಸ್ ಬಡಾವಣೆ, ಸುಬ್ಬಯ್ಯ ಪಾಳ್ಯ ಎಕ್ಸ್ಟೆನ್‌ಷನ್ ಚೌಡೇಶ್ವರಿ ಬಡಾವಣೆ, ಜೈ ಜವಾನನಗರ, ಯರ ರೆಡ್ಡಿ ಬಡಾವಣೆ, ಎಕ್ಸ್-ಸರ್ವಿಸ್ ಕಾಲೋನಿ, ರಾಮಯ್ಯ ಬಡಾವಣೆ, ಬಾನಸವಾಡಿ, ದೊಡ್ಡ ಬಾನಸವಾಡಿ, ಅಣ್ಣಯ್ಯ ರೆಡ್ಡಿ ಬಡಾವಣೆ, ವಿಜಯಾಬ್ಯಾಂಕ್ ಕಾಲೋನಿ, ಒಎಮ್‌ಬಿಆರ್ ಬಡಾವಣೆ,	ಉತ್ತರ	ಹೊರವರ್ತುಲ ರಸ್ತೆ	
			ಪೂರ್ವ	ಹೊರವರ್ತುಲ ರಸ್ತೆ	
			ದಕ್ಷಿಣ	ಚನ್ನಸಂದ್ರ ಮುಖ್ಯರಸ್ತೆ, ಅಡ್ಡರಸ್ತೆ, 4ನೇ ಮುಖ್ಯ, ಮುಖ್ಯರಸ್ತೆ, ಮುಖ್ಯರಸ್ತೆ, ಮುಖ್ಯರಸ್ತೆ, ಚಿಕ್ಕಬಾಣಸವಾಡಿ ರಸ್ತೆ,	
			ಪಶ್ಚಿಮ	ಬಾಣಸವಾಡಿ ಮುಖ್ಯ ರಸ್ತೆ, 12ನೇ ಅಡ್ಡರಸ್ತೆ, ಅಡ್ಡರಸ್ತೆ, ಮುಖ್ಯ ರಸ್ತೆ, 1ನೇ ಮುಖ್ಯರಸ್ತೆ, (80ಅಡಿ ರಸ್ತೆ), 5ನೇ ಮುಖ್ಯ ರಸ್ತೆ, 4ನೇ ಅಡ್ಡರಸ್ತೆ, (ಕಾಚರಕನಹಳ್ಳಿ ಮುಖ್ಯ ರಸ್ತೆ), 5ನೇ ಎ ಮುಖ್ಯ ರಸ್ತೆ 5ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ	
28	28. ಕಮ್ಮನಹಳ್ಳಿ	ಕಮ್ಮನಹಳ್ಳಿ, ರಾಮಸ್ವಾಮಿಪಾಳ್ಯ, ಸುಬ್ಬಯ್ಯಪಾಳ್ಯ, ಮಾರುತಿ ಸೇವಾನಗರ (ಭಾಗ)	ಉತ್ತರ	ಆಯಿಲ್ ಮಿಲ್ ರಸ್ತೆ, ಕಮ್ಮನಹಳ್ಳಿ ಮುಖ್ಯ ರಸ್ತೆ, ನಂಜುಂಡಪ್ಪ ರಸ್ತೆ	
			ಪೂರ್ವ	ಮುಖ್ಯರಸ್ತೆ, ಅಡ್ಡರಸ್ತೆ, 12ನೇ ಅಡ್ಡರಸ್ತೆ	
			ದಕ್ಷಿಣ	ಬಾಣಸವಾಡಿ ಮುಖ್ಯ ರಸ್ತೆ	
			ಪಶ್ಚಿಮ	ವಿಶ್ವೇಶ್ವರಯ್ಯ ರಸ್ತೆ, ಮಾರಿಯಮ್ಮ ದೇವಾಲಯ ಬೀದಿ, ವಿಶ್ವೇಶ್ವರಯ್ಯ ರಸ್ತೆ, ಮಳೆ ನೀರು ಚರಂಡಿ, ಟ್ಯಾಂಕ್ ಬಂಡ್ ರಸ್ತೆ, ಅಡ್ಡರಸ್ತೆ.	
29	29. ಕಾಚರಕನಹಳ್ಳಿ	ಕರಿಯಣ್ಣ ಪಾಳ್ಯ, ಸಂತ ಥಾಮಸ್ ನಗರ, ಕಮ್ಮನಹಳ್ಳಿ, ಇಂದಿರಾ ನಗರ, ನಾಗದೇವಿ ಕೈಗಾರಿಕ ಪ್ರದೇಶ, ಸೇನಾ ವಿಹಾರ್, ಸೇಠ ಪಾಳ್ಯ,	ಉತ್ತರ	ಹೊರ ವರ್ತುಲ ರಸ್ತೆ	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
		ಹೆಚ್ ಆರ್ ಬಿ ಆರ್ ಬಡಾವಣೆ 2ನೇ ಮತ್ತು 3ನೇ ಬ್ಲಾಕ್, ಕೇಶವ ನಗರ, ಕಾಚರಕನಹಳ್ಳಿ, ಜಲವಾಯು ವಿಹಾರ, ಕಲ್ಯಾಣ ನಗರ	ಪೂರ್ವ	ಹೊರ ವರ್ತುಲ ರಸ್ತೆ, 5ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, 5ನೇ ಎ ಮುಖ್ಯ ರಸ್ತೆ, 4ನೇ ಅಡ್ಡರಸ್ತೆ, ಕಾಚರಕನಹಳ್ಳಿ ಮುಖ್ಯ ರಸ್ತೆ, 5ನೇ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, 80 ಅಡಿ ರಸ್ತೆ	
			ದಕ್ಷಿಣ	ನಂಜುಂಡಪ್ಪ ರಸ್ತೆ, ಕಮ್ಮನಹಳ್ಳಿ ಮುಖ್ಯ ರಸ್ತೆ, ಆಯಿಲ್ ಮಿಲ್‌ರಸ್ತೆ, ಹೆಣ್ಣುರು ಮುಖ್ಯರಸ್ತೆ, 4ನೇ ಅಡ್ಡರಸ್ತೆ, ಅಡಿ ರಸ್ತೆ, ಚರ್ಚ ರಸ್ತೆ	
			ಪಶ್ಚಿಮ	ಹೆಣ್ಣುರು ಮುಖ್ಯ ರಸ್ತೆ, ಕೆರೆಯ ಏರಿ, ಅಡ್ಡರಸ್ತೆ, ಹೆಣ್ಣುರು ಮುಖ್ಯ ರಸ್ತೆ,	
30	30. ಕಾಡುಗೊಂಡನಹಳ್ಳಿ.	ಕಾಡುಗೊಂಡನಹಳ್ಳಿ, ಎಚ್ ಆರ್ ಬಿ ಅರ್ ಬಡಾವಣೆ 1ನೇ ಬ್ಲಾಕ್, ನರಸಿಂಹ ಬಡಾವಣೆ, ಕೆ ಜಿ ಹಳ್ಳಿ, ವೆಂಕಟೇಶಪುರ, ಪಿಳ್ಳಣ್ಣ ಗಾರ್ಡನ್	ಉತ್ತರ	1ನೇ ಮುಖ್ಯರಸ್ತೆ, ವಿನಾಯಕ ದೇವಾಲಯ ಬೀದಿ	
			ಪೂರ್ವ	ರೈಲ್ವೆ ಹಳಿ	
			ದಕ್ಷಿಣ	ಹಾಲಿ ವಾರ್ಡಿನ ಪರಿಮಿತಿ, 16ನೇ ಅಡ್ಡರಸ್ತೆ, ಹಾಲಿ ವಾರ್ಡಿನ ಪರಿಮಿತಿ, 18ನೇ ಅಡ್ಡರಸ್ತೆ, ಮುಖ್ಯರಸ್ತೆ.	
			ಪಶ್ಚಿಮ	ಅರೇಬಿಕ್ ಕಾಲೇಜ್ ರಸ್ತೆ	
31	31. ಕುಶಾಲ್ ನಗರ	ಅನ್ವರ್‌ಬ್ಲಾಕ್, ಅಶೋಕ್ ನಗರ, ಕುಶಾಲ್ ನಗರ, ಕಾಡುಗೊಂಡನಹಳ್ಳಿ(ಭಾಗ), ಪಿ ಮತ್ತು ಟಿ ಕಾಲೋನಿ, ಚಿಕ್ಕಣ್ಣ ಬಡಾವಣೆ, ಮುಸ್ಲಿಂ ಕಾಲೋನಿ, ಮುನೇಶ್ವರನಗರ	ಉತ್ತರ	2ನೇ ಮುಖ್ಯರಸ್ತೆ, ಶಾಂಪುರ ಮುಖ್ಯ ರಸ್ತೆ, ಡಾ.ಅಂಬೇಡ್ಕರ್ ಕಾಲೇಜ್ ರಸ್ತೆ,	
			ಪೂರ್ವ	ಅರೇಬಿಕ್ ಕಾಲೇಜ್ ಮುಖ್ಯರಸ್ತೆ, ಮುಖ್ಯರಸ್ತೆ, 29ನೇ ಅಡ್ಡರಸ್ತೆ.	
			ದಕ್ಷಿಣ	1ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, 8ನೇ ಅಡ್ಡರಸ್ತೆ, ಅರೇಬಿಕ್ ಕಾಲೇಜ್ ಮುಖ್ಯರಸ್ತೆ.	
			ಪಶ್ಚಿಮ	ಶಾಂಪುರ ಮುಖ್ಯ ರಸ್ತೆ, 2ನೇ ಅಡ್ಡರಸ್ತೆ, ದೇವಾಲಯ ರಸ್ತೆ, ಕೆ ಬಿ ಮುಖ್ಯರಸ್ತೆ, ಮಳೆ ನೀರು ಚರಂಡಿ	
32	32. ಕಾವಲ್‌ಭೈರಸಂದ್ರ.	ರಂಕಾನಗರ, ಪಿ ಮತ್ತು ಟಿ ಕಾಲೋನಿ(ಭಾಗ), ಶ್ರೀನಿವಾಸ ಬಡಾವಣೆ, ಕ್ವಾಟರ್ಸ್ ಕಾಲೋನಿ, ಭೀಮಣ್ಣ ಬಡಾವಣೆ, ಎಮ್ ಎಮ್ ಬಡಾವಣೆ, ರತನ್ ಸಿಂಗ್ ಬಡಾವಣೆ, ಕಾವಲ್ ಬೈರಸಂದ್ರ, ನಾಗಪ್ಪ ಬಡಾವಣೆ, ಎ ಎಮ್ ಸಿ ಬಡಾವಣೆ, ಮುನೀರೀಪ್ಪ ಬಡಾವಣೆ, ಹೆಚ್ ಬಿ ಆರ್ ಬಡಾವಣೆ 2ನೇ ಹಂತ, ಆನಂದ ಬಡಾವಣೆ, ಶಾಮಣ್ಣ ಗೌಡ	ಉತ್ತರ	ಹಾಲಿ ವಾರ್ಡಿನ ಪರಿಮಿತಿ, ಮುಖ್ಯ ರಸ್ತೆ, ಮುಖ್ಯ ರಸ್ತೆ, ಅಡ್ಡರಸ್ತೆ, ಹಾಲಿ ವಾರ್ಡಿನ ಪರಿಮಿತಿ, ಅಡ್ಡರಸ್ತೆ, ಹಾಲಿ ವಾರ್ಡಿನ ಪರಿಮಿತಿ, ಕೆಎಚ್‌ಬಿ ಕಾಲೋನಿ ಮುಖ್ಯ ರಸ್ತೆ, ರೈಲ್ವೆ ಹಳಿ.	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
		ಬಡಾವಣೆ, ಆದರ್ಶನಗರ, ಪಯನೀಯರ್ ಡಿಪೆನ್ಸ್ ಹೌಸಿಂಗ್ ಕಾಲೋನಿ, ಅಪ್ಪಾಜಪ್ಪ ಬಡಾವಣೆ, ಶಾಂಪುರ ಹೊಸ ಬಡಾವಣೆ, ಆನಂದ ಗೋಕುಲ ಬಡಾವಣೆ, ಕೃಷ್ಣಪ್ಪ ಬಡಾವಣೆ ಕಾವೇರಿ ನಗರ, ಸುಲ್ತಾನಪಾಳ್ಯ.	ಪೂರ್ವ	ಶಾಂಪುರ ಮುಖ್ಯ ರಸ್ತೆ, 2ನೇ ಮುಖ್ಯ ರಸ್ತೆ, ಮಳೆ ನೀರು ಚರಂಡಿ	
			ದಕ್ಷಿಣ	ಕೆ ಬಿ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, ಅಡ್ಡರಸ್ತೆ, 1ನೇ ಎ ಮುಖ್ಯರಸ್ತೆ, 3ನೇ ಮುಖ್ಯರಸ್ತೆ, ದಿಣ್ಣೂರು ಮುಖ್ಯರಸ್ತೆ	
			ಪಶ್ಚಿಮ	ಮಳೆ ನೀರು ಚರಂಡಿ	
33	33. ಮನೋರಾಯನ ಪಾಳ್ಯ	ಭುವನೇಶ್ವರಿ ನಗರ, ಚಾಮುಂಡಿ ನಗರ, ದಾಸಪ್ಪ ಗಾರ್ಡನ್, ಮನೋರಾಯನ ಪಾಳ್ಯ (ಭಾಗ), ಕೌಸರ್ ನಗರ, ಹೆಚ್ ಎಂ ಟಿ ಬಡಾವಣೆ, ಪಿ ಮತ್ತು ಟಿ ಕಾಲೋನಿ, ರಹಮತ್ ನಗರ, ಆನಂದಪ್ಪ ಬ್ಲಾಕ್	ಉತ್ತರ	ಮಳೆ ನೀರು ಚರಂಡಿ, 2ನೇ ಮುಖ್ಯರಸ್ತೆ, 6ನೇ ಮುಖ್ಯರಸ್ತೆ, 5ನೇ ಮುಖ್ಯರಸ್ತೆ	
			ಪೂರ್ವ	ಮುಖ್ಯರಸ್ತೆ, 1ನೇ ಮುಖ್ಯರಸ್ತೆ, 6ನೇ ಮುಖ್ಯರಸ್ತೆ, ಮುಖ್ಯರಸ್ತೆ, ಮಳೆ ನೀರು ಚರಂಡಿ, 5ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಚಾಮುಂಡಿ ನಗರ ಮುಖ್ಯರಸ್ತೆ, ಮುಖ್ಯರಸ್ತೆ, ಅಡ್ಡ ರಸ್ತೆ, 1ನೇ ಅಡ್ಡರಸ್ತೆ, ಮುಖ್ಯರಸ್ತೆ, 3ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ, (ತರಳಬಾಳು ಮಾರ್ಗ) 5ನೇ ಅಡ್ಡರಸ್ತೆ, 1ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, 5ನೇ ಡಿ ಮುಖ್ಯರಸ್ತೆ	
			ದಕ್ಷಿಣ	ಮುಖ್ಯರಸ್ತೆ, 4ನೇ ಅಡ್ಡರಸ್ತೆ, ಮಳೆ ನೀರು ಚರಂಡಿ, 5ನೇ ಮುಖ್ಯರಸ್ತೆ, ತರಳಬಾಳು ರಸ್ತೆ	
			ಪಶ್ಚಿಮ	ಆರ್ ಟಿ ನಗರ ಮುಖ್ಯರಸ್ತೆ, ದಿನ್ನೂರ್ ಮುಖ್ಯರಸ್ತೆ, 9ನೇ ಅಡ್ಡರಸ್ತೆ, 6ನೇ ಎ ಮುಖ್ಯರಸ್ತೆ, 10ನೇ ಅಡ್ಡರಸ್ತೆ, 4ನೇ ಅಡ್ಡರಸ್ತೆ, 13ನೇ ಅಡ್ಡರಸ್ತೆ, 5ನೇ ಅಡ್ಡರಸ್ತೆ	
34	34. ಗಂಗೇನಹಳ್ಳಿ	ಗಂಗಾನಗರ, ದೇನಾ ಬ್ಯಾಂಕ್ ಕಾಲೋನಿ, ಪಾಪಣ್ಣ ಬ್ಲಾಕ್, ಗಂಗೇನಹಳ್ಳಿ ಎಕ್ಸ್‌ಟೆನ್‌ಶನ್, ಮಠದಹಳ್ಳಿ ಬಡಾವಣೆ	ಉತ್ತರ	ಅಡ್ಡರಸ್ತೆ, 1ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, ಅಡ್ಡರಸ್ತೆ, 1ನೇ ಸಿ ಮುಖ್ಯರಸ್ತೆ ಗಂಗಾನಗರ ಬಡಾವಣೆ, 1ನೇ ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ 4ನೇ ಮುಖ್ಯರಸ್ತೆ, 3ನೇ ಮುಖ್ಯರಸ್ತೆ, ಮಳೆನೀರು ಚರಂಡಿ ,ಸ್ವತ್ತಿನ ವ್ಯಾಪ್ತಿ, ಅಡ್ಡರಸ್ತೆ, 2ನೇ ಅಡ್ಡರಸ್ತೆ, 9ನೇ ಮುಖ್ಯರಸ್ತೆ	
			ಪೂರ್ವ	ಆರ್.ಟಿ.ನಗರ ಮುಖ್ಯ ರಸ್ತೆ, ತರಳಬಾಳು ರಸ್ತೆ	
			ದಕ್ಷಿಣ	ಸಿಲ್ ರಸ್ತೆ, ಜಯಮಹಲ್ ರಸ್ತೆ	
			ಪಶ್ಚಿಮ	ಬಳ್ಳಾರಿ ರಸ್ತೆ (ಹಾಲಿ ಇರುವ ಎ.ಸಿ ಪರಿಮಿತಿ)	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
35	35. ಅರಮನೆ ನಗರ	ಎಂ ಎಸ್ ರಾಮಯ್ಯ ನಗರ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಕ್ಯಾಂಪಸ್, ಐಎಎಫ್ ಕ್ವಾರ್ಟರ್ಸ್, ಸ್ಯಾಂಕಿ ಟ್ಯಾಂಕ್, ಪ್ಯಾಲೇಸ್ ಮೈದಾನ, ಮಲ್ಲೇಶ್ವರಂ (ಭಾಗ), ಆಶ್ವಥ ನಗರ, ಎಜಿಎಸ್ ಆಫೀಸರ್ಸ್ ಬಡಾವಣೆ, ಐಟಿಐ ಬಡಾವಣೆ, ಸದಾಶಿವ ನಗರ, ಆರ್ ಎಮ್ ವಿ 2ನೇ ಹಂತ 1ನೇ ಬ್ಲಾಕ್	ಉತ್ತರ	ಬಿ.ಇ.ಎಲ್ ರಸ್ತೆ, 80 ಅಡಿ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಡಿ ರಾಜಗೋಪಾಲ್ ರಸ್ತೆ	
			ಪೂರ್ವ	ಬಳ್ಳಾರಿ ರಸ್ತೆ, ಜಯಮಹಲ್ ರಸ್ತೆ	
			ದಕ್ಷಿಣ	ರೈಲ್ವೆ ಲೈನ್, ಅಡ್ಡ ರಸ್ತೆ, ಚೌಡಯ್ಯ ರಸ್ತೆ, 18 ನೇ ಅಡ್ಡರಸ್ತೆ, ಅಡ್ಡರಸ್ತೆ, ಮುಖ್ಯ ರಸ್ತೆ, ಅಡ್ಡರಸ್ತೆ , ಮುಖ್ಯ ರಸ್ತೆ, 15 ನೇ ಅಡ್ಡರಸ್ತೆ	
			ಪಶ್ಚಿಮ	ಮಾರ್ಗೋಸಾ ರಸ್ತೆ, ಸಿ ವಿ ರಾಮನ್ ರಸ್ತೆ, ಎಂ ಎಸ್ ರಾಮಯ್ಯ ರಸ್ತೆ, ಮುಖ್ಯ ರಸ್ತೆ, ಅಡ್ಡರಸ್ತೆ, 4ನೇ ಎ ಅಡ್ಡರಸ್ತೆ, 9ನೇ ಮುಖ್ಯ ರಸ್ತೆ, ಮುಖ್ಯ ರಸ್ತೆ, ಮತ್ತಿಕೆರೆ ಮುಖ್ಯ ರಸ್ತೆ, ಮುಖ್ಯ ರಸ್ತೆ, ಅಡ್ಡರಸ್ತೆ, 5ನೇ ಅಡ್ಡರಸ್ತೆ, 3 ನೇ ಮುಖ್ಯ ರಸ್ತೆ.	
36	36. ಮತ್ತಿಕೆರೆ	ಸಂಜೀವಪ್ಪ ಗಾರ್ಡನ್, ಮತ್ತಿಕೆರೆ, ನೇತಾಜಿ ನಗರ, ಮತ್ತಿಕೆರೆ ಬಡಾವಣೆ, ಗೋಕುಲ್ ಬಡಾವಣೆ	ಉತ್ತರ	ರೈಲ್ವೆ ಲೈನ್, ಬಿ.ಇ.ಎಲ್ ರಸ್ತೆ	
			ಪೂರ್ವ	3ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, ಅಡ್ಡರಸ್ತೆ ,ಮುಖ್ಯರಸ್ತೆ, ಮತ್ತಿಕೆರೆ ಮುಖ್ಯರಸ್ತೆ, ಮುಖ್ಯರಸ್ತೆ, 9ನೇ ಮುಖ್ಯ, 4ನೇ ಎ ಅಡ್ಡರಸ್ತೆ, ಅಡ್ಡ ರಸ್ತೆ, ಮುಖ್ಯರಸ್ತೆ,ಎಂ ಎಸ್ ರಾಮಯ್ಯ ರಸ್ತೆ	
			ದಕ್ಷಿಣ	6ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ, ಮಳೆಯ ನೀರಿನ ಚರಂಡಿ 4ನೇ ಪಶ್ಚಿಮ ಅಡ್ಡರಸ್ತೆ, ತ್ರಿವೇಣಿ ರಸ್ತೆ, 8ನೇ ಅಡ್ಡರಸ್ತೆ, 6ನೇ ಮುಖ್ಯರಸ್ತೆ, 14ನೇ ಅಡ್ಡರಸ್ತೆ, 7ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ.	
			ಪಶ್ಚಿಮ	ಬಿ.ನಾರಾಯಣಸ್ವಾಮಪ್ಪ ರಸ್ತೆ, ಎಂ ಎಸ್ ರಾಮಯ್ಯ ರಸ್ತೆ	
37	37. ಯಶವಂತಪುರ	ಯಶವಂತಪುರ, ಗುರುಮೂರ್ತಿ ಬಡಾವಣೆ, ಕಮಲಾ ನೆಹರು ಬಡಾವಣೆ, ಜಿಕೆ ಕಾಲೋನಿ, ಎಲ್ ಎನ್ ಕಾಲೋನಿ, ಡಾ. ಅಂಬೇಡ್ಕರ್ ನಗರ, ರೈಲ್ವೆ ಕ್ವಾರ್ಟರ್ಸ್, ಪಂಪಾ ನಗರ, ಎಲ್‌ಐಸಿ ಕಾಲೋನಿ, ಬಿಕೆ ನಗರ.	ಉತ್ತರ	ಗೋವಿಂದಪ್ಪ ರಸ್ತೆ, ಮಳೆಯ ನೀರಿನ ಚರಂಡಿ ಬದಿಯ ಮುಖ್ಯರಸ್ತೆ, ಅಡ್ಡರಸ್ತೆ, 9ನೇ ಅಡ್ಡರಸ್ತೆ, 13ನೇ ಮುಖ್ಯರಸ್ತೆ, ಗೋವಿಂದಪ್ಪ ರಸ್ತೆ.	
			ಪೂರ್ವ	ಬಿ. ನಾರಾಯಣಸ್ವಾಮಪ್ಪ ರಸ್ತೆ, ರೆಹಮಾನ್ ಖಾನ್ ರಸ್ತೆ, ಹಾಲಿ ಇರುವ ವಾರ್ಡಿನ ಪರಿಮಿತಿ.	
			ದಕ್ಷಿಣ	ಮೋಹನ ಕುಮಾರ ರಸ್ತೆ.	
			ಪಶ್ಚಿಮ	ಸ್ವತ್ತಿನ ಗೋಡೆ, ರೈಲ್ವೆ ಪಕ್ಕದ ರಸ್ತೆ, ಬಂಡಪ್ಪ ರಸ್ತೆ, 7ನೇ ಅಡ್ಡ, ಬಿ ಕೆ ನಗರ ಮುಖ್ಯರಸ್ತೆ, 11ನೇ ಅಡ್ಡರಸ್ತೆ, ಎಲ್ ಸಿ	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
				ಆರ್ ಶಾಲೆ 2ನೇ ಮುಖ್ಯರಸ್ತೆ, 14ನೇ ಅಡ್ಡರಸ್ತೆ, ಅಡ್ಡರಸ್ತೆ, 18ನೇ ಅಡ್ಡರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, ಗೋವಿಂದಪ್ಪ ಮುಖ್ಯರಸ್ತೆ	
38	38. ಹೆಚ್.ಎಂ.ಟಿ.	ಮುನೇಶ್ವರ ನಗರ, ಯಶವಂತಪುರ ಇಂಡಸ್ಟ್ರಿಯಲ್ ಏರಿಯಾ , ಪ್ಲಾಟಿನಂ ಸಿಟಿ , ನೇತಾಜಿನಗರ, ಪೀಣ್ಯ , ಪೀಣ್ಯ ಇಂಡಸ್ಟ್ರಿಯಲ್ ಏರಿಯಾ 2ನೇ ಭಾಗ , ಸಿಎಂಟಿಐ ಕ್ವಾರ್ಟರ್ಸ್, ಸಿವಿಲ್ ಇಂಜಿನಿಯರ್ಸ್ ಕ್ವಾರ್ಟರ್ಸ್, ಗುರುಗುಂಟೆ ಪಾಳ್ಯ.	ಉತ್ತರ	ಪೈಪ್ ಲೈನ್ ರಸ್ತೆ, ಹೊರ ವರ್ತುಲ ರಸ್ತೆ.	
			ಪೂರ್ವ	ರೈಲ್ವೆ ಲೈನ್.	
			ದಕ್ಷಿಣ	ತುಮಕುರ ರಸ್ತೆ, 1ನೇ ಅಡ್ಡರಸ್ತೆ, 4ನೇ ಅಡ್ಡರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, 8ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ, ಹೊರ ವರ್ತುಲ ರಸ್ತೆ.	
			ಪಶ್ಚಿಮ	ಹೊರ ವರ್ತುಲ ರಸ್ತೆ.	
39	39. ಚೊಕ್ಕಸಂದ್ರ	ವಿಕಾಸ ನಗರ, ನಾಗಸಂದ್ರ ಕಾಲೋನಿ, ವಿದ್ಯಾನಗರ, ನಾಗಸಂದ್ರ, ರುಕ್ಮಿಣಿ ನಗರ, ಹೆಚ್ ಎಂ ಟಿ ಹೌಸಿಂಗ್ ಕಾಲೋನಿ, ಅಮರಾವತಿ ಬಡಾವಣೆ, ಚೊಕ್ಕಸಂದ್ರ, ನೇತಾಜಿ ನಗರ, ಪೀಣ್ಯ ಇಂಡಸ್ಟ್ರಿಯಲ್ ಏರಿಯಾ 2ನೇ ಭಾಗ ನೆಲಗೆದರನಹಳ್ಳಿ, ನಾರಾಯಣಪುರ, ವಿನಾಯಕ ನಗರ, ಗೃಹಲಕ್ಷ್ಮಿ ಹೌಸಿಂಗ್ ಕಾಲೋನಿ.	ಉತ್ತರ	ತುಮಕೂರು ರಸ್ತೆ	
			ಪೂರ್ವ	ಹೊರ ವರ್ತುಲ ರಸ್ತೆ	
			ದಕ್ಷಿಣ	ಹೈ ಟೆನಷನ್ ರಸ್ತೆ, ಮುಖ್ಯರಸ್ತೆ, 2ನೇ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, 1ನೇ ಬಿ ಮುಖ್ಯರಸ್ತೆ, ಹಂದ್ರಿಹಳ್ಳಿ ಮುಖ್ಯರಸ್ತೆ	
			ಪಶ್ಚಿಮ	ದೊಡ್ಡಬಿದರಕಲ್ಲುಹಳ್ಳಿಯ ಪೂರ್ವ ಪರಿಮಿತಿ, ಮುಖ್ಯರಸ್ತೆ, ನಾಗಸಂದ್ರ ರಸ್ತೆ, ಮುಖ್ಯರಸ್ತೆ, ದೊಡ್ಡಬಿದರಕಲ್ಲು ಕೆರೆಯ ವ್ಯಾಪ್ತಿ, ದೊಡ್ಡಬಿದರಕಲ್ಲುಹಳ್ಳಿಯ ಪೂರ್ವ ಪರಿಮಿತಿ.	
40	40. ದೊಡ್ಡಬಿದರಕಲ್ಲು	ಚನ್ನನಾಯಕನಹಳ್ಳಿ, ಜಗನ್ನಾಥ ರಾವ್ ಬಡಾವಣೆ, ಗೋಪಾಲಪ್ಪ ಬಡಾವಣೆ, ಮಾರಣ್ಣ ನಾರಾಯಣಪ್ಪ ಬಡಾವಣೆ, ಲಿಂಗದೀರನಹಳ್ಳಿ, ಸಿದ್ದಾರ್ಥ ಬಡಾವಣೆ, ತಿಪ್ಪೇನಹಳ್ಳಿ, ಸುವರ್ಣ ನಗರ, ವಿಪ್ರೋ ಬಡಾವಣೆ, ಗೃಹಲಕ್ಷ್ಮಿ ಹೌಸಿಂಗ್ ಕಾಲೋನಿ ಭಾಗ, ಇಂದ್ರನಗರ, ನಾಗಸಂದ್ರ, ರೆಸಿಡೆನ್ಸಿಯಲ್ ಬಡಾವಣೆ, ಪ್ರಮೋಸ್ಟ್ ಇಂಟೆಗ್ರೇಟೆಡ್ ಬಡಾವಣೆ, ಕರಿಬನಹಳ್ಳಿ, ತಿಗಳರ ಪಾಳ್ಯ, ಮುಬಾರಕ್ ನಗರ, ವಡ್ಡರಪಾಳ್ಯ, ರಾಘವೇಂದ್ರ ನಗರ, ಮಾರುತಿ ನಗರ 4ನೇ ಭಾಗ, ಕಲ್ಕಿ ನಗರ, ಹಂದ್ರಿಹಳ್ಳಿ, ವಿದ್ಯಮಾನ ನಗರ, ದೊಡ್ಡಣ್ಣ ಬಡಾವಣೆ, ಡಿ ದರ್ಜೆ ನೌಕರರ ಹೌಸಿಂಗ್ ಬಡಾವಣೆ, ಹೊಸಹಳ್ಳಿ ಜಿ ಪಾಳ್ಯ, ಶ್ರೀ ರಾಮನಾಗಯ್ಯ ಬಡಾವಣೆ, ಡಿ ದರ್ಜೆ ಬಡಾವಣೆ 1ನೇ ಹಂತ, ಕಾಂಗ್ರೆಸ್ ಚಿಕ್ಕಣ್ಣ ಬಡಾವಣೆ, ದೊಡ್ಡಬಿದರಕಲ್ಲು, ಸಪ್ತಗಿರಿ ಬಡಾವಣೆ.	ಉತ್ತರ	ದೊಡ್ಡಬಿದರಕಲ್ಲು ಹಳ್ಳಿಯ ಉತ್ತರದ ಪರಿಮಿತಿ	
			ಪೂರ್ವ	ದೊಡ್ಡಬಿದರಕಲ್ಲುಹಳ್ಳಿಯ ಪೂರ್ವ ಪರಿಮಿತಿ, ಕೆರೆಯ ಪರೀದಿ, ಮುಖ್ಯರಸ್ತೆ, ನಾಗಸಂದ್ರ ರಸ್ತೆ, ಮುಖ್ಯರಸ್ತೆ ಕರಿಬನಹಳ್ಳಿಯ ಪೂರ್ವ ಪರಿಮಿತಿ, ಹಂದ್ರಿಹಳ್ಳಿ, ಲಿಂಗದೀರನಹಳ್ಳಿ, ಹೊಸಹಳ್ಳಿ ಜಿ ಪಾಳ್ಯ ಹಳ್ಳಿಗಳು	
			ದಕ್ಷಿಣ	ಹೊಸಹಳ್ಳಿ ಜಿ ಪಾಳ್ಯದ ದಕ್ಷಿಣ ಪರಿಮಿತಿ	
			ಪಶ್ಚಿಮ	ಹೊಸಹಳ್ಳಿ ಜಿ ಪಾಳ್ಯ, ಲಿಂಗದೀರನಹಳ್ಳಿ, ಹಂದ್ರಿಹಳ್ಳಿ, ಕರಿಬನಹಳ್ಳಿ ಮತ್ತು ದೊಡ್ಡಬಿದರಕಲ್ಲುಹಳ್ಳಿಗಳ ಪಶ್ಚಿಮದ ಪರಿಮಿತಿಗಳು (ಬಿಬಿಎಂಪಿ ವ್ಯಾಪ್ತಿಯ ಪರಿಮಿತಿ)	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
41	41. ಪೀಣ್ಯ ಕೈಗಾರಿಕಾ ಪ್ರದೇಶ	ಶಿವಪುರ, ಪೀಣ್ಯ ಕೈಗಾರಿಕಾ ಪ್ರದೇಶದ 3ನೇ ಭಾಗ, ದುಗ್ಗಲಮ್ಮ ಕಾಲೋನಿ, ಪಾರ್ವತಿ ನಗರ, ರಾಜೇಶ್ವರಿ ನಗರ, ಎಂಇಎ ಕಾಲೋನಿ, ಗಣಪತಿ ನಗರ, ಪೀಣ್ಯ 1ನೇ ಭಾಗ, ಪೀಣ್ಯ 4ನೇ ಭಾಗ, 3ನೇ ಹಂತ, ಗೃಹಲಕ್ಷ್ಮಿ ಹೌಸಿಂಗ್ ಕಾಲೋನಿ ಭಾಗ	ಉತ್ತರ	ಹಂದ್ರಹಳ್ಳಿ ಮುಖ್ಯರಸ್ತೆ, 1ನೇ ಬಿ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, 2ನೇ ಮುಖ್ಯರಸ್ತೆ, ಮುಖ್ಯರಸ್ತೆ, ಹೈ ಟೆನಷನ್ ರಸ್ತೆ.	
			ಪೂರ್ವ	ಹೊರ ವರ್ತುಲ ರಸ್ತೆ, 12ನೇ ಮುಖ್ಯರಸ್ತೆ, 7ನೇ ಮುಖ್ಯರಸ್ತೆ,	
			ದಕ್ಷಿಣ	ಮುಖ್ಯರಸ್ತೆ, ಹಾಲಿ ಸಿ.ಎಂ.ಸಿ. ವಾರ್ಡಿನ ಪರಿಮಿತಿ, ಮುಖ್ಯರಸ್ತೆ, 1ನೇ ಮುಖ್ಯರಸ್ತೆ, ಮುಖ್ಯರಸ್ತೆ, 2ನೇ ಅಡ್ಡರಸ್ತೆ, ರಾಜಗೋಪಾಲ ನಗರ ಮುಖ್ಯರಸ್ತೆ, 2ನೇ ಅಡ್ಡರಸ್ತೆ, ಹಾಲಿ ಸಿ.ಎಂ.ಸಿ. ವಾರ್ಡಿನ ಪರಿಮಿತಿ, ಮಳೆನೀರು ಚರಂಡಿ, ಅಂಜನೇಯ ದೇವಸ್ಥಾನದ ರಸ್ತೆ, 2ನೇ ಅಡ್ಡರಸ್ತೆ, 5ನೇ ಅಡ್ಡರಸ್ತೆ, ರಾಜಗೋಪಾಲ ನಗರ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, ಹೆಗ್ಗನಹಳ್ಳಿ ಮುಖ್ಯರಸ್ತೆ, 7ನೇ ಅಡ್ಡರಸ್ತೆ, ಮುಖ್ಯರಸ್ತೆ, ಹಂದ್ರಹಳ್ಳಿ ಮುಖ್ಯರಸ್ತೆ.	
			ಪಶ್ಚಿಮ	ಹಾಲಿ ಇರುವ ವಾರ್ಡಿನ ಪರಿಮಿತಿ, ಕರಿಬನಹಳ್ಳಿ, ದೊಡ್ಡಬಿದರೇಕಲ್ಲು ಹಳ್ಳಿಗಳ ಪೂರ್ವ ಪರಿಮಿತಿ(ಮುಖ್ಯರಸ್ತೆ).	
42	42. ಲಕ್ಷ್ಮಿದೇವಿ ನಗರ	ಗೋರಗುಂಟೆ ಪಾಳ್ಯ ಭಾಗ, ಲಕ್ಷ್ಮಿದೇವಿ ನಗರ, ಕೆಂಪಮ್ಮ ಬಡಾವಣೆ, ಕಾವೇರಿ ನಗರ, ನಂದಿನಿ ಬಡಾವಣೆ 1ನೇ ಹಂತ, ನರಸಿಂಹ ಬಡಾವಣೆ, ಯಶವಂತಪುರ ಇಂಡಸ್ಟ್ರಿಯಲ್ ಸಬ್‌ಅರ್ಬ್ (ಭಾಗ), ಜಾನಕಲ್ ಸಿದ್ಧೇಶ್ವರ ನಗರ	ಉತ್ತರ	ಹೊರ ವರ್ತುಲ ರಸ್ತೆ, 5ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ, ಅಡ್ಡರಸ್ತೆ, 4ನೇ ಅಡ್ಡರಸ್ತೆ, 1ನೇ ಅಡ್ಡರಸ್ತೆ, ತುಮಕೂರು ರಸ್ತೆ.	
			ಪೂರ್ವ	ಎಂಇಎ ರಸ್ತೆ	
			ದಕ್ಷಿಣ	ಕಂಠೀರವ ಸ್ಟುಡಿಯೋ ಮುಖ್ಯರಸ್ತೆ, ಹೊರ ವರ್ತುಲ ರಸ್ತೆ, ಮಳೆನೀರು ಚರಂಡಿ, ಮುಖ್ಯರಸ್ತೆ	
			ಪಶ್ಚಿಮ	ಅಡ್ಡರಸ್ತೆ, 7ನೇ ಮುಖ್ಯರಸ್ತೆ, 12ನೇ ಮುಖ್ಯರಸ್ತೆ,	
43	43. ನಂದಿನಿ ಬಡಾವಣೆ	ಕಂಠೀರವ ಸ್ಟುಡಿಯೋ, ಜಯಚಾಮರಾಜ ಬಡಾವಣೆ, ಎಜಿಬಿ ಬಡಾವಣೆ, ಸರಸ್ವತಿಪುರಂ, ನಂದಿನಿ ಬಡಾವಣೆ, ಜೈ ಮಾರುತಿ ನಗರ, ಎಸ್ ಎನ್ ಬಡಾವಣೆ, ಶ್ರೀರಾಮ ನಗರ, ಗೆಳೆಯರ ಬಳಗ ಬಡಾವಣೆ, ಕುರುಬರಹಳ್ಳಿ, ಪಂಚದೀಪ ಕಾಲೋನಿ, ಶ್ರೀನಿವಾಸ ನಗರ, ಜೈಭುವನೇಶ್ವರಿ ನಗರ, ಕಂಠೀರವ ನಗರ, ಪ್ರಮೀಳ ನಗರ	ಉತ್ತರ	ಕಂಠೀರವ ಸ್ಟುಡಿಯೋ ಮುಖ್ಯರಸ್ತೆ	
			ಪೂರ್ವ	ಮಳೆನೀರು ಚರಂಡಿ, 6ನೇ ಮುಖ್ಯರಸ್ತೆ, 12ನೇ ಮುಖ್ಯರಸ್ತೆ, (ನಂದಿನಿ ಬಡಾವಣೆ), ಮುಖ್ಯರಸ್ತೆ, ಮುಖ್ಯರಸ್ತೆ, ಮುಖ್ಯರಸ್ತೆ, ಸರ್ಕೂಲರ್ ರಸ್ತೆ, ಮಳೆನೀರು ಚರಂಡಿ, ಅಡ್ಡರಸ್ತೆ, 2ನೇ ಅಡ್ಡರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, ರೇಡಿಯಲ್ ಆರ್ 3 ರಸ್ತೆ, ಅಡ್ಡರಸ್ತೆ, 1ನೇ ಮುಖ್ಯರಸ್ತೆ, 8ನೇ ಅಡ್ಡ, ಮುಖ್ಯರಸ್ತೆ.	
			ದಕ್ಷಿಣ	ಮಳೆನೀರು ಚರಂಡಿ	
			ಪಶ್ಚಿಮ	ಹೊರ ವರ್ತುಲ ರಸ್ತೆ	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
44	44. ಮಾರಪ್ಪನ ಪಾಳ್ಯ	ಗೌತಮಪುರ, ಆರ್‌ಎಂ‌ಸಿ ಯಾರ್ಡ್, ಮರಪ್ಪನ ಪಾಳ್ಯ, ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆ, ಅಶೋಕಪುರಂ, ಶಂಕರನಗರ, ಕಾರ್ಪೊರೇಷನ್ ಬ್ಯಾಂಕ್ ಆಫೀಸರ್ಸ್ ಕ್ವಾರ್ಟರ್ಸ್, ಕೃಷ್ಣಾನಂದ ನಗರ, ಪೋಲೀಸ್ ಕ್ವಾರ್ಟರ್ಸ್, ಯಶವಂತಪುರ ಇಂಡಸ್ಟ್ರಿಯಲ್ ಸಬ್‌ಅರ್ಬ್ (ಭಾಗ)	ಉತ್ತರ	ತುಮಕೂರು ರಸ್ತೆ	
			ಪೂರ್ವ	ತುಮಕೂರು ರಸ್ತೆ, ಡಾ. ರಾಜ್‌ಕುಮಾರ್ ರಸ್ತೆ, ಕಾರ್ಡ್ ರಸ್ತೆ	
			ದಕ್ಷಿಣ	1ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಮಳೆನೀರು ಚರಂಡಿ ಸರ್ಕ್ಯೂಲರ್ ರಸ್ತೆ, ಮುಖ್ಯರಸ್ತೆ.	
			ಪಶ್ಚಿಮ	ಅಡ್ಡರಸ್ತೆ, ಮುಖ್ಯರಸ್ತೆ, 12ನೇ ಮುಖ್ಯರಸ್ತೆ, 6ನೇ ಮುಖ್ಯರಸ್ತೆ ಮಳೆನೀರು ಚರಂಡಿ, ಕಂಠೀರವ ಸ್ವಡಿಯೋ ಮುಖ್ಯರಸ್ತೆ, ಎಂಇಎಂ ರಸ್ತೆ.	
45	45. ಮಲ್ಲೇಶ್ವರಂ	ಮಲ್ಲೇಶ್ವರಂ (ಭಾಗ) ಯಶವಂತಪುರ,ಸುಭೇದಾರ ಪಾಳ್ಯ, ನಂಜಪ್ಪ ರೆಡ್ಡಿ ಕಾಲೋನಿ	ಉತ್ತರ	3ನೇ ಅಡ್ಡರಸ್ತೆ, 7ನೇ ಮುಖ್ಯರಸ್ತೆ, 14ನೇ ಅಡ್ಡರಸ್ತೆ, ತ್ರಿವೇಣಿ ರಸ್ತೆ, 4ನೇ ಪಶ್ಚಿಮ ಅಡ್ಡರಸ್ತೆ, ಮಳೆನೀರು ಚರಂಡಿ, 3ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ.	
			ಪೂರ್ವ	ಎಂ ಎಸ್ ರಾಮಯ್ಯ ರಸ್ತೆ, ಸಿ ವಿ ರಾಮನ್ ರಸ್ತೆ, ಮಾರ್ಗೋಸ ರಸ್ತೆ	
			ದಕ್ಷಿಣ	15ನೇ ಅಡ್ಡರಸ್ತೆ, ಅಡ್ಡರಸ್ತೆ	
			ಪಶ್ಚಿಮ	1ನೇ ಮುಖ್ಯರಸ್ತೆ, ತುಮಕೂರು ರಸ್ತೆ, ರೈಲ್ವೆ ಲೈನ್	
46	46. ಜಯಚಾಮ ರಾಜೇಂದ್ರ ನಗರ	ಆರ್ ಟಿ ನಗರ, ಹನುಮಂತಪ್ಪ ಬಡಾವಣೆ, ಚುಂಚಪ್ಪ ಬ್ಲಾಕ್, ಜೆ ಸಿ ನಗರ	ಉತ್ತರ	ಮುಖ್ಯರಸ್ತೆ, 1ನೇ ಅಡ್ಡರಸ್ತೆ, ಅಡ್ಡ ರಸ್ತೆ, ಮುಖ್ಯರಸ್ತೆ, ಚಾಮುಂಡಿ ನಗರ ಮುಖ್ಯರಸ್ತೆ, 3ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, ಮಳೆ ನೀರು ಚರಂಡಿ, ದಿನ್ನೂರ್ ಮುಖ್ಯರಸ್ತೆ.	
			ಪೂರ್ವ	ಜೆ ಸಿ ನಗರ ಮುಖ್ಯರಸ್ತೆ, 1ನೇ ಅಡ್ಡರಸ್ತೆ, ಹಾಲಿ ವಾರ್ಡಿನ ಪರಿಮಿತಿ,	
			ದಕ್ಷಿಣ	ಅಡ್ಡರಸ್ತೆ ಪೆಮ್ಮೆ ಗೌಡ ರಸ್ತೆ, ಅಡ್ಡರಸ್ತೆ, ಹಾಲಿ ವಾರ್ಡಿನ ಪರಿಮಿತಿ, ಜಯಮಹಲ್ ರಸ್ತೆ .	
			ಪಶ್ಚಿಮ	ಸಿಎಎಲ್ ರಸ್ತೆ, ತರಳಬಾಳು ರಸ್ತೆ, 5ನೇ ಮುಖ್ಯರಸ್ತೆ, ೬ನೇ ನೀರು ಚರಂಡಿ, 4ನೇ ಅಡ್ಡರಸ್ತೆ, ಮುಖ್ಯರಸ್ತೆ, 5ನೇ ಡಿ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, 5ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ(ತರಳಬಾಳು ಮಾರ್ಗ) 3ನೇ ಅಡ್ಡರಸ್ತೆ	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
47	47. ದೇವರ ಜೀವನಹಳ್ಳಿ	ಮೋದಿ ಗಾರ್ಡನ್, ಬಂಗಾರಗಿರಿ ಬಡಾವಣೆ, ದೊಡ್ಡಣ್ಣ ನಗರ, ದೇವರ ಜೀವನಹಳ್ಳಿ, ಮಿಲಿಟರಿ ಏರಿಯಾ	ಉತ್ತರ	ದಿನ್ನೂರು ಮುಖ್ಯರಸ್ತೆ, 3ನೇ ಮುಖ್ಯರಸ್ತೆ, ಅಡ್ಡರಸ್ತೆ, 1ನೇ ಮುಖ್ಯರಸ್ತೆ	
			ಪೂರ್ವ	ಎನ್‌ಪಿ ಮುಖ್ಯರಸ್ತೆ, ಮಳೆನೀರು ಚರಂಡಿ, ದೇವಸ್ಥಾನದ ರಸ್ತೆ, ಮುಖ್ಯರಸ್ತೆ, ಡಿಜೆ ಹಳ್ಳಿ ಮುಖ್ಯರಸ್ತೆ.	
			ದಕ್ಷಿಣ	ಮೋದಿ ರಸ್ತೆ, 1ನೇ ಅಡ್ಡರಸ್ತೆ, ಬಂಗಾರಗಿರಿ ಮುಖ್ಯರಸ್ತೆ, 4ನೇ ಅಡ್ಡರಸ್ತೆ, ಡಿಫೆನ್ಸ್ ಕಾಂಪೌಂಡ್, ಮುಖ್ಯರಸ್ತೆ, ಹಾಲಿ ವಾರ್ಡಿನ ಪರಿಮಿತಿ	
			ಪಶ್ಚಿಮ	ಜೆ ಸಿ ನಗರ ಮುಖ್ಯರಸ್ತೆ	
48	48. ಮುನೇಶ್ವರ ನಗರ	ಮುನೇಶ್ವರ ನಗರ, ಮುನೇಶ್ವರ ನಗರ ಎ ಬ್ಲಾಕ್, ಅಂಬೇಡ್ಕರ್ ನಗರ, ಪೆರಿಯಾರ್ ನಗರ, ಪೆರಿಯಾರ್ ನಗರ ಎಕೆ ಕಾಲೋನಿ	ಉತ್ತರ	ಕೆಬಿ ಮುಖ್ಯರಸ್ತೆ, ದೇವಸ್ಥಾನದ ರಸ್ತೆ, 2ನೇ ಅಡ್ಡರಸ್ತೆ	
			ಪೂರ್ವ	ಶಾಂಪುರ ಮುಖ್ಯರಸ್ತೆ	
			ದಕ್ಷಿಣ	ಪೆರಿಯಾರ್ ನಗರ ರಸ್ತೆ, ಡಿಜೆ ಹಳ್ಳಿ ಮುಖ್ಯರಸ್ತೆ	
			ಪಶ್ಚಿಮ	ಡಿಜೆ ಹಳ್ಳಿ ಮುಖ್ಯರಸ್ತೆ, ಮುಖ್ಯರಸ್ತೆ, ದೇವಸ್ಥಾನದ ರಸ್ತೆ, ಮಳೆನೀರು ಚರಂಡಿ, ಎನ್‌ಪಿ ಮುಖ್ಯರಸ್ತೆ	
49	49. ಅಂಗರಾಜಪುರ	ಲಿಂಗರಾಜಪುರ, ರಾಮಸ್ವಾಮಿ ಪಾಳ್ಯ	ಉತ್ತರ	ಚರ್ಚ್ ರಸ್ತೆ, ಅಡ್ಡರಸ್ತೆ, 4ನೇ ಅಡ್ಡರಸ್ತೆ, ಹೆಣ್ಣುರು ಮುಖ್ಯರಸ್ತೆ, ಆಯಿಲ್ ಮಿಲ್ ರಸ್ತೆ	
			ಪೂರ್ವ	ಅಡ್ಡರಸ್ತೆ, ಟ್ಯಾಂಕ್ ಬಂಡ್ ರಸ್ತೆ, ಮಳೆನೀರು ಚರಂಡಿ	
			ದಕ್ಷಿಣ	ರೈಲ್ವೆ ಲೈನ್	
			ಪಶ್ಚಿಮ	ರೈಲ್ವೆ ಲೈನ್	
50	50. ಬೆನ್ನಿಗಾನಹಳ್ಳಿ	ಗಜೇಂದ್ರ ನಗರ, ಹಳೇ ಬೈಯಪ್ಪನಹಳ್ಳಿ ಅಂಬೇಡ್ಕರ್ ನಗರ, ಮಲ್ಲಪ್ಪ ಗಾರ್ಡನ್, ಸಂಜಯಗಾಂಧಿ ನಗರ, ಕೃಷ್ಣಯ್ಯನ ಪಾಳ್ಯ, ಇನ್‌ಕಂಟಾಕ್ಸ್ ಬಡಾವಣೆ, ಯರತಿಪ್ಪಯ್ಯ ಬಡಾವಣೆ, ಎನ್‌ಜಿಇಎಫ್ ಹೊಸನಗರ, ಸದಾನಂದ ನಗರ, ಬೆನ್ನಿಗಾನಹಳ್ಳಿ, ರಾಜೀವ್ ನಗರ, ಕಸ್ತೂರಿ ನಗರ, ಚಿಕ್ಕಬಾಣಸವಾಡಿ, ಪಿಳ್ಳರೆಡ್ಡಿ ನಗರ, ಪುಲ್ಲರೆಡ್ಡಿ ನಗರ, ಡಾಕ್ಟರ್ ಬಡಾವಣೆ, ಲಾಲ್ ಬಹದ್ದೂರ್ ನಗರ, ರಾಮಯ್ಯರೆಡ್ಡಿ ಕಾಲೋನಿ, ಬಿ ಚೆನ್ನಸಂದ್ರ, ಬಚ್ಚಣ್ಣ ಬಡಾವಣೆ	ಉತ್ತರ	ಕಸ್ತೂರಿ ನಗರ ರಸ್ತೆ, ಚಿಕ್ಕ ಬಾಣಸವಾಡಿ ರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ಮುಖ್ಯರಸ್ತೆ, 4ನೇ ಮುಖ್ಯರಸ್ತೆ, ಮುಖ್ಯರಸ್ತೆ, ಮುಖ್ಯರಸ್ತೆ, ಚನ್ನಸಂದ್ರ ಮುಖ್ಯರಸ್ತೆ	
			ಪೂರ್ವ	ಹೊರ ವರ್ತುಲ ರಸ್ತೆ, ರೈಲ್ವೆ ಲೈನ್, ರೈಲ್ವೆ ಲೈನ್	
			ದಕ್ಷಿಣ	ಹಳೆ ಮದ್ರಾಸ್ ರಸ್ತೆ	
			ಪಶ್ಚಿಮ	ಮುಖ್ಯರಸ್ತೆ, ಹಾಲಿ ಇರುವ ವಾರ್ಡಿನ ಪರಿಮಿತಿ, ಬೈಯಪ್ಪನಹಳ್ಳಿ ಮುಖ್ಯರಸ್ತೆ, ಬಾಣಸವಾಡಿ ಮುಖ್ಯರಸ್ತೆ.	
51	51. ವಿಜ್ಞಾನಪುರ	ಕಮಲಮ್ಮ ಬಡಾವಣೆ, ಕೋದಂಡ ರೆಡ್ಡಿ ಬಡಾವಣೆ, ಮಂಜುನಾಥ ಬಡಾವಣೆ, ಬಾಣಸವಾಡಿ ಬಿಡಿಎ ಬಡಾವಣೆ, ಗುರುಮೂರ್ತಿ ರೆಡ್ಡಿ ಬಡಾವಣೆ, ನಾಗಪ್ಪ ರೆಡ್ಡಿ ಬಡಾವಣೆ, ಕುವೆಂಪು ನಗರ, ಸುಬ್ರಮಣ್ಯ	ಉತ್ತರ	ರಾಮಮೂರ್ತಿ ನಗರ ಮುಖ್ಯ ರಸ್ತೆ	
			ಪೂರ್ವ	ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ (ಮಳೆನೀರು ಚರಂಡಿ), ಕೆರೆಯ ಉತ್ತರ ಮತ್ತು ದಕ್ಷಿಣದ ಪರಿಧಿ. ಹಾಲಿ	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
		ಬಡಾವಣೆ, ರಾಜರಾಜೇಶ್ವರಿ ಬಡಾವಣೆ , ಜ್ಯೋತಿ ನಗರ , ಎನ್‌ಆರ್ ಬಡಾವಣೆ, ಕೊತ್ತೂರು, ವಿಜ್ಞಾನಪುರ, ಚಂದ್ರಶೇಖರ್ ಬಡಾವಣೆ, ಐಟಿಐ ನೌಕರರ ಹೌಸಿಂಗ್ ಕಾಲೋನಿ, ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ		ಇರುವ ಸಿಎಂಸಿ ವಾರ್ಡಿನ ಪರಿಮಿತಿ, ಮಳೆನೀರು ಚರಂಡಿ, ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ.	
			ದಕ್ಷಿಣ	ರೈಲ್ವೆ ಲೈನ್	
			ಪಶ್ಚಿಮ	ಹೊರ ವರ್ತುಲ ರಸ್ತೆ	
52	52. ಕೆ.ಆರ್ ಪುರಂ.	ಕೃಷ್ಣರಾಜಪುರ, ಹೊಸ ಬಸವನಪುರ, ಐಟಿಐ ಕಾಲೋನಿ (ಭಾಗ), ಗಂಗಾಧರ ಕೆರೆ, ವೆಂಗಯ್ಯನ ಕೆರೆ	ಉತ್ತರ	ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ (ಬಿಬಿಎಂಪಿ ವ್ಯಾಪ್ತಿಯ ಪರಿಮಿತಿ)	
			ಪೂರ್ವ	ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ, ಮುಖ್ಯ ರಸ್ತೆ, ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ, ಹಳೆ ಮದ್ರಾಸ್ ರಸ್ತೆ , ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ, ಕೆರೆಯ ಪಶ್ಚಿಮದ ಪರಿಧಿ.	
			ದಕ್ಷಿಣ	ಮಳೆನೀರು ಚರಂಡಿ, ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ, ಮುಖ್ಯ ರಸ್ತೆ, ಮುಖ್ಯ ರಸ್ತೆ, ಅಡ್ಡರಸ್ತೆ, ಮುಖ್ಯ ರಸ್ತೆ, ಹಳೆ ಮದ್ರಾಸ್ ರಸ್ತೆ .	
			ಪಶ್ಚಿಮ	ರಾಮಮೂರ್ತಿ ನಗರ ಮುಖ್ಯ ರಸ್ತೆ ,ವಿವೇಕಾನಂದ ಮುಖ್ಯ ರಸ್ತೆ, ಮಳೆನೀರು ಚರಂಡಿ, ಗಂಗಾಧರ ಕೆರೆಯ ಉತ್ತರ ಮತ್ತು ಪಶ್ಚಿಮದ ಪರಿಧಿ, ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ, ಅಡ್ಡರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ಮುಖ್ಯರಸ್ತೆ, ಹಾಲಿ ಇರುವ ನಗರಸಭೆ ಪರಿಮಿತಿ, ಅಡ್ಡರಸ್ತೆ , 3ನೇ ಡಿ ಅಡ್ಡರಸ್ತೆ, 2ನೇ ಸಿ ಅಡ್ಡರಸ್ತೆ, ಆನಂದಪುರಂ ಮುಖ್ಯರಸ್ತೆ, ಅಡ್ಡರಸ್ತೆ ಹಾಲಿ ಇರುವ ನಗರಸಭೆ ಪರಿಮಿತಿ	
53	53. ಬಸವನಪುರ	ದೇವಸಂದ್ರ ಬಡಾವಣೆ, ಹಳೇ ದೇವಸಂದ್ರ, ಗೋಕುಲ್ ಬಡಾವಣೆ, ಚಿಕ್ಕ ಬಸವನಪುರ, ಬಸವನಪುರ, ಶಿಗೇಹಳ್ಳಿ, ಭಾರತಿ ನಗರ, ಸ್ವತಂತ್ರ ನಗರ, ಯೆಲ್ಲಮಲ್ಲಪ್ಪ ಚೆಟ್ಟಿ ಕೆರೆ	ಉತ್ತರ	ಹಾಲಿ ಇರುವ ನಗರಸಭೆ ಪರಿಮಿತಿ (ಬಿಬಿಎಂಪಿ ವ್ಯಾಪ್ತಿಯ ಪರಿಮಿತಿ)	
			ಪೂರ್ವ	ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ (ಬಿಬಿಎಂಪಿ ವ್ಯಾಪ್ತಿಯ ಪರಿಮಿತಿ), ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ, ಕೋಡಿಗೇಹಳ್ಳಿ ಮುಖ್ಯ ರಸ್ತೆ, ನಾಲ್ಕನೇ ಮುಖ್ಯ ರಸ್ತೆ, ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ.	
			ದಕ್ಷಿಣ	ರೈಲ್ವೆ ಲೈನ್, ಪ್ರಪಾರ್ಟ್ ಕಾಂಪೌಂಡ್, ಮಸೀದಿ ರಸ್ತೆ, 5ನೇ ಅಡ್ಡರಸ್ತೆ, ದೇವಸಂದ್ರ ಮುಖ್ಯರಸ್ತೆ,	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
			ಪಶ್ಚಿಮ	ಹಳೇ ಮದ್ರಾಸ್ ರಸ್ತೆ, ಮುಖ್ಯ ರಸ್ತೆ, ಅಡ್ಡರಸ್ತೆ, ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ, ಮಳೆನೀರು ಚರಂಡಿ, ಕೆರೆಯ ಉತ್ತರ ಹಾಗೂ ಪಶ್ಚಿಮದ ಪರಿಧಿ, ಹಳೇ ಮದ್ರಾಸ್ ರಸ್ತೆ, ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ, ಮುಖ್ಯ ರಸ್ತೆ, ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ	
54	54. ಹೂಡಿ	ಭಾಗ 1: ಬ್ಯಾರತಿ ಹಳ್ಳಿ ಭಾಗ 2: ಬಿಳಿಶಿವಾಲೆ ಹಳ್ಳಿ ಭಾಗ 3: ವಾರಣಾಸಿ ಹಳ್ಳಿ. ಭಾಗ 4: ಅಯ್ಯಪ್ಪ ನಗರ, ಗಂಗೋತ್ರಿ ಬಡಾವಣೆ, ಅನುರಾಗ ಬಡಾವಣೆ, ಕೋಡಗಿಹಳ್ಳಿ, ಬಸಿರೆಡ್ಡಿ ಬಡಾವಣೆ, ಶ್ರೀವಾರಿ ಬಡಾವಣೆ, ಎನ್‌ಆರ್‌ಐ ಬಡಾವಣೆ (ವಾರಣಾಸಿ), ಚಿಕ್ಕಮಾರಯ್ಯ ಬಡಾವಣೆ, ಎನ್‌ಎಎಲ್ ಬಡಾವಣೆ, ಆಶಾ ಬಡಾವಣೆ, ಕುವೆಂಪು ಬಡಾವಣೆ, ಸಿಂಗ್ಸ್ ಕಾಲೋನಿ, ಗಂಗಾನಗರ, ಸಾಕೇತ್ ನಗರ, ಎಸ್‌ಜೆಆರ್ ಎಟರ್‌ನಿಟಿ ಬಡಾವಣೆ, ಕುಂಬೇನ ಅಗ್ರಹಾರ, ಬೆಲತ್ತೂರು, ಬೆಲತ್ತೂರು ಕಾಲೋನಿ, ಸತ್ಯ ಸಾಯಿ ಕಾಲೋನಿ, ಸಾದರ ಮಂಗಳ, ಮಹದೇವಪುರ ಕೈಗಾರಿಕ ಪ್ರದೇಶ, ಹೂಡಿ (ಭಾಗ), ತಿಗಳರ ಪಾಳ್ಯ, ಐಟಿಪಿಎಲ್, ಕೋಡಿಗೇಹಳ್ಳಿ ಕೆರೆ (ಭಾಗ 4 ರಿಂದ ಪರಿಮಿತಿ ನಿರ್ಧರಿಸಲಾಗಿದೆ).	ಉತ್ತರ	ಕೋಡಗಿಹಳ್ಳಿ ರಸ್ತೆ, ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ, ಕುಂಬೇನ ಅಗ್ರಹಾರದ ಉತ್ತರದ ಪರಿಮಿತಿ, ಬೆಲತ್ತೂರು ಹಳ್ಳಿಯ ಉತ್ತರ ಮತ್ತು ಪೂರ್ವದ ಪರಿಮಿತಿ	
			ಪೂರ್ವ	ಬೆಲತ್ತೂರು ಹಳ್ಳಿಯ ಪೂರ್ವ ಮತ್ತು ದಕ್ಷಿಣದ ಪರಿಮಿತಿಗಳು, ರೈಲ್ವೆ ಮಾರ್ಗ, 1ನೇ ಮುಖ್ಯ ರಸ್ತೆ, (ಕಾಡುಗೋಡಿ ಪ್ಲಾಂಟೇಶನ್ ಹಳ್ಳಿಯ ಪಶ್ಚಿಮದ ಪರಿಮಿತಿ).	
			ದಕ್ಷಿಣ	ವೈಟ್ ಫೀಲ್ಡ್ ರಸ್ತೆ, ಹೂಡಿ ಮುಖ್ಯ ರಸ್ತೆ, ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ, ಮುಖ್ಯರಸ್ತೆ, ವೈಟ್ ಫೀಲ್ಡ್ ರಸ್ತೆ	
			ಪಶ್ಚಿಮ	ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ, ಮುಖ್ಯ ರಸ್ತೆ, ರೈಲ್ವೆ ಮಾರ್ಗ, ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ, 4ನೇ ಮುಖ್ಯ ರಸ್ತೆ	
55	55. ದೇವಸಂದ್ರ	ದೂರವಾಣಿ ನಗರ, ಐಟಿಐ ಕಾಲೋನಿ (ಭಾಗ), ದೇವಸಂದ್ರ, ಜೆ ಸಿ ಬಡಾವಣೆ , ರೋಷನ್ ನಗರ, ರೈಲ್ವೆ ಕಾಲೋನಿ, ದೇವಸಂದ್ರ ಕೈಗಾರಿಕಾ ಪ್ರದೇಶ, ಸಿಂಗಯ್ಯನ ಪಾಳ್ಯ, ಬಡವಾಳ ಕಾಲೋನಿ, ಬಿ ನಾರಾಯಣಪುರ, ರಾಮಕೃಷ್ಣ ರೆಡ್ಡಿ ಬಡಾವಣೆ	ಉತ್ತರ	ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ, ಕೆರೆಯ ಪೂರ್ವ, ಪಶ್ಚಿಮ ಹಾಗೂ ಉತ್ತರದ ಪರಿಧಿ, ಮಳೆನೀರು ಚರಂಡಿ, ರಾಮಮೂರ್ತಿ ನಗರ ಮುಖ್ಯರಸ್ತೆ , ಹಳೇ ಮದ್ರಾಸ್ ರಸ್ತೆ.	
			ಪೂರ್ವ	ದೇವಸಂದ್ರ ಮುಖ್ಯರಸ್ತೆ, 5ನೇ ಅಡ್ಡರಸ್ತೆ, ಮಸೀದಿ ರಸ್ತೆ, ಪ್ರಾಪರ್ಟಿ ಕಾಂಪೌಂಡ್, ರೈಲ್ವೆ ಲೈನ್, ಮುಖ್ಯ ರಸ್ತೆ, ಅಡ್ಡ ರಸ್ತೆ, ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ.	
			ದಕ್ಷಿಣ	ವೈಟ್ ಫೀಲ್ಡ್ ರಸ್ತೆ, ಮುಖ್ಯ ರಸ್ತೆ, (ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ), ಮುಖ್ಯ ರಸ್ತೆ,	
			ಪಶ್ಚಿಮ	ಹೊರ ವರ್ತುಲ ರಸ್ತೆ, ಹಳೇ ಮದ್ರಾಸ್ ರಸ್ತೆ, ರೈಲ್ವೆ ಲೈನ್, ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ.	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
56	56. ಎ.ನಾರಾಯಣಪುರ	ಜ್ಯೋತಿಪುರಂ, ಮಹದೇವಪುರ, ಎ ನಾರಾಯಣಪುರ, ಪೈ ಬಡಾವಣೆ, ಉದಯ ನಗರ , ಡಿಫೆನ್ಸ್ ಅಕೌಂಟೆಂಟ್ ಕಾರ್ಮಿಕರ ಬಡಾವಣೆ, ಐಟಿಐ ನೌಕರರ ಹೌಸಿಂಗ್ ಕಾಲೋನಿ , ಎ ನಾರಾಯಣಪುರ ಬಡಾವಣೆ , ಚಿನ್ನಪ್ಪ ಕಾಲೋನಿ	ಉತ್ತರ	ರೈಲ್ವೆ ಲೈನ್	
			ಪೂರ್ವ	ಹಳೇ ಮದ್ರಾಸ್ ರಸ್ತೆ, ಹೊರ ವರ್ತುಲ ರಸ್ತೆ, ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ, ಮುಖ್ಯರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, 1ನೇ ಎ ಮುಖ್ಯರಸ್ತೆ, 5ನೇ ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ	
			ದಕ್ಷಿಣ	ರೈಲ್ವೆ ಲೈನ್, ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ, ಕಗ್ಗದಾಸಪುರ ಮುಖ್ಯರಸ್ತೆ	
			ಪಶ್ಚಿಮ	ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ, ರೈಲ್ವೆ ಲೈನ್ (ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ)	
57	57. ಸಿ.ವಿ.ರಾಮನ್ ನಗರ	ಭುವನೇಶ್ವರಿ ನಗರ, ಮಾರುತಿ ನಗರ, ಸಿ.ವಿ.ರಾಮನ್ ನಗರ, ಜೋಗಪಾಳ್ಯ (ಭೈರಸಂದ), ಅಬ್ಬಯ್ಯಪ್ಪ ಬಡಾವಣೆ, ಪೂಜಾರಿ ಲಕ್ಷ್ಮಯ್ಯ ಬಡಾವಣೆ, ಸೀನಪ್ಪ ಬಡಾವಣೆ, ಪಟೇಲ್ ಕೆ ಮಾರಪ್ಪ ಬಡಾವಣೆ, ಹೆಚ್‌ಎಲ್ ಆಫೀಸರ್ಸ್ ಎನಕ್ಲೇವ, ವಿಶ್ವ ವಿಹಾರ, ಎಲ್ ಆರ್ ಡಿ ಇ ಕ್ವಾಟರ್ಸ್, ನಾಗವಾರ, ಕಗ್ಗದಾಸಪುರ, ಮಲ್ಲೇಶಪುರ ಪಾಳ್ಯ	ಉತ್ತರ	ಹಳೇ ಮದ್ರಾಸ್ ರಸ್ತೆ,	
			ಪೂರ್ವ	ರೈಲ್ವೆ ಮಾರ್ಗ, ಹಾಲಿ ಇರುವ ವಾರ್ಡಿನ ಪರಿಮಿತಿ, ಕಗ್ಗದಾಸಪುರ ಮುಖ್ಯರಸ್ತೆ, ಹಾಲಿ ಇರುವ ವಾರ್ಡಿನ ಪರಿಮಿತಿ, ಮುಖ್ಯರಸ್ತೆ, ಕಗ್ಗದಾಸಪುರ ಮುಖ್ಯರಸ್ತೆ,	
			ದಕ್ಷಿಣ	ಕೆಂಗಲ್ ಹನುಮಂತಯ್ಯ ಮುಖ್ಯರಸ್ತೆ, ಸ್ವತ್ತಿನ ಪರಿಮಿತಿ, ಕಗ್ಗದಾಸಪುರ ಕೆರೆಯ ದಕ್ಷಿಣ ಮತ್ತು ಪಶ್ಚಿಮದ ಪರೀದಿ, ಮುಖ್ಯರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, ಸ್ವತ್ತಿನ ಪರಿಮಿತಿ, ಅಡ್ಡರಸ್ತೆ, ಮುಖ್ಯರಸ್ತೆ,	
			ಪಶ್ಚಿಮ	ಸುರಂಜನದಾಸ್ ರಸ್ತೆ	
58	58. ಹೊಸ ತಿಪ್ಪಸಂದ್ರ	ಮೈಕಲ್ ಪಾಳ್ಯ, ಹೆಚ್‌ಎಲ್ 3ನೇ ಹಂತ ಸೀತಪ್ಪ ಕಾಲೋನಿ, ವೆಂಕಟೇಶ್ವರ ಕಾಲೋನಿ, ಪುಟ್ಟಪ್ಪ ಕಾಲೋನಿ, ಭೂಮಿರಡ್ಡಿ ಕಾಲೋನಿ, ಅಣ್ಣಯ್ಯಪ್ಪ ಕಾಲೋನಿ, ಎಲ್‌ಐಸಿ ಕಾಲೋನಿ, ಭೈರಸಂದ, ಕೃಷ್ಣಪ್ಪ ಗಾರ್ಡನ್, ಕೆ ಜಿ ಕಾಲೋನಿ, ಗರಕಮಂಟಪಾಳ್ಯ, ಬಿ ಎಮ್ ಕಾವಲ್, 515 ಕಾಲೋನಿ, ಪಟೇಲ್ ಸೀತಪ್ಪ ಕಾಲೋನಿ, ಹೊಸ ತಿಪ್ಪಸಂದ್ರ,	ಉತ್ತರ	ಹಳೇ ಮದ್ರಾಸ್ ರಸ್ತೆ, ಸುರಂಜನದಾಸ್ ರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, ಸ್ವತ್ತಿನ ಪರಿಮಿತಿ, ಅಡ್ಡರಸ್ತೆ, ಮುಖ್ಯರಸ್ತೆ	
			ಪೂರ್ವ	ಕಗ್ಗದಾಸಪುರ ಕೆರೆಯ ದಕ್ಷಿಣ ಮತ್ತು ಪಶ್ಚಿಮದ ಪರೀದಿ, ಸ್ವತ್ತಿನ ಪರಿಮಿತಿ, ಕೆಂಗಲ್ ಹನುಮಂತಯ್ಯ ಮುಖ್ಯರಸ್ತೆ, ಹಾಲಿ ಇರುವ ವಾರ್ಡಿನ ಪರಿಮಿತಿ	
			ದಕ್ಷಿಣ	ಡಾ ರಾಜಕುಮಾರ ರಸ್ತೆ, ಗರಕಮಂಟನ ಪಾಳ್ಯ ಮುಖ್ಯ ರಸ್ತೆ, ಡಾ ರಾಜಕುಮಾರ ರಸ್ತೆ, ಸುರಂಜನದಾಸ್ ರಸ್ತೆ, ಹಾಲಿ ಇರುವ ವಾರ್ಡ್ ಪರಿಮಿತಿ, ಅಡ್ಡ ರಸ್ತೆ, ಹಾಲಿ ಇರುವ ವಾರ್ಡ್	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
				ಪರಿಮಿತಿ, ಮುಖ್ಯರಸ್ತೆ, ಅಡ್ಡ ರಸ್ತೆ, ಹಾಲಿ ಇರುವ ವಾರ್ಡ್ ಪರಿಮಿತಿ, 10ನೇ ಮುಖ್ಯರಸ್ತೆ-ಜೀವನ್‌ಭೀಮನಗರ.	
			ಪಶ್ಚಿಮ	ಕೋಡಿಹಳ್ಳಿ ಮುಖ್ಯರಸ್ತೆ	
59	59. ಮಾರುತಿ ಸೇವಾನಗರ	ಬಿ ಎಲ್ ರೈಸ್ ನಗರ (ಸೆಂಟ್ ಥಾಮಸ್ ಟೌನ್), ಬಾಲಾಜಿ ಬಡಾವಣೆ , ಡಿಕಾಸ್ವ ಚೌಕ , ಕುಕ್ಸ್ ಟೌನ್ , ವಿವೇಕಾನಂದ ನಗರ , ಜೈಭಾರತಿ ನಗರ , ಸಂಜೀವಪ್ಪ ಬಡಾವಣೆ , ಜೀವನಹಳ್ಳಿ , ಐಟಿಸಿ ಕಾಲೋನಿ , ಕೆಹೆಚ್‌ಬಿ ಕಾಲೋನಿ , ಸತ್ಯನಗರ, ಮಾರುತಿ ಸೇವಾನಗರ (ಭಾಗ)	ಉತ್ತರ	ರೈಲ್ವೆ ಲೈನ್ , ವಿಶ್ವೇಶ್ವರಯ್ಯ ರಸ್ತೆ, ಮರಿಯಮ್ಮ ಕೋಯಿಲ್ ಬೀದಿ. ವಿಶ್ವೇಶ್ವರಯ್ಯ ರಸ್ತೆ, ಬಾಣಸವಾಡಿ ಮುಖ್ಯ ರಸ್ತೆ.	
			ಪೂರ್ವ	ಬಯಪ್ಪನಹಳ್ಳಿ ಮುಖ್ಯರಸ್ತೆ, ಹಾಲಿ ಇರುವ ವಾರ್ಡ್ ಪರಿಮಿತಿ	
			ದಕ್ಷಿಣ	ಮುಖ್ಯರಸ್ತೆ, ಚಾರ್ಲ್ಸ್ ಕ್ಯಾಂಬೆಲ್ ರಸ್ತೆ, ರೈಲ್ವೆ ಲೈನ್	
			ಪಶ್ಚಿಮ	ಹೆಣ್ಣೂರು ಮುಖ್ಯರಸ್ತೆ	
60	60. ಸಗಾಯಪುರಂ	ಬಾಗಲೂರು ಬಡಾವಣೆ , ಸಗಾಯಪುರಂ , ರಿಚರ್ಡ್ಸ್ ಟೌನ್, ಲೇಜರ್ ಬಡಾವಣೆ	ಉತ್ತರ	ಮುಖ್ಯರಸ್ತೆ, 18ನೇ ಅಡ್ಡರಸ್ತೆ, ಹಾಲಿ ಇರುವ ನಗರಸಭೆ ಪರಿಮಿತಿ, 16ನೇ ಅಡ್ಡರಸ್ತೆ, ಹಾಲಿ ಇರುವ ವಾರ್ಡಿನ ಪರಿಮಿತಿ, ರೈಲ್ವೆ ಲೈನ್	
			ಪೂರ್ವ	ಹೆಣ್ಣೂರು ಮುಖ್ಯರಸ್ತೆ	
			ದಕ್ಷಿಣ	ರೈಲ್ವೆ ಲೈನ್	
			ಪಶ್ಚಿಮ	ನೇತಾಜಿ ರಸ್ತೆ, ಟ್ಯಾನರಿ ರಸ್ತೆ, ಅರೇಬಿಕ್ ಕಾಲೇಜು ರಸ್ತೆ, ಎಂಟನೇ ಅಡ್ಡ ರಸ್ತೆ, ಎರಡನೇ ಮುಖ್ಯ ರಸ್ತೆ, 1ನೇ ಅಡ್ಡರಸ್ತೆ, 29ನೇ ಅಡ್ಡ ರಸ್ತೆ,	
61	61. ಎಸ್.ಕೆ.ಗಾರ್ಡನ್	ವಾಹಿದ್ ಗಾರ್ಡನ್ , ಪೊಟ್ಟಿ ಟೌನ್,ಎಸ್.ಕೆ.ಗಾರ್ಡನ್, ದೇವರಾಜೀವನಹಳ್ಳಿ (ಭಾಗ), ಆಯ್ ಟಿ ಆಯ್ ಕಾಲೋನಿ	ಉತ್ತರ	ಬಂಗಾರಗಿರಿ ಮುಖ್ಯರಸ್ತೆ , 1ನೇ ಅಡ್ಡರಸ್ತೆ , ಮೋದಿ ರಸ್ತೆ , ಡಿಜೆ ಹಳ್ಳಿ ಮುಖ್ಯರಸ್ತೆ , ಪೆರಿಯಾರ್ ನಗರ ರಸ್ತೆ	
			ಪೂರ್ವ	ಟ್ಯಾನರಿ ರಸ್ತೆ , ನೇತಾಜಿ ರಸ್ತೆ	
			ದಕ್ಷಿಣ	ರೈಲ್ವೆ ಲೈನ್ , ಹಾಲಿ ಇರುವ ವಾರ್ಡಿನ ಪರಿಮಿತಿ ,ಹ್ಯಾರಿಸ್ ರಸ್ತೆ , ಹಾಲಿ ಇರುವ ವಾರ್ಡಿನ ಪರಿಮಿತಿ , ಅಡ್ಡರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ.	
			ಪಶ್ಚಿಮ	ಚಿನ್ನಪ್ಪ ಗಾರ್ಡನ್ ರಸ್ತೆ , ಅಡ್ಡರಸ್ತೆ , ಮುಖ್ಯರಸ್ತೆ, ಹಾಲಿ ಇರುವ ವಾರ್ಡಿನ ಪರಿಮಿತಿ, ಮುಖ್ಯರಸ್ತೆ, ಡಿಫೆನ್ಸ್ ಕಾಂಪೌಂಡ್, 4ನೇ ಮುಖ್ಯ ರಸ್ತೆ	
62	62. ರಾಮಸ್ವಾಮಿ ಪಾಳ್ಯ	ರಾಜಪ್ಪ ಬ್ಲಾಕ್ , ಕೆಂಪಯ್ಯ ಬ್ಲಾಕ್ , ಗುಂಡಪ್ಪ ಗಾರ್ಡನ್ , ಅಂಜನಪ್ಪ ಗಾರ್ಡನ್ , ನಾರಾಯಣ ಬ್ಲಾಕ್, ಅಂಚಪ್ಪ ಗಾರ್ಡನ್,	ಉತ್ತರ	ಮುಖ್ಯರಸ್ತೆ	
			ಪೂರ್ವ	ಅಡ್ಡರಸ್ತೆ , ಮುಖ್ಯರಸ್ತೆ ,ಚಿನ್ನಪ್ಪ ಗಾರ್ಡನ್ ರಸ್ತೆ	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
		ಮಾರಪ್ಪ ಗಾರ್ಡನ್, ಮುದ್ದಮ್ಮ ಗಾರ್ಡನ್, ಕೃಷ್ಣಪ್ಪ ಗಾರ್ಡನ್, ಚಿನ್ನಪ್ಪ ಗಾರ್ಡನ್, ರಾಮಸ್ವಾಮಿ ಪಾಳ್ಯ	ದಕ್ಷಿಣ	ಚಿನ್ನಪ್ಪ ಗಾರ್ಡನ್ ರಸ್ತೆ, ನಂದಿದುರ್ಗ ರಸ್ತೆ	
			ಪಶ್ಚಿಮ	ಹಾಲಿ ಇರುವ ವಾರ್ಡಿನ ಪರಿಮಿತಿ, ಅಡ್ಡರಸ್ತೆ, ಅಡ್ಡರಸ್ತೆ, ಪೆಮ್ಮೆ ಗೌಡ ರಸ್ತೆ, ಅಡ್ಡರಸ್ತೆ .	
63	63. ಜಯಮಹಲ್	ಜಯಮಹಲ್ ಬಡಾವಣೆ, ರೈಲ್ವೆ ಕ್ವಾಟ್ರಸ್ , ಸುಲ್ತಾನ್‌ಗುಂಟ, ಸ್ವಾಮಿ ಶಿವಾನಂದಪುರಂ (ಟಾಸ್ಟರ್ ಟೌನ್), ಬಾಲಪ್ಪ ಗಾರ್ಡನ್	ಉತ್ತರ	ನಂದಿದುರ್ಗ ರಸ್ತೆ , ಚಿನ್ನಪ್ಪ ಗಾರ್ಡನ್ ರಸ್ತೆ, ಅಡ್ಡರಸ್ತೆ , ಅಡ್ಡರಸ್ತೆ ,ಹಾಲಿ ಇರುವ ವಾರ್ಡಿನ ಪರಿಮಿತಿ, ಹ್ಯಾರಿಸ್ ರಸ್ತೆ	
			ಪೂರ್ವ	ರೈಲ್ವೆ ಲೈನ್, ಬಸವೇಶ್ವರ ಮುಖ್ಯರಸ್ತೆ, ರೈಲ್ವೆ ಲೈನ್, ,ಹಾಲಿ ಇರುವ ವಾರ್ಡಿನ ಪರಿಮಿತಿ, ಸುಲ್ತಾನ್‌ಜಿ ಗುಪ್ತ ರಸ್ತೆ, ತಿಮ್ಮಯ್ಯ ರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ ಹಜರತ್ ಕಂಬಾಳ ಪಾಷ ರಸ್ತೆ,ಶಿವಾಜಿ ರಸ್ತೆ.	
			ದಕ್ಷಿಣ	ವೆಂಕಟಸ್ವಾಮಿ ನಾಯ್ಡು ರಸ್ತೆ, ಮುಖ್ಯರಸ್ತೆ	
			ಪಶ್ಚಿಮ	ಕ್ವೀನ್ಸ್ ರಸ್ತೆ , ತಿಮ್ಮಯ್ಯ ರಸ್ತೆ , ಎಂವಿ ಜಯರಾಮನ್ ರಸ್ತೆ, ರೈಲ್ವೆ ಲೈನ್ , ಜಯಮಹಲ್ ರಸ್ತೆ	
64	64. ರಾಜಮಹಲ್ ಗುಟ್ಟಹಳ್ಳಿ	ವೈಯಾಲಿ ಕಾವಲ್ (ಭಾಗ), ಮಲ್ಲೇಶ್ವರಂ (ಭಾಗ), ರಾಜಮಹಲ್ ಗುಟ್ಟಹಳ್ಳಿ	ಉತ್ತರ	ಮುಖ್ಯರಸ್ತೆ, ಅಡ್ಡರಸ್ತೆ, ಸುಬ್ಬಯ್ಯರಸ್ತೆ, ಅಡ್ಡರಸ್ತೆ, 13ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ	
			ಪೂರ್ವ	ಚೌಡಯ್ಯ ರಸ್ತೆ	
			ದಕ್ಷಿಣ	ಶೇಷಾದ್ರಿಪುರಂ ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, 7ನೇ ಅಡ್ಡರಸ್ತೆ, ನಾಗಪ್ಪ ಬೀದಿ, ಗುಟ್ಟಳ್ಳಿ ಮುಖ್ಯರಸ್ತೆ	
			ಪಶ್ಚಿಮ	ಮೆಳೆನೀರು ಚರಂಡಿ, ಮುಖ್ಯರಸ್ತೆ, ಅಡ್ಡರಸ್ತೆ, 11ನೇ ಅಡ್ಡರಸ್ತೆ, ಮುಖ್ಯರಸ್ತೆ	
65	65. ಕಾಡು ಮಲ್ಲೇಶ್ವರಂ	ಮಲ್ಲೇಶ್ವರಂ, ರಂಗನಾಥಪುರಂ, ವೈಯಾಲಿ ಕಾವಲ್ (ಭಾಗ) , ಮಾರುತಿನಗರ	ಉತ್ತರ	ಮುಖ್ಯರಸ್ತೆ, 15ನೇ ಅಡ್ಡರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, 18ನೇ ಅಡ್ಡರಸ್ತೆ, ಚೌಡಯ್ಯ ರಸ್ತೆ	
			ಪೂರ್ವ	2ನೇ ಮುಖ್ಯರಸ್ತೆ, 13ನೇ ಅಡ್ಡರಸ್ತೆ, ಅಡ್ಡರಸ್ತೆ, ಸುಬ್ಬಯ್ಯ ರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, ಸಂಪಿಗೆ ರಸ್ತೆ	
			ದಕ್ಷಿಣ	5ನೇ ಅಡ್ಡರಸ್ತೆ, ಮಹಾಕವಿ ಕುವೆಂಪು ರಸ್ತೆ	
			ಪಶ್ಚಿಮ	1ನೇ ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ ತ.ರಾ.ಸು ರಸ್ತೆ, 1ನೇ ಮುಖ್ಯರಸ್ತೆ	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
66	66. ಸುಬ್ರಹ್ಮಣ್ಯ ನಗರ	ಸುಬ್ರಹ್ಮಣ್ಯ ನಗರ, ಮಿಲ್ಕ್ ಕಾಲೋನಿ	ಉತ್ತರ	ತುಮಕೂರು ರಸ್ತೆ	
			ಪೂರ್ವ	1ನೇ ಮುಖ್ಯರಸ್ತೆ, ತ.ರಾ.ಸು ರಸ್ತೆ	
			ದಕ್ಷಿಣ	12ನೇ ಅಡ್ಡರಸ್ತೆ	
			ಪಶ್ಚಿಮ	ಡಾ.ರಾಜ್‌ಕುಮಾರ್ ರಸ್ತೆ	
67	67. ನಾಗಪುರ	ರಾಜಾಜಿನಗರ ಇಂಡಸ್ಟ್ರಿಯಲ್ ಸಬ್‌ಅರ್ಬ್, ಗೆಳೆಯರ ಬಳಗ ಬಡಾವಣೆ (ಭಾಗ), ವೆಸ್ಟ್ ಆಫ್ ಕಾರ್ಡ್ ರಸ್ತೆ 2ನೇ ಹಂತ 1ನೇ ಬ್ಲಾಕ್, ಕೇತಮಾರನಹಳ್ಳಿ.	ಉತ್ತರ	1ನೇ ಮುಖ್ಯರಸ್ತೆ, ಕಾರ್ಡ್ ರಸ್ತೆ.	
			ಪೂರ್ವ	ಡಾ.ರಾಜ್‌ಕುಮಾರ್ ರಸ್ತೆ	
			ದಕ್ಷಿಣ	ಮಹಾಕವಿ ಕುವೆಂಪು ರಸ್ತೆ, ಡಾ: ಎಂ ಸಿ ಮೋದಿ ರಸ್ತೆ.	
			ಪಶ್ಚಿಮ	14ನೇ ಮುಖ್ಯರಸ್ತೆ, 6ನೇ ಮುಖ್ಯರಸ್ತೆ, 15ನೇ ಎ ಅಡ್ಡರಸ್ತೆ, ಅಡ್ಡರಸ್ತೆ, 2ನೇ ಅಡ್ಡರಸ್ತೆ, 12ನೇ ಅಡ್ಡರಸ್ತೆ, 4ನೇ ಮುಖ್ಯರಸ್ತೆ.	
68	68. ಮಹಾಲಕ್ಷ್ಮೀಪುರಂ	ಸರಸ್ವತಿಪುರಂ, ಮಹಾಲಕ್ಷ್ಮೀಪುರಂ ಬಡಾವಣೆ, ಎಸ್ ಎನ್ ಬಡಾವಣೆ, ಎಜಿಬಿ ಬಡಾವಣೆ, ಮಾರುತಿ ನಗರ, ಗೆಳೆಯರ ಬಳಗ ಬಡಾವಣೆ (ಭಾಗ), ಶ್ರೀರಾಮ್ ನಗರ.	ಉತ್ತರ	ಮಳೆನೀರಿನ ಚರಂಡಿ, 6ನೇ ಎ ಅಡ್ಡರಸ್ತೆ, ಶಂಕರ ನಗರ ಮುಖ್ಯರಸ್ತೆ, ಮಳೆನೀರಿನ ಚರಂಡಿ.	
			ಪೂರ್ವ	ಮುಖ್ಯರಸ್ತೆ, 9ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, 4ನೇ ಮುಖ್ಯರಸ್ತೆ, 12ನೇ ಅಡ್ಡರಸ್ತೆ, 2ನೇ ಅಡ್ಡರಸ್ತೆ, ಮುಖ್ಯರಸ್ತೆ, 15ನೇ ಎ ಅಡ್ಡರಸ್ತೆ, 6ನೇ ಎ ಮುಖ್ಯರಸ್ತೆ, 14ನೇ ಮುಖ್ಯರಸ್ತೆ.	
			ದಕ್ಷಿಣ	ಪೈಪ್‌ಲೈನ್ ರಸ್ತೆ	
			ಪಶ್ಚಿಮ	1ನೇ ಮುಖ್ಯರಸ್ತೆ, 12ನೇ ಮುಖ್ಯರಸ್ತೆ, 11ನೇ ಮುಖ್ಯರಸ್ತೆ, 14ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ, ಮಳೆನೀರಿನ ಚರಂಡಿ, ಮುಖ್ಯರಸ್ತೆ, 8ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಮುಖ್ಯರಸ್ತೆ, ರೆಡಿಯಲ್ ಆರ್ 3 ರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, 2ನೇ ಅಡ್ಡರಸ್ತೆ, ಮುಖ್ಯರಸ್ತೆ.	
69	69. ಲಗ್ಗೆರೆ	ಪ್ರೀತಿನಗರ, ವಿಧಾನಸೌಧ, ಎಲ್.ಜಿ.ರಾಮಣ್ಣ ಕಾಲೋನಿ, ಪ್ರೀಡಂ ಫೈಟರ್ಸ್ ಕಾಲೋನಿ, ಲಗ್ಗೆರೆ, ನರಸಿಂಹಮೂರ್ತಿ ನಗರ, ಮುನೇಶ್ವರ ನಗರ, ರಾಜೇಶ್ವರಿ ನಗರ, ರಾಜೀವ ಗಾಂಧಿನಗರ	ಉತ್ತರ	1ನೇ ಮುಖ್ಯರಸ್ತೆ, ಅಡ್ಡರಸ್ತೆ, ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ, ಅಡ್ಡರಸ್ತೆ, 7ನೇ ಮುಖ್ಯ ರಸ್ತೆ, ಮುಖ್ಯ ರಸ್ತೆ ಮಳೆನೀರು ಚರಂಡಿ	
			ಪೂರ್ವ	ಮಳೆನೀರು ಚರಂಡಿ	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
			ದಕ್ಷಿಣ	3ನೇ ಮುಖ್ಯ ರಸ್ತೆ, ಅಡ್ಡರಸ್ತೆ, 1ನೇ ಮುಖ್ಯ ರಸ್ತೆ, 1ನೇ ಮುಖ್ಯ ರಸ್ತೆ (ಹೊರ ವರ್ತುಲ ರಸ್ತೆಯಿಂದ), 7ನೇ ಅಡ್ಡರಸ್ತೆ, ಮುಖ್ಯ ರಸ್ತೆ, 50 ಅಡಿ ರಸ್ತೆ, ಅಡ್ಡ ರಸ್ತೆ, ಅಡ್ಡ ರಸ್ತೆ, ಅಡ್ಡ ರಸ್ತೆ, 3ನೇ ಸಿ ಮುಖ್ಯ ರಸ್ತೆ, ಅಡ್ಡ ರಸ್ತೆ	
			ಪಶ್ಚಿಮ	ಹೆಗ್ಗನಹಳ್ಳಿ ಮುಖ್ಯರಸ್ತೆ, 7ನೇ ಅಡ್ಡರಸ್ತೆ, ಮುಖ್ಯರಸ್ತೆ, 2ನೇ ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ಮಳೆನೀರು ಚರಂಡಿ , ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ	
70	70. ರಾಜಗೋಪಾಲ ನಗರ.	ರಾಜಗೋಪಾಲ ನಗರ, ಭೈರವೇಶ್ವರ ನಗರ, ರಾಜರಾಜೇಶ್ವರಿ ನಗರ, ಕೆಂಪೇಗೌಡ ಹೌಸಿಂಗ್ ಸೊಸೈಟಿ, ಶಾಂಭವಿ ನಗರ, ದೊಡ್ಡಣ್ಣ ಇಂಡಸ್ಟ್ರಿಯಲ್ ಎಸ್ಟೇಟ್, ಇಂದಿರಾ ಪ್ರಿಯದರ್ಶಿನಿ ನಗರ, ಕಪಿಲ ನಗರ, ಅನ್ನಪೂರ್ಣ ನಗರ, ಶ್ರೀಗಂಧ ನಗರ, ಕರೀಂಸಾಬ ನಗರ	ಉತ್ತರ	1ನೇ ಮುಖ್ಯರಸ್ತೆ, ರಾಜಗೋಪಾಲ ನಗರ ಮುಖ್ಯರಸ್ತೆ, 2ನೇ ಅಡ್ಡರಸ್ತೆ, ಅಂಜನೇಯ ದೇವಸ್ಥಾನದ ರಸ್ತೆ, ಮಳೆನೀರು ಚರಂಡಿ, ಅಡ್ಡರಸ್ತೆ, 2ನೇ ಅಡ್ಡರಸ್ತೆ, ರಾಜಗೋಪಾಲ ನಗರ ಮುಖ್ಯರಸ್ತೆ, 2ನೇ ಅಡ್ಡರಸ್ತೆ, ಮುಖ್ಯರಸ್ತೆ, 1ನೇ ಮುಖ್ಯರಸ್ತೆ.	
			ಪೂರ್ವ	ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ, (ಮಳೆ ನೀರು ಚರಂಡಿ)	
			ದಕ್ಷಿಣ	ಹಾಲಿ ಇರುವ ಸಿಎಂಸಿ ವಾರ್ಡ್ ಪರಿಮಿತಿ, ಹಾಲಿ ಇರುವ ಮಳೆನೀರು ಚರಂಡಿ, ಮುಖ್ಯರಸ್ತೆ, ಮುಖ್ಯರಸ್ತೆ ಅಡ್ಡರಸ್ತೆ, 2ನೇ ಮುಖ್ಯರಸ್ತೆ.	
			ಪಶ್ಚಿಮ	ಮುಖ್ಯರಸ್ತೆ, ಕೆಟಿಜಿ ಕಾಲೇಜು ರಸ್ತೆ, ಹೆಗ್ಗನಹಳ್ಳಿ ಶ್ರೀಗಂಧ ಕಾವಲ್ ಮುಖ್ಯರಸ್ತೆ, ಹೆಗ್ಗನಹಳ್ಳಿ ಮುಖ್ಯರಸ್ತೆ.	
71	71. ಹೆಗ್ಗನಹಳ್ಳಿ	ಮಾರುತಿ ನಗರ, ಭೈರವೇಶ್ವರ ಇಂಡಸ್ಟ್ರಿಯಲ್ ಎಸ್ಟೇಟ್, ಲಕ್ಷ್ಮಣ್ ನಗರ, ಹೆಗ್ಗನಹಳ್ಳಿ, ಸಂಜೀವಿನಿ ನಗರ, ಗಜಾನನ ನಗರ, ಸುಂಕದಕಟ್ಟೆ	ಉತ್ತರ	ಹಂದ್ರಹಳ್ಳಿ ಮುಖ್ಯರಸ್ತೆ, 7ನೇ ಅಡ್ಡರಸ್ತೆ, ಹೆಗ್ಗನಹಳ್ಳಿ ಮುಖ್ಯರಸ್ತೆ	
			ಪೂರ್ವ	ಹೆಗ್ಗನಹಳ್ಳಿ ಮುಖ್ಯ ರಸ್ತೆ, ಹೆಗ್ಗನಹಳ್ಳಿ ಶ್ರೀಗಂಧ ಕಾವಲ್ ಮುಖ್ಯ ರಸ್ತೆ, ಕೆಟಿಜಿ ಕಾಲೇಜ್ ರಸ್ತೆ, ಮುಖ್ಯ ರಸ್ತೆ, 7ನೇ ಅಡ್ಡರಸ್ತೆ, ಹೆಗ್ಗನಹಳ್ಳಿ ಮುಖ್ಯ ರಸ್ತೆ	
			ದಕ್ಷಿಣ	ಮಾಗಡಿ ರಸ್ತೆ	
			ಪಶ್ಚಿಮ	ಅರುಣೋದಯ ಶಾಲಾ ರಸ್ತೆ(ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ), ಮುಖ್ಯ ರಸ್ತೆ, ನೀಲಗಿರಿ ತೋಪು ರಸ್ತೆ, ಮುಖ್ಯ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಹಾಲಿ ಇರುವ ಸಿಎಂಸಿ ನಗರಸಭೆ ಪರಿಮಿತಿ, 3ನೇ ಅಡ್ಡರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
72	72. ಹೆರೋಹಳ್ಳಿ	ಹೋರನಾಡು ಅನ್ನಪೂರ್ಣೇಶ್ವರಿ ಬಡಾವಣೆ, ನಾಗರವಾಲೆ ನಗರ, ಜನಪ್ರಿಯಾ ನಗರ, ಎಸ್‌ಬಿಎ ಕಾಲೋನಿ, ಮಹದೇಶ್ವರ ನಗರ, ಕೆಎಸ್‌ಆರ್‌ಟಿಸಿ ಬಡಾವಣೆ, ಮುದ್ದೇಶ್ವರ ಬಡಾವಣೆ, ವೆಂಕಟೇಶ್ವರ ಬಡಾವಣೆ, ಸಿಂಡಿಕೇಟ್ ಬ್ಯಾಂಕ್ ಹೌಸಿಂಗ್ ಸೋಸೈಟಿ ಬಡಾವಣೆ, ಹೆರೋಹಳ್ಳಿ ಎಲ್ ಮತ್ತು ಟಿ ಬಡಾವಣೆ, ಅಂಜನಾ ನಗರ, ಬ್ಯಾಡರಹಳ್ಳಿ, ಭಾರತ್ ನಗರ 1ನೇ ಭಾಗ, ಬಿಇಎಲ್ ಬಡಾವಣೆ 1ನೇ ಹಂತ, ಎಸ್‌ಎಮ್‌ವಿ ಬಡಾವಣೆ, ಬಿಇಎಲ್ ಬಡಾವಣೆ 2ನೇ ಭಾಗ, ಭಾರತ್ ನಗರ 2ನೇ ಭಾಗ, ಎಸ್‌ಎಮ್‌ವಿ 6ನೇ ಮತ್ತು 7ನೇ ಬ್ಲಾಕ್, ಜನತಾ ಕಾಲೋನಿ, ವಿಶ್ವೇಶ್ವರಯ್ಯ ಬಡಾವಣೆ, ಎಸ್‌ಎಮ್‌ವಿ ಬಡಾವಣೆ, 8ನೇ ಮುಖ, ಗಿಡದ ಕೋನೇನಹಳ್ಳಿ, ಬೈರವೇಶ್ವರ ನಗರ, ಎಸ್‌ಎಮ್‌ವಿ ಬಡಾವಣೆ, ಜನಪರಿಯ ಅಪರ್ಟ್‌ಮೆಂಟ್.	ಉತ್ತರ	ಹಾಲಿ ಇರುವ ನಗರಸಭೆ ವಾರ್ಡಿನ ಪರಿಮಿತಿ, 3ನೇ ಅಡ್ಡರಸ್ತೆ, ಹಾಲಿ ಇರುವ ನಗರಸಭೆ ವಾರ್ಡಿನ ಪರಿಮಿತಿ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಮುಖ್ಯ ರಸ್ತೆ, ನೀಲಗಿರಿ ತೋಪು ಮುಖ್ಯ ರಸ್ತೆ, ಮುಖ್ಯ ರಸ್ತೆ, ಅರುಣೋದಯ ಶಾಲಾ ರಸ್ತೆ	
			ಪೂರ್ವ	ಮಾಗಡಿ ರಸ್ತೆ, ಹಾಲಿ ಇರುವ ನಗರಸಭೆ ವಾರ್ಡಿನ ಪರಿಮಿತಿ, ಹೆರೋಹಳ್ಳಿ, ಗಿಡದಕೋನೇನಹಳ್ಳಿಯ ಪೂರ್ವ ಪರಿಮಿತಿ, ಗಿಡದಕೋನೇನಹಳ್ಳಿ.	
			ದಕ್ಷಿಣ	ಹಾಲಿ ಇರುವ ನಗರಸಭೆ ವಾರ್ಡಿನ ಪರಿಮಿತಿ, (ಗಿಡದಕೋನೇನಹಳ್ಳಿ ಮತ್ತು ಹೆರೋಹಳ್ಳಿಗಳ ದಕ್ಷಿಣ ಪರಿಮಿತಿ)	
			ಪಶ್ಚಿಮ	ಹೆರೋಹಳ್ಳಿಯ ಪಶ್ಚಿಮದ ಪರಿಮಿತಿ (ಬಿಬಿಎಂಪಿ ವ್ಯಾಪ್ತಿ) ಹೊಸಹಳ್ಳಿ ಜಿ ಪಾಳ್ಯ,ಲಿಂಗದೀರನಹಳ್ಳಿ(ಬಿ) ಮತ್ತು ಆಂದ್ರಹಳ್ಳಿ (ಭಾಗ) ಹಳ್ಳಿಗಳ ಪೂರ್ವದ ಪರಿಮಿತಿ	
73	73. ಕೊಟ್ಟಿಗೇಪಾಳ್ಯ	ಕೆಂಪೇಗೌಡ ನಗರ(ಭಾಗ), ಕೆಂಪೇಗೌಡ ಬಡಾವಣೆ(ಭಾಗ), ಚೌಡೇಶ್ವರಿ ನಗರ, ಪ್ರೇಮ್ ನಗರ ಶ್ರೀನಿವಾಸನಗರ, ಸುಂಕದಕಡ್ಡೆ, ಅಶ್ವಥ ನಗರ, ಮುಕ್ತರಾಯಸ್ವಾಮಿ ಬಡಾವಣೆ, ಟೆಲಿಫೋನ್ ಕಾರ್ಮಿಕರ ಬಡಾವಣೆ, ಬಿಕ್ಕುಕ ಕಾಲೋನಿ, ರುದ್ರೇಶ್ವರ ನಗರ, ನರಸಿಂಹರಾಜಪಾಳ್ಯ, ಸಜ್ಜೆಪಾಳ್ಯ, ಕೊಟ್ಟಿಗೇಪಾಳ್ಯ, ನಾಗರಭಾವಿ 2ನೇ ಹಂತ, 1ನೇ,3ನೇ, 5ನೇ, 7ನೇ, 8ನೇ, 9ನೇ, 10ನೇ ಮತ್ತು 11ನೇ ಬ್ಲಾಕ್‌ಗಳು, ಕೃಷ್ಣಾನಂದ ನಗರ, ಮಾಲೆಗಾಲು, ಇನಕಂ ಟ್ಯಾಕ್ಸ್ ಬಡಾವಣೆ, ಮರಿಲಿಂಗಪ್ಪ ಎಕ್ಸ್‌ಟೆನ್‌ಷನ್, ವಿನಾಯಕ ಬಡಾವಣೆ, ಶ್ರೀಗಂಧ ನಗರ (ಭಾಗ)	ಉತ್ತರ	2ನೇ ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮಳೆ ನೀರು ಚರಂಡಿ, ಕೆರೆಯ ಉತ್ತರ ಪೂರ್ವದ ಪರಿಮಿತಿ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ, ಮಳೆ ನೀರು ಚರಂಡಿ, ಅಡ್ಡ ರಸ್ತೆ, 3ನೇ ಸಿ ಮುಖ್ಯ ರಸ್ತೆ, ಅಡ್ಡ ರಸ್ತೆ, ಅಡ್ಡ ರಸ್ತೆ, ಅಡ್ಡ ರಸ್ತೆ, 50 ಅಡಿ ರಸ್ತೆ, ಮುಖ್ಯ ರಸ್ತೆ, 7ನೇ ಅಡ್ಡ ರಸ್ತೆ, 1ನೇ ಮುಖ್ಯ ರಸ್ತೆ (ಹೊರ ವರ್ತುಲ ರಸ್ತೆಯವರೆಗೆ), 1ನೇ ಮುಖ್ಯ ರಸ್ತೆ, ಅಡ್ಡ ರಸ್ತೆ, 3ನೇ ಮುಖ್ಯ ರಸ್ತೆ	
			ಪೂರ್ವ	ಮಳೆ ನೀರು ಚರಂಡಿ, ಪೈಪ್ ಲೈನ್ ರಸ್ತೆ, ಮಳೆ ನೀರು ಚರಂಡಿ	
			ದಕ್ಷಿಣ	ನಾಗರಭಾವಿ ಮುಖ್ಯರಸ್ತೆ,	
			ಪಶ್ಚಿಮ	ಹೊರ ವರ್ತುಲ ರಸ್ತೆ, ಮಾಗಡಿ ರಸ್ತೆ, ಹೆಗ್ಗನಹಳ್ಳಿ ಮುಖ್ಯರಸ್ತೆ, 7ನೇ ಅಡ್ಡ ರಸ್ತೆ, ಮುಖ್ಯ ರಸ್ತೆ.	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
74	74. ಶಕ್ತಿಗಣಪತಿ ನಗರ	ಬಸವೇಶ್ವರ ನಗರ, ಕಿಲೋಮೈಟರ್ ಕಾಲೋನಿ, ಎನ್‌ಜಿಬಿ ಕಾಲೋನಿ, ಬಿಇಎಮ್‌ಎಲ್ ಬಡಾವಣೆ, ಶಕ್ತಿಗಣಪತಿ ನಗರ.	ಉತ್ತರ	ಮಳೆ ನೀರು ಚರಂಡಿ, ಮುಖ್ಯ ರಸ್ತೆ ಅಡ್ಡ ರಸ್ತೆ, 4ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ, ಅಡ್ಡ ರಸ್ತೆ, 1ನೇ ಮುಖ್ಯರಸ್ತೆ.	
			ಪೂರ್ವ	ಮುಖ್ಯ ರಸ್ತೆ.	
			ದಕ್ಷಿಣ	8ನೇ ಮುಖ್ಯ ರಸ್ತೆ, 4ನೇ ಅಡ್ಡರಸ್ತೆ, ಮುಖ್ಯ ರಸ್ತೆ, 5ನೇ ಅಡ್ಡರಸ್ತೆ, (ಸರಕಾರಿ ಶಾಲೆ ರಸ್ತೆ), 7ನೇ ಅಡ್ಡರಸ್ತೆ, 9ನೇ ಅಡ್ಡರಸ್ತೆ, ಮುಖ್ಯರಸ್ತೆ	
			ಪಶ್ಚಿಮ	ಮಳೆ ನೀರು ಚರಂಡಿ, ಪೈಪ್‌ಲೈನ್ ರಸ್ತೆ.	
75	75. ಶಂಕರಮಠ	ಜಯಚಾಮರಾಜ ನಗರ, ಕುರುಬರಹಳ್ಳಿ, ಎಸ್‌ವಿಕೆ ನಗರ, ಕೆಹೆಚ್‌ಬಿಎಸ್ ಬಡಾವಣೆ, ಶಂಕರಮಠ, ಎಂ ಜಿ ನಗರ, ಜಯಚಾಮರಾಜೇಂದ್ರ ನಗರ, ಸಂಜಯ್ ಗಾಂಧಿ ನಗರ, ಟೀಚರ್ಸ್ ಕಾಲೋನಿ,ಶ್ರೀ ವೇಂಕಟೇಶ್ವರ ಕೃಪ ಬಡಾವಣೆ, ಬಸವೇಶ್ವರ ನಗರ.	ಉತ್ತರ	ಮಳೆ ನೀರು ಚರಂಡಿ, 3ನೇ ಮುಖ್ಯರಸ್ತೆ.	
			ಪೂರ್ವ	14ನೇ ಮುಖ್ಯ ರಸ್ತೆ, 11ನೇ ಮುಖ್ಯ ರಸ್ತೆ, 12ನೇ ಮುಖ್ಯ ರಸ್ತೆ, 1ನೇ ಮುಖ್ಯ ರಸ್ತೆ, ಪೈಪ್ ಲೈನ್ ರಸ್ತೆ , 14ನೇ ಮುಖ್ಯ ರಸ್ತೆ, ಮುಖ್ಯ ರಸ್ತೆ.	
			ದಕ್ಷಿಣ	1ನೇ ಮುಖ್ಯ ರಸ್ತೆ, ಮುಖ್ಯ ರಸ್ತೆ, 3ನೇ ಮುಖ್ಯ ರಸ್ತೆ, 2ನೇ ಅಡ್ಡರಸ್ತೆ, 4ನೇ ಮುಖ್ಯ ರಸ್ತೆ, ಅಡ್ಡರಸ್ತೆ, ಮುಖ್ಯ ರಸ್ತೆ, ಮಳೆ ನೀರು ಚರಂಡಿ.	
			ಪಶ್ಚಿಮ	ವೃಷಭಾವತಿ ನದಿ.	
76	76. ಗಾಯತ್ರಿ ನಗರ	ಗಾಯತ್ರಿ ನಗರ, ಶ್ರೀರಾಮಪುರಂ	ಉತ್ತರ	12ನೇ ಅಡ್ಡರಸ್ತೆ, ತರಾಸು ರಸ್ತೆ, ಅಡ್ಡ ರಸ್ತೆ, ಮುಖ್ಯರಸ್ತೆ, ಅಡ್ಡ ರಸ್ತೆ. ಮುಖ್ಯರಸ್ತೆ	
			ಪೂರ್ವ	1ನೇ ಮುಖ್ಯ ರಸ್ತೆ, ಹಾಲಿ ಇರುವ ವಾರ್ಡಿನ ಪರಿಮಿತಿ, ಮುಖ್ಯ ರಸ್ತೆ.	
			ದಕ್ಷಿಣ	ಮುಖ್ಯ ರಸ್ತೆ. ಮಳೆ ನೀರು ಚರಂಡಿ, ಮಹಾಕವಿ ಕುವೆಂಪು ರಸ್ತೆ.	
			ಪಶ್ಚಿಮ	ಡಾ.ರಾಜ್‌ಕುಮಾರ್ ರಸ್ತೆ.	
77	77. ದತ್ತಾತ್ರೇಯ ದೇವಸ್ಥಾನ	ಸುಧೀಂದ್ರನಗರ, ಈಜುಕೊಳ ಬಡಾವಣೆ, ಕುಮಾರ ಪಾರ್ಕ್ ಪಶ್ಚಿಮ.	ಉತ್ತರ	ಅಡ್ಡ ರಸ್ತೆ, ಮುಖ್ಯರಸ್ತೆ, 11ನೇ ಅಡ್ಡರಸ್ತೆ, ಅಡ್ಡ ರಸ್ತೆ, ಮುಖ್ಯರಸ್ತೆ, ಮಳೆ ನೀರು ಚರಂಡಿ, ಗುಟ್ಟಹಳ್ಳಿ ಮುಖ್ಯರಸ್ತೆ, ನಾಗಪ್ಪ ಬೀದಿ, 7ನೇ ಅಡ್ಡರಸ್ತೆ, ಅಡ್ಡ ರಸ್ತೆ.	
			ಪೂರ್ವ	ಶೇಷಾದ್ರಿಪುರಂ ಮುಖ್ಯ ರಸ್ತೆ.	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
			ದಕ್ಷಿಣ	ಲಿಂಕ್ ರಸ್ತೆ, ಮಿಲ್ ಕಾರ್ನರ್ ರಸ್ತೆ,	
			ಪಶ್ಚಿಮ	ಎಮ್‌ಎಸ್ ರಾಮಯ್ಯ ಮೆಮೋರಿಯಲ್ ರಸ್ತೆ, 5ನೇ ಅಡ್ಡರಸ್ತೆ, ಸಂಪಿಗೆ ರಸ್ತೆ.	
78	78. ಪುಲಕೇಶಿನಗರ	ಪುಲಕೇಶಿನಗರ, ಪ್ರೇಜರ್ ಟೌನ್, ಕ್ಲೇವ್ ಲ್ಯಾಂಡ್ ಟೌನ್, ಸಿಂಧಿ ಕಾಲೋನಿ. ರೇಲ್ವೆ ಕ್ವಾರ್ಟರ್ಸ್(ಭಾಗ)	ಉತ್ತರ	ಬಸವೇಶ್ವರ ಮುಖ್ಯ ರಸ್ತೆ, ರೈಲ್ವೆ ಲೈನ್	
			ಪೂರ್ವ	ಲೇಜರ್ ರಸ್ತೆ, ಬುದ್ದವಿಹಾರ್ ರಸ್ತೆ, ಅಸಾಯಿ ರಸ್ತೆ	
			ದಕ್ಷಿಣ	ಕೆನ್ಸಿಂಗ್‌ಟನ್ ರಸ್ತೆ, ಸೆಂಟ್ ಜಾನ್ಸ್ ಚರ್ಚ್ ರಸ್ತೆ, ಹೆನ್ಸ್ ರಸ್ತೆ, ತಿಮ್ಮಯ್ಯ ರಸ್ತೆ.	
			ಪಶ್ಚಿಮ	ಸುಲ್ತಾನ್‌ಜಿ ಗುಡ್ಡ ರಸ್ತೆ, ಹಾಲಿ ಇರುವ ನಗರಸಭೆ ಪರಿಮಿತಿ, ರೈಲ್ವೆ ಲೈನ್.	
79	79. ಸರ್ವಜ್ಞ ನಗರ	ಸರ್ವಜ್ಞ ನಗರ, ದೊಡ್ಡಕುಂಟೆ, ಕತ್ತಿಪಾಳ್ಯ, ಕದರನಪಾಳ್ಯ, ಹೊಸ ಬೈಯಪ್ಪನಹಳ್ಳಿ ಬಡಾವಣೆ, ಕೃಷ್ಣಮೂರ್ತಿ ನಗರ.	ಉತ್ತರ	ರೈಲ್ವೆ ಲೈನ್, ಚಾಲ್ಸ್ ಕೆಂಬೆಲ್ ಮುಖ್ಯ ರಸ್ತೆ, ಮುಖ್ಯ ರಸ್ತೆ	
			ಪೂರ್ವ	ಮುಖ್ಯ ರಸ್ತೆ, ಹಾಲಿ ಇರುವ ನಗರಸಭೆ ಪರಿಮಿತಿ.	
			ದಕ್ಷಿಣ	ಹಳೆ ಮದ್ರಾಸ್ ರಸ್ತೆ, ಭಾಸ್ಕರನ್ ರಸ್ತೆ.	
			ಪಶ್ಚಿಮ	ಮೆನೀ ಅವೆನ್ಯೂ ರಸ್ತೆ, ಅಸಾಯಿ ರಸ್ತೆ, ವೀಲರ್ಸ್ ರಸ್ತೆ, ಬುದ್ದವಿಹಾರ್ ರಸ್ತೆ, ಲಾಜರ್ ರಸ್ತೆ.	
80	80. ಹೊಯ್ಸಳ ನಗರ	ಜಯರಾಜ ನಗರ, ಲಕ್ಷ್ಮೀಪುರ, ಇಂದಿರಾನಗರ 2ನೇ ಹಂತ, ಶಾಸ್ತ್ರೀನಗರ, ಹಟ್ಟಿಂಗ್ ಕಾಲೋನಿ, ಡಿಫೆನ್ಸ್ ಕಾಲೋನಿ. ಹೊಯ್ಸಳ ನಗರ (ಮರ್ಫಿ ಕಾಲೋನಿ), ಹಳೆ ತಿಪ್ಪಸಂದ್ರ, ಎಚ್ ಎ ಎಲ್ 2ನೇ ಹಂತ (ಭಾಗ)	ಉತ್ತರ	ಭಾಸ್ಕರನ್ ರಸ್ತೆ. ಹಳೆ ಮದ್ರಾಸ್ ರಸ್ತೆ,	
			ಪೂರ್ವ	ಕೋಡಿಹಳ್ಳಿ ಮುಖ್ಯ ರಸ್ತೆ (80 ಅಡಿ ರಸ್ತೆ)	
			ದಕ್ಷಿಣ	6ನೇ ಮುಖ್ಯ ರಸ್ತೆ, 100 ಅಡಿ ರಸ್ತೆ, 10ನೇ ಮುಖ್ಯ ರಸ್ತೆ, 1ನೇ ಮುಖ್ಯ ರಸ್ತೆ, ಮುಖ್ಯ ರಸ್ತೆ.	
			ಪಶ್ಚಿಮ	ಮಳೆ ನೀರು ಚರಂಡಿ, 7ನೇ ವೃತ್ತ, ಹಾಲಿ ಇರುವ ನಗರಸಭೆ ಪರಿಮಿತಿ, ಮುಖ್ಯ ರಸ್ತೆ, ಸತ್ಯನಾರಾಯಣ ದೇವಸ್ಥಾನದ ಬೀದಿ.	
81	81. ವಿಜ್ಞಾನ ನಗರ	ಮಹದೇವಪುರ, ಡಿಆರ್‌ಡಿ 2ನೇ ಹಂತ, ವಿಜ್ಞಾನ ನಗರ, ರಾಮಯ್ಯ ರೆಡ್ಡಿ ಕಾಲೋನಿ, ಎಲ್‌ಎನ್ ರೆಡ್ಡಿ ಕಾಲೋನಿ, ವೀರಭದ್ರ ಕಾಲೋನಿ, ಕಾಳಪ್ಪ ಬಡಾವಣೆ, ಬಸವನಗರ, ವಿಭೂತಿಪುರ, ತಲಕಾವೇರಿ ನಗರ, ವೀರಭದ್ರ ನಗರ 2ನೇ ಹಂತ, ಲಾಲ್ ಬಹದ್ದೂರ್ ಶಾಸ್ತ್ರೀ ನಗರ, ಜಗದೀಶ್‌ನಗರ, ಜ್ಯೋತಿನಗರ, ಬೃಂದಾವನ್ ನಗರ.	ಉತ್ತರ	ಮುಖ್ಯ ರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ	
			ಪೂರ್ವ	ಹೊರ ವರ್ತುಲ ರಸ್ತೆ , ಮುಖ್ಯ ರಸ್ತೆ, ಸರಸ್ವತಿ ನಗರ ರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ, ಗೋಶಾಲಾ ರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ, ಹೊರ ವರ್ತುಲ ರಸ್ತೆ, ಮುಖ್ಯ ರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ, ದೊಡ್ಡನೆಕ್ಕುಂಡಿ ಕೆರೆಯ ಪರಿಧಿ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ, ಅಡ್ಡರಸ್ತೆ, ಅಡ್ಡರಸ್ತೆ ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ ,ಮಳೆ ನೀರು ಚರಂಡಿ	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
			ದಕ್ಷಿಣ	ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ, ಮುಖ್ಯ ರಸ್ತೆ, ಬಸವನಗರ ಮುಖ್ಯ ರಸ್ತೆ, ಅನ್ನಸಂದ್ರಪಾಳ್ಯ ಮುಖ್ಯ ರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ, 3ನೇ ಮುಖ್ಯ ರಸ್ತೆ, ಮುಖ್ಯ ರಸ್ತೆ, ಎಲ್ ಬಿ ಶಾಸ್ತ್ರಿ ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಡಾ.ಅಂಬೇಡ್ಕರ್ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ.	
			ಪಶ್ಚಿಮ	ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, 5ನೇ ಮುಖ್ಯ ರಸ್ತೆ, ಡಾ. ರಾಜ್‌ಕುಮಾರ್ ರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ, ಕೆಂಗಲ್ ಹನುಮಂತಯ್ಯ ಮುಖ್ಯ ರಸ್ತೆ, ಕಗ್ಗದಾಸಪುರ ಮುಖ್ಯ ರಸ್ತೆ, ಮುಖ್ಯ ರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ, ಮುಖ್ಯ ರಸ್ತೆ, ಅಡ್ಡ ರಸ್ತೆ, 5ನೇ ಮುಖ್ಯ ರಸ್ತೆ, 1ನೇ ಎ ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯರಸ್ತೆ, 1ನೇ ಮುಖ್ಯ ರಸ್ತೆ, ಅಡ್ಡ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ.	
82	82. ಗರುಡಾಚಾರ್ ಪಾಳ್ಯ	ಮಹದೇವಪುರ, ಮಹೇಶ್ವರಿ ನಗರ, ಕಾವೇರಿ ನಗರ, ಆರ್‌ಹೆಚ್‌ಬಿ ಕಾಲೋನಿ, ಪುರವಂಕರ ಬಡಾವಣೆ, ಗರುಡಾಚಾರ್‌ಪಾಳ್ಯ, ಮುನಿಸ್ವಾಮಪ್ಪ ಬಡಾವಣೆ, ಕೆಎಸ್‌ಎಸ್‌ಎಫ್ ಐಡಿಸಿ ಕೈಗಾರಿಕ ಪ್ರದೇಶ, ಕೆಇಬಿ ಕಾಲೋನಿ, ಮಾರುತಿ ಕೈಗಾರಿಕ ಪ್ರದೇಶ, ಸಿದ್ದರಾಮಪಾಳ್ಯ, ಬಸವಣ್ಣ ನಗರ, ಶೆಟ್ಟಿ ಬಡಾವಣೆ, ಕೆಎಐಡಿಬಿ ಎಕ್ಸ್‌ಪೋರ್ಟ್ ಪ್ರೋಮೋಷನ್ ಕೈಗಾರಿಕ ಸ್ಥಳ, ವೈಟ್‌ಫೀಲ್ಡ್ (ಭಾಗ), ಪನತ್ತೂರು ಅಗ್ರಹಾರ, ಹೂಡಿ(ಭಾಗ), ಮಾರುತಿ ನಗರ,	ಉತ್ತರ	ವೈಟ್‌ಫೀಲ್ಡ್ ರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ, ರೈಲ್ವೆ ಮಾರ್ಗ, ಮುಖ್ಯ ರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ, ವೈಟ್‌ಫೀಲ್ಡ್ ರಸ್ತೆ, ಮುಖ್ಯ ರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ, ಹೂಡಿ ಮುಖ್ಯರಸ್ತೆ, ವೈಟ್‌ಫೀಲ್ಡ್ ರಸ್ತೆ, ಮುಖ್ಯ ರಸ್ತೆ, ಪಟಂದೂರು ಅಗ್ರಹಾರ ರಸ್ತೆ, ಅಡ್ಡ ರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ, ವೈಟ್‌ಫೀಲ್ಡ್ ರಸ್ತೆ.	
			ಪೂರ್ವ	ಮುಖ್ಯ ರಸ್ತೆ.	
			ದಕ್ಷಿಣ	ವೈಟ್‌ಫೀಲ್ಡ್ ರಸ್ತೆ, ಮಳೆ ನೀರು ಚರಂಡಿ, ನಲ್ಲೂರಹಳ್ಳಿ ಕೆರೆಯ ಉತ್ತರದ ಪರಧಿ, ಮಳೆ ನೀರು ಚರಂಡಿ, 2ಬಿ ರಸ್ತೆ, ರಸ್ತೆ 2, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ, ಸೀತಾರಾಮಪಾಳ್ಯ ಮುಖ್ಯರಸ್ತೆ, ಮುಖ್ಯರಸ್ತೆ ವೈಟ್‌ಫೀಲ್ಡ್ ರಸ್ತೆ, ಗ್ರಾಫೈಟಿ ಇಂಡಿಯಾ ರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ, ಅಡ್ಡ ರಸ್ತೆ.	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
			ಪಶ್ಚಿಮ	ಗೋಶಾಲಾ ರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ, ಸರಸ್ವತಿ ನಗರ ರಸ್ತೆ, ಮುಖ್ಯ ರಸ್ತೆ (ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ)	
83	83. ಕಾಡುಗೋಡಿ	ಚನ್ನಸಂದ್ರ, ಕಾಡುಗೋಡಿ ಪ್ಲಾಂಟೇಶನ್, ಮಾರು ತೋಪು, ಕಾಡುಗೋಡಿ, ಸುಬ್ಬಣ್ಣ ಬಡಾವಣೆ, ವಿಜಯಲಕ್ಷ್ಮಿ ಕಾಲೋನಿ, ಸಿದ್ದಾರ್ಥ ಬಡಾವಣೆ, ಪಟಾಲಮ್ಮ ಬಡಾವಣೆ, ವಿ ಆರ್ ರೆಡ್ಡಿ ಕಾಲೋನಿ, ಮುನಿಸ್ವಾಮಿ ಬಡಾವಣೆ, ಶ್ರೀ ಸಾಯಿ ಬಡಾವಣೆ, ಎಫ್ ಸಿ ಐ ವಸತಿ ಗೃಹಗಳು, ಎಫ್ ಸಿ ಐ, ನಂಜಪ್ಪ ರೆಡ್ಡಿ ಬಡಾವಣೆ, ಎ ಕೆ ಗೋಪಾಲನ್ ಕಾಲೋನಿ, ಕಾಡುಗೋಡಿ ಕೈಗಾರಿಕ ಪ್ರದೇಶ, ಕಾಡುಗೋಡಿ ಕಾಲೋನಿ, ಪೋಲಿಸ್ ವಸತಿ ಗೃಹಗಳು, ವಿ ಎಸ್ ರೆಡ್ಡಿ ಕಾಲೋನಿ, ಪ್ರಶಾಂತ ಎಕ್ಸ್‌ಟೇನ್ಷನ್, ಅಂಬೇಡ್ಕರ್ ನಗರ, ಮೈತ್ರಿ ಎಕ್ಸ್‌ಟೇನ್ಷನ್,	ಉತ್ತರ	ರೈಲ್ವೆ ಮಾರ್ಗ ಬೆಲತ್ತೂರು ಗ್ರಾಮದ ದಕ್ಷಿಣದ ಪರಿಮಿತಿ (ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ), ಮಳೆ ನೀರು ಚರಂಡಿ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ (ಬಿಬಿಎಮ್‌ಪಿ ವ್ಯಾಪ್ತಿ)	
			ಪೂರ್ವ	ಮಳೆ ನೀರು ಚರಂಡಿ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ, ಚನ್ನಸಂದ್ರ ಹಳ್ಳಿಯ ಪೂರ್ವದ ಪರಿಮಿತಿ (ಬಿಬಿಎಮ್‌ಪಿ ವ್ಯಾಪ್ತಿ).	
			ದಕ್ಷಿಣ	ಚನ್ನಸಂದ್ರ ಹಳ್ಳಿಯ ದಕ್ಷಿಣದ ಪರಿಮಿತಿ, ಮುಖ್ಯ ರಸ್ತೆ, ಅಡ್ಡರಸ್ತೆ, ಮುಖ್ಯ ರಸ್ತೆ, 2ನೇ ಅಡ್ಡ ರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ, ವೈಟ್‌ಫೀಲ್ಡ್ ರಸ್ತೆ, ಅಡ್ಡ ರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ, ವೈಟ್‌ಫೀಲ್ಡ್ ರಸ್ತೆ	
			ಪಶ್ಚಿಮ	ಮುಖ್ಯ ರಸ್ತೆ , ವೈಟ್‌ಫೀಲ್ಡ್ ರಸ್ತೆ ,1ನೇ ಮುಖ್ಯ ರಸ್ತೆ	
84	84. ಹಗದೂರು	ಸಿದ್ದಾಪುರ, ನಲ್ಲೂರಹಳ್ಳಿ, ನಲ್ಲೂರಹಳ್ಳಿ ಕೆರೆ, ದೊಡ್ಡವರ್ತೆ ಬಡಾವಣೆ, ವೈಟ್‌ಫೀಲ್ಡ್ (ಭಾಗ), ಇ ಸಿ ಸಿ ಬಡಾವಣೆ, ಹಗದೂರು, ರಾಮಗೊಂಡನಹಳ್ಳಿ, ನಾರಾಯಣಪುರ, ಕೋಡಿ, ವಿಜಯನಗರ, ಗಾಂಧಿಪುರಂ, ವಿನಾಯಕ ಬಡಾವಣೆ, ಸತ್ಯ ಸಾಯಿ ಬಡಾವಣೆ, ಡಿಸೋಜಾ ಬಡಾವಣೆ, ಬೈರಪ್ಪ ಬಡಾವಣೆ, ಹಗದೂರು ಕಾಲೋನಿ, ವಿನಾಯಕ ನಗರ, ಇಮ್ಮಡಿಹಳ್ಳಿ, ನಾಗೊಂಡನಹಳ್ಳಿ.	ಉತ್ತರ	2ಬಿ ರಸ್ತೆ, ನಲ್ಲೂರಹಳ್ಳಿ ಕೆರೆಯ ಉತ್ತರದ ಪರಧಿ, ಮಳೆ ನೀರು ಚರಂಡಿ, ವೈಟ್‌ಫೀಲ್ಡ್ ರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ, ಮುಖ್ಯ ರಸ್ತೆ, 2ನೇ ಅಡ್ಡ ರಸ್ತೆ, ಮುಖ್ಯ ರಸ್ತೆ, ನಾಗೊಂಡನಹಳ್ಳಿಯ ಉತ್ತರದ ಪರಿಮಿತಿ.	
			ಪೂರ್ವ	ಹಗದೂರು ಮತ್ತು ನಾಗೊಂಡನಹಳ್ಳಿಯ ಪೂರ್ವದ ಪರಿಮಿತಿ (ಬಿಬಿಎಮ್‌ಪಿ ವ್ಯಾಪ್ತಿ).	
			ದಕ್ಷಿಣ	ಮಳೆ ನೀರು ಚರಂಡಿ (ಬಿಬಿಎಮ್‌ಪಿ ವ್ಯಾಪ್ತಿ). ಹಗದೂರು ಗ್ರಾಮದ ದಕ್ಷಿಣದ ಪರಿಮಿತಿ, ಮುಖ್ಯ ರಸ್ತೆ, ವೈಟ್‌ಫೀಲ್ಡ್ ರಸ್ತೆ, ವರ್ತೂರು ಕೆರೆಯ ಉತ್ತರದ ಪರಧಿ	
			ಪಶ್ಚಿಮ	ಸಿದ್ದಾಪುರ ಹಳ್ಳಿಯ ಪಶ್ಚಿಮದ ಪರಿಮಿತಿ, ಸಿದ್ದಾಪುರ ಹಳ್ಳಿಯ (ಭಾಗ) ಉತ್ತರದ ಪರಿಮಿತಿ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ, ಮುಖ್ಯ ರಸ್ತೆ.	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
85	85. ದೊಡ್ಡ ನೆಕ್ಕಂದಿ	ಆಶ್ರಯ ಬಡಾವಣೆ, ದೊಡ್ಡ ನೆಕ್ಕಂದಿ ಇಂಡಸ್ಟ್ರಿಯಲ್ ಎಸ್ಟೇಟ್, ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಎಸ್ಟೇಟ್, ಫರ್ನ ಸಿಟಿ, ದೊಡ್ಡ ನೆಕ್ಕಂದಿ, ದೊಡ್ಡ ನೆಕ್ಕಂದಿ ಕೆರೆ, ಚಿನ್ನಪ್ಪ ರೆಡ್ಡಿ ಬಡಾವಣೆ, ಹೆಚ್‌ಎಎಲ್ ಪೂರ್ವ ಬಡಾವಣೆ ಜವಹರ್ ನಗರ ಸೆಕ್ಟರ್ 4, ಹೇಮಂತ ನಗರ (ಚಿನ್ನಪ್ಪನಹಳ್ಳಿ ಬಡಾವಣೆ) ಇಸ್ರೋ ಬಡಾವಣೆ, ಕಾರ್ತಿಕ್ ನಗರ, ಎಲ್ ಆರ್ ಡಿ ಇ ಕಾರ್ಮಿಕರ ಹೌಸಿಂಗ್ ಕಾಲೋನಿ, ಎನ್ ಸಿ ಮುನಿರೆಡ್ಡಿ ಬಡಾವಣೆ, ದೊಡ್ಡ ನೆಕ್ಕಂದಿ ಬಡಾವಣೆ, ಹನುಮರೆಡ್ಡಿ ಬಡಾವಣೆ, ಚಿನ್ನಪ್ಪನಹಳ್ಳಿ, ಎಇಸಿಎಸ್ ಬಡಾವಣೆ, ಎ ಬಿ ಸಿ ಡಿ ಮತ್ತು ಇ ಬ್ಲಾಕ್ಸ್, ಕುಂದಲಹಳ್ಳಿ ಕಾಲೋನಿ, ಕುಂದಲಹಳ್ಳಿ, ಕುಂದಲಹಳ್ಳಿ ಕೆರೆ, ಅಣ್ಣಯ್ಯ ರೆಡ್ಡಿ ಬಡಾವಣೆ. ತುರುಬರಹಳ್ಳಿ, ತಿಗಲರ ಪಾಳ್ಯ, ಬಿ ಇ ಎಂ ಎಲ್ ಬಡಾವಣೆ.	ಉತ್ತರ	ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ, ಗೋಶಾಲಾ ರಸ್ತೆ, ಅಡ್ಡರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ, ಮುಖ್ಯರಸ್ತೆ, ಗ್ರಾಫೈಟ್ ಇಂಡಿಯಾ ರಸ್ತೆ, ವೈಟ್‌ಫೀಲ್ಡ್ ರಸ್ತೆ, ಮುಖ್ಯರಸ್ತೆ, ಸೀತಾರಾಮಪಾಳ್ಯ ರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ, ರಸ್ತೆ 2.	
			ಪೂರ್ವ	ಮುಖ್ಯರಸ್ತೆ, ಅಡ್ಡರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ, ಮಳೆ ನೀರು ಚರಂಡಿ, ತುರುಬರ ಹಳ್ಳಿಯ ಪೂರ್ವದ ಪರಿಮಿತಿ	
			ದಕ್ಷಿಣ	ತೂಬರಹಳ್ಳಿಯ ದಕ್ಷಿಣ ಮತ್ತು ಪಶ್ಚಿಮ ಪರಿಮಿತಿ, ವರ್ತೂರು ರಸ್ತೆ, ರೈಲ್ವೆ ಮಾರ್ಗಕ್ಕೆ ಹೊದಿಕೊಂಡ ರಸ್ತೆ, ಮುಖ್ಯರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ, ಹೊರ ವರ್ತೂರು ರಸ್ತೆ, ಪ್ರಾಪರ್ಟಿ ಕಾಂಪೌಡ್, ಸರ್ಕಾರಿ ಶಾಲಾ ರಸ್ತೆ, ಮುಖ್ಯರಸ್ತೆ, 3ನೇ ಮುಖ್ಯ ರಸ್ತೆ, ವರ್ತೂರು ರಸ್ತೆ	
			ಪಶ್ಚಿಮ	ಮಳೆ ನೀರು ಚರಂಡಿ, ಕೆರೆ ವ್ಯಾಪ್ತಿ, ಮಳೆ ನೀರು ಚರಂಡಿ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ, ದೊಡ್ಡನೆಕ್ಕಂದಿ ಕೆರೆಯ ಪಶ್ಚಿಮ ಮತ್ತು ಉತ್ತರದ ಪರಿಧಿ, ರೈಲ್ವೆ ಮಾರ್ಗ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ	
86	86. ಮಾರತಹಳ್ಳಿ	ಯೆಮ್ಮೂರು, ಮಾರತಹಳ್ಳಿ, , ಮಾರತಹಳ್ಳಿ ಎಕ್ಸ್‌ಟೆನ್ಷನ್, ಅಶ್ವತ್ಥ ನಗರ, ಸಂಜಯ್ ನಗರ, ರಾಮಾಂಜನೇಯ ಬಡಾವಣೆ, ಆನಂದ ಬಡಾವಣೆ, ಆನಂದ ನಗರ,	ಉತ್ತರ	ವರ್ತೂರು ರಸ್ತೆ, 3ನೇ ಮುಖ್ಯ ರಸ್ತೆ, ಮುಖ್ಯ ರಸ್ತೆ, ಸರ್ಕಾರಿ ಶಾಲಾ ರಸ್ತೆ, ಕಾಂಪೌಡ್ ಗೋಡೆ	
			ಪೂರ್ವ	ವರ್ತೂರು ರಸ್ತೆ, ಹೊರ ವರ್ತೂರು ರಸ್ತೆ. ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ, ಮುಖ್ಯರಸ್ತೆ, ರೈಲ್ವೆ ಮಾರ್ಗಕ್ಕೆ ಹೊದಿಕೊಂಡ ರಸ್ತೆ, ವರ್ತೂರು ರಸ್ತೆ, ಹೊರ ವರ್ತೂರು ರಸ್ತೆ	
			ದಕ್ಷಿಣ	ಕಾಡಬೀಸನಹಳ್ಳಿ ಮತ್ತು ಕರಿಯಮ್ಮನ ಅಗ್ರಹಾರದ ಉತ್ತರ ಪರಿಮಿತಿ, ಮುಖ್ಯ ರಸ್ತೆ, ಯೆಮ್ಮೂರು ರಸ್ತೆ.	
			ಪಶ್ಚಿಮ	ಯೆಮ್ಮೂರು ರಸ್ತೆ / ಎಚ್ ಎ ಎಲ್ ಏರಪೋರ್ಟ್ ಕಾಂಪೌಡ್	
87	87. ಹೆಚ್.ಎ.ಎಲ್. ವಿಮಾನ ನಿಲ್ದಾಣ	ನೆಲ್ಲುಪುರಂ, ವಿಮಾನಪುರ, ಹೆಚ್‌ಎಎಲ್ ಬಡಾವಣೆ, ಇಸ್ಲಾಂಪುರ, ಅನ್ನಸಂದ್ರಪಾಳ್ಯ, ಕೃಷ್ಣ ನಗರ, ವಿನಾಯಕ ನಗರ, ರಮೇಶ್ ನಗರ, ಹೆಚ್‌ಎಎಲ್ ಏರ್‌ಪೋರ್ಟ್.	ಉತ್ತರ	ಡಾ. ರಾಜ್‌ಕುಮಾರ ರಸ್ತೆ, ಗರಕಮಂತಪಾಳ್ಯ ಮುಖ್ಯರಸ್ತೆ, ಡಾ. ರಾಜ್‌ಕುಮಾರ ರಸ್ತೆ, ಮುಖ್ಯರಸ್ತೆ, 5ನೇ ಮುಖ್ಯ ರಸ್ತೆ, ಮುಖ್ಯರಸ್ತೆ ಅಡ್ಡ ರಸ್ತೆ, ಮುಖ್ಯರಸ್ತೆ, ಮುಖ್ಯರಸ್ತೆ	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
				ಡಾ.ಅಂಬೇಡ್ಕರ್ ರಸ್ತೆ, ಮುಖ್ಯರಸ್ತೆ, ಅಡ್ಡ ರಸ್ತೆ, ಮುಖ್ಯರಸ್ತೆ, ಎಲ್‌ಬಿ ಶಾಸ್ತ್ರಿ ಮುಖ್ಯ ರಸ್ತೆ, ಮುಖ್ಯ ರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ. ಅನ್ನಸಂದ್ರಪಾಳ್ಯ ಮುಖ್ಯ ರಸ್ತೆ, ಬಸವನಗರ ಮುಖ್ಯ ರಸ್ತೆ, ಮುಖ್ಯ ರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ	
			ಪೂರ್ವ	ಮಳೆ ನೀರು ಚರಂಡಿ, ವರ್ತೂರು ರಸ್ತೆ, ಯಮಲೂರು ರಸ್ತೆ,	
			ದಕ್ಷಿಣ	ಯಮಲೂರು ರಸ್ತೆ, ಮುಖ್ಯ ರಸ್ತೆ, ಮುಖ್ಯ ರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ, ಮುಖ್ಯ ರಸ್ತೆ (ಏರ್‌ಪೋರ್ಟ್ ಕಾಂಪೌಂಡು ಪಕ್ಕದ ರಸ್ತೆ)	
			ಪಶ್ಚಿಮ	ಹೆಚ್‌ಎಎಲ್ ಏರ್‌ಪೋರ್ಟ್ ಲಿಮಿಟೆಡ್, ಹೆಚ್‌ಎಎಲ್ ವಿಂಡ ಟನಲ್ ರಸ್ತೆ, ಮುಖ್ಯ ರಸ್ತೆ (ಪಕ್ಕದ ಏರ್‌ಪೋರ್ಟ್ ಕಾಂಪೌಂಡು ರಸ್ತೆ), 1ನೇ ಅಡ್ಡರಸ್ತೆ, ಅಡ್ಡ ರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ, ಮುಖ್ಯ ರಸ್ತೆ, ಮುಖ್ಯ ರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ, ಏರ್‌ಪೋರ್ಟ್ ಎಕ್ಸಿಟೆ ಗೇಟ್ ರಸ್ತೆ, ಏರ್‌ಪೋರ್ಟ್ ರಸ್ತೆ, ಮುಖ್ಯ ರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ, ಸುರಂಜನದಾಸ್ ರಸ್ತೆ, 10ನೇ ಮುಖ್ಯ ರಸ್ತೆ ಜೀವನ್‌ಭೀಮಾನಗರ ರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ, ಅಡ್ಡ ರಸ್ತೆ, ಮುಖ್ಯ ರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ, ಸುರಂಜನದಾಸ್ ರಸ್ತೆ	
88	88. ಜೀವನ್ ಭೀಮಾನಗರ	ಹೆಚ್‌ಎಎಲ್ 1ನೇ ಮತ್ತು 2ನೇ (ಭಾಗ) ಹಂತ, ಕೋಡಿಹಳ್ಳಿ, ಶಿವಲಿಂಗಯ್ಯ ಕಾಲೋನಿ, ಆನಂದಪುರಂ, ಜೀವನ್‌ಭೀಮಾನಗರ. ಸುಧಾಮ ನಗರ	ಉತ್ತರ	12ನೇ ಮುಖ್ಯರಸ್ತೆ, ಕೋಡಿಹಳ್ಳಿ ಮುಖ್ಯರಸ್ತೆ, 10ನೇ ಮುಖ್ಯರಸ್ತೆ (ಜೀವನ್‌ಭೀಮಾನಗರ ಮುಖ್ಯರಸ್ತೆ)	
			ಪೂರ್ವ	ಸುರಂಜನ್ ದಾಸ್ ರಸ್ತೆ, ಅಡ್ಡ ರಸ್ತೆ, ಹಾಲಿ ಇರುವ ವಾರ್ಡಿನ ಪರಿಮಿತಿ, 1ನೇ ಅಡ್ಡರಸ್ತೆ, ಹಾಲಿ ಇರುವ ವಾರ್ಡಿನ ಪರಿಮಿತಿ, ಅಡ್ಡ ರಸ್ತೆ, ಮುಖ್ಯರಸ್ತೆ	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
			ದಕ್ಷಿಣ	ಅಡ್ಡ ರಸ್ತೆ, ಮುಖ್ಯರಸ್ತೆ, ಅಡ್ಡ ರಸ್ತೆ, 4ನೇ ಮುಖ್ಯರಸ್ತೆ, ಮುಖ್ಯರಸ್ತೆ, ಎನ್ ಆರ್ ಕಲೋನಿ ಮುಖ್ಯರಸ್ತೆ, ಎರಪೋರ್ಟ್ ರಸ್ತೆ	
			ಪಶ್ಚಿಮ	ಇಂದಿರಾನಗರ 100 ಅಡಿ ರಸ್ತೆ	
89	89. ಜೋಗುಪಾಳ್ಯ	ಲಿಂಗಯ್ಯನಪಾಳ್ಯ ಜೋಗಪಾಳ್ಯ, ಸರಸ್ವತಿಪುರ, ಜಿ ಬೀದಿ ಲಕ್ಷ್ಮಮ್ಮ ಬಡಾವಣೆ, ನಂದನವನಂ ಬೀದಿ, ದೊಡ್ಡಯ್ಯ ಬಡಾವಣೆ ಸೋಮೇಶ್ವರಪುರ ಬಡಾವಣೆ (ಭಾಗ), ಮೋಟಿಪ್ಪ ಪಾಳ್ಯ, ಅಪ್ಪರೆಡ್ಡಿ ಪಾಳ್ಯ, ಶಾಮಣ್ಣ ಬಡಾವಣೆ	ಉತ್ತರ	ಮಳೆ ನೀರು ಚರಂಡಿ, ಮುಖ್ಯರಸ್ತೆ, 1ನೇ ಮುಖ್ಯರಸ್ತೆ, 10ನೇ ಮುಖ್ಯರಸ್ತೆ	
			ಪೂರ್ವ	100 ಅಡಿ ರಸ್ತೆ	
			ದಕ್ಷಿಣ	7ನೇ ಮುಖ್ಯರಸ್ತೆ, ಶಿರಡಿ ಸಾಯಿ ಬಾಬಾ ಮಂದಿರ ರಸ್ತೆ	
			ಪಶ್ಚಿಮ	ಕೇಂಬ್ರಿಡ್ಜ್ ರಸ್ತೆ, ಹಳೆ ಮದ್ರಾಸ್ ರಸ್ತೆ	
90	90. ಅಲಸೂರು	ಅಲಸೂರು, ಗುಪ್ತ ಬಡಾವಣೆ, ಅಲಸೂರು ಸರೋವರ, ಶಿವನ ಚೆಟ್ಟಿ ಗಾರ್ಡನ್	ಉತ್ತರ	ಕೆನ್ನಿಂಗ್‌ಟನ್ ರಸ್ತೆ, ಮೆನೀ ಅವಿನೂ ರಸ್ತೆ	
			ಪೂರ್ವ	ಮೆನೀ ಅವಿನೂ ರಸ್ತೆ, ಭಾಸ್ಕರನ್ ರಸ್ತೆ, ಸತ್ಯನಾರಾಯಣ ಬೀದಿ, ಮುಖ್ಯರಸ್ತೆ, ಹಾಲಿ ಇರುವ ವಾರ್ಡಿನ ಪರಿಮಿತಿ, 7ನೇ ಚೌಕ, ಮಳೆ ನೀರು ಚರಂಡಿ	
			ದಕ್ಷಿಣ	ಹಳೇ ಮದ್ರಾಸ್ ರಸ್ತೆ, ಎಂ ಜಿ ರಸ್ತೆ	
			ಪಶ್ಚಿಮ	ಡಿಕೆನಸನ್ ರಸ್ತೆ, ಅಡ್ಡ ರಸ್ತೆ, ಗಂಗಾಧರ್ ಚಟ್ಟಿ ರಸ್ತೆ, ಅಣ್ಣಸ್ವಾಮಿ ಮೊದಲಿಯಾರ್ ರಸ್ತೆ, ಸೆಂಟ್ ಜಾನ್ಸ್ ರಸ್ತೆ	
91.	91. ಭಾರತಿ ನಗರ	ಭಾರತಿ ನಗರ, ಶಿವನ ಚೆಟ್ಟಿ ಗಾರ್ಡನ್, ತಂಡರಾಂ ನಗರ	ಉತ್ತರ	ಸೆಂಟ್ ಜಾನ್ ಚರ್ಚ್ ರಸ್ತೆ	
			ಪೂರ್ವ	ಸೆಂಟ್ ಜಾನ್ಸ್ ರಸ್ತೆ	
			ದಕ್ಷಿಣ	ಅಡ್ಡ ರಸ್ತೆ, ಕಾಮರಾಜ್ ರಸ್ತೆ, ವೀರ ಪಿಳ್ಳೆ ಬೀದಿ, ಜುಮ್ಮಾ ಮಸೀದಿ ರಸ್ತೆ, ಮೀನಾಕ್ಷಿ ದೇವಸ್ಥಾನ ಬೀದಿ	
			ಪಶ್ಚಿಮ	ಚಾಂದಿನಿ ಚೌಕ್ ರಸ್ತೆ, ಹೊಸ ಮಾರ್ಕೆಟ್ ರಸ್ತೆ, ಮಳೆ ನೀರು ಚರಂಡಿ , ಸೆಪ್ಟಿಂಗ್ ರಸ್ತೆ	
92	92. ಶಿವಾಜಿ ನಗರ	ಸುಲ್ತಾನ್ ನಗರ, ಹಳೆ ಕರಾಚಿ ಪಾಳ್ಯ, ಶಿವಾಜಿ ನಗರ (ಭಾಗ)	ಉತ್ತರ	ತಿಮ್ಮಯ್ಯ ರಸ್ತೆ, ಹೈನ್ಸ್ ರಸ್ತೆ, ಸೆಂಟ್ ಜಾನ್ ಚರ್ಚ್ ರಸ್ತೆ	
			ಪೂರ್ವ	ಸೆಪ್ಟಿಂಗ್ಸ್ ರಸ್ತೆ	
			ದಕ್ಷಿಣ	ಮಳೆ ನೀರು ಚರಂಡಿ, ಹೊಸ ಮಾರ್ಕೆಟ್ ರಸ್ತೆ, ಚಾಂದಿನಿ ಚೌಕ್ ರಸ್ತೆ	
			ಪಶ್ಚಿಮ	ಶಿವಾಜಿ ರಸ್ತೆ, ಹಜರತ್ ಕಂಬಾಲ್ ಪಾಷ ರಸ್ತೆ, ಅಡ್ಡ ರಸ್ತೆ, ಮುಖ್ಯರಸ್ತೆ, ಅಡ್ಡ ರಸ್ತೆ	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
93	93. ವಸಂತನಗರ	ಕುಮಾರ್‌ಪಾರ್ಕ್ ಪೂರ್ವ, ವಸಂತನಗರ, ಆರ್.ವಿ.ಬಡಾವಣೆ, ಅಣ್ಣಯಪ್ಪ ಬ್ಲಾಕ್, ಕಾವೇರಪ್ಪ ಬಡಾವಣೆ	ಉತ್ತರ	ಚೌಡಯ್ಯ ರಸ್ತೆ, ಪ್ಯಾಲೇಸ್ ಅಡ್ಡ ರಸ್ತೆ, ರೈಲ್ವೆ ಮಾರ್ಗ, ಎಂ.ವಿ.ಜಯರಾಮನ್ ರಸ್ತೆ, ತಿಮ್ಮಯ್ಯ ರಸ್ತೆ	
			ಪೂರ್ವ	ಕ್ವೀನ್ಸ್ ರಸ್ತೆ	
			ದಕ್ಷಿಣ	ಕನ್ನಿಂಗ್‌ಹ್ಯಾಮ್ ರಸ್ತೆ, ಮಿಲ್ಲರ್ಸ್ ರಸ್ತೆ, ಮುಖ್ಯ ರಸ್ತೆ, ಚೌಡಯ್ಯ ರಸ್ತೆ, ಪ್ಯಾಲೇಸ್ ರಸ್ತೆ, ಶೇಷಾದ್ರಿ ರಸ್ತೆ, ಲಾಪ್ ರಸ್ತೆ, ಮುಖ್ಯರಸ್ತೆ	
			ಪಶ್ಚಿಮ	ಸುಭೇದಾರ್ ಭತ್ತಮ್ ರಸ್ತೆ, ರೈಲ್ವೆ ಮಾರ್ಗ, ಮುಖ್ಯರಸ್ತೆ, ದತ್ತಾತ್ರೇಯ ದೇವಸ್ಥಾನ ಬೀದಿ, ಜೆ ಲಿಂಗಯ್ಯರಸ್ತೆ.	
94	94. ಗಾಂಧಿನಗರ	ಶೇಷಾದ್ರಿಪುರಂ, ರಾಮಕೃಷ್ಣ ಬಡಾವಣೆ, ನೆಹರು ನಗರ, ವಿ ವಿ ಗಿರಿ ಕಾಲೋನಿ, ಬೆಂಗಳೂರು ಸಿಟಿ, ಕೆಂಪೇಗೌಡ ಬಸ್ ನಿಲ್ದಾಣ, ಆರ್ ಕೆ ಪುರಂ, ಗಾಂಧಿನಗರ, ಉಪ್ಪಾರಪೇಟೆ, ಚಿಕ್ಕಪೇಟೆ (ಭಾಗ)	ಉತ್ತರ	ಮಿಲ್ ಕಾರ್ನರ್ ರಸ್ತೆ, ಲಿಂಕ್ ರಸ್ತೆ, ಶೇಷಾದ್ರಿಪುರಂ ಮುಖ್ಯರಸ್ತೆ, ದತ್ತಾತ್ರೇಯ ದೇವಸ್ಥಾನ ಬೀದಿ, ಮುಖ್ಯರಸ್ತೆ	
			ಪೂರ್ವ	ರೈಲ್ವೆ ಮಾರ್ಗ, ಸುಭೇದಾರ್ ಭತ್ತಮ್ ರಸ್ತೆ, ಮುಖ್ಯರಸ್ತೆ, ಲಾಪ್ ರಸ್ತೆ, ಶೇಷಾದ್ರಿ ರಸ್ತೆ, ಪ್ಯಾಲೇಸ್ ರಸ್ತೆ	
			ದಕ್ಷಿಣ	ಕೆಂಪೇಗೌಡ ರಸ್ತೆ, ವಿ ವಿ ಕೆ ಅಯ್ಯಂಗಾರ್ ರಸ್ತೆ, ರಂಗಸ್ವಾಮಿ ದೇವಸ್ಥಾನದ ರಸ್ತೆ, ಬಳೇಪೇಟೆ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಜೆ ಎಮ್ ಲೇನ್, ತುಳಸಿತೋಟದ ಲೇನ್, ಅಡ್ಡ ರಸ್ತೆ, 1ನೇ ಅಡ್ಡರಸ್ತೆ, ಓ ಟಿ ಸಿ ರಸ್ತೆ.	
			ಪಶ್ಚಿಮ	ಟಿ ಸಿ ಎಂ ರಾಯನ್ ರಸ್ತೆ, ಟ್ಯಾಂಕ್ ಬಂಡ್ ರಸ್ತೆ, ಗುಬ್ಬಿ ತೋಟದಪ್ಪ ರಸ್ತೆ, ಶೇಷಾದ್ರಿ ರಸ್ತೆ, ರೈಲ್ವೆ ಮಾರ್ಗ, ಧನ್ವಂತರಿ ರಸ್ತೆ, ಫ್ಲಾಟ್‌ಫಾರಂ ರಸ್ತೆ, ಸಂಪಿಗೆ ರಸ್ತೆ	
95	95. ಸುಭಾಷ್ ನಗರ	ಜೈ ಭೀಮಾನಗರ ಸ್ಲಂ, ಸ್ವತಂತ್ರ ನಗರ, ಪಿ ಎನ್ ಆರ್ ನಗರ, ಶ್ರೀರಾಂಪುರಂ, ವಿವೇಕಾನಂದ ನಗರ, ಹನುಮಂತಪ್ಪ ಕಾಲೋನಿ, ಶಾಸ್ತ್ರಿ ನಗರ, ರೈಲ್ವೆ ನಿಲ್ದಾಣ, ಸುಭಾಷ್ ನಗರ	ಉತ್ತರ	ಮುಖ್ಯರಸ್ತೆ, ಹಾಲಿ ಇರುವ ನಗರಸಭೆ ಪರಿಮಿತಿ, ಮಹಾಕವಿ ಕುವೆಂಪು ರಸ್ತೆ, ಎಂ ಎಸ್ ರಾಮಯ್ಯ ಮೆಮೋರಿಯಲ್ ರಸ್ತೆ, ಮಿಲ್ ಕಾರ್ನರ್ ರಸ್ತೆ	
			ಪೂರ್ವ	ಸಂಪಿಗೆ ರಸ್ತೆ, ಫ್ಲಾಟ್‌ಫಾರಂ ರಸ್ತೆ, ಧನ್ವಂತರಿ ರಸ್ತೆ, ರೈಲ್ವೆ ಮಾರ್ಗ, ಶೇಷಾದ್ರಿ ರಸ್ತೆ, ಗುಬ್ಬಿ ತೋಟದಪ್ಪ ರಸ್ತೆ, ಟ್ಯಾಂಕ್ ಬಂಡ್ ರಸ್ತೆ, ಟಿ ಸಿ ಎಂ ರಾಯನ್ ರಸ್ತೆ	
			ದಕ್ಷಿಣ	ಅಡ್ಡ ರಸ್ತೆ, ಟ್ಯಾಂಕ್ ಬಂಡ್ ರಸ್ತೆ	
			ಪಶ್ಚಿಮ	ಹಳೇ ಮೈಸೂರು ರಸ್ತೆ, 5ನೇ ಮುಖ್ಯರಸ್ತೆ, ಮುಖ್ಯರಸ್ತೆ	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
96	96. ಓಕಳಪುರಂ	ರಾಮಚಂದ್ರಪುರ, ಹನುಮಂತಪುರ, ಓಕಳಪುರಂ, ಕಸ್ತೂರಿ ನಗರ.ಗೋಪಲಪುರ (ಭಾಗ)	ಉತ್ತರ	3ನೇ ಅಡ್ಡರಸ್ತೆ, ಅಡ್ಡ ರಸ್ತೆ, ಮುಖ್ಯರಸ್ತೆ, ಅಡ್ಡ ರಸ್ತೆ, ಮುಖ್ಯರಸ್ತೆ.	
			ಪೂರ್ವ	5ನೇ ಮುಖ್ಯರಸ್ತೆ.	
			ದಕ್ಷಿಣ	ಹಳೇ ಮೈಸೂರು ರಸ್ತೆ, ಮಾಗಡಿ ರಸ್ತೆ.	
			ಪಶ್ಚಿಮ	ಮಳೆ ನೀರು ಚರಂಡಿ. ಬಿ ಬೀದಿ, 3ನೇ ಅಡ್ಡರಸ್ತೆ, 2ನೇ ಅಡ್ಡರಸ್ತೆ, ಮಳೆ ನೀರು ಚರಂಡಿ.	
97	97. ದಯಾನಂದ ನಗರ	ಯರಪ್ಪ ಬ್ಲಾಕ್, ಅಂಬೇಡ್ಕರ್ ನಗರ, ವೆಂಕಟೇಶ್ವರ ಎ. ಕೆ.ಕಾಲೋನಿ, ರಾಮಕೃಷ್ಣ ಸೇವಾ ನಗರ, ದಯಾನಂದ ನಗರ.	ಉತ್ತರ	6ನೇ ಅಡ್ಡರಸ್ತೆ, (ಪುಟ್ಟಸ್ವಾಮಿ ರಸ್ತೆ)ಅಡ್ಡ ರಸ್ತೆ.	
			ಪೂರ್ವ	ಮುಖ್ಯರಸ್ತೆ.	
			ದಕ್ಷಿಣ	ಮುಖ್ಯರಸ್ತೆ, ಅಡ್ಡ ರಸ್ತೆ, ಮುಖ್ಯರಸ್ತೆ, ಅಡ್ಡ ರಸ್ತೆ, 3ನೇ ಅಡ್ಡರಸ್ತೆ.	
			ಪಶ್ಚಿಮ	ಮಳೆ ನೀರು ಚರಂಡಿ.	
98	98. ಪ್ರಕಾಶ್ ನಗರ	ಪ್ರಕಾಶ್ ನಗರ.	ಉತ್ತರ	ಮಹಾಕವಿ ಕುವೆಂಪು ರಸ್ತೆ.	
			ಪೂರ್ವ	ಮಳೆ ನೀರು ಚರಂಡಿ.	
			ದಕ್ಷಿಣ	ಲಿಂಕ್ ರಸ್ತೆ.	
			ಪಶ್ಚಿಮ	ಡಾ. ರಾಜಕುಮಾರ್ ರಸ್ತೆ.	
99	99. ರಾಜಾಜಿ ನಗರ	ಅದರ್ನ ಬಡಾವಣೆ, ಇಂದಿರಾ ನಗರ, ಮಂಜುನಾಥ ನಗರ, ಬಸವೇಶ್ವರ ನಗರ, ಕೆ.ಇ.ಬಿ. ಕ್ವಾರ್ಟರ್ಸ್, ರಾಜಾಜಿನಗರ 2ನೇ ಬ್ಲಾಕ್.	ಉತ್ತರ	ಎಂ.ಸಿ. ಮೋದಿ ರಸ್ತೆ, ಮಹಾಕವಿ ಕುವೆಂಪು ರಸ್ತೆ.	
			ಪೂರ್ವ	ಡಾ. ರಾಜಕುಮಾರ್ ರಸ್ತೆ	
			ದಕ್ಷಿಣ	41ನೇ ಅಡ್ಡರಸ್ತೆ, ಪಶ್ಚಿಮ ಕಾರ್ಡ್ ರಸ್ತೆ, 1ನೇ ಮುಖ್ಯರಸ್ತೆ.	
			ಪಶ್ಚಿಮ	7ನೇ ಮುಖ್ಯರಸ್ತೆ, ತಿಮ್ಮಯ್ಯ ರಸ್ತೆ, 15ನೇ ಮುಖ್ಯರಸ್ತೆ, 18ನೇ ಮುಖ್ಯರಸ್ತೆ, ಅಡ್ಡ ರಸ್ತೆ, 4ನೇ ಅಡ್ಡರಸ್ತೆ, 13ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ.	
100	100. ಬಸವೇಶ್ವರ ನಗರ	ಎಲ್.ಎ.ಸಿ. ಕಾಲೋನಿ, ಮಂಜುನಾಥ ನಗರ, 3ನೇ ಹಂತ, ಸಾಣೇಗುರುವನಹಳ್ಳಿ, ಬಸವೇಶ್ವರ ನಗರ (ಭಾಗ).	ಉತ್ತರ	13ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, 18ನೇ ಮುಖ್ಯರಸ್ತೆ, 15ನೇ ಮುಖ್ಯರಸ್ತೆ	
			ಪೂರ್ವ	7ನೇ ಮುಖ್ಯರಸ್ತೆ, ತಿಮ್ಮಯ್ಯ ರಸ್ತೆ	
			ದಕ್ಷಿಣ	1ನೇ ಮುಖ್ಯರಸ್ತೆ	
			ಪಶ್ಚಿಮ	1ನೇ ಅಡ್ಡರಸ್ತೆ,	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
101	101. ಕಾಮಾಕ್ಷಿ ಪಾಳ್ಯ	ಬಿಇಎಮ್‌ಎಲ್ ಬಡಾವಣೆ, ವೆಸ್ಟ್ ಅಫ್ ಕಾರ್ಡ್ ರಸ್ತೆ 1ನೇ ಹಂತ, ಮಿನಾಕ್ಷಿ ನಗರ, ಕಾವೇರಿ ನಗರ, ಕೆ.ಎಚ್‌ಬಿ. ಕಾಲೋನಿ, ಎಕೆ ಕಾಲೋನಿ, ಅಸ್ವಗ್ರಾಮ, ಕರೆಕಲ್ಲು, ಕಾಮಾಕ್ಷಿ ಪಾಳ್ಯ	ಉತ್ತರ	8ನೇ ಮುಖ್ಯರಸ್ತೆ.	
			ಪೂರ್ವ	1ನೇ ಅಡ್ಡರಸ್ತೆ, ಬಸವೇಶ್ವರ ನಗರ ಮುಖ್ಯರಸ್ತೆ.	
			ದಕ್ಷಿಣ	ಮಾಗಡಿ ರಸ್ತೆ.	
			ಪಶ್ಚಿಮ	ಪಟಾಲಮ್ಮ ರಸ್ತೆ, 2ನೇ ಮುಖ್ಯರಸ್ತೆ.	
102	102. ವೃಷಭಾವತಿ ನಗರ	ಕಮಲಾ ನಗರ, ಚನ್ನಿಗಪ್ಪ ಬಡಾವಣೆ, ಸಣ್ಣಕ್ಕಿ ಬಯಲು, ವೃಷಬ ನಗರ, ವಿನಾಯಕ ನಗರ, ಕಾಮಾಕ್ಷಿ ಪಾಳ್ಯ, ಮಾರುತಿ ನಗರ.	ಉತ್ತರ	ಮುಖ್ಯರಸ್ತೆ, 9ನೇ ಅಡ್ಡರಸ್ತೆ, 7ನೇ ಅಡ್ಡರಸ್ತೆ, 5ನೇ ಅಡ್ಡರಸ್ತೆ, ಸರಕಾರಿ ಶಾಲೆ ರಸ್ತೆ, ಮುಖ್ಯರಸ್ತೆ, 4ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ.	
			ಪೂರ್ವ	2ನೇ ಮುಖ್ಯರಸ್ತೆ, ಪಟಾಲಮ್ಮ ರಸ್ತೆ.	
			ದಕ್ಷಿಣ	ಮಾಗಡಿ ರಸ್ತೆ.	
			ಪಶ್ಚಿಮ	ಮಳೆ ನೀರಿನ ಚರಂಡಿ.	
103	103. ಕಾವೇರಿಪುರ	ಕಾಮಾಕ್ಷಿ ಪಾಳ್ಯ ಇಂಡಸ್ಟ್ರಿಯಲ್ ಎಸ್ಟೇಟ್, ಪೇಟೆಚೆನ್ನಪ್ಪ ಇಂಡಸ್ಟ್ರಿಯಲ್ ಎಸ್ಟೇಟ್, ಕಾವೇರಿಪುರ, ಪ್ರಿಯದರ್ಶಿನಿ ಬಡಾವಣೆ, ರಂಗನಾಥಪುರ, ಎಚ್.ವಿ.ಆರ್. ಬಡಾವಣೆ, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ಪ್ರಶಾಂತ ನಗರ ಕಾಲೋನಿ, ಸಂಪಿಗೆ ಬಡಾವಣೆ, ರಾಜೀವ್ ನಗರ, ಶ್ರೀಶೈಲ್ ನಗರ, ಮುನೇಶ್ವರ ನಗರ, ಪಟ್ಟಿಗರಪಾಳ್ಯ, ಸರಸ್ವತಿ ನಗರ.	ಉತ್ತರ	ಮಾಗಡಿ ರಸ್ತೆ.	
			ಪೂರ್ವ	3ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, 4ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ, 2ನೇ ಮುಖ್ಯರಸ್ತೆ, 11ನೇ ಅಡ್ಡರಸ್ತೆ, ಅಡ್ಡರಸ್ತೆ.	
			ದಕ್ಷಿಣ	5ನೇ ಮುಖ್ಯರಸ್ತೆ (ಅಮರಜ್ಯೋತಿ ನಗರ ಮುಖ್ಯರಸ್ತೆ), 1ನೇ ಮುಖ್ಯರಸ್ತೆ, 1ನೇ ಎ ಮುಖ್ಯರಸ್ತೆ, 2ನೇ ಮುಖ್ಯರಸ್ತೆ, 1ನೇ ಬಿ ಅಡ್ಡರಸ್ತೆ, 5ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, 8ನೇ ಅಡ್ಡರಸ್ತೆ.	
			ಪಶ್ಚಿಮ	ವೃಷಭಾವತಿ ನದಿ	
104	104. ಗೋವಿಂದರಾಜ್ ನಗರ	ಪ್ರಶಾಂತ ನಗರ, ಕಾರಪೋರೆಷನ್ ಕಾಲೋನಿ, ಬಿ.ಎಮ.ಪಿ ಕಾಲೋನಿ, ಗೋವಿಂದರಾಜ್ ನಗರ, ಮಾಗಡಿ ಕಾರ್ಡ್ ರಸ್ತೆ ಬಡಾವಣೆ, ತಿಮ್ಮೇನಹಳ್ಳಿ, ಸಿಎಚ್‌ಬಿಎಸ್ ಬಡಾವಣೆ, ಬಿನ್ನಿ ಬಡಾವಣೆ, ವಿಜಯ ನಗರ 1ನೇ ಹಂತ.	ಉತ್ತರ	ಮಾಗಡಿ ರಸ್ತೆ.	
			ಪೂರ್ವ	12ನೇ ಅಡ್ಡರಸ್ತೆ, 4ನೇ ಮುಖ್ಯ ರಸ್ತೆ, 8ನೇ ಅಡ್ಡರಸ್ತೆ.	
			ದಕ್ಷಿಣ	ಕಾರ್ಡ್ ರಸ್ತೆ, 8ನೇ ಮುಖ್ಯ ರಸ್ತೆ, ಮಾರೇನಹಳ್ಳಿಗೆ ಹೋಗುವ ರಸ್ತೆ, 5ನೇ ಮುಖ್ಯ ರಸ್ತೆ.	
			ಪಶ್ಚಿಮ	ಅಡ್ಡರಸ್ತೆ, 11ನೇ ಅಡ್ಡರಸ್ತೆ, 2ನೇ ಮುಖ್ಯ ರಸ್ತೆ, 5ನೇ ಮುಖ್ಯ ರಸ್ತೆ, 2ನೇ ಅಡ್ಡರಸ್ತೆ, 4ನೇ ಮುಖ್ಯ ರಸ್ತೆ, 1ನೇ ಅಡ್ಡರಸ್ತೆ, 3ನೇ ಮುಖ್ಯ ರಸ್ತೆ.	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
105	105. ಅಗ್ರಹಾರ ದಾಸರಹಳ್ಳಿ	ಇಂದಿರಾ ಕಾಲೋನಿ, ವೆಸ್ಟ್ ಅಫ್ ಕಾರ್ಡ್ ರಸ್ತೆ 4ನೇ ಹಂತ, ಅಗ್ರಹಾರ ದಾಸರಹಳ್ಳಿ, ಒಡ್ಡರಪಾಳ್ಯ (ಭಾಗ)	ಉತ್ತರ	1ನೇ ಮುಖ್ಯ ರಸ್ತೆ.	
			ಪೂರ್ವ	9ನೇ ಅಡ್ಡರಸ್ತೆ, 7ನೇ ಡಿ ಮುಖ್ಯ ರಸ್ತೆ, 17ನೇ ಬಿ ಅಡ್ಡರಸ್ತೆ, 9ನೇ ಅಡ್ಡರಸ್ತೆ, 4ನೇ ಮುಖ್ಯ ರಸ್ತೆ, 12ನೇ ಅಡ್ಡರಸ್ತೆ, 12ನೇ ಎ ಅಡ್ಡರಸ್ತೆ, ಮಾಗಡಿ ರಸ್ತೆ.	
			ದಕ್ಷಿಣ	ಕಾರ್ಡ್ ರಸ್ತೆ.	
			ಪಶ್ಚಿಮ	8ನೇ ಅಡ್ಡರಸ್ತೆ, 4ನೇ ಮುಖ್ಯ ರಸ್ತೆ, 12ನೇ ಅಡ್ಡರಸ್ತೆ, ಮಾಗಡಿ ರಸ್ತೆ. ಬಸವೇಶ್ವರ ನಗರ ಮುಖ್ಯ ರಸ್ತೆ,	
106	106. ಡಾ. ರಾಜಕುಮಾರ ವಾರ್ಡ್	ರಾಜಾಜಿ ನಗರ ಇಂಡಸ್ಟ್ರಿಯಲ್ ಟೌನ್, ಒಡ್ಡರಪಾಳ್ಯ (ಭಾಗ), ರಾಜಾಜಿ ನಗರ 6ನೇ ಬ್ಲಾಕ್, ಪೋಲಿಸ್ ಕಾಲೋನಿ.	ಉತ್ತರ	1ನೇ ಮುಖ್ಯರಸ್ತೆ.	
			ಪೂರ್ವ	ಕಾರ್ಡ್ ರಸ್ತೆ, 72ನೇ ಅಡ್ಡರಸ್ತೆ, ಅಡ್ಡರಸ್ತೆ, ಡಾ: ರಾಜಕುಮಾರ ರಸ್ತೆ, ಮಳೆ ನೀರಿನ ಚರಂಡಿ.	
			ದಕ್ಷಿಣ	ಮಾಗಡಿ ರಸ್ತೆ.	
			ಪಶ್ಚಿಮ	12ನೇ ಎ ಅಡ್ಡರಸ್ತೆ, 12ನೇ ಅಡ್ಡರಸ್ತೆ, 4ನೇ ಮುಖ್ಯ ರಸ್ತೆ, 9ನೇ ಅಡ್ಡರಸ್ತೆ, 17ನೇ ಬಿ ಅಡ್ಡರಸ್ತೆ, 7ನೇ ಡಿ ಮುಖ್ಯ ರಸ್ತೆ, 9ನೇ ಅಡ್ಡರಸ್ತೆ.	
107	107. ಶಿವನಗರ	ಶಿವನಗರ, ಭೋವಿ ಕಾಲೋನಿ, ವೆಸ್ಟ್ ಅಫ್ ಕಾರ್ಡ್ ರಸ್ತೆ 6ನೇ ಹಂತ, ಮಹಾ ಗಣಪತಿ ನಗರ, ರಾಜಾಜಿ ನಗರ 3ನೇ ಬ್ಲಾಕ್.	ಉತ್ತರ	1ನೇ ಮುಖ್ಯ ರಸ್ತೆ.	
			ಪೂರ್ವ	ವೆಸ್ಟ್ ಅಫ್ ಕೋರ್ಡ್ ರಸ್ತೆ, 41ನೇ ಅಡ್ಡರಸ್ತೆ, 12ನೇ ಮುಖ್ಯ ರಸ್ತೆ.	
			ದಕ್ಷಿಣ	60ನೇ ಅಡ್ಡರಸ್ತೆ, ವೆಸ್ಟ್ ಅಫ್ ಕೋರ್ಡ್ ರಸ್ತೆ, 1ನೇ ಮುಖ್ಯ ರಸ್ತೆ.	
			ಪಶ್ಚಿಮ	7ನೇ ಮುಖ್ಯ ರಸ್ತೆ (ತಿಮ್ಮಯ್ಯ ರಸ್ತೆ)	
108	108. ಶ್ರೀರಾಮ ಮಂದಿರ ವಾರ್ಡ್	ರಾಜಾಜಿ ನಗರ 4ನೇ ಬ್ಲಾಕ್, ರಾಜಾಜಿ ನಗರ 5ನೇ ಬ್ಲಾಕ್, ರಾಜಾಜಿ ನಗರ 6ನೇ ಬ್ಲಾಕ್ (ಭಾಗ), ಜೆಡೆಹಳ್ಳಿ, 4ಎಮ್ ಬ್ಲಾಕ್, ಎಸ್‌ಎಸ್‌ಆರ್ ಇಂಡಸ್ಟ್ರಿಯಲ್ ಎರಿಯಾ, ಬ್ಯಾಷಮ್ ನಗರ, ಗುಬ್ಬಣ್ಣ ಇಂಡಸ್ಟ್ರಿಯಲ್ ಎರಿಯಾ.	ಉತ್ತರ	60ನೇ ಅಡ್ಡರಸ್ತೆ, 12ನೇ ಮುಖ್ಯ ರಸ್ತೆ, 41ನೇ ಅಡ್ಡರಸ್ತೆ.	
			ಪೂರ್ವ	ಡಾ: ರಾಜಕುಮಾರ ರಸ್ತೆ, ಲಿಂಕ್ ರಸ್ತೆ.	
			ದಕ್ಷಿಣ	ಮಳೆ ನೀರಿನ ಚರಂಡಿ (ಹಾಲಿ ವಾರ್ಡ್ ಪರಿಮಿತಿ)	
			ಪಶ್ಚಿಮ	ಮಳೆ ನೀರಿನ ಚರಂಡಿ (ಹಾಲಿ ವಾರ್ಡ್ ಪರಿಮಿತಿ), ಡಾ: ರಾಜಕುಮಾರ ರಸ್ತೆ, ಅಡ್ಡರಸ್ತೆ, 72ನೇ ಅಡ್ಡರಸ್ತೆ, ಮುಖ್ಯ ರಸ್ತೆ, ವೆಸ್ಟ್ ಅಫ್ ಕಾರ್ಡ್ ರಸ್ತೆ.	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
109	109. ಚಿಕ್ಕಪೇಟೆ	ಅಕ್ಕಿಪೇಟೆ (ಭಾಗ), ಸೌರಾಷ್ಟ್ರಪೇಟೆ, ಬಳೆಪೇಟೆ, ಚಿಕ್ಕಪೇಟೆ (ಭಾಗ), ಅಂಚೇಪೇಟೆ, ಹುರಿಯುಪೇಟೆ, ಮಾಮೂಲ್ ಪೇಟೆ, ಬಳ್ಳಾಪುರಪೇಟೆ, ಕಬ್ಬನ್‌ಪೇಟೆ, ರಾಮನ್‌ಪೇಟೆ, ಕೆಜಿ ಎಕ್ಸ್‌ಟೇನ್‌ಷನ್.	ಉತ್ತರ	ಓಟಸಿ ರಸ್ತೆ, 1ನೇ ಅಡ್ಡರಸ್ತೆ, ಅಡ್ಡರಸ್ತೆ, ತುಳಸಿ ತೋಟದ ರಸ್ತೆ, ಜೆ ಎಮ್ ಲೇನ್, 3ನೇ ಅಡ್ಡರಸ್ತೆ, ಬಳೆಪೇಟೆ ಮುಖ್ಯ ರಸ್ತೆ, ರಂಗಸ್ವಾಮಿ ದೇವಸ್ಥಾನ ರಸ್ತೆ, ಬಿವಿಕೆ ಅಯ್ಯಂಗಾರ ರಸ್ತೆ, ಕೆಂಪೇ ಗೌಡ ರಸ್ತೆ.	
			ಪೂರ್ವ	15ನೇ ಅಡ್ಡರಸ್ತೆ, ಕಬ್ಬನ್‌ಪೇಟೆ ಮುಖ್ಯ ರಸ್ತೆ, ಸಿದ್ದಣ್ಣ ರಸ್ತೆ.	
			ದಕ್ಷಿಣ	ಓಟಸಿ ರಸ್ತೆ, ಅವೆನ್ಯೂ ರಸ್ತೆ, ಹಳೆ ತರಗುಪೇಟೆ ರಸ್ತೆ, ಸುಲ್ತಾನ್‌ಪೇಟೆ ಮುಖ್ಯ ರಸ್ತೆ.	
			ಪಶ್ಚಿಮ	ಬಾಷ್ಪಮ್ ರಸ್ತೆ.	
110	110. ಸಂಪಂಗಿರಾಮ್ ನಗರ	ಸಂಪಂಗಿರಾಮ್ ನಗರ, ಪೋಲೀಸ್ ಕ್ವಾಟರ್ಸ್, ಸಂಪಂಗಿರಾಮ್ ನಗರ ಎಕ್ಸ್‌ಟೇನ್‌ಷನ್, ಕಬ್ಬನ್ ಪಾರ್ಕ್, ವಿಧಾನ ಸೌಧ, ಶಿವಾಜಿ ನಗರ (ಭಾಗ), ಕಮರ್ಷಿಯಲ್ ರಸ್ತೆ.	ಉತ್ತರ	ಕನ್ನಿಂಗ್ಹಮ್ ರಸ್ತೆ, ವೆಂಕಟಸ್ವಾಮಿ ನಾಯ್ಡು ರಸ್ತೆ, ಮಿನಾಕ್ಷಿ ಕೋಯಿಲ್ ರಸ್ತೆ, ಜುಮ್ಮಾ ಮಸೀದಿ ರಸ್ತೆ, ವೀರ ಪಿಲೈ ರಸ್ತೆ, ಕಾಮರಾಜ ರಸ್ತೆ, ಮುಖ್ಯ ರಸ್ತೆ, ಸೇಂಟ್ ಜೋಹನ್ಸ್ ರಸ್ತೆ, ಅಣ್ಣಸ್ವಾಮಿ ಮುದಲಿಯರ ರಸ್ತೆ.	
			ಪೂರ್ವ	ಗಂಗಾಧರ ಚೆಟ್ಟಿ ರಸ್ತೆ, ಅಡ್ಡರಸ್ತೆ, ಡಿಕನ್‌ಸನ್ ರಸ್ತೆ, ಕಬ್ಬನ್ ರಸ್ತೆ, ಕ್ವಿನ್ಸ್ ರಸ್ತೆ, ಕಸ್ತೂರ ಬಾ ರಸ್ತೆ, ವಿಠಲ್ ಮಲ್ಯಾ ರಸ್ತೆ, ರಾಜಾರಾಮ ಮೋಹನರಾಯ ರಸ್ತೆ.	
			ದಕ್ಷಿಣ	ಲಾಲ್‌ಬಾಗ್ ರಸ್ತೆ, ಮಿಷನ್ ರಸ್ತೆ, ಮುಖ್ಯ ರಸ್ತೆ. ಕಬ್ಬನ್‌ಪೇಟೆ ಮುಖ್ಯ ರಸ್ತೆ, 11ನೇ ಅಡ್ಡರಸ್ತೆ, ಜಿಲ್ಲಾ ಆಫೀಸ್ ರಸ್ತೆ.	
			ಪಶ್ಚಿಮ	ಪ್ಯಾಲೇಸ್ ರಸ್ತೆ, ಮುಖ್ಯ ರಸ್ತೆ, ಮಿಲ್ಲರ್ ರಸ್ತೆ.	
111	111. ಶಾಂತಲಾ ನಗರ	ಶಾಂತಲಾ ನಗರ, ಆಶೋಕ ನಗರ, ಎಮ್‌ಇಜಿ ಎರಿಯಾ, ಎಲಗೊಂಡನಪಾಳ್ಯ, ಕೆಎಸ್‌ಆರ್‌ಪಿ ಕ್ವಾಟರ್ಸ್, ವಿಕೋಪಿಯ ಲೇ ಔಟ್, ಆಸ್ಪಿನ್ ಟೌನ್ (ಭಾಗ), ಕ್ಲೇವಿಯರ್ ಲೇಔಟ್, ಲ್ಯಾಂಗ್‌ಪೋರ್ಟ್ ಗಾರ್ಡನ್, ರಿಚಮಂಡ್ ಟೌನ್ (ಭಾಗ)	ಉತ್ತರ	ಕಬ್ಬನ್ ರಸ್ತೆ, ಡಿಕನ್‌ಸನ್ ರಸ್ತೆ, ಎಮ್‌ಜಿ ರಸ್ತೆ,	
			ಪೂರ್ವ	ಟ್ರಿನಿಟಿ ಚರ್ಚ್ ರಸ್ತೆ, ಏರ ಪೋರ್ಟ್ ರಸ್ತೆ, ಲೋವರ್ ಅಗರಮ ರಸ್ತೆ.	
			ದಕ್ಷಿಣ	ಹಳೆ ರೇಸ್ ಕೋರ್ಸ್ ರಸ್ತೆ, ವೆಸ್ಟ್ ರಸ್ತೆ, ಅಡ್ಡರಸ್ತೆ, ಮದರ್ ತೆರೇಸಾ ರಸ್ತೆ (ನೀಲಸಂದ್ರ ರಸ್ತೆ), ರಿಚ್‌ಮಂಡ್ ರಸ್ತೆ, ವಿಲ್ಲಿಂಗಟನ್ ರಸ್ತೆ, ಸರ್ವೇಂಟಿನ್ ರಸ್ತೆ, ಮರ್ದಲಿ ಲೇನ್, ಅಲೆಕ್ಸಾಂಡರ ರಸ್ತೆ, ನೂರೀಸ್ ರಸ್ತೆ, ಅಡ್ಡ ರಸ್ತೆ, ವಾಕರ್ಸ್ ರಸ್ತೆ, ಲಾಂಗ್‌ಪೋರ್ಟ್ ರಸ್ತೆ,	
			ಪಶ್ಚಿಮ	ಲಾಲ್‌ಬಾಗ್ ರಸ್ತೆ, ರಾಜಾರಾಮ ಮೋಹನರಾಯ ರಸ್ತೆ, ವಿಠಲ್ ಮಲ್ಯಾ ರಸ್ತೆ, ಕಸ್ತೂರ ಬಾ ರಸ್ತೆ, ಕ್ವಿನ್ಸ್ ರಸ್ತೆ.	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
112	112. ದೊಮ್ಮಲೂರು	ಇಂದಿರಾ ನಗರ, ದೂಪನಹಳ್ಳಿ, ದೊಮ್ಮಲೂರು, ದೊಮ್ಮಲೂರು 1ನೇ ಹಂತ, ಸೋಮೇಶ್ವರಪುರ ಬಡಾವಣೆ.	ಉತ್ತರ	ಶಿರಡಿ ಸಾಯಿ ಬಾಬಾ ಮಂದಿರ, 7ನೇ ಮುಖ್ಯರಸ್ತೆ.	
			ಪೂರ್ವ	100 ಫೀಟ್ ರಸ್ತೆ, ಏರಪೋರ್ಟ್ ರಸ್ತೆ, ಮಳೆ ನೀರಿನ ಚರಂಡಿ (ಹಾಲಿ ವಾರ್ಡ್ ಪರಿಮಿತಿ).	
			ದಕ್ಷಿಣ	ಹಾಲಿ ವಾರ್ಡ್ ಪರಿಮಿತಿ, ಅಡ್ಡರಸ್ತೆ, ಮಧ್ಯಂತರ ವರ್ತುಲ ರಸ್ತೆ.	
			ಪಶ್ಚಿಮ	ಮುಖ್ಯರಸ್ತೆ, ಹಾಲಿ ವಾರ್ಡ್ ಪರಿಮಿತಿ, ಅಗರಮ್ ಡಿಫೆನ್ಸ್ ಎರಿಯಾ ಗೋಡೆ, 8ನೇ ಮುಖ್ಯರಸ್ತೆ, ಅಗರಮ್ ಡಿಫೆನ್ಸ್ ಎರಿಯಾ ಗೋಡೆ, ಕೆಂಬ್ರಿಡ್ಜ್ ರಸ್ತೆ.	
113	113. ಕೋನೇನ ಅಗ್ರಹಾರ	ಕಾರ್ಪೊರೇಷನ್ ಕಾಲೋನಿ, ಮುನಿಯಲ್ಲಪ್ಪ ಗಾರ್ಡನ್, ರುಸ್ತುಮ ಭಾಫ ಬಡಾವಣೆ, ರುಸ್ತುಮ ಭಾಫ, ಎನ್‌ಆರ್ ಬಡಾವಣೆ, ಮೂರಗೇಶಪಾಳ್ಯ, ಕೆ.ಆರ್. ಗಾರ್ಡನ್, ವಿನಾಯಕ ನಗರ, ಮಂಜುನಾಥ ಬಡಾವಣೆ, ಸೌಮ್ಯ ಬಡಾವಣೆ, ಎರ್.ವೃ. ಕಾಲೋನಿ, ರವಿಪ್ರಕಾಶ ನಗರ, ಎಮ್‌ಇಎಸ್ ಕಾಲೋನಿ, ಕೋನೇನ ಅಗ್ರಹಾರ, ರಾಮಗಿರಿ ನಗರ, ಶ್ರೀರಾಮ ನಗರ, ಅಣ್ಣಮ್ಮ ಬಡಾವಣೆ, ಮುನಿಯಪ್ಪ ಬಡಾವಣೆ, ಕಾವೇರಿ ನಗರ, ಬಿಡಿಎ ಕಾಲೋನಿ, ನಂಜಪ್ಪ ರೆಡ್ಡಿ ಕಾಲೋನಿ	ಉತ್ತರ	ಏರಪೋರ್ಟ್ ರಸ್ತೆ, ಎನ್‌ಆರ್ ಕಾಲೋನಿ ಮುಖ್ಯರಸ್ತೆ, ಮುಖ್ಯರಸ್ತೆ	
			ಪೂರ್ವ	4ನೇ ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ಹಾಲಿ ವಾರ್ಡ್ ಪರಿಮಿತಿ, ಮುಖ್ಯರಸ್ತೆ, ಏರಪೋರ್ಟ್ ರಸ್ತೆ, ಏರಪೋರ್ಟ್ ಹೊರ ಹೋಗುವ ಗೇಟ್ ರಸ್ತೆ, ಮುಖ್ಯರಸ್ತೆ (ಹಾಲಿ ವಾರ್ಡ್ ಪರಿಮಿತಿ).	
			ದಕ್ಷಿಣ	ಮುಖ್ಯರಸ್ತೆ, ಮುಖ್ಯರಸ್ತೆ (ಹಾಲಿ ವಾರ್ಡ್ ಪರಿಮಿತಿ), ಮಳೆ ನೀರಿನ ಚರಂಡಿ, ಎಚ್‌ಎಎಲ್ ವಿಂಡ್ ಟನಲ್ ರಸ್ತೆ (ಹಾಲಿ ವಾರ್ಡ್ ಪರಿಮಿತಿ), ಮುಖ್ಯರಸ್ತೆ (ಹಾಲಿ ವಾರ್ಡ್ ಪರಿಮಿತಿ), ಮುಖ್ಯರಸ್ತೆ (ಹಾಲಿ ವಾರ್ಡ್ ಪರಿಮಿತಿ), ಮಧ್ಯಂತರ ವರ್ತುಲ ರಸ್ತೆ, ಅಡ್ಡರಸ್ತೆ.	
			ಪಶ್ಚಿಮ	ಮುಖ್ಯರಸ್ತೆ, ಅಡ್ಡರಸ್ತೆ (ಹಾಲಿ ವಾರ್ಡ್ ಪರಿಮಿತಿ), ಮಳೆ ನೀರಿನ ಚರಂಡಿ (ಹಾಲಿ ವಾರ್ಡ್ ಪರಿಮಿತಿ).	
114	114. ಅಗರಮ್	ಕೆಂಬ್ರಿಡ್ಜ್ ಬಡಾವಣೆ, ಜೀವನ ಕೇಂದ್ರ ಬಡಾವಣೆ, ಗೌತಮಪುರಂ, ಡಿಫೇನ್ಸ್ ಎರಿಯಾ, ಅಗ್ರಾಮ್ ಫಾರ್ಮ, ಜಯರಾಜ ನಗರ, ವಿಕೋರಿಯಾ ಬಡಾವಣೆ, ಮಾಯಾ ಬಜಾರ್, ಪೋಲೀಸ್ ಕ್ವಾರ್ಟರ್ಸ್, ಬಿಡಿಎ ಫ್ಲಾಟ್ಸ್.	ಉತ್ತರ	ಮುಖ್ಯರಸ್ತೆ, ವೆಸ್ಟ್ ರಸ್ತೆ, ಹಳೆ ರೇಸ್ ಕೋರ್ಸ್ ರಸ್ತೆ, ಲೋವರ್ ಅಗರಾಮ ರಸ್ತೆ, ಏರಪೋರ್ಟ್ ರಸ್ತೆ, ಟ್ರಿನಿಟಿ ಚರ್ಚ್ ರಸ್ತೆ, ಹಳೆ ಮದ್ರಾಸ್ ರಸ್ತೆ, ಕೆಂಬ್ರಿಡ್ಜ್ ರಸ್ತೆ, ಡಿಫೇನ್ಸ್ ಎರಿಯಾ ಗೋಡೆ.	
			ಪೂರ್ವ	8ನೇ ಮುಖ್ಯ ರಸ್ತೆ, ಅಗರಮ್ ಡಿಫೇನ್ಸ್ ಎರಿಯಾ ಗೋಡೆ (ಹಾಲಿ ವಾರ್ಡ್ ಪರಿಮಿತಿ), ಮುಖ್ಯ ರಸ್ತೆ, ಅಗರಮ್ ಡಿಫೇನ್ಸ್ ಎರಿಯಾ ಗೋಡೆ, ಹಾಲಿ ವಾರ್ಡ್ ಪರಿಮಿತಿ,	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
				ಅಗರಮ್ ಡಿಫೇನ್ಸ್ ಎರಿಯಾ ಗೋಡೆ (ಹಾಲಿ ವಾರ್ಡ್ ಪರಿಮಿತಿ), ಅಡ್ಡರಸ್ತೆ (ಹಾಲಿ ವಾರ್ಡ್ ಪರಿಮಿತಿ), ಅಗರಮ್ ಡಿಫೇನ್ಸ್ ಎರಿಯಾ ಗೋಡೆ	
			ದಕ್ಷಿಣ	ಅಗ್ರಾಮ ಫಾರ್ಮ್ ಪರಿಮಿತಿ (ಹಾಲಿ ವಾರ್ಡ್ ಪರಿಮಿತಿ), ಹೊರ ವರ್ತುಲ ರಸ್ತೆ, ಸರ್ಜಾಪುರ ರಸ್ತೆ, ಅಗ್ರಾಮ ಫಾರ್ಮ್ ಪರಿಮಿತಿ (ಹಾಲಿ ವಾರ್ಡ್ ಪರಿಮಿತಿ), 6ನೇ ಅಡ್ಡರಸ್ತೆ, ಮುಖ್ಯ ರಸ್ತೆ, 27ನೇ ಮುಖ್ಯ ರಸ್ತೆ (ಹಾಲಿ ವಾರ್ಡ್ ಪರಿಮಿತಿ), ಹೊರ ವರ್ತುಲ ರಸ್ತೆ-ಸರ್ಜಾಪುರ ರಸ್ತೆ, ಮುಖ್ಯ ರಸ್ತೆ (ಹಾಲಿ ವಾರ್ಡ್ ಪರಿಮಿತಿ). ಸರ್ಜಾಪುರ ರಸ್ತೆ.	
			ಪಶ್ಚಿಮ	ಮಳೆ ನೀರಿನ ಚರಂಡಿ (ಹಾಲಿ ವಾರ್ಡ್ ಪರಿಮಿತಿ), ಅಡ್ಡರಸ್ತೆ, 1ನೇ ಮುಖ್ಯ ರಸ್ತೆ, 8ನೇ ಅಡ್ಡರಸ್ತೆ (ಹಾಲಿ ವಾರ್ಡ್ ಪರಿಮಿತಿ), ಶ್ರೀನಿವಾಸಿಲು ಮುಖ್ಯ ರಸ್ತೆ, ಈಜಿಪುರ ಮುಖ್ಯ ರಸ್ತೆ, ಡಿಫೇನ್ಸ್ ಎರಿಯಾ ಗೋಡೆ, 4ನೇ ಮುಖ್ಯ ರಸ್ತೆ, ಡಿಫೇನ್ಸ್ ಎರಿಯಾ ಗೋಡೆ, 1ನೇ ಮುಖ್ಯ ರಸ್ತೆ (ಹಾಲಿ ವಾರ್ಡ್ ಪರಿಮಿತಿ), ಲೋವರ್ ಅಗರಾಮ ರಸ್ತೆ (ಹಾಲಿ ವಾರ್ಡ್ ಪರಿಮಿತಿ), ಕಾಶಿ ವಿಶ್ವನಾಥ ಮಂದಿರ ರಸ್ತೆ, ಜಾನ್ ಬುಲ್ ರಸ್ತೆ, 8ನೇ ಅಡ್ಡರಸ್ತೆ, ಮುತ್ತಣ್ಣ ಗಾರ್ಡನ್ ರಸ್ತೆ, ಅಡ್ಡರಸ್ತೆ, ಮುಖ್ಯ ರಸ್ತೆ, ಧೋಬಿ ಘಾಟ ರಸ್ತೆ, ಬಿಡಿಎ ಕಾಂಪ್ಲೆಕ್ಸ್ ರಸ್ತೆ, 1ನೇ ಮುಖ್ಯ ರಸ್ತೆ, ದೇವರಾಜ ಅರಸ ರಸ್ತೆ (ಹಾಲಿ ವಾರ್ಡ್ ಪರಿಮಿತಿ), ಮದರ್ ತೆರೆಸಾ ರಸ್ತೆ (ನೀಲಸಂದ್ರ ಮುಖ್ಯ ರಸ್ತೆ)	
115	115. ವನ್ನಾರ್‌ಪೇಟೆ	ವನ್ನಾರ್‌ಪೇಟೆ, ವೀವೇಕನಗರ, ಸೋನೇನಹಳ್ಳಿ, ಅಂಬೇಡ್ಕರ ನಗರ, ಅಸ್ಪಿನ್ ಟೌನ್ (ಭಾಗ), ಅಬ್ಬಯ್ಯಾ ಗಾರ್ಡನ್, ರೋಜ ಗಾರ್ಡನ್, ಮುನಿಯಮ್ಮ ಗಾರ್ಡನ್, ಇಡಬ್ಬುವಸ್ ಕಾರ್ಪೊರೇಷನ್ ಪ್ಲಾಟ್ (ಭಾಗ), ಯರಪ್ಪ ಗಾರ್ಡನ್ (ಭಾಗ)	ಉತ್ತರ	1ನೇ ಮುಖ್ಯರಸ್ತೆ, ದೇವರಾಜ ಅರಸ ರಸ್ತೆ, ಬಿಡಿಎ ಕಾಂಪ್ಲೆಕ್ಸ್ ರಸ್ತೆ, ದೋಬಿ ಘಾಟ ರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ ಮುತ್ತಣ್ಣ ಗಾರ್ಡನ್ ರಸ್ತೆ, ನಂಜಪ್ಪ ಗಾರ್ಡನ್ ರಸ್ತೆ, 8ನೇ ಅಡ್ಡರಸ್ತೆ, ಜಾನ್ ಬುಲ್ ರಸ್ತೆ, ಕಾಶಿ ವಿಶ್ವನಾಥ ಮಂದಿರ ರಸ್ತೆ.	
			ಪೂರ್ವ	ಲೋವರ್ ಅಗರಾಮ ರಸ್ತೆ, ಡಿಫೇನ್ಸ್ ಎರಿಯಾ ಗೋಡೆ, (ಹಾಲಿ ವಾರ್ಡ್ ಪರಿಮಿತಿ), 4ನೇ ಮುಖ್ಯರಸ್ತೆ (ಹಾಲಿ ವಾರ್ಡ್	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
				ಪರಿಮಿತಿ / ಡಿಫೇನ್ಸ್ ಎರಿಯಾ ಗೋಡೆ), ಈಜಿಪುರ ಮುಖ್ಯ ರಸ್ತೆ, 80 ಫೀಟ್ ರಸ್ತೆ.	
			ದಕ್ಷಿಣ	4ನೇ ಮುಖ್ಯರಸ್ತೆ, 10ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ, ಅಡ್ಡರಸ್ತೆ, ಇಡಬ್ಲೂಎಸ್ ಗೋಡೆ ಸೆಂಟರ್ ರಸ್ತೆ, 2ನೇ ಮುಖ್ಯರಸ್ತೆ (ಸಮತಾ ನಗರ ಮುಖ್ಯರಸ್ತೆ), ಸ್ಲಮ್ ಬೋರ್ಡ್ ಕ್ವಾರ್ಟರ್ಸ್ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಈಜಿಪುರ ಮುಖ್ಯರಸ್ತೆ, ಮಾರುಕಟ್ಟೆ ಬೀದಿ, ಪೂರ್ವ ಬೀದಿ, ದಕ್ಷಿಣ ಬೀದಿ, ಕೇಂದ್ರ ಬೀದಿ, 2ನೇ ಅಡ್ಡರಸ್ತೆ, ದಕ್ಷಿಣಬೀದಿ	
			ಪಶ್ಚಿಮ	ಮದರ್ ತೆರೆಸಾ ರಸ್ತೆ (ನೀಲಸಂದ್ರ ಮುಖ್ಯರಸ್ತೆ).	
116	116. ನೀಲಸಂದ್ರ	ನೀಲಸಂದ್ರ, ಆನೆಪಾಳ್ಯ (ಭಾಗ), ಡಾ: ಅಂಬೇಡ್ಕರ್ ನಗರ, ಮುನಿಸ್ವಾಮಿ ಗಾರ್ಡನ್ (ಭಾಗ), ಮುನಿಗೌಡ ಗಾರ್ಡನ್. ಇಡಬ್ಲೂಎಸ್ ಕಾರ್ಪೊರೇಷನ್ ಪ್ಲಾಟ್ (ಭಾಗ)	ಉತ್ತರ	ದಕ್ಷಿಣಬೀದಿ, ಕೇಂದ್ರ ಬೀದಿ, 2ನೇ ಅಡ್ಡರಸ್ತೆ, ದಕ್ಷಿಣಬೀದಿ, ಪೂರ್ವಬೀದಿ, ಮಾರುಕಟ್ಟೆ ಬೀದಿ,	
			ಪೂರ್ವ	9ನೇ ಅಡ್ಡರಸ್ತೆ, ಸ್ಲಮ್ ಬೋರ್ಡ್ ಕ್ವಾರ್ಟರ್ಸ್ ಮುಖ್ಯರಸ್ತೆ, ಮುಖ್ಯರಸ್ತೆ, 2ನೇ ಮುಖ್ಯರಸ್ತೆ (ಸಮತಾ ನಗರ ಮುಖ್ಯರಸ್ತೆ), ಇಡಬ್ಲೂಎಸ್ ಗೋಡೆ ಸೆಂಟರ್ ರಸ್ತೆ, ಅಡ್ಡರಸ್ತೆ, 5ನೇ ಮುಖ್ಯರಸ್ತೆ, 10ನೇ ಅಡ್ಡರಸ್ತೆ, 4ನೇ ಮುಖ್ಯರಸ್ತೆ, 80 ಅಡಿ ರಸ್ತೆ	
			ದಕ್ಷಿಣ	ಮಳೆ ನೀರಿನ ಚರಂಡಿ (ಹಾಲಿ ವಾರ್ಡ್ ಪರಿಮಿತಿ), ಮುಖ್ಯರಸ್ತೆ	
			ಪಶ್ಚಿಮ	ಹೊಸೂರು ರಸ್ತೆ, ಮಳೆ ನೀರಿನ ಚರಂಡಿ, 13ನೇ ಅಡ್ಡರಸ್ತೆ, 14ನೇ ಅಡ್ಡರಸ್ತೆ, 10ನೇ ಅಡ್ಡರಸ್ತೆ, ಆನೆಪಾಳ್ಯ ಮುಖ್ಯರಸ್ತೆ, ಮದರ್ ತೆರೆಸಾ ರಸ್ತೆ (ನೀಲಸಂದ್ರ ಮುಖ್ಯರಸ್ತೆ)	
117	117. ಶಾಂತಿನಗರ	ಶಾಂತಿನಗರ, ರಿಚ್‌ಮಂಡ್ ಟೌನ್ (ಭಾಗ), ಲಾಂಗ್‌ಫೋರ್ಡ್ ಟೌನ್, ಆನೆಪಾಳ್ಯ (ಭಾಗ), ವಿನಾಯಕ ನಗರ, ಕೆ.ಎಸ್.ಆರ್.ಟಿ.ಸಿ. ಕ್ವಾರ್ಟರ್ಸ್ (ಭಾಗ), ಬಿ & ಸಿ ಕಾಲೋನಿ, ಲಕ್ಷ್ಮಿನಿಯಮ್ಮ ಗಾರ್ಡನ್, ಜಲಕಂಠೇಶ್ವರ ನಗರ, ಮುನಿಸ್ವಾಮಿ ಗಾರ್ಡನ್ (ಭಾಗ), ಅಕ್ಕಿತಿಮ್ಮನ ಹಳ್ಳಿ	ಉತ್ತರ	ರಿಚ್‌ಮಂಡ್ ರಸ್ತೆ	
			ಪೂರ್ವ	ಮದರ್ ತೆರೆಸಾ ರಸ್ತೆ (ನೀಲಸಂದ್ರ ಮುಖ್ಯರಸ್ತೆ), ಆನೆಪಾಳ್ಯ ಮುಖ್ಯ ರಸ್ತೆ, 10ನೇ ಅಡ್ಡ ರಸ್ತೆ. 14ನೇ ಅಡ್ಡ ರಸ್ತೆ. 13 ನೇ ಅಡ್ಡ ರಸ್ತೆ ಮಳೆ ನೀರಿನ ಚರಂಡಿಯ ತನಕ	
			ದಕ್ಷಿಣ	ಮಳೆ ನೀರಿನ ಚರಂಡಿ, ಹೊಸೂರು ರಸ್ತೆ, ಅಡ್ಡ ರಸ್ತೆ, ಬನ್ನೇರುಘಟ್ಟ ರಸ್ತೆ, 1ನೇ ಮುಖ್ಯ ರಸ್ತೆ, ವಿನಾಯಕ ನಗರ ರಸ್ತೆ, ಮಳೆ ನೀರಿನ ಚರಂಡಿ (ಹಾಲಿ ವಾರ್ಡಿನ ಪರಿಮಿತಿ)	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
			ಪಶ್ಚಿಮ	ಕೆಂಗಲ್ ಹನುಮಂತಯ್ಯ ರಸ್ತೆ, ಲ್ಯಾಂಗ್‌ಪೋರ್ಡ್ ರಸ್ತೆ, ವಾಕರ್ಸ್ ರಸ್ತೆ, ಅಡ್ಡ ರಸ್ತೆ, ನುರೀಸ್ ರಸ್ತೆ, ಅಲೆಕ್ಸಾಂಡರ್ ರಸ್ತೆ, ಮರತ್ತಿ ರಸ್ತೆ, ಸರ್ವೇಂಟಿನ್ ರಸ್ತೆ, ವೆಲ್ಲಿಂಗಟನ್ ರಸ್ತೆ	
118	118. ಸುದಾಮ್ ನಗರ	ರಾಜಾರಾಮ್ ಮೋಹನ್ ಬಡಾವಣೆ, ಶ್ರೀನಿವಾಸ್ ಬಡಾವಣೆ, ವಿನೋಬಾ ನಗರ, ಸುದಾಮ್ ನಗರ (ಭಾಗ), ಕಾಲಾಸಿಪಾಳ್ಯ (ಭಾಗ).	ಉತ್ತರ	ಮಿಶನ್ ರಸ್ತೆ,	
			ಪೂರ್ವ	ಕೆಂಗಲ್ ಹನುಮಂತಯ್ಯ ರಸ್ತೆ,	
			ದಕ್ಷಿಣ	ಅನ್ನಪೂರ್ಣ ಮುಖ್ಯರಸ್ತೆ, 1ನೇ ಅಡ್ಡ ರಸ್ತೆ (ಮಳೆ ನೀರು ಚರಂಡಿಗೆ ಇರುವ ಸಮನಾಂತರ ರಸ್ತೆ), ಲಾಲ್‌ಬಾಗ್ ರಸ್ತೆ, ಲಾಲ್‌ಬಾಗ್ ಫೋರ್ಟ್ ರಸ್ತೆ.	
			ಪಶ್ಚಿಮ	ಕಾಲಾಸಿಪಾಳ್ಯ ಮುಖ್ಯರಸ್ತೆ, ಮರಿಸ್ವಾಮಿ ರಸ್ತೆ, ಆರ್ಮ್ಯುಗಂ ಮುದಲಿಯರ್ ರಸ್ತೆ, ಜೆ. ಸಿ. ರಸ್ತೆ	
119	119. ಧರ್ಮರಾಯ ಸ್ವಾಮಿ ದೇವಸ್ಥಾನ ವಾರ್ಡ್	ಗಾಣೆಗರಪೇಟೆ, ಹಲಸೂರುಪೇಟೆ, ಕುಂಬಾರ ಗುಂಡಿ, ಕಾಲಾಸಿಪಾಳ್ಯ ಮಾರುಕಟ್ಟೆ, ಕಾಲಾಸಿಪಾಳ್ಯಂ, ಹೊಸ ಬಂಬೂ ಬಜಾರ್, ನಗರತ್ ಪೇಟೆ, ತಿಗಳರಪೇಟೆ	ಉತ್ತರ	ಒಟಿಸಿ ರಸ್ತೆ, ಸಿದ್ದಣ್ಣ ಲೇನ್, ಕಬ್ಬನ್ ಪೇಟೆ ಮುಖ್ಯರಸ್ತೆ, 15ನೇ ಅಡ್ಡರಸ್ತೆ (ಹಾಲಿ ಇರುವ ವಾರ್ಡಿನ ಪರಿಮಿತಿ) ಕೆಂಪೇಗೌಡ ರಸ್ತೆ, (ಹಾಲಿ ಇರುವ ವಾರ್ಡಿನ ಪರಿಮಿತಿ), 11ನೇ ಅಡ್ಡರಸ್ತೆ, ಕಬ್ಬನ್ ಪೇಟೆ ಮುಖ್ಯರಸ್ತೆ.	
			ಪೂರ್ವ	ಮುಖ್ಯರಸ್ತೆ, ಅಡ್ಡರಸ್ತೆ, ಜಯಚಾಮರಾಜೇಂದ್ರ ಒಡೆಯರ್ ರಸ್ತೆ.	
			ದಕ್ಷಿಣ	ಆರ್ಮ್ಯುಗಂ ಮುದಲಿಯರ್ ರಸ್ತೆ, ಮರಿಸ್ವಾಮಿ ರಸ್ತೆ, ಕಾಲಾಸಿಪಾಳ್ಯಂ ಮುಖ್ಯರಸ್ತೆ, ಲಾಲ್‌ಬಾಗ್ ಫೋರ್ಟ್ ರಸ್ತೆ.	
			ಪಶ್ಚಿಮ	ಕೃಷ್ಣ ರಾಜೇಂದ್ರ ರಸ್ತೆ, ಅವೆನ್ಯೂ ರಸ್ತೆ.	
120	120. ಕಾಟನ್ ಪೇಟೆ	ಅಶ್ವಥ್ ನಗರ್, ಕೇಶವ್ ನಗರ್, ನಾಗಮ್ಮ ನಗರ್, ಎಸ್.ಬಿ.ಎ. ಸ್ವಾಫ್ ಕ್ವಾರ್ಟರ್ಸ್, ಅಕ್ಕಿಪೇಟೆ (ಭಾಗ), ಸುಲ್ತಾನ್ ಪೇಟೆ, ಮಾನವತಿ ಪೇಟೆ. ಕಾಟನ್ ಪೇಟೆ.	ಉತ್ತರ	ಮಾಗಡಿ ರಸ್ತೆ, ಟ್ಯಾಂಕ್ ಬಂಡ್ ರಸ್ತೆ, ಬೇಲಿಮಠ ರಸ್ತೆ, ಟಿಸಿಎಮ್ ರಾಯನ್ ರಸ್ತೆ, ಓಟಿಸಿ ರಸ್ತೆ	
			ಪೂರ್ವ	ಬಾಷ್ಪಮ್ ರಸ್ತೆ, ಸುಲ್ತಾನ್ ಪೇಟೆ ಮುಖ್ಯರಸ್ತೆ,	
			ದಕ್ಷಿಣ	ಅರ್ಟ್ ಶ್ರೀನಿವಾಸಚಾರ್ ರಸ್ತೆ, ಪೋಲೀಸ್ ರಸ್ತೆ, ಬೇಲಿಮಠ ರಸ್ತೆ, ಬಿನ್ನಿ ಮಿಲ್ಸ್ ಗೋಡೆ, ಮುಖ್ಯರಸ್ತೆ, ರೈಲ್ವೆ ಮಾರ್ಗ	
			ಪಶ್ಚಿಮ	6ನೇ ಅಡ್ಡರಸ್ತೆ, ಮಳೆ ನೀರು ಚರಂಡಿ, ಮುಖ್ಯರಸ್ತೆ, ಎಫ್ ಬೀದಿ, 1ನೇ ಅಡ್ಡರಸ್ತೆ.	
121	121. ಜಿನ್ನಿಪೇಟೆ	ಬಿನ್ನಿಪೇಟೆ, ಗೋಪಾಲಪುರ (ಭಾಗ), ಕೆಂಪಾಪುರ ಅಗ್ರಹಾರ (ಭಾಗ)	ಉತ್ತರ	ಮಳೆ ನೀರು ಚರಂಡಿ (ಹಾಲಿ ಇರುವ ವಾರ್ಡಿನ ಪರಿಮಿತಿ), 2ನೇ ಅಡ್ಡರಸ್ತೆ, 3ನೇ ಅಡ್ಡರಸ್ತೆ, ಬಿ ಬೀದಿ, ಮಳೆ ನೀರು ಚರಂಡಿ, ಮಾಗಡಿ ರಸ್ತೆ	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
			ಪೂರ್ವ	1ನೇ ಅಡ್ಡರಸ್ತೆ, ಎಫ್ ಬೀದಿ, ಅಡ್ಡರಸ್ತೆ, 12ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ರೈಲ್ವೆ ಮಾರ್ಗ	
			ದಕ್ಷಿಣ	ಟ್ಯಾಂಕ್ ಬಂಡ್ ರಸ್ತೆ, ಮುಖ್ಯ ರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, (ಹಾಲಿ ಇರುವ ವಾರ್ಡಿನ ಪರಿಮಿತಿ)	
			ಪಶ್ಚಿಮ	ರೈಲ್ವೆ ಮಾರ್ಗ, 11ನೇ ಅಡ್ಡರಸ್ತೆ, ಮುಖ್ಯರಸ್ತೆ (ಹಾಲಿ ಇರುವ ವಾರ್ಡಿನ ಪರಿಮಿತಿ)	
122	122. ಕೆಂಪಾಪುರ ಅಗ್ರಹಾರ	ಕೆಂಪಾಪುರ ಅಗ್ರಹಾರ (ಭಾಗ), ಮರಿಯಪ್ಪನ ಪಾಳ್ಯ	ಉತ್ತರ	ಮಾಗಡಿ ರಸ್ತೆ, (ಹಾಲಿ ಇರುವ ವಾರ್ಡಿನ ಪರಿಮಿತಿ)	
			ಪೂರ್ವ	ಮುಖ್ಯರಸ್ತೆ, (ಹಾಲಿ ಇರುವ ವಾರ್ಡಿನ ಪರಿಮಿತಿ), 9ನೇ ಮುಖ್ಯರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ (ಹಾಲಿ ಇರುವ ವಾರ್ಡಿನ ಪರಿಮಿತಿ), 11ನೇ ಅಡ್ಡರಸ್ತೆ	
			ದಕ್ಷಿಣ	ರೈಲ್ವೆ ಮಾರ್ಗ (ಹಾಲಿ ಇರುವ ವಾರ್ಡಿನ ಪರಿಮಿತಿ), 1ನೇ ಮುಖ್ಯರಸ್ತೆ,	
			ಪಶ್ಚಿಮ	ಮಳೆ ನೀರು ಚರಂಡಿ (ಹಾಲಿ ಇರುವ ವಾರ್ಡಿನ ಪರಿಮಿತಿ)	
123	123. ವಿಜಯ ನಗರ	ವಿಜಯ ನಗರ, ಹೊಸಹಳ್ಳಿ ಬಡಾವಣೆ (ಭಾಗ), ಚೋಳೂರುಪಾಳ್ಯ, ವಿದ್ಯಾರಣ್ಯ ನಗರ, ಮಂಜುನಾಥ ನಗರ	ಉತ್ತರ	ಮಾಗಡಿ ರಸ್ತೆ	
			ಪೂರ್ವ	ಮಳೆ ನೀರು ಚರಂಡಿ	
			ದಕ್ಷಿಣ	ಅಡ್ಡರಸ್ತೆ, 1ನೇ ಮುಖ್ಯರಸ್ತೆ, 3ನೇ ಮುಖ್ಯರಸ್ತೆ, 13ನೇ ಅಡ್ಡರಸ್ತೆ, ಮಳೆ ನೀರು ಚರಂಡಿ, 10ನೇ ಅಡ್ಡರಸ್ತೆ, 9ನೇ ಮುಖ್ಯರಸ್ತೆ	
			ಪಶ್ಚಿಮ	ಕಾರ್ಡ್ ರಸ್ತೆ	
124	124. ಹೊಸಹಳ್ಳಿ	ಹೊಸಹಳ್ಳಿ ಬಡಾವಣೆ (ಭಾಗ), ಹೊಸಹಳ್ಳಿ ವಿಜಯನಗರ 1ನೇ ಹಂತ, ಡಿಒಎಸ್ ಕಾಲೋನಿ, ಬಿನ್ನಿ ಬಡಾವಣೆ, ಅಂಬೇಡ್ಕರ್ ಬಡಾವಣೆ, ಟೆಲಿಕಾಂ ಬಡಾವಣೆ, ಚೇವಪ್ಪ ಗಾರ್ಡನ್, ಕೃಷ್ಣಪ್ಪ ಬಡಾವಣೆ	ಉತ್ತರ	9ನೇ ಮುಖ್ಯರಸ್ತೆ, 10ನೇ ಅಡ್ಡರಸ್ತೆ, ಮಳೆ ನೀರು ಚರಂಡಿ, 13ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, ಅಡ್ಡರಸ್ತೆ, ಮಳೆ ನೀರು ಚರಂಡಿ, 1ನೇ ಮುಖ್ಯರಸ್ತೆ	
			ಪೂರ್ವ	ರೈಲ್ವೆ ಮಾರ್ಗ	
			ದಕ್ಷಿಣ	ಪೈಪ್‌ಲೈನ್ ರಸ್ತೆ, 5ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, 1ನೇ ಮುಖ್ಯ ರಸ್ತೆ	
			ಪಶ್ಚಿಮ	ಕಾರ್ಡ್ ರಸ್ತೆ	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
125	125. ಮಾರೇನಹಳ್ಳಿ	ಅಮರಜ್ಯೋತಿ ನಗರ, ಸರಸ್ವತಿ ನಗರ, ಕನರ ನಗರ, ಮಾರೇನಹಳ್ಳಿ	ಉತ್ತರ	ಅಮರಜ್ಯೋತಿ ನಗರ ಮುಖ್ಯರಸ್ತೆ, ಮಾರೇನಹಳ್ಳಿಗೆ ಹೋಗುವ ರಸ್ತೆ, 8ನೇ ಮುಖ್ಯರಸ್ತೆ	
			ಪೂರ್ವ	ಕಾರ್ಡ್ ರಸ್ತೆ	
			ದಕ್ಷಿಣ	21ನೇ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ	
			ಪಶ್ಚಿಮ	1ನೇ ಮುಖ್ಯರಸ್ತೆ, ಮುಖ್ಯರಸ್ತೆ, 1ನೇ ಮುಖ್ಯರಸ್ತೆ	
126	126. ಮಾರುತಿ ಮಂದಿರ ವಾರ್ಡ್	ಮಧುರ ನಗರ, ವಿನಾಯಕ ಬಡಾವಣೆ, ಜಿ ಕೆ ಡಬಲ್ಯು ಬಡಾವಣೆ, ವಿಜಯನಗರ (ಭಾಗ), ಕೆನರಾ ಬ್ಯಾಂಕ್ ಕಾಲೋನಿ	ಉತ್ತರ	ಕೆ ವಿ ಆರ್ ವಿ ರಾವ್ ರಸ್ತೆ, 1ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, 21ನೇ ಮುಖ್ಯರಸ್ತೆ,	
			ಪೂರ್ವ	ಕಾರ್ಡ್ ರಸ್ತೆ	
			ದಕ್ಷಿಣ	7ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಮಳೆ ನೀರು ಚರಂಡಿ (ಹಾಲಿ ಇರುವ ವಾರ್ಡಿನ ಪರಿಮಿತಿ)	
			ಪಶ್ಚಿಮ	ನಾಗರಬಾವಿ ಮುಖ್ಯರಸ್ತೆ	
127	127. ಮೂಡಲಪಾಳ್ಯ	ಪಂಚಶೀಲಾ ನಗರ, ಲಕ್ಕಪ್ಪ ಗಾರ್ಡನ್, ಕುರಿಲಿಂಗಪ್ಪ ಗಾರ್ಡನ್, ಅನ್ನಪೂರ್ಣೇಶ್ವರಿ ನಗರ, ಮೂಡಲಪಾಳ್ಯ, ಶಾಂತಕಾವೇರಿ ಗೋಪಾಲ ನಗರ, ಆದರ್ಶ ನಗರ, ಶಕ್ತಿ ನಗರ, ಕಲ್ಯಾಣ ನಗರ, ಭೈರವೇಶ್ವರ ನಗರ	ಉತ್ತರ	8ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, 2ನೇ ಮುಖ್ಯರಸ್ತೆ, ಮುಖ್ಯರಸ್ತೆ, 4ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ 5ನೇ ಅಡ್ಡರಸ್ತೆ, 1ನೇ ಬಿ ಅಡ್ಡರಸ್ತೆ	
			ಪೂರ್ವ	2ನೇ ಮುಖ್ಯರಸ್ತೆ, ಕೆ ವಿ ಆರ್ ವಿ ರಾವ್ ರಸ್ತೆ, ನಾಗರಬಾವಿ ಮುಖ್ಯರಸ್ತೆ	
			ದಕ್ಷಿಣ	1ನೇ ಅಡ್ಡರಸ್ತೆ (ನಾಗರಬಾವಿ ಮುಖ್ಯರಸ್ತೆ), 1ನೇ ಮುಖ್ಯರಸ್ತೆ, ಚೌಡಪ್ಪ ರಸ್ತೆ, 9ನೇ ಡಿ ಮುಖ್ಯರಸ್ತೆ, ಮುಖ್ಯರಸ್ತೆ, 7ನೇ ಎ ಅಡ್ಡರಸ್ತೆ	
			ಪಶ್ಚಿಮ	ವೃಷಭಾವತಿ ನದಿ	
128	128. ನಾಗರಬಾವಿ	ಜಾಲಾಕೃ ನಗರ, ಹೊಯ್ಸಳ ನಗರ, ನಾಗರಬಾವಿ, ಮಾನಸ ನಗರ, ಮಧುರ ನಗರ, ಅನಂದ ಜ್ಯೋತಿ ನಗರ, ಬಿಡಿಎ ಬಡಾವಣೆ, ಚಂದ್ರ ಬಡಾವಣೆ, ಅಹ್ಮದ್ ನಗರ (ಭಾಗ), ಟೀಚರ್ಸ್ ಕಾಲೋನಿ, ಗಂಗೋಡನಹಳ್ಳಿ	ಉತ್ತರ	7ನೇ ಎ ಅಡ್ಡರಸ್ತೆ, ಮುಖ್ಯರಸ್ತೆ, 9ನೇ ಬಿ ಮುಖ್ಯರಸ್ತೆ, ಚೌಡಪ್ಪ ರಸ್ತೆ, 1ನೇ ಮುಖ್ಯರಸ್ತೆ, ನಾಗರಬಾವಿ ಮುಖ್ಯರಸ್ತೆ (1ನೇ ಅಡ್ಡರಸ್ತೆ), 80ಅಡಿ ಅಗಲ ರಸ್ತೆ	
			ಪೂರ್ವ	ನಾಯಂದಳ್ಳಿ ಮುಖ್ಯರಸ್ತೆ	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
			ದಕ್ಷಿಣ	6ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ, ಅಡ್ಡರಸ್ತೆ, ಮಳೆ ನೀರು ಚರಂಡಿ, ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, 18ನೇ ಅಡ್ಡರಸ್ತೆ, 9ನೇ ಮುಖ್ಯರಸ್ತೆ, ಅಡ್ಡರಸ್ತೆ, ಜ್ಞಾನಭಾರತಿ ರಸ್ತೆ	
			ಪಶ್ಚಿಮ	ವೃಷಭಾವತಿ ನದಿ	
129	129. ಜ್ಞಾನ ಭಾರತಿ ವಾರ್ಡ್	ಭೈರವೇಶ್ವರ ಬಡಾವಣೆ, ಹನುಮಂತ ನಗರ, ಸುಂಕದ ಕಟ್ಟೆ, ಬಸವೇಶ್ವರ ನಗರ, ಅನ್ನಪೂರ್ಣೇಶ್ವರಿ ನಗರ, ದುರ್ಗಾಪರಮೇಶ್ವರಿ ಬಡಾವಣೆ, ರಾಜೀವ ಗಾಂಧಿ ನಗರ, ನಾಗರಬಾವಿ 2ನೇ ಹಂತ - 2ನೇ, 6ನೇ, 12ನೇ ಬ್ಲಾಕ್, ವೀರನಪಾಳ್ಯ, ನರಸಾಪುರ, ಆರಾಧ್ಯ ಬಡಾವಣೆ, ಓಭರಪ್ಪ ಬಡಾವಣೆ, ಪಾಪರೆಡ್ಡಿ ಪಾಳ್ಯ, ಗೌರಮ್ಮ ಬಡಾವಣೆ, ಚಂದ್ರಶೇಖರ್ ಬಡಾವಣೆ, ವಿಶ್ವೇಶ್ವರಯ್ಯ ಬಡಾವಣೆ 9ನೇ ಬ್ಲಾಕ್, ಕೆಹೆಚ್‌ಬಿಎಸ್ ಬಡಾವಣೆ, ಕಾಡು ಕುದ್ರೆ ಬಡಾವಣೆ, ಐಟಿಐ ಉದ್ಯೋಗಿಗಳ ಬಡಾವಣೆ, ಎಮ್‌ಪಿಎಮ್ ಬಡಾವಣೆ, ಕೆಂಗುಂಟ, ಮಾಲತ್ತಳ್ಳಿ, ಎನ್‌ಜಿಇಎಫ್ (ಎಚ್ ಬಿ ಸಿ ಎಸ್) ಬಡಾವಣೆ, ಎಚ್ ಎಮ ಟಿ ಬಡಾವಣೆ, ರೇಲ್ವೆ ಬಡಾವಣೆ, ಜ್ಞಾನಜ್ಯೋತಿ ನಗರ, ಬಾಲಾಜಿ ಬಡಾವಣೆ, ಎನ್‌ಜಿಇಎಫ್ ಬಡಾವಣೆ, ಶ್ರೀ ಹರಿ ಬಡಾವಣೆ, ಗಂಗಾ ನಗರ, ತುಬ್ಬಮ ಬಡಾವಣೆ, ಭವಾನಿ ನಗರ ಬಡಾವಣೆ, ಮುನೇಶ್ವರ ನಗರ, ಅನ್ನಪೂರ್ಣೇಶ್ವರಿ ಬಡಾವಣೆ, ಸರ್ಕಾರಿ ಪ್ರೇಸ್ ಬಡಾವಣೆ, ಜ್ಞಾನ ಗಂಗಾ ಬಡಾವಣೆ, ಜ್ಞಾನಭಾರತಿ, ಸಪ್ತಗಿರಿ ಬಡಾವಣೆ, ಅರಣ್ಯ ಬಡಾವಣೆ	ಉತ್ತರ	ಮಾಗಡಿ ರಸ್ತೆ	
			ಪೂರ್ವ	ಹೊರ ವರ್ತುಲ ರಸ್ತೆ, ನಾಗರಬಾವಿ ರಸ್ತೆ, ತೋರೆ / ಮಳೆ ನೀರು ಚರಂಡಿ	
			ದಕ್ಷಿಣ	ಮೈಸೂರು ರಸ್ತೆ	
			ಪಶ್ಚಿಮ	ಮುಖ್ಯರಸ್ತೆ (ಹಾಲಿ ಇರುವ ಸಿಎಂಸಿ ಪರಿಮಿತಿ), ಅಡ್ಡರಸ್ತೆ, (ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ), ಮುಖ್ಯರಸ್ತೆ (ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ), ನಾಗದೇವನ ಹಳ್ಳಿ ಮುಖ್ಯರಸ್ತೆ, 8ನೇ ಅಡ್ಡರಸ್ತೆ (ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ), ಮುಖ್ಯರಸ್ತೆ, ಹೊರ ವರ್ತುಲ ರಸ್ತೆ, ಮುಖ್ಯರಸ್ತೆ, ಅಮೃತನಂದಮಯಿ ರಸ್ತೆ, ಮುಖ್ಯರಸ್ತೆ, (ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ), ಮಳೆ ನೀರು ಚರಂಡಿ (ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ), ಮುಖ್ಯರಸ್ತೆ, (ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ), ಮಲ್ಲತ್ತಳ್ಳಿ ಟ್ಯಾಂಕ್ ಬಂಡ್, ಮಲ್ಲತ್ತಳ್ಳಿ ಟ್ಯಾಂಕ್‌ನ ಪೂರ್ವದ ಪರೀದಿ (ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ), 1ನೇ ಮುಖ್ಯರಸ್ತೆ, ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ.	
130	130. ಉಲ್ಲಾಳು	ವಿಶ್ವೇಶ್ವರಯ್ಯ ಬಡಾವಣೆ 1ನೇ, 3ನೇ, 4ನೇ, 5ನೇ, 6ನೇ ಬ್ಲಾಕ್, ಅಂಬೇಡ್ಕರ್ ನಗರ, ಉಪ್ಪರ್ ಬಡಾವಣೆ, ಉಲ್ಲಾಳ ಉಪನಗರ, ಎಜಿಎಸ್ ಬಡಾವಣೆ, ವಿನಾಯಕ ಬಡಾವಣೆ, ಗವಿಪುರಂ ಹೆಚ್‌ಬಿಎಸ್ ಬಡಾವಣೆ, ಜ್ಞಾನಭಾರತಿ ಬಡಾವಣೆ 2ನೇ ಹಂತ, ಲೋಕಸೇವಾ ಬಡಾವಣೆ, ಸುಭಾಷ ನಗರ, ಜಗಜ್ಯೋತಿ ನಗರ, ಮರಿಯಪ್ಪನ ಪಾಳ್ಯ, ಭುವನೇಶ್ವರಿ ನಗರ, ನಾಗದೇವನಹಳ್ಳಿ, ಕಲ್ಯಾಣ ಹೌಸಿಂಗ್ ಸೊಸೈಟಿ ಬಡಾವಣೆ, ಆರ್ ಆರ್ ಬಡಾವಣೆ,	ಉತ್ತರ	ಉಲ್ಲಾಳ ಹಳ್ಳಿಯ ಉತ್ತರದ ಪರಿಮಿತಿ	
			ಪೂರ್ವ	ಉಲ್ಲಾಳ ಹಳ್ಳಿಯ ಪೂರ್ವದ ಪರಿಮಿತಿ, ತೋರೆ/ ಮಳೆ ನೀರು ಚರಂಡಿ, ಮುಖ್ಯರಸ್ತೆ, ಅಮೃತನಂದನಮಯಿ ರಸ್ತೆ 1ನೇ ಮುಖ್ಯರಸ್ತೆ, ಮುಖ್ಯರಸ್ತೆ, ಹೊರ ವರ್ತುಲ ರಸ್ತೆ, ಹಾಲಿ ಇರುವ ಸಿಎಮ್‌ಸಿ ವಾರ್ಡಿನ ಪರಿಮಿತಿ, ಅಡ್ಡರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, 1ನೇ ಅಡ್ಡರಸ್ತೆ, ಹಾಲಿ ಇರುವ ಸಿಎಂಸಿ ವಾರ್ಡಿನ ಪರಿಮಿತಿ, ಮುಖ್ಯರಸ್ತೆ, ಮುಖ್ಯರಸ್ತೆ, ನಾಗದೇವನಹಳ್ಳಿ	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
		ದೊಡ್ಡಗೊಲ್ಲರಹಟ್ಟಿ, ಮಾರುತಿ ನಗರ, ಸೋನನಾಹಳ್ಳಿ, ಒಡ್ಡರಪಾಳ್ಯ, ಕೆಂಗೇರಿ ಸಟಲೈಟ್ ಟೌನ್ 3ನೇ ಹಂತ (ಭಾಗ), ಪಂತರ ಪಾಳ್ಯ.		ಮುಖ್ಯರಸ್ತೆ, 8ನೇ ಅಡ್ಡರಸ್ತೆ, ಹಾಲಿ ಇರುವ ಸಿಎಮ್‌ಸಿ ವಾರ್ಡಿನ ಪರಿಮಿತಿ, ಅಡ್ಡರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ	
			ದಕ್ಷಿಣ	ರೈಲ್ವೇ ಮಾರ್ಗ, ಮುಖ್ಯರಸ್ತೆ, 11ನೇ ಮುಖ್ಯರಸ್ತೆ, ಹೊರ ವರ್ತುಲ ರಸ್ತೆ, 8ನೇ ಅಡ್ಡರಸ್ತೆ, 6ನೇ ಮುಖ್ಯರಸ್ತೆ, ಅಡ್ಡರಸ್ತೆ	
			ಪಶ್ಚಿಮ	ಹೊಸಕೆರೆ ಟ್ಯಾಂಕ್‌ನ ಪೂರ್ವದ ಪರಿಮಿತಿ (ಬಿಬಿಎಮ್‌ಪಿ ಪರಿಮಿತಿ), ತೋರೆ/ ಮಳೆ ನೀರು ಚರಂಡಿ, ಸೊನ್ನೆನಹಳ್ಳಿಯ ದಕ್ಷಿಣ ಹಾಗೂ ಪಶ್ಚಿಮ ಪರಿಮಿತಿ (ಬಿಬಿಎಮ್‌ಪಿ ಪರಿಮಿತಿ), ಉಲ್ಲಾಳ ಹಳ್ಳಿಯ ದಕ್ಷಿಣ (ಭಾಗ) ಹಾಗೂ ಪಶ್ಚಿಮದ ಪರಿಮಿತಿ (ಬಿಬಿಎಮ್‌ಪಿ ಪರಿಮಿತಿ)	
131	131. ನಾಯಂಡಹಳ್ಳಿ	ನಾಯಂಡಹಳ್ಳಿ, ಚಂದ್ರ ಲೇಔಟ್ ಬಡಾವಣೆ, ಚಂದ್ರ ಲೇಔಟ್ 2ನೇ ಹಂತ, ಮೇಟ್ರೊ ಬಡಾವಣೆ, ಡಾ. ಅಂಬೇಡ್ಕರ್ ನಗರ	ಉತ್ತರ	ಜ್ಞಾನ ಭಾರತಿ ರಸ್ತೆ, ಅಡ್ಡರಸ್ತೆ, 9ನೇ ಮುಖ್ಯರಸ್ತೆ, 18ನೇ ಅಡ್ಡರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ಮಳೆ ನೀರು ಚರಂಡಿ, ಅಡ್ಡರಸ್ತೆ, 5ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ	
			ಪೂರ್ವ	ನಾಯಂಡಹಳ್ಳಿ ಮುಖ್ಯರಸ್ತೆ, ಮುಖ್ಯರಸ್ತೆ, (ಹಾಲಿ ಇರುವ ವಾರ್ಡಿನ ಪರಿಮಿತಿ)	
			ದಕ್ಷಿಣ	ಮೈಸೂರು ರಸ್ತೆ,	
			ಪಶ್ಚಿಮ	ಮಳೆ ನೀರು ಚರಂಡಿ	
132	132. ಅತ್ತಿಗುಪ್ಪೆ	ದ್ವಾರಕ ನಗರ, ನಿಸರ್ಗ ಬಡಾವಣೆ, ಮಾರುತಿ ನಗರ, ಬಾಪೂಜಿ ನಗರ, ಬಸವೇಶ್ವರ ಹೆಚ್‌ಬಿಸಿಎಸ್ ಬಡಾವಣೆ, ವಿಡಿಯಾ ಬಡಾವಣೆ, ಬಿಹೆಚ್‌ಇಎಲ್ ಟೌನ್‌ಷಿಪ್, ಆದಾಯ ತೆರಿಗೆ ಬಡಾವಣೆ, ಅತ್ತಿಗುಪ್ಪೆ, ಬಿನ್ನಿಮಿಲ್ಸ್ ಉದ್ಯೋಗಿಗಳ ಕಾಲೋನಿ, ಅಗ್ರೋಮರ್ ಲೇಔಟ್, ಬಿಸಿಸಿ ಬಡಾವಣೆ, ನೇತಾಜಿ ಬಡಾವಣೆ, ಲಾರಿಪಾಳ್ಯ	ಉತ್ತರ	1ನೇ ಅಡ್ಡರಸ್ತೆ (ಹಾಲಿ ಇರುವ ವಾರ್ಡಿನ ಪರಿಮಿತಿ), 8ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ, ಮಳೆ ನೀರು ಚರಂಡಿ, 3ನೇ ಅಡ್ಡರಸ್ತೆ, 7ನೇ ಮುಖ್ಯರಸ್ತೆ	
			ಪೂರ್ವ	ಕಾರ್ಡ್ ರಸ್ತೆ	
			ದಕ್ಷಿಣ	ರೈಲ್ವೆ ಮಾರ್ಗ	
			ಪಶ್ಚಿಮ	ನಾಯಂಡಹಳ್ಳಿ ಮುಖ್ಯರಸ್ತೆ, 80 ಅಡಿ ರಸ್ತೆ, 1ನೇ ಅಡ್ಡರಸ್ತೆ,	
133	133. ಹಂಪಿ ನಗರ	ಹೊಸಹಳ್ಳಿ ಬಡಾವಣೆ, ಆರ್‌ಪಿಸಿ ಬಡಾವಣೆ, ವಿಜಯನಗರ 2ನೇ ಹಂತ, ಮಾರುತಿ ನಗರ, ಕವಿಕ ಬಡಾವಣೆ	ಉತ್ತರ	1ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ, ಸಿಪ್‌ಲೈನ್ ರಸ್ತೆ	
			ಪೂರ್ವ	ರೈಲ್ವೆ ಮಾರ್ಗ, 6ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, ಮಳೆ ನೀರು ಚರಂಡಿ	
			ದಕ್ಷಿಣ	ಮೈಸೂರು ರಸ್ತೆ	
			ಪಶ್ಚಿಮ	ಕಾರ್ಡ್ ರಸ್ತೆ,	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
134	134. ಬಾಪೂಜಿ ನಗರ	ಶಾಮಣ್ಣ ನಗರ, ಗುಡ್ಡದಹಳ್ಳಿ, ಮಂಜುನಾಥ ನಗರ, ಕುವೆಂಪು ನಗರ, ಹೊಸ ಗುಡ್ಡದಹಳ್ಳಿ, ಅನಂತ ನಗರ, ಬಾಪೂಜಿ ನಗರ, ಚೌಡಪ್ಪ ಬಡಾವಣೆ	ಉತ್ತರ	ರೇಲ್ವೇ ಮಾರ್ಗ	
			ಪೂರ್ವ	ಪೈಪ್‌ಲೈನ್ ರಸ್ತೆ, ಮಳೆ ನೀರು ಚರಂಡಿ, ಪೈಪ್‌ಲೈನ್ ರಸ್ತೆ,	
			ದಕ್ಷಿಣ	ಮೈಸೂರು ರಸ್ತೆ,	
			ಪಶ್ಚಿಮ	ಮಳೆ ನೀರು ಚರಂಡಿ, 1ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, 6ನೇ ಮುಖ್ಯರಸ್ತೆ.	
135	135. ಪಾದರಾಯನಪುರ	ಅರಘತ್ ನಗರ, ವಿನಾಯಕ ನಗರ, ಜೈ ಭಾರತ್ ನಗರ, ಜಗಜೀವನ್‌ರಾಮ್ ನಗರ (ಭಾಗ), ಪಾದರಾಯನ ಪುರ	ಉತ್ತರ	ರೈಲ್ವೇ ಮಾರ್ಗ, 13ನೇ ಎ ಅಡ್ಡರಸ್ತೆ, 13ನೇ ಅಡ್ಡರಸ್ತೆ, 9ನೇ ಮುಖ್ಯರಸ್ತೆ	
			ಪೂರ್ವ	ಸ್ವತ್ತಿನ ಪರಿಮಿತಿ, ಜೆ ಜೆ ಆರ್ ಮುಖ್ಯರಸ್ತೆ, ಹೊಸಹಳ್ಳಿ ಮುಖ್ಯರಸ್ತೆ, 7ನೇ ಅಡ್ಡರಸ್ತೆ,	
			ದಕ್ಷಿಣ	7ನೇ ಅಡ್ಡರಸ್ತೆ, 9ನೇ ಅಡ್ಡರಸ್ತೆ, 13ನೇ ಅಡ್ಡರಸ್ತೆ, 10ನೇ ಮುಖ್ಯರಸ್ತೆ, 10ನೇ ಎ ಮುಖ್ಯರಸ್ತೆ, ಹಳೇ ಗುಡ್ಡದಹಳ್ಳಿ ಮುಖ್ಯರಸ್ತೆ (5ನೇ ಅಡ್ಡರಸ್ತೆ)	
			ಪಶ್ಚಿಮ	ಪೈಪ್‌ಲೈನ್ ರಸ್ತೆ, ಮಳೆ ನೀರು ಚರಂಡಿ, ಪೈಪ್‌ಲೈನ್ ರಸ್ತೆ	
136	136. ಜಗಜೀವನ್ ರಾಮ್‌ನಗರ	ದೇವರಾಜ್ ಅರಸ್ ನಗರ, ಗೋರಿಪಾಳ್ಯ, ಹಳೆ ಗುಡ್ಡದಹಳ್ಳಿ, ಜಗಜೀವನ್‌ರಾಮ್ ನಗರ (ಭಾಗ)	ಉತ್ತರ	ಹಳೆಗುಡ್ಡದಹಳ್ಳಿ ಮುಖ್ಯರಸ್ತೆ (5ನೇ ಅಡ್ಡರಸ್ತೆ), 10ನೇ ಎ ಮುಖ್ಯ ರಸ್ತೆ, 10ನೇ ಮುಖ್ಯರಸ್ತೆ, 13ನೇ ಅಡ್ಡರಸ್ತೆ, 9ನೇ ಅಡ್ಡರಸ್ತೆ, 7ನೇ ಅಡ್ಡರಸ್ತೆ, ಹೊಸಹಳ್ಳಿ ಮುಖ್ಯರಸ್ತೆ, ಜೆಜೆಆರ್ ನಗರ ಮುಖ್ಯರಸ್ತೆ	
			ಪೂರ್ವ	4ನೇ ಅಡ್ಡರಸ್ತೆ, ಮುಖ್ಯರಸ್ತೆ, ಪ್ರೊಪರ್ಟಿ ಕಾಂಪೌಂಡ್	
			ದಕ್ಷಿಣ	ಮೈಸೂರು ರಸ್ತೆ,	
			ಪಶ್ಚಿಮ	ಪೈಪ್‌ಲೈನ್ ರಸ್ತೆ,	
137	137. ರಾಯಪುರಂ	ಪಾದರಾಯನಪುರ (ಭಾಗ), ರಾಯಪುರಂ, ರಂಗನಾಥ ಕಾಲೋನಿ, ಜಗ ಜೀವನ್‌ರಾಮ್ ನಗರ (ಭಾಗ), ಸಿಎಆರ್ ಪೋಲೀಸ್ ಕ್ವಾರ್ಟರ್ಸ್ (ಭಾಗ)	ಉತ್ತರ	ರೈಲ್ವೇ ಮಾರ್ಗ	
			ಪೂರ್ವ	ಹಾಲಿ ಇರುವ ವಾರ್ಡಿನ ಪರಿಮಿತಿ, ಮುಖ್ಯರಸ್ತೆ, ಹಾಲಿ ಇರುವ ವಾರ್ಡಿನ ಪರಿಮಿತಿ	
			ದಕ್ಷಿಣ	ಟ್ಯಾಂಕ್ ಬಂಡ್ ರಸ್ತೆ, ಮೈಸೂರು ರಸ್ತೆ	
			ಪಶ್ಚಿಮ	ಪ್ರೊಪರ್ಟಿ ಕಾಂಪೌಂಡ್, ಮುಖ್ಯರಸ್ತೆ, 4ನೇ ಅಡ್ಡರಸ್ತೆ, ಜೆಜೆಆರ್ ನಗರ ಮುಖ್ಯರಸ್ತೆ, ಪ್ರೊಪರ್ಟಿ ಕಾಂಪೌಂಡ್, 9ನೇ ಮುಖ್ಯರಸ್ತೆ, 13ನೇ ಅಡ್ಡರಸ್ತೆ, 13ನೇ ಎ ಅಡ್ಡರಸ್ತೆ,	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
138	138. ಭಲವಾದಿ ಪಾಳ್ಯ	ಸುಲ್ತಾನ್ ನಗರ, ಜೈ ಭೂಮಿ ನಗರ, ಅಜಂನಪ್ಪ ಗಾರ್ಡನ್, ಸಿದ್ಧಾರ್ಥನಗರ, ದೋರೆಸ್ವಾಮಿ ನಗರ, ಬಂಗಿ ಕಾಲೋನಿ, ಭಲವಾದಿ ಪಾಳ್ಯ, ಸಿಎಆರ್ ಪೋಲೀಸ್ ಕಾರ್ಟ್ರಿಸ್ (ಭಾಗ), ಗಿರಿಪುರಂ	ಉತ್ತರ	ಮುಖ್ಯರಸ್ತೆ (ಹಾಲಿ ಇರುವ ವಾರ್ಡಿನ ಪರಿಮಿತಿ), ಮಳೆ ನೀರು ಚರಂಡಿ, ಪ್ರೋಪರ್ಟಿ ಬೌಂಡರಿ (ಹಾಲಿ ಇರುವ ವಾರ್ಡಿನ ಪರಿಮಿತಿ), ಬೇಲಿಮಠ ರಸ್ತೆ	
			ಪೂರ್ವ	ಟಿಸಿಎಮ್ ರಾಯನ್ ರಸ್ತೆ,	
			ದಕ್ಷಿಣ	ಮೈಸೂರ್ ರಸ್ತೆ,	
			ಪಶ್ಚಿಮ	ಟ್ಯಾಂಕ್ ಬಂಡ್ ರಸ್ತೆ,	
139	139. ಕೆ.ಆರ್. ಮಾರುಕಟ್ಟೆ	ಕಾಟನ್ ಪೇಟೆ, ರಾಣಸಿಂಗ್ ಪೇಟೆ, ಹಳೇ ತರಗು ಪೇಟೆ, ಕೆ ಆರ್ ಮಾರುಕಟ್ಟೆ, ಹೊಸ ತರಗು ಪೇಟೆ, ಟಿಪ್ಪು ನಗರ	ಉತ್ತರ	ಬೇಲಿಮಠ ರಸ್ತೆ, ಪೋಲೀಸ್ ರಸ್ತೆ, ಆರ್ಟ್ ಶ್ರೀನಿವಾಸ ಚಾರ್ ರಸ್ತೆ, ಹಳೇ ತರಗುಪೇಟೆ ರಸ್ತೆ,	
			ಪೂರ್ವ	ಅವೇನ್ಯೂ ರಸ್ತೆ, ಕೃಷ್ಣ ರಾಜೇಂದ್ರ ರಸ್ತೆ (ಕೆ ಆರ್ ರಸ್ತೆ)	
			ದಕ್ಷಿಣ	ಅಲ್ಪರ್ಟ್ ವಿಕ್ಟರ್ ರಸ್ತೆ, ಅಡ್ಡರಸ್ತೆ	
			ಪಶ್ಚಿಮ	4ನೇ ಅಡ್ಡರಸ್ತೆ, ಮೈಸೂರ್ ರಸ್ತೆ, ಟಿಸಿಎಮ್ ರಾಯನ್ ರಸ್ತೆ,	
140	140. ಚಾಮರಾಜಪೇಟೆ	ಚಾಮರಾಜ ಪೇಟೆ, ರಾಘವೇಂದ್ರ ಕಾಲೋನಿ, ನಜಾಂಬ ಅಗ್ರಹಾರ	ಉತ್ತರ	ಮೈಸೂರ್ ರಸ್ತೆ,	
			ಪೂರ್ವ	4ನೇ ಅಡ್ಡರಸ್ತೆ, ಅಡ್ಡರಸ್ತೆ, ಅಲ್ಪರ್ಟ್ ವಿಕ್ಟರ್ ರಸ್ತೆ, 1ನೇ ಮುಖ್ಯರಸ್ತೆ, ಕೃಷ್ಣರಾಜೇಂದ್ರ ರಸ್ತೆ,	
			ದಕ್ಷಿಣ	ಪುಟ್ಟಣ್ಣ ಚೆಟ್ಟಿ ರಸ್ತೆ, 6ನೇ ಅಡ್ಡರಸ್ತೆ, ಮುಖ್ಯರಸ್ತೆ, 11ನೇ ಅಡ್ಡರಸ್ತೆ, ಜಿಂಕೆ ಪಾರ್ಕ್ ಪರಿಮಿತಿ	
			ಪಶ್ಚಿಮ	8ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, 1ನೇ ಎ ಅಡ್ಡರಸ್ತೆ, ಅಡ್ಡರಸ್ತೆ, ಮಳೆ ನೀರು ಚರಂಡಿ, 6ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ	
141	141. ಆಜಾದ್ ನಗರ	ಕಸ್ತೂರಬಾ ನಗರ, ಭಕ್ತಮಾರ್ಕಂಡಯ್ಯ ಲೇಔಟ್, ವಿಠಲ್ ನಗರ, ಆದರ್ಶ ನಗರ, ಆಜಾದ್ ನಗರ, ಮಡಿಗರ ಪಾಳ್ಯ (ವಾಲ್ಮಿಕಿ ನಗರ), ರಾಮಚಂದ್ರ ಅಗ್ರಹಾರ	ಉತ್ತರ	ಮೈಸೂರ್ ರಸ್ತೆ, 1ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಮಳೆ ನೀರು ಚರಂಡಿ, ಅಡ್ಡರಸ್ತೆ, 1ನೇ ಎ ಅಡ್ಡರಸ್ತೆ, 2ನೇ ಮುಖ್ಯರಸ್ತೆ	
			ಪೂರ್ವ	9ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ, ಮಳೆ ನೀರು ಚರಂಡಿ	
			ದಕ್ಷಿಣ	ಹಾಲಿ ಇರುವ ವಾರ್ಡಿನ ಪರಿಮಿತಿ, ಮುಖ್ಯರಸ್ತೆ, ಅಡ್ಡರಸ್ತೆ, ಹಾಲಿ ಇರುವ ವಾರ್ಡಿನ ಪರಿಮಿತಿ, ಮಳೆ ನೀರು ಚರಂಡಿ	
			ಪಶ್ಚಿಮ	ಪೈಪ್‌ಲೈನ್ ರಸ್ತೆ, ಮಳೆ ನೀರು ಚರಂಡಿ, ಹಾಲಿ ಇರುವ ವಾರ್ಡಿನ ಪರಿಮಿತಿ, 8ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಪೈಪ್‌ಲೈನ್ ರಸ್ತೆ	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
142	142. ಸುಂಕೇನಹಳ್ಳಿ	ವಿನಾಯಕ ಬಡಾವಣೆ, ಕೆಂಪೇಗೌಡ ನಗರ, ಗಾಂಧಿಬಜಾರ್, ಸುಂಕೇನ ಹಳ್ಳಿ, ಶಂಕರಪುರಂ	ಉತ್ತರ	ಪುಟ್ಟಣ್ಣ ಚೆಟ್ಟಿ ರಸ್ತೆ,	
			ಪೂರ್ವ	5ನೇ ಎ ಅಡ್ಡರಸ್ತೆ, ಸರ್ವಿಸ್ ರಸ್ತೆ, 5ನೇ ಅಡ್ಡರಸ್ತೆ, ಅಪ್ಪರ ರಸ್ತೆ, ಬುಲ್ ಟೆಂಪಲ್ ರಸ್ತೆ, ಜ್ಞಾನೋದಯ ಶಾಲೆ ರಸ್ತೆ, ಶಂಕರಪುರ ರಸ್ತೆ, ಮಹಿಳಾ ಸಮಾಜ ರಸ್ತೆ, ಕೆ ಆರ್ ರಸ್ತೆ	
			ದಕ್ಷಿಣ	ಬುಗಲ್ ರಾಕ್ ರಸ್ತೆ, ಬಸವನಗುಡಿ ದೇವಸ್ಥಾನದ ರಸ್ತೆ, 6ನೇ ಮುಖ್ಯರಸ್ತೆ, ಮುಖ್ಯರಸ್ತೆ, ಕತ್ತಿಗುಪ್ಪೆ ಮುಖ್ಯರಸ್ತೆ, ಕುಮಾರಸ್ವಾಮಿ ದೇವಸ್ಥಾನ ರಸ್ತೆ (5ನೇ ಮುಖ್ಯರಸ್ತೆ)	
			ಪಶ್ಚಿಮ	3ನೇ ಮುಖ್ಯರಸ್ತೆ, ಲಕ್ಷ್ಮಿಪುರ ಮುಖ್ಯರಸ್ತೆ, ಮುಖ್ಯರಸ್ತೆ, 6ನೇ ಅಡ್ಡರಸ್ತೆ	
143	143. ವಿಶ್ವೇಶ್ವರಪುರಂ	ಚಿಕ್ಕಣ್ಣ ಗಾರ್ಡನ್, ಪಾರ್ವತಿಪುರಂ, ಮಾವಳ್ಳಿ, ಉಪ್ಪರಹಳ್ಳಿ, ಲಾಲ್‌ಬಾಗ್, ವಿಶ್ವೇಶ್ವರಪುರಂ, ಲಾಲ್‌ಬಾಗ್ ಕೆರೆ	ಉತ್ತರ	ಪುಟ್ಟಣ್ಣ ಚೆಟ್ಟಿ ರಸ್ತೆ, ಲಾಲ್‌ಬಾಗ್ ಪೋರ್ಟ್ ರಸ್ತೆ, ಮರಿಗೌಡ ರಸ್ತೆ,	
			ಪೂರ್ವ	ಸಿದ್ದಪೂರ ರಸ್ತೆ,	
			ದಕ್ಷಿಣ	ಕನಕನ ಪಾಳ್ಯ ರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ,	
			ಪಶ್ಚಿಮ	ಕೆ ಆರ್ ರಸ್ತೆ, ಮಹಿಳಾ ಸಮಾಜ ರಸ್ತೆ, ಶಂಕರಪುರ ರಸ್ತೆ, ಜ್ಞಾನೋದಯ ಶಾಲೆ ರಸ್ತೆ, ಬುಲ್ ಟೆಂಪಲ್ ರಸ್ತೆ, ಅಪ್ಪರ ರಸ್ತೆ, 5ನೇ ಅಡ್ಡರಸ್ತೆ, ಸರ್ವಿಸ್ ರಸ್ತೆ, 5ನೇ ಎ ಅಡ್ಡರಸ್ತೆ,	
144	144. ಸಿದ್ದಾಪುರ	ಸಿದ್ದಾಪುರ, ದಯಾನಂದ ಕಾಲೋನಿ, ಅರೆಕೆಂಪನ ಹಳ್ಳಿ, ಸೋಮೇಶ್ವರ ನಗರ್, ನಿಮಾಂನ್ಸ್ ಆವರಣ	ಉತ್ತರ	ಸಿದ್ದಾಪೂರ ರಸ್ತೆ	
			ಪೂರ್ವ	ಮರಿಗೌಡ ರಸ್ತೆ	
			ದಕ್ಷಿಣ	ಸ್ಯಾನ್‌ಟೋರಿಯಂ ರಸ್ತೆ,	
			ಪಶ್ಚಿಮ	8ನೇ ಮುಖ್ಯರಸ್ತೆ, ಸೋಮೇಶ್ವರ ನಗರ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಮುಖ್ಯರಸ್ತೆ, ಮಳೆ ನೀರು ಚರಂಡಿ, ಹಾಲಿ ಇರುವ ವಾರ್ಡಿನ ಪರಿಮಿತಿ, ಮುಖ್ಯರಸ್ತೆ, 3ನೇ ಅಡ್ಡರಸ್ತೆ, 10ನೇ ಅಡ್ಡರಸ್ತೆ	
145	145. ಹೊಂಬೇಗೌಡ ನಗರ	ಸುಧಾಮ ನಗರ, ಹೊಂಬೇಗೌಡ ನಗರ, ವಿಲ್ಸನ್ ಗಾರ್ಡನ್, ಎನ್‌ಜಿಟಿ'ಎಸ್ ಕಾಲೋನಿ, ಚಿನ್ನಯ್ಯನ ಪಾಳ್ಯ, ಗುಪ್ತ ಬಡಾವಣೆ (ಭಾಗ)	ಉತ್ತರ	1ನೇ ಅಡ್ಡರಸ್ತೆ, ಅನ್ನಪೂರ್ಣ ಮುಖ್ಯರಸ್ತೆ, ಮಳೆ ನೀರು ಚರಂಡಿ	
			ಪೂರ್ವ	ಬನ್ನೇರಘಟ್ಟ ರಸ್ತೆ	
			ದಕ್ಷಿಣ	16ನೇ ಮುಖ್ಯರಸ್ತೆ	
			ಪಶ್ಚಿಮ	ಮರಿಗೌಡ ರಸ್ತೆ, ಲಾಲ್‌ಬಾಗ್ ರಸ್ತೆ	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
146	146. ಲಕ್ಕಸಂದ್ರ	ಪೋತುಲ್ಲಪ್ಪ ಗಾರ್ಡನ್, ಈರಮ್ಮ ಬಡಾವಣೆ, ಮೈಕೋ, ಅಡುಗೋಡಿ (ಭಾಗ), ಪುಕರಾಜ್ ಬಡಾವಣೆ, ನಂಜಪ್ಪ ಬಡಾವಣೆ, ರಂಗದಾಸಪ್ಪ ಬಡಾವಣೆ. ಗೋವರ್ಧನ್ ನಗರ, ಚಂದ್ರಪ್ಪ ನಗರ, ಲಕ್ಕಸಂದ್ರ, ಸತ್ತರ್ ಬಡಾವಣೆ, ಲಾಲ್‌ಜಿ ನಗರ, ವಿ ಕೆ ರಂಗಸ್ವಾಮಿ ಬಡಾವಣೆ, ಸಂಪಂಗಿರಾಮ ನಗರ, ನಿಮಾಂನ್ಸ್ ಉದ್ಯೋಗಿಗಳ ಕ್ವಾರ್ಟರ್ಸ್, ಮಹಾಲಿಂಗೇಶ್ವರ ಬಡಾವಣೆ, ಕೆಎಮ್‌ಎಫ್ ಎರಿಯಾ, ಚಿಕ್ಕಲಕ್ಷ್ಮಯ್ಯ ಬಡಾವಣೆ, ಗುಪ್ತ ಬಡಾವಣೆ (ಭಾಗ)	ಉತ್ತರ	16ನೇ ಮುಖ್ಯರಸ್ತೆ, ಬನ್ನೇರುಘಟ್ಟ ರಸ್ತೆ, ಅಡ್ಡರಸ್ತೆ (ಮಳೆ ನೀರು ಚರಂಡಿಯ ಸಮಾನಾಂತರ ರಸ್ತೆ)	
			ಪೂರ್ವ	ಹೊಸೂರು ರಸ್ತೆ,	
			ದಕ್ಷಿಣ	ಮರಿಗೌಡ ರಸ್ತೆ	
			ಪಶ್ಚಿಮ	ಮರಿಗೌಡ ರಸ್ತೆ	
147	147. ಅಡುಗೋಡಿ	ರಾಜೇಂದ್ರ ನಗರ, ರಾಜೇಂದ್ರ ನಗರ ಸ್ಲಾಮ್, ವೆಂಕಟಸ್ವಾಮಿ ರೆಡ್ಡಿ ಬಡಾವಣೆ, ಮಲ್ಲಪ್ಪ ರೆಡ್ಡಿ ಬಡಾವಣೆ, ನಂಜಪ್ಪ ರೆಡ್ಡಿ ಬಡಾವಣೆ, ಕೆ ಆರ್ ನಂಜಪ್ಪ ಬಡಾವಣೆ ಎನ್‌ಡಿಆರ್‌ಎ ಕ್ಯಾಂಪೋಸ್, ಅಡುಗೋಡಿ, (ಭಾಗ), ಕಾವೇರಿ ಸಂಕೀರ್ಣ, ಪೋಲೀಸ್ ಕ್ವಾರ್ಟರ್ಸ್, ನೇತ್ರಾವತಿ 1ನೇ ಇಂದ 10ನೇ ಬ್ಲಾಕ್, ನಂದಿ ಸಂಕೀರ್ಣ 1ನೇ ಇಂದ 32ನೇ ಬ್ಲಾಕ್ ಮತ್ತು ಟಿಪ್ಪುಬ್ಲಾಕ್, ಕೋರಮಂಗಲ 7ನೇ ಬ್ಲಾಕ್	ಉತ್ತರ	ಮುಖ್ಯರಸ್ತೆ (ಎನ ಡಿ ಆರ್ ಆರ್ ಗೋಡೆ ಪಕ್ಕ), ಮಳೆ ನೀರು ಚರಂಡಿ	
			ಪೂರ್ವ	80 ಅಡಿ ರಸ್ತೆ, ಪೆರಿಪೆರಲ್ ರಸ್ತೆ, ಮುಖ್ಯರಸ್ತೆ, ಲಕ್ಷ್ಮಿದೇವಿ ದೇವಸ್ಥಾನ ರಸ್ತೆ, ಮುಖ್ಯರಸ್ತೆ (ಶಿವಾ ಸಿನೇಮಾ ಪಕ್ಕ), ಕಲ್ಯಾಣ ಮಂಟಪ ರಸ್ತೆ	
			ದಕ್ಷಿಣ	20ನೇ ಮುಖ್ಯರಸ್ತೆ	
			ಪಶ್ಚಿಮ	ಹೊಸೂರು ರಸ್ತೆ	
148	148. ಈಜೀಪುರ	ಈಜೀಪುರ, ಗೌಡ ಮುನಿಸ್ವಾಮಿ ಗಾರ್ಡನ್, ಚಂದ್ರರೆಡ್ಡಿ ಬಡಾವಣೆ, ವೆಂಕಪ್ಪ ಗಾರ್ಡನ್, ಅಶ್ವಿನಿ ಬಡಾವಣೆ, ಗ್ರೀನ್ ಲೀಫ್ ಬಡಾವಣೆ, ಶಿನಿವಾಗಿಲು, ಶಿನಿವಾಗಿಲು ಟ್ಯಾಂಕ್ ಬೆಡ್ ಬಡಾವಣೆ, ಎ ಕೆ ಕಾಲೋನಿ, ನ್ಯಾಷನಲ್ ಗೇಮ್ಸ್ ಹೌಸಿಂಗ್ ಕಾಂಪ್ಲೆಕ್ಸ್	ಉತ್ತರ	80 ಅಡಿ ರಸ್ತೆ, ಇಜೀಪುರ ಮುಖ್ಯರಸ್ತೆ,	
			ಪೂರ್ವ	ಇಜೀಪುರ ಮುಖ್ಯರಸ್ತೆ, ಶಿನಿವಾಗಿಲು ಮುಖ್ಯರಸ್ತೆ	
			ದಕ್ಷಿಣ	8ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಅಡ್ಡ ರಸ್ತೆ,	
			ಪಶ್ಚಿಮ	ಪೆರಿಪೆರಲ್ ರಸ್ತೆ,	
149	149. ವರ್ತೂರು	ಚಿಕ್ಕ ಬೆಲಂದೂರು, ಗುಂಜೂರು, ಫನತ್ತೂರು, ವರ್ತೂರು, ಸುರಹುಣಸೆ, ಖಾನೇಕಂದಾಯ, ಬೆಲಂದೂರು ಅಮಾನಿಕೆರೆ, ಬಾಲಗೇರೆ, ಗುಂಜೂರು ಪಾಳ್ಯ, ರಾಮಸ್ವಾಮಿ ಬಡಾವಣೆ, ಅಂಬೇಡ್ಕರ ಕಾಲೋನಿ, ಪಾಟೀಲ್ ಬಡಾವಣೆ, ತಿಮ್ಮಪ್ಪ ರೆಡ್ಡಿ ಬಡಾವಣೆ, ಮಂಜುನಾಥ ಬಡಾವಣೆ, ಮಧುರ ನಗರ, ವರ್ತೂರು ಕೆರೆ, ನಾರಾಯಣಪ್ಪ ಬಡಾವಣೆ, ಅರಸಹಳ್ಳಿ, ಗಾಂದಿ ನಗರ, ಲಕ್ಷ್ಮಿಬಡಾವಣೆ, ರಾಘವೇಂದ್ರ ಬಡಾವಣೆ, ರಾಜಶ್ರೀ ಬಡಾವಣೆ, ಮುನೀಶ್ವರ ಬಡಾವಣೆ, ವೆಂಕಟೇಶ್ವರ ಬಡಾವಣೆ, ಸಿರಡಿ ಸಾಯಿ ನಗರ (ಭಾಗ), ಮಂಜುನಾಥ ಬಡಾವಣೆ, ಮುನಿಕೋಲ್ಲಾಳ	ಉತ್ತರ	ಫನತ್ತೂರು ಹಳ್ಳಿಯ ಉತ್ತರದ ಪರಿಮಿತಿ, ರೇಲ್ವೆ ಮಾರ್ಗ, ವರ್ತೂರು ರಸ್ತೆ, ಮುಖ್ಯರಸ್ತೆ, ತುಬರ ಹಳ್ಳಿಯ ಪಶ್ಚಿಮದ ಪರಿಮಿತಿ, ಬೆಲಂದೂರು ಅಮಾನಿಕೆರೆ ಮತ್ತು ಖಾನೇಕಂದಾಯ ಹಳ್ಳಿಗಳ ಉತ್ತರದ ಪರಿಮಿತಿ,	
			ಪೂರ್ವ	ಖಾನೇಕಂದಾಯ, ಸುರಹುಣಸೆ ಮತ್ತು ವರ್ತೂರು ಹಳ್ಳಿಗಳ ಪೂರ್ವದ ಪರಿಮಿತಿಗಳು (ಬಿಬಿಎಂಪಿ ವ್ಯಾಪ್ತಿಯ ಪರಿಮಿತಿ)	
			ದಕ್ಷಿಣ	ವರ್ತೂರು ಮತ್ತು ಗುಂಜೂರು ಹಳ್ಳಿಗಳ ದಕ್ಷಿಣದ ಪರಿಮಿತಿ, ಚಿಕ್ಕ ಬೆಲಂದೂರು ಹಳ್ಳಿಯ ಪೂರ್ವದ ಮತ್ತು ದಕ್ಷಿಣದ ಪರಿಮಿತಿ (ಬಿಬಿಎಂಪಿ ವ್ಯಾಪ್ತಿಯ ಪರಿಮಿತಿ)	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
			ಪಶ್ಚಿಮ	ಚಿಕ್ಕ ಬೆಲಂದೂರು ಮತ್ತು ಗುಂಜೂರು ಹಳ್ಳಿಗಳ ಪಶ್ಚಿಮದ ಪರಿಮಿತಿ, ಫನತ್ತೂರು ಹಳ್ಳಿಯ ದಕ್ಷಿಣ ಮತ್ತು ಪಶ್ಚಿಮದ ಪರಿಮಿತಿ	
150	150. ಬೆಲಂದೂರು	ಬೆಲಂದೂರು, ಗ್ರೀನ್ ಜಿ ಲೈನ್ ಬಡಾವಣೆ, ಅಣ್ಣಯ್ಯ ಬಡಾವಣೆ, ಹರಲೂರು, ಕೈಕೊಂಡನಹಳ್ಳಿ, ಗಾಯಿತ್ರಿ ಬಡಾವಣೆ, ಸಿಎಸ್‌ಬಿ ಬಡಾವಣೆ, ಬ್ಲೂಮಿಂಗ್ ಡೆಲ್ ಬಡಾವಣೆ, ಕೆಪಿಸಿಎಲ್ ಬಡಾವಣೆ, ಜಯರಾಮರೆಡ್ಡಿ ಬಡಾವಣೆ, ಜನ್ನಸಂದ್ರ, ದೊಡ್ಡಕನ್ನಹಳ್ಳಿ, ಓನರ್ಸ್ ಕೋರ್ಟ್ ಬಡಾವಣೆ, ಬೋವಿ ಕಾಲೋನಿ, ಅಮೃತ ನಗರ, ಈಸ್ಟ್ ವುಡ್ ಬಡಾವಣೆ, ರಾಯಲ್ ಕ್ಲಾಸಿಕ್ ಬಡಾವಣೆ, ಲೆಕ್ ವಿವ್ ಬಡಾವಣೆ, ಕಸವನಹಳ್ಳಿ, ಅಂಬಲೀಪುರ, ಭೋಗನಹಳ್ಳಿ, ದೇವರ ಬೀಸನಹಳ್ಳಿ, ಬೆಲಂದೂರು, ಕರಿಯಮ್ಮನ ಅಗ್ರಹಾರ, ಕಾಡುಬೀಸನಹಳ್ಳಿ, ತೂಬರಹಳ್ಳಿ, ಅಯ್ಯಪ್ಪ ನಗರ, ಪಿಬಿ ಬಡಾವಣೆ, ಮಂಜುನಾಥ್ ಬಡಾವಣೆ, ಸಿಕೆಬಿ ಬಡಾವಣೆ, ವೀರಪ್ಪ ರೆಡ್ಡಿ ಬಡಾವಣೆ, ಬೋರೆರೆಡ್ಡಿ ಬಡಾವಣೆ, ಶಾಂತಿನಿಕೇತನ ಬಡಾವಣೆ, ಪಟೇಲ್ ಬಡಾವಣೆ, ವಿನಾಯಕ ಬಡಾವಣೆ, ಕೆಪಿಟಿಸಿಎಲ್ ಬಡಾವಣೆ, ಜನತಾ ಕಾಲೋನಿ, ದೊಡ್ಡಕನ್ನಹಳ್ಳಿ ಕೆರೆ, ಚೆಲ್ಲಘಟ್ಟ, ಬೇಲೂರು ನಾಗಸಂದ್ರ, ಬಿ ಡಬ್ಲ್ಯು ಎಸ್ ಎಸ್ ಬಿ ಕ್ವಾರ್ಟರ್ಸ್, ಅಂಬೇಡ್ಕರ ಕಾಲೋನಿ (ಬೇಲೂರು ನಾಗಸಂದ್ರ), ಕೆಂಪಾಪುರ, ಬೆಲಂದೂರು ಕೆರೆ	ಉತ್ತರ	ಹಾಲಿ ಇರುವ ಸಿಎಮಸಿ ವಾರ್ಡಿನ ಪರಿಮಿತಿ, ಕೆ ಸಿ ಗಾಲ್ಫ್ ಕೋರ್ಸ್, ಮುಖ್ಯರಸ್ತೆ, ಎಚ್ ಎ ಎಲ್ ಗೋಡೆ ಪಕ್ಕದ ಮುಖ್ಯರಸ್ತೆ, ಎಚ್ ಎ ಎಲ್ ಗೋಡೆ, ಮುಖ್ಯರಸ್ತೆ, ಅಡ್ಡರಸ್ತೆ, ಯಮಲೂರು ರಸ್ತೆ, ಮುಖ್ಯರಸ್ತೆ, ಕರಿಯಮ್ಮನ ಅಗ್ರಹಾರ ಮತ್ತು ಕಾಡಬೀಸನಹಳ್ಳಿಗಳ ಉತ್ತರದ ಪರಿಮಿತಿ, ಹೊರ ವರ್ತುಲ ರಸ್ತೆ, ವರ್ತುಲ ರಸ್ತೆ	
			ಪೂರ್ವ	ರೇಲ್ವೆ ಮಾರ್ಗ, ಪನತ್ತೂರು ಹಳ್ಳಿಯ ಉತ್ತರದ ಪರಿಮಿತಿ (ಭಾಗ), ಕಾಡಬೀಸನ ಹಳ್ಳಿಯ ಪೂರ್ವದ ಪರಿಮಿತಿ, ಬೋಗನ ಹಳ್ಳಿಯ ಉತ್ತರ ಮತ್ತು ಪೂರ್ವದ ಪರಿಮಿತಿ, ದೊಡ್ಡ ಕನ್ನಳ್ಳಿ ಹಳ್ಳಿಯ ಪೂರ್ವದ ಪರಿಮಿತಿ	
			ದಕ್ಷಿಣ	ದೊಡ್ಡ ಕನ್ನಳ್ಳಿ, ಜುನ್ನಸಂದ್ರ, ಕಸವನಹಳ್ಳಿ ಹಾಗೂ ಹರಲೂರು ಹಳ್ಳಿಗಳ ದಕ್ಷಿಣದ ಪರಿಮಿತಿಗಳು (ಬಿಬಿಎಂಪಿ ವ್ಯಾಪ್ತಿಯ ಪರಿಮಿತಿ)	
			ಪಶ್ಚಿಮ	ಹರಲೂರು, ಅಂಬಲೀಪುರ ಮತ್ತು ಬೆಲಂದೂರು ಹಳ್ಳಿಗಳ ಪಶ್ಚಿಮದ ಪರಿಮಿತಿಗಳು, ಬೆಲಂದೂರು ಕೆರೆಯ ದಕ್ಷಿಣದ ಪರಿಮಿತಿ, ಅಗರಮ್ ಡಿಪೆನ್ಸ್ ಗೋಡೆ/ಹಾಲಿ ಇರುವ ಸಿಎಮಸಿ ವಾರ್ಡಿನ ಪರಿಮಿತಿ, ಮದ್ಯಂತರ ವರ್ತುಲ ರಸ್ತೆ	
151	151. ಕೋರಮಂಗಲ	ಕೆ ಆರ್ ಗಾರ್ಡನ್, ಕೋರಮಂಗಲ 6ನೇ ಬ್ಲಾಕ್, ಕೆಹೆಚ್‌ಬಿ ಬ್ಲಾಕ್, ಕತಾಲಿ ಪಾಳ್ಯ, ಕೋರಮಂಗಲ 4ನೇ ಬಿ ಬ್ಲಾಕ್, ಕೋರಮಂಗಲ 5ನೇ ಮತ್ತು 5ನೇ ಎ ಬ್ಲಾಕ್, ಕೆಹೆಚ್‌ಬಿ ಕಾಲೋನಿ, ಜಾನ್ ನಗರ, ನಿರ್ಮಲ ಬ್ಲಾಕ್, ಮೆಸ್ತ್ರಿ ಪಾಳ್ಯ, ಕೋರಮಂಗಲ 3ನೇ ಬ್ಲಾಕ್, ಜಕ್ಕಸಂದ್ರ ಬ್ಲಾಕ್, ಕೋರಮಂಗಲ 1ನೇ ಮತ್ತು 1ನೇ ಎ ಬ್ಲಾಕ್, ಎಸ್ ಬಿ ಎ ಕಾಲೋನಿ, ಕೋರಮಂಗಲ 2ನೇ ಬ್ಲಾಕ್, ಕೋರಮಂಗಲ 8ನೇ ಬ್ಲಾಕ್ ಮತ್ತು ಕೋರಮಂಗಲ ಹಳ್ಳಿ	ಉತ್ತರ	20ನೇ ಮುಖ್ಯರಸ್ತೆ, ಕಲ್ಯಾಣ ಮಂಟಪ ರಸ್ತೆ, 1ನೇ ಡಿ ಅಡ್ಡರಸ್ತೆ, ಮುಖ್ಯರಸ್ತೆ, (ಶಿವಚಿತ್ರಮಂದಿರಕ್ಕೆ ಹೊಂದಿಕೊಂಡಂತೆ, ಲಕ್ಷ್ಮಿ ದೇವಿ ದೇವಸ್ಥಾನ ರಸ್ತೆ, ಮುಖ್ಯರಸ್ತೆ,	
			ಪೂರ್ವ	ಪೆರಿಪೆರಲ್ ರಸ್ತೆ, ಮುಖ್ಯರಸ್ತೆ, ಅಡ್ಡ ರಸ್ತೆ, ಮಳೆ ನೀರು ಚರಂಡಿ	
			ದಕ್ಷಿಣ	ಸರ್ಜಾಪುರ ರಸ್ತೆ,	
			ಪಶ್ಚಿಮ	ಹೊಸೂರು ರಸ್ತೆ	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
152	152. ಸುದ್ದುಗುಂಟೆಪಾಳ್ಯ	ಸುದ್ದುಗುಂಟೆಪಾಳ್ಯ, ವೆಂಕಟೇಶ್ವರ ಬಡಾವಣೆ, ಕಾವೇರಿ ಬಡಾವಣೆ, ಭುರಪ್ಪ ಬಡಾವಣೆ, ಜೋಗಿ ಸ್ಲಾಮ್, ಚಿಕ್ಕ ಅಡುಗೂಡಿ, ಭೋವಿ ಕಾಲೋನಿ, ಭಾರತ್ ನಗರ, ಕೃಷ್ಣಮೂರ್ತಿ ಬಡಾವಣೆ, ಬೃಂದಾವನ್ ನಗರ, ರಾಮಯ್ಯಗಾರ್ಡನ್, ಮಾರುತಿ ನಗರ, ಬಾಲಾಜಿ ನಗರ, ಭಾರತಿ ಬಡಾವಣೆ, ಭವಾನಿ ನಗರ	ಉತ್ತರ	ಮರಿಗೌಡ ರಸ್ತೆ	
			ಪೂರ್ವ	ಹೊಸೂರು ರಸ್ತೆ,	
			ದಕ್ಷಿಣ	ಅಡ್ಡ ರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ಮಳೆ ನೀರು ಚರಂಡಿ, ಹಾಲಿ ಇರುವ ವಾರ್ಡಿನ ಪರಿಮಿತಿ, ಟ್ಯಾಂಕ್‌ಬಂಡ್ ರಸ್ತೆ,	
			ಪಶ್ಚಿಮ	ಬನ್ನೇರುಘಟ್ಟ ರಸ್ತೆ	
153	153. ಜಯನಗರ	ಬಸವನಗುಡಿ (ಭಾಗ), ಕನಕನ ಪಾಳ್ಯ, ಜಯನಗರ 1ನೇ ಮತ್ತು 2ನೇ ಬ್ಲಾಕ್, ಜಯನಗರ 3ನೇ ಪೂರ್ವ ಬ್ಲಾಕ್, ಆರ್‌ಬಿಎ ಬಡಾವಣೆ, ಆರ್‌ಬಿಎ ಕಾಲೋನಿ, ಎಸ್ ಆರ್ ಕೃಷ್ಣಪ್ಪಗಾರ್ಡನ್	ಉತ್ತರ	ಮುಖ್ಯರಸ್ತೆ, ಅಡ್ಡರಸ್ತೆ, ಕನಕನ ಪಾಳ್ಯ ಮುಖ್ಯರಸ್ತೆ, ಸಿದ್ದಾಪುರ ರಸ್ತೆ, 10ನೇ ಅಡ್ಡರಸ್ತೆ, ಮುಖ್ಯರಸ್ತೆ, ಹಾಲಿ ಇರುವ ವಾರ್ಡಿನ ಪರಿಮಿತಿ, ಮಳೆ ನೀರು ಚರಂಡಿ ಮುಖ್ಯರಸ್ತೆ, ಅಡ್ಡ ರಸ್ತೆ, 3ನೇ ಅಡ್ಡರಸ್ತೆ, ಸೋಮೇಶ್ವರ ನಗರ ಮುಖ್ಯರಸ್ತೆ, ಸ್ಯಾನಿಟೊರಿಯಂ ರಸ್ತೆ,	
			ಪೂರ್ವ	ಮರಿಗೌಡ ರಸ್ತೆ, ಬನ್ನೇರುಘಟ್ಟ ರಸ್ತೆ	
			ದಕ್ಷಿಣ	ಸ್ವಾಗತ ರಸ್ತೆ (30ನೇ ಅಡ್ಡ)	
			ಪಶ್ಚಿಮ	8ನೇ ಮುಖ್ಯರಸ್ತೆ, ಹಾಲಿ ಇರುವ ವಾರ್ಡಿನ ಪರಿಮಿತಿ, 1ನೇ ಅಡ್ಡರಸ್ತೆ, ಮುಖ್ಯರಸ್ತೆ, 15ನೇ ಅಡ್ಡರಸ್ತೆ, ಪಟಾಲಮ್ಮ ದೇವಸ್ಥಾನ ರಸ್ತೆ, ದೀವಾನ್ ಮಾದವ ರಾವ್ ರಸ್ತೆ, ಕೆ ಆರ್ ರಸ್ತೆ	
154	154. ಬಸವನಗುಡಿ	ಬಸವನಗುಡಿ (ಭಾಗ), ಎನ್ ಆರ್ ಕಾಲೋನಿ, ಟಾಟಾ ಸಿಲ್ಕ್ ಫಾರಂ, ತ್ಯಾಗರಾಜ ನಗರ	ಉತ್ತರ	ಬೂಗಲ್ ರಾಕ್ ರಸ್ತೆ,	
			ಪೂರ್ವ	ಕೆ ಆರ್ ರಸ್ತೆ	
			ದಕ್ಷಿಣ	4ನೇ ಮುಖ್ಯರಸ್ತೆ, ನಾಗಸಂದ್ರ ಮುಖ್ಯರಸ್ತೆ, ಅಡ್ಡ ರಸ್ತೆ, ಸ್ವಾಮಿ ವಿವೇಕಾನಂದ ರಸ್ತೆ, ಅಡ್ಡ ರಸ್ತೆ, 2ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ,	
			ಪಶ್ಚಿಮ	ಸಿ ಟಿ ಬೆಡ್ ರಸ್ತೆ, ಗಂಗಮ್ಮ ದೇವಸ್ಥಾನ ರಸ್ತೆ, ಮುಖ್ಯರಸ್ತೆ, ಮುಖ್ಯರಸ್ತೆ, 6ನೇ ಮುಖ್ಯರಸ್ತೆ, ಬುಲ್ ಟೆಂಪಲ್ ರಸ್ತೆ	
155	155. ಹನುಮಂತನಗರ	ಬೃಂದಾವನ ನಗರ, ಗವಿಪುರಂ ಬಡಾವಣೆ, ಗವಿಪುರಂ, ಹನುಮಂತ ನಗರ (ಭಾಗ), ಡೀರ್ ಪಾರ್ಕ್, ಕೆಂಪಾಬುದಿ ಕೆರೆ	ಉತ್ತರ	ಜಿಂಕೆ ಫಾರ್ಕ್‌ನ ಪರಿಮಿತಿ, 11ನೇ ಅಡ್ಡರಸ್ತೆ, ಮುಖ್ಯರಸ್ತೆ,	
			ಪೂರ್ವ	ಲಕ್ಷ್ಮಿಪುರಂ ಮುಖ್ಯರಸ್ತೆ, 3ನೇ ಅಡ್ಡರಸ್ತೆ	
			ದಕ್ಷಿಣ	ಕುಮಾರಸ್ವಾಮಿ ದೇವಸ್ಥಾನ ರಸ್ತೆ (5ನೇ ಮುಖ್ಯರಸ್ತೆ)	
			ಪಶ್ಚಿಮ	ಮುಖ್ಯರಸ್ತೆ, 4ನೇ ಮುಖ್ಯರಸ್ತೆ, ರಾಮಾಂಜನೇಯ ರಸ್ತೆ,	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
				ಪೈಪ್‌ಲೈನ್ ರಸ್ತೆ, 6ನೇ ಮುಖ್ಯರಸ್ತೆ, ಹಾಲಿ ಇರುವ ವಾರ್ಡಿನ ಪರಿಮಿತಿ, ಮಳೆ ನೀರು ಚರಂಡಿ, 8ನೇ ಮುಖ್ಯರಸ್ತೆ	
156	156. ಶ್ರೀನಗರ	ಹರಿಪ್ಪ ನಗರ, ಕಾಲಿದಾಸ ನಗರ, ಪೈಪ್‌ಲೈನ್ ವಿವರಿಸಿ ಕಾಲೋನಿ, ಬನಶಂಕರಿ 1ನೇ ಹಂತ, ಮುನೇಶ್ವರ ಬ್ಲಾಕ್, ಕಾಳಪ್ಪ ಬ್ಲಾಕ್, ಶ್ರೀನಗರ, ದಾಸರಹಳ್ಳಿ (ಭಾಗ), ದಾಸರಹಳ್ಳಿ ದಕ್ಷಿಣ ಬ್ಲಾಕ್, ನಾಗೇಂದ್ರ ಬ್ಲಾಕ್, ಎಸ್‌ಬಿಎಮ್ ಕಾಲೋನಿ	ಉತ್ತರ	ಹಾಲಿ ಇರುವ ವಾರ್ಡಿನ ಪರಿಮಿತಿ, ಮಳೆ ನೀರು ಚರಂಡಿ, ಪೈಪ್‌ಲೈನ್ ರಸ್ತೆ, ಅಡ್ಡ ರಸ್ತೆ, ಬುರಿಯಲ್ ಮೈದಾನ ಪರಿಮಿತಿ (ಹಾಲಿ ಇರುವ ವಾರ್ಡಿನ ಪರಿಮಿತಿ)	
			ಪೂರ್ವ	6ನೇ ಮುಖ್ಯರಸ್ತೆ, ಪೈಪ್‌ಲೈನ್ ರಸ್ತೆ, ರಾಮಾಂಜನೇಯ ರಸ್ತೆ, 4ನೇ ಮುಖ್ಯರಸ್ತೆ, ಮುಖ್ಯರಸ್ತೆ, ಕುಮಾರಸ್ವಾಮಿ ದೇವಸ್ಥಾನ ರಸ್ತೆ, 10ನೇ ಮುಖ್ಯರಸ್ತೆ,	
			ದಕ್ಷಿಣ	5ನೇ ಅಡ್ಡರಸ್ತೆ, 16ನೇ ಮುಖ್ಯರಸ್ತೆ, 80 ಅಡಿ ರಸ್ತೆ	
			ಪಶ್ಚಿಮ	3ನೇ ಮುಖ್ಯರಸ್ತೆ, 80 ಅಡಿ ರಸ್ತೆ, 3ನೇ ಮುಖ್ಯರಸ್ತೆ, ಕುಮಾರಸ್ವಾಮಿ ದೇವಸ್ಥಾನ ರಸ್ತೆ, 3ನೇ ಮುಖ್ಯರಸ್ತೆ, ಅಡ್ಡರಸ್ತೆ, 4ನೇ ಮುಖ್ಯರಸ್ತೆ, ಅವಲಹಳ್ಳಿ ಮುಖ್ಯರಸ್ತೆ, ಮಳೆ ನೀರು ಚರಂಡಿ	
157	157. ಗಾಳಿ ಅಂಜನೇಯ ದೇವಸ್ಥಾನ ವಾರ್ಡ್	ಕರಿತಿಮ್ಮನ ಹಳ್ಳಿ ರಾಘವೇಂದ್ರ ನಗರ, ಸಂಜಯ ನಗರ, ಟೆಲಿಕಾಂ ಬಡಾವಣೆ, ಟೆಂಬರ್ ಯಾರ್ಡ್ ಬಡಾವಣೆ, ವೆಂಕಟೇಶಪುರ, ಬ್ಯಾಟರಾಯನಪುರ, ಮುನೇಶ್ವರ ಬ್ಲಾಕ್ (ಭಾಗ)	ಉತ್ತರ	ಮೈಸೂರು ರಸ್ತೆ	
			ಪೂರ್ವ	ಪೈಪ್‌ಲೈನ್ ರಸ್ತೆ, 1ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, 8ನೇ ಮುಖ್ಯ ರಸ್ತೆ, ಹಾಲಿ ಇರುವ ವಾರ್ಡಿನ ಪರಿಮಿತಿ, ಮಳೆ ನೀರು ಚರಂಡಿ	
			ದಕ್ಷಿಣ	6ನೇ ಅಡ್ಡರಸ್ತೆ, 17ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, ಅಡ್ಡರಸ್ತೆ 9ನೇ ಅಡ್ಡರಸ್ತೆ, ಅಡ್ಡ ರಸ್ತೆ, ಅಂಜನೇಯ ದೇವಸ್ಥಾನ ರಸ್ತೆ, 5ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆಯಿಂದ ನೇರವಾಗಿ ವೃಷಭಾವತಿ ನದಿಯ ವರೆಗೂ	
			ಪಶ್ಚಿಮ	ವೃಷಭಾವತಿ ನದಿ	
158	158. ದೀಪಾಂಜಲಿನಗರ	ದೀಪಾಂಜಲಿನಗರ, ಪಟೇಲ್ ಪುಟ್ಟಣ್ಣ ಕೈಗಾರಿಕ ನಗರ, ಎಫ್‌ಸಿಎ ಬಡಾವಣೆ, ರೋಷನ್ ನಗರ, ಮುತ್ತಾಚಾರಿ ಕೈಗಾರಿಕ ನಗರ, ಗಣಪತಿ ನಗರ, ಅವಲಹಳ್ಳಿ, ವೀರಭದ್ರ ನಗರ, ಕೆಇಬಿ ಕ್ವಾಟ್ರಸ್, ರಾಘವೇಂದ್ರ ಕಾಲೋನಿ	ಉತ್ತರ	ರೈಲ್ವೇ ಮಾರ್ಗ, ಕಾರ್ಡ್ ರಸ್ತೆ, ಮೈಸೂರು ರಸ್ತೆ, ವೃಷಭಾವತಿ ನದಿಯಿಂದ ನೇರವಾಗಿ 7ನೇ ಅಡ್ಡರಸ್ತೆಯ ವರೆಗೆ, 7ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ, ಅಂಜನೇಯ ದೇವಸ್ಥಾನ ರಸ್ತೆ, ಅಡ್ಡರಸ್ತೆ, 9ನೇ ಅಡ್ಡರಸ್ತೆ, ಮುಖ್ಯರಸ್ತೆ, 7ನೇ ಅಡ್ಡರಸ್ತೆ, 17ನೇ ಅಡ್ಡರಸ್ತೆ, 6ನೇ ಅಡ್ಡರಸ್ತೆ	
			ಪೂರ್ವ	ಮಳೆ ನೀರು ಚರಂಡಿ, 5ನೇ ಮುಖ್ಯರಸ್ತೆ ಹೊಸಕೇರೆ ರಸ್ತೆ, ಮಳೆ ನೀರು ಚರಂಡಿ	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
			ದಕ್ಷಿಣ	ಹೊರ ವರ್ತುಲ ರಸ್ತೆ	
			ಪಶ್ಚಿಮ	ಹೊರ ವರ್ತುಲ ರಸ್ತೆ, ಪಿಬಿ ರಸ್ತೆ, ಅಡ್ಡರಸ್ತೆ,	
159	159. ಕೆಂಗೇರಿ	ಕ್ಲಾಸಿಕ್ ಕಂಟರಿ ಬಡಾವಣೆ, ಗಾಂಧಿನಗರ, ಕೆಂಗೇರಿ ಸ್ಯಾಟಲೈಟ್ ಟೌನ್, ವಿಶ್ವೇಶ್ವರಯ್ಯ ನಗರ, ಬಸವೇಶ್ವರ ಬಡಾವಣೆ, ಒಡ್ಡರಹಳ್ಳಿ, ಶ್ರೀಕಂಠೇಶ್ವರ ಬಡಾವಣೆ, ಕೆಂಗೇರ ಸ್ಯಾಟಲೈಟ್ ಟೌನ್ 3ನೇ ಹಂತ (ಭಾಗ), ಕೃಷ್ಣಪ್ಪ ಗಾರ್ಡನ್, ಓಲಗರಹಳ್ಳಿ, ಮುದ್ದಣ್ಣ ಗಾರ್ಡನ್, ಹರ್ಷ ಬಡಾವಣೆ, ಕೆಂಗೇರಿ, ಬಾಬಾಸಾಹೇಬ್ ಬಡಾವಣೆ, ಬಿಎಸ್‌ಎಮ್ ಬಡಾವಣೆ	ಉತ್ತರ	ಹಾಲಿ ಇರುವ ನಗರಸಭೆ ವಾರ್ಡಿನ ಪರಿಮಿತಿ, ಕೊಮ್ಮಗಟ್ಟಿ ರಸ್ತೆ, ಅಡ್ಡರಸ್ತೆ, ಮಳೆ ನೀರು ಚರಂಡಿ, ಮುಖ್ಯರಸ್ತೆ, ಹೊಸಕೆರೆಹಳ್ಳಿ ಕೆರೆಯ ಪೂರ್ವದ ಪರಿಮಿತಿ, ಅಡ್ಡರಸ್ತೆ 6ನೇ ಮುಖ್ಯರಸ್ತೆ, 8ನೇ ಅಡ್ಡರಸ್ತೆ, ಹೊರ ವರ್ತುಲ ರಸ್ತೆ, 11ನೇ ಮುಖ್ಯರಸ್ತೆ, ಮುಖ್ಯರಸ್ತೆ, ಮುಖ್ಯರಸ್ತೆ , ರೈಲ್ವೇ ಮಾರ್ಗ	
			ಪೂರ್ವ	ಹಾಲಿ ಇರುವ ನಗರ ಸಭೆ ವಾರ್ಡಿನ ಪರಿಮಿತಿ	
			ದಕ್ಷಿಣ	ಮೈಸೂರು ರಸ್ತೆ,	
			ಪಶ್ಚಿಮ	ಹಾಲಿ ಇರುವ ನಗರಸಭೆ ವಾರ್ಡಿನ ಪರಿಮಿತಿ,(ಬಿಬಿಎಂಪಿ ಪರಿಮಿತಿ)	
160	160. ರಾಜರಾಜೇಶ್ವರಿ ನಗರ	ಪ್ರಮೋದ್ ಮನೆ ಸಂಘ,ಪುಷ್ಪಗಿರಿ ನಗರ, ಬಾಗೇಗೌಡ ಬಡಾವಣೆ, ಪಿಎಸ್ ರೆಡ್ಡಿ ಬಡಾವಣೆ, ಪಿಜಿ ಡಿಸೋಜಾ ಬಡಾವಣೆ, ಮುನೇಶ್ವರನಗರ, ಶರದ್ ಡಿಸೋಜಾ ಬಡಾವಣೆ, ಜವರಾಯನದೊಡ್ಡಿ, ಸೂರ್ಯವಂಶಿ ಬಡಾವಣೆ, ರಾಜಾರಾಜೇಶ್ವರಿನಗರ 2ನೇ ಹಂತ, ಕೆಂಚನಹಳ್ಳಿ, ಬಿಹೆಚ್‌ಇಎಲ್ ಬಡಾವಣೆ, ಐಡಿಯಲ್ ಹೊಮ್ಮ, ಬಂಗಾರಪ್ಪನಗರ, ದುರ್ಗಾ ನಗರ, ಗುರುದತ್ತ ಬಡಾವಣೆ, ಸಪ್ತಗಿರಿ ಬಡಾವಣೆ, ಹರಿದಾಸನಗರ, ಗೊಟ್ಟಿಗೆರೆ ಬಡಾವಣೆ, ಸುದರ್ಶನ ಬಡಾವಣೆ, ಗೊಟ್ಟಿಗೆರೆ, ಹಲಗೆವಡೆರಹಳ್ಳಿ, ಶಿವಣ್ಣ ಬಡಾವಣೆ, ಎಮ್‌ಜಿ ಬಡಾವಣೆ, ಪಾಪಯ್ಯ ಬಡಾವಣೆ, ದುರ್ಗಾಪರಮೇಶ್ವರಿ ಬಡಾವಣೆ, ಆರ್‌ಆರ್ ನಗರ, 5ನೇ ಹಂತ, ಆರ್‌ಆರ್ ನಗರ 3ನೇ ಹಂತ, ಬಿಇಎಮ್‌ಎಲ್ ಬಡಾವಣೆ, ಬಸವೇಶ್ವರ ಬಡಾವಣೆ, ಸುದರ್ಶನ ಬಡಾವಣೆ, ಪಂಚಶೀಲಾನಗರ, ವಿಶ್ವವಿದ್ಯಾನಿಲಯ ಬಡಾವಣೆ, ಕಾಳೇಗೌಡ ಬಡಾವಣೆ, ನಂದಾದೀಪ ಬಡಾವಣೆ, ಸಚ್ಚಿದಾನಂದ ನಗರ, ಚನ್ನಸಂದ್ರ ಬಡಾವಣೆ, ಚನ್ನಸಂದ್ರ, ಭಾರತ್ ಹೌಸಿಂಗ್ ಸೊಸೈಟಿ ಬಡಾವಣೆ, ಹ್ಯಾಪಿ ವ್ಯಾಲಿ ಬಡಾವಣೆ, ರಾಜ ಗಾರ್ಡನಿಯ, ಹೊಸಕೆರೆಹಳ್ಳಿ ಕೆರೆ, ಹಲಗೆವಡೆರಹಳ್ಳಿ ಕೆರೆ	ಉತ್ತರ	ಮೈಸೂರು ರಸ್ತೆ,	
			ಪೂರ್ವ	ಹೊರವರ್ತುಲ ರಸ್ತೆ,ಪಿಇಎಸ್ ಕಾಲೇಜ್ ಪರಿಮಿತಿ,ಮಳೆ ನೀರು ಚರಂಡಿ,ಹಾಲಿ ಇರುವ ನಗರಸಭೆ ವಾರ್ಡಿನ ಪರಿಮಿತಿ, ಹೊಸ ಕೆರೆಹಳ್ಳಿ ಕೆರೆಯ ಪೂರ್ವದ ಪರಧಿ, ಮಳೆ ನೀರು ಚರಂಡಿ, ಹಾಲಿ ಇರುವ ಸಿಎಮ್‌ಸಿ ವಾರ್ಡಿನ ಪರಿಮಿತಿ,ಉತ್ತರಹಳ್ಳಿ ರಸ್ತೆ,ಹಾಲಿ ಇರುವ ನಗರಸಭೆ ವಾರ್ಡಿನ ಪರಿಮಿತಿ	
			ದಕ್ಷಿಣ	ಮಳೆ ನೀರು ಚರಂಡಿ	
			ಪಶ್ಚಿಮ	ಮಳೆ ನೀರು ಚರಂಡಿ, 2ನೇ ಮುಖ್ಯರಸ್ತೆ, ಹಾಲಿ ಇರುವ ನಗರ ಸಭೆ ವಾರ್ಡಿನ ಪರಿಮಿತಿ, ಅಡ್ಡರಸ್ತೆ, ಕೆಂಚನಹಳ್ಳಿ ಮುಖ್ಯರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, ಕೆಂಗಲ್ ಹನುಮಂತಯ್ಯ ರಸ್ತೆ, ಮುಖ್ಯರಸ್ತೆ, ಹಾಲಿ ಇರುವ ನಗರಸಭೆ ವಾರ್ಡಿನ ಪರಿಮಿತಿ, ಮಳೆ ನೀರು ಚರಂಡಿ, ಾಲಿ ಇರುವ ನಗರಸಭೆ ವಾರ್ಡಿನ ಪರಿಮಿತಿ	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
161	161. ಹೊಸಕೆರೆಹಳ್ಳಿ	ಬನಶಂಕರಿ 3ನೇ ಹಂತ, ಹೊಸಕೆರೆಹಳ್ಳಿ, ದತ್ತಾತ್ರೇಯ ನಗರ, ಮೂಕಾಂಬಿಕಾ ನಗರ, ವಿದ್ಯಾಸಾಗರ್, ಎನ್ ಸಿ ಇ ಆರ್ ಟಿ, ಪಿ ಇ ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ	ಉತ್ತರ	ಹೊರ ವರ್ತುಲ ರಸ್ತೆ	
			ಪೂರ್ವ	1ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, 4ನೇ ಮುಖ್ಯರಸ್ತೆ, ಇಟ್ಟಮಡು ಮುಖ್ಯರಸ್ತೆ	
			ದಕ್ಷಿಣ	ಮಳೆ ನೀರು ಚರಂಡಿ	
			ಪಶ್ಚಿಮ	ಹೊಸಕೆರೆಹಳ್ಳಿ ಕೆರೆಯ ಪೂರ್ವದ ಪರದಿ, ಹಾಲಿ ಇರುವ ನಗರಸಭೆ ವಾರ್ಡಿನ ಪರಿಮಿತಿ, ಮಳೆ ನೀರು ಚರಂಡಿ, ಹಾಲಿ ಇರುವ ನಗರಸಭೆ ವಾರ್ಡಿನ ಪರಿಮಿತಿ	
162	162. ಗಿರಿನಗರ	ಗಿರಿನಗರ 1ನೇ ಮತ್ತು 2ನೇ ಹಂತ, ರೈಟರ್ಸ್ ಕಾಲೋನಿ, ದಾಸರಹಳ್ಳಿ (ಭಾಗ), ನಾಗೇಂದ್ರ ಬ್ಲಾಕ್, ಶ್ರೀನಿವಾಸನಗರ (ಭಾಗ), ಬನಶಂಕರಿ 3ನೇ ಹಂತ-3ನೇ ಮತ್ತು 5ನೇ ಬ್ಲಾಕ್, ಹೊಸಕೆರೆಹಳ್ಳಿ ಬಡಾವಣೆ	ಉತ್ತರ	5ನೇ ಮುಖ್ಯರಸ್ತೆ, ಮಳೆ ನೀರು ಚರಂಡಿ, ಅವಲಹಳ್ಳಿ ಮುಖ್ಯರಸ್ತೆ	
			ಪೂರ್ವ	4ನೇ ಮುಖ್ಯರಸ್ತೆ, ಅಡ್ಡ ರಸ್ತೆ, 3ನೇ ಮುಖ್ಯರಸ್ತೆ, ಕುಮಾರಸ್ವಾಮಿ ದೇವಸ್ಥಾನದ ರಸ್ತೆ, 3ನೇ ಮುಖ್ಯರಸ್ತೆ, 80 ಅಡಿ ರಸ್ತೆ, 14ನೇ ಮುಖ್ಯರಸ್ತೆ, ಅಡ್ಡ ರಸ್ತೆ, 16ನೇ ಮುಖ್ಯರಸ್ತೆ, 6ನೇ ಅಡ್ಡ ರಸ್ತೆ, ಅಡ್ಡ ರಸ್ತೆ, 7ನೇ ಅಡ್ಡ ರಸ್ತೆ, 15ನೇ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, 50 ಅಡಿ ರಸ್ತೆ	
			ದಕ್ಷಿಣ	ಹೊರ ವರ್ತುಲ ರಸ್ತೆ,	
			ಪಶ್ಚಿಮ	ಮಳೆ ನೀರು ಚರಂಡಿ, ಹಾಲಿ ಇರುವ ವಾರ್ಡಿನ ಪರಿಮಿತಿ, ಹೊಸಕೆರೆಹಳ್ಳಿ ಮುಖ್ಯರಸ್ತೆ	
163	163. ಕತ್ತಿಗುಪ್ಪೆ	ಶ್ರೀನಿವಾಸನಗರ (ಭಾಗ), ಸಿದ್ದಿ ವಿನಾಯಕ ಹೌಸಿಂಗ್ ಕಾಲೋನಿ, ವಿವೇಕಾನಂದ ನಗರ, ಪೂರ್ಣ ಪ್ರಜ್ಞಾ ಹೌಸಿಂಗ್ ಬಡಾವಣೆ, ಬನಶಂಕರಿ 3ನೇ ಹಂತ-4ನೇ, 6ನೇ ಮತ್ತು 8ನೇ ಬ್ಲಾಕ್, ಕತ್ತಿಗುಪ್ಪೆ, ಸಿದ್ಧಾರ್ಥ ಬಡಾವಣೆ	ಉತ್ತರ	80 ಅಡಿ ರಸ್ತೆ, 16ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ,	
			ಪೂರ್ವ	10ನೇ ಮುಖ್ಯರಸ್ತೆ, 80 ಅಡಿ ರಸ್ತೆ, 4ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, 2ನೇ ಎ ಮುಖ್ಯರಸ್ತೆ, 8ನೇ ಅಡ್ಡರಸ್ತೆ, ಕತ್ತಿಗುಪ್ಪೆ ಮುಖ್ಯರಸ್ತೆ, 1ನೇ ಅಡ್ಡರಸ್ತೆ, ಅಡ್ಡ ರಸ್ತೆ, ಮುಖ್ಯರಸ್ತೆ, 1ನೇ ಮುಖ್ಯರಸ್ತೆ, 7ನೇ ಅಡ್ಡ ರಸ್ತೆ,	
			ದಕ್ಷಿಣ	ಹೊರ ವರ್ತುಲ ರಸ್ತೆ	
			ಪಶ್ಚಿಮ	50 ಅಡಿ ರಸ್ತೆ, 1ನೇ ಮುಖ್ಯರಸ್ತೆ, 15ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, ಮುಖ್ಯರಸ್ತೆ, 6ನೇ ಅಡ್ಡರಸ್ತೆ, 16ನೇ ಮುಖ್ಯರಸ್ತೆ, ಅಡ್ಡ ರಸ್ತೆ, 14ನೇ ಮುಖ್ಯರಸ್ತೆ	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
164	164.ವಿದ್ಯಾಪೀಠ ವಾರ್ಡ್	ಹನುಮಂತ ನಗರ (ಭಾಗ), ಬನಶಂಕರಿ 1ನೇ ಹಂತ, ಅಶೋಕ ನಗರ, ಶ್ರೀನಿವಾಸನಗರ (ಭಾಗ), ಗುರುರಾಜ ಬಡಾವಣೆ, ಬನಶಂಕರಿ 3ನೇ ಹಂತ - 6ನೇ ಬ್ಲಾಕ್, ಚೆನ್ನಮ್ಮಕೆರೆ ಬಡಾವಣೆ	ಉತ್ತರ	ಕುಮಾರಸ್ವಾಮಿ ದೇವಸ್ಥಾನದ ರಸ್ತೆ	
			ಪೂರ್ವ	ಕತ್ತಿಗುಪ್ಪೆ ಮುಖ್ಯರಸ್ತೆ, ಅಡ್ಡ ರಸ್ತೆ, ಮುಖ್ಯರಸ್ತೆ, ಗಂಗಮ್ಮ ದೇವಸ್ಥಾನದ ರಸ್ತೆ, ಸಿ ಟಿ ಬೆಡ್ ರಸ್ತೆ	
			ದಕ್ಷಿಣ	ಮಳೆ ನೀರು ಚರಂಡಿ, ವರ್ತುಲ ರಸ್ತೆ	
			ಪಶ್ಚಿಮ	7ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಮುಖ್ಯರಸ್ತೆ, ಅಡ್ಡ ರಸ್ತೆ, 1ನೇ ಅಡ್ಡರಸ್ತೆ, ಕತ್ತಿಗುಪ್ಪೆ ಮುಖ್ಯರಸ್ತೆ, 8ನೇ ಅಡ್ಡರಸ್ತೆ, 2ನೇ ಎ ಮುಖ್ಯರಸ್ತೆ, 7ನೇ ಅಡ್ಡರಸ್ತೆ, 4ನೇ ಮುಖ್ಯರಸ್ತೆ, 80 ಅಡಿ ರಸ್ತೆ, 10ನೇ ಮುಖ್ಯರಸ್ತೆ	
165	165. ಗಣೇಶ ಮಂದಿರ ವಾರ್ಡ್	ಬನಶಂಕರಿ 3ನೇ ಹಂತ (ಭಾಗ), ಬನಶಂಕರಿ 2ನೇ ಹಂತ, ಕೆಂಪೇಗೌಡ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಬಿ ಎನ್ ಎಂ ವಿದ್ಯಾಲಯ	ಉತ್ತರ	ಮಳೆ ನೀರು ಚರಂಡಿ, ಮುಖ್ಯರಸ್ತೆ, (ಹಾಲಿ ಇರುವ ನಗರಸಭೆ ವಾರ್ಡಿನ ಪರಿಮಿತಿ)	
			ಪೂರ್ವ	5ನೇ ಮುಖ್ಯರಸ್ತೆ, 17ನೇ ಎಫ್ ಅಡ್ಡರಸ್ತೆ, 9ನೇ ಮುಖ್ಯರಸ್ತೆ	
			ದಕ್ಷಿಣ	34ನೇ ಅಡ್ಡರಸ್ತೆ, ಮುಖ್ಯರಸ್ತೆ	
			ಪಶ್ಚಿಮ	ಹೊರ ವರ್ತುಲ ರಸ್ತೆ	
166	166. ಕರಿಸಂದ್ರ	ಜಯನಗರ 7ನೇ ಬ್ಲಾಕ್, ನ್ಯಾಷನಲ್ ವಿದ್ಯಾಲಯ, ಕರಿಸಂದ್ರ	ಉತ್ತರ	ಮುಖ್ಯರಸ್ತೆ, ಕೆ ಆರ್ ರಸ್ತೆ, ಅಡ್ಡ ರಸ್ತೆ, ಹೊಸ ಅಂಚೆ ಕಛೇರಿ ರಸ್ತೆ, 2ನೇ ಅಡ್ಡರಸ್ತೆ, ಕನಕಪುರ ರಸ್ತೆ, 27ನೇ ಅಡ್ಡರಸ್ತೆ	
			ಪೂರ್ವ	ಮುಖ್ಯರಸ್ತೆ, 36ನೇ ಅಡ್ಡರಸ್ತೆ, ಕೆ ಆರ್ ರಸ್ತೆ, 27ನೇ ಅಡ್ಡರಸ್ತೆ, ಕನಕಪುರ ರಸ್ತೆ	
			ದಕ್ಷಿಣ	ಸುಬ್ರಮಣ್ಯಪುರ ಮುಖ್ಯರಸ್ತೆ	
			ಪಶ್ಚಿಮ	9ನೇ ಮುಖ್ಯರಸ್ತೆ, 17ನೇ ಎಫ್ ಅಡ್ಡರಸ್ತೆ, 5ನೇ ಮುಖ್ಯರಸ್ತೆ	
167	167. ಯಡಿಯೂರು	ಬೈರಪ್ಪ ಬ್ಲಾಕ್, ಕೃಷ್ಣ ಬ್ಲಾಕ್, ತ್ಯಾಗರಾಜ್ ನಗರ, ಶಾಸ್ತ್ರಿ ನಗರ, ಯಡಿಯೂರು, ಜಯನಗರ 6ನೇ ಬ್ಲಾಕ್, ಗುಪ್ತ ಬಡಾವಣೆ, ವಿಜಯರಂಗಮ್ ಬಡಾವಣೆ, ಸಿಟಿ ಸೆಂಟರ್ ಗ್ರಂಥಾಲಯ	ಉತ್ತರ	ದಿವಾನ್ ಮಾದವರಾವ್ ರಸ್ತೆ, ಪಟಾಲಮ್ಮ ದೇವಸ್ಥಾನ ರಸ್ತೆ, 15ನೇ ಅಡ್ಡರಸ್ತೆ	
			ಪೂರ್ವ	ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, 27ನೇ ಅಡ್ಡರಸ್ತೆ, ಕನಕಪುರ ರಸ್ತೆ, 2ನೇ ಅಡ್ಡರಸ್ತೆ, ಹೊಸ ಅಂಚೆ ಕಛೇರಿ ರಸ್ತೆ	
			ದಕ್ಷಿಣ	ಅಡ್ಡ ರಸ್ತೆ, ಕೆ ಆರ್ ರಸ್ತೆ, ಮುಖ್ಯರಸ್ತೆ	
			ಪಶ್ಚಿಮ	2ನೇ ಮುಖ್ಯರಸ್ತೆ, ಅಡ್ಡ ರಸ್ತೆ, ಸ್ವಾಮಿ ವಿವೇಕಾನಂದ ರಸ್ತೆ, ಹಳೇ ಅಂಚೆ ಕಛೇರಿ ರಸ್ತೆ, ನಾಗಸಂದ್ರ ಮುಖ್ಯರಸ್ತೆ, ಸೌತ್ ಎಂಡ್ ಮುಖ್ಯರಸ್ತೆ, ಕೆ ಆರ್ ರಸ್ತೆ	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
168	168. ಪಟ್ಟಾಭಿರಾಮ ನಗರ	ಜಯನಗರ 4ನೇ ಬ್ಲಾಕ್, ಪಟ್ಟಾಭಿರಾಮ ನಗರ , 4ನೇ ಟಿ ಬ್ಲಾಕ್, (ತಿಲಕ್ ನಗರ), ಜಯನಗರ 5ನೇ ಬ್ಲಾಕ್.	ಉತ್ತರ	ಅಡ್ಡ ರಸ್ತೆ, 9ನೇ ಮುಖ್ಯರಸ್ತೆ, 30ನೇ ಅಡ್ಡರಸ್ತೆ, 32ನೇ ಅಡ್ಡರಸ್ತೆ,	
			ಪೂರ್ವ	ಈಸ್ಟ್ ಎಂಡ್ ರಸ್ತೆ, 36ನೇ ಎ ಅಡ್ಡರಸ್ತೆ, 26ನೇ ಮುಖ್ಯರಸ್ತೆ, 39ನೇ ಅಡ್ಡರಸ್ತೆ, ಮುಖ್ಯರಸ್ತೆ, 41ನೇ ಅಡ್ಡರಸ್ತೆ, 26ನೇ ಮುಖ್ಯರಸ್ತೆ.	
			ದಕ್ಷಿಣ	ಮಾರೇನಹಳ್ಳಿ ರಸ್ತೆ, 45ನೇ ಅಡ್ಡರಸ್ತೆ	
			ಪಶ್ಚಿಮ	11ನೇ ಮುಖ್ಯರಸ್ತೆ, 36ನೇ ಅಡ್ಡರಸ್ತೆ, ಮುಖ್ಯರಸ್ತೆ,	
169	169. ಬೈರಸಂದ್ರ	ಬೈರಸಂದ್ರ ಬಡಾವಣೆ, ಜಯನಗರ 3ನೇ ಬ್ಲಾಕ್ ಪೂರ್ವ. ಕೆನರಾ ಬ್ಯಾಂಕ್ ಕಾಲೋನಿ, ಬಿಸಿಸಿ ಬಡಾವಣೆ, ಎಲ್‌ಎಸಿ ಕಾಲೋನಿ.	ಉತ್ತರ	15ನೇ ಅಡ್ಡರಸ್ತೆ, ಅಡ್ಡ ರಸ್ತೆ, 1ನೇ ಅಡ್ಡರಸ್ತೆ (ಹಾಲಿ ಇರುವ ನಗರಸಭೆ ವಾರ್ಡಿನ ಪರಿಮಿತಿ)	
			ಪೂರ್ವ	8ನೇ ಮುಖ್ಯರಸ್ತೆ, ಸ್ವಾಗತ್ ರಸ್ತೆ, 30ನೇ ಅಡ್ಡರಸ್ತೆ, 28ನೇ ಮುಖ್ಯರಸ್ತೆ.	
			ದಕ್ಷಿಣ	32ನೇ ಅಡ್ಡರಸ್ತೆ, 30ನೇ ಅಡ್ಡರಸ್ತೆ.	
			ಪಶ್ಚಿಮ	9ನೇ ಮುಖ್ಯರಸ್ತೆ, ಅಡ್ಡ ರಸ್ತೆ, ಮುಖ್ಯರಸ್ತೆ.	
170	170. ಜಯನಗರ ಪೂರ್ವ	ಎನ್ ಎ ಲ್ ಬಡಾವಣೆ, ಅರಸ್ ಕಾಲೋನಿ, ಜಯನಗರ 9ನೇ ಬ್ಲಾಕ್, ಕೆ ಇ ಬಿ ಕಾಲೋನಿ, ವ್ಯಾಸ ಬ್ಯಾಂಕ್ ಕಾಲೋನಿ	ಉತ್ತರ	ಸ್ವಾಗತ್ ರಸ್ತೆ , 30ನೇ ಅಡ್ಡರಸ್ತೆ	
			ಪೂರ್ವ	ಬನ್ನೇರುಘಟ್ಟ ರಸ್ತೆ, ಗುರಪ್ಪನಪಾಳ್ಯ ಮುಖ್ಯರಸ್ತೆ, ಹೊಸ ಗುರಪ್ಪನಪಾಳ್ಯ ಮುಖ್ಯರಸ್ತೆ, ಹಳೇ ಗುರಪ್ಪನಪಾಳ್ಯ ಮುಖ್ಯರಸ್ತೆ, ಅಡ್ಡ ರಸ್ತೆ, 1ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, 9ನೇ ಎ ಮುಖ್ಯರಸ್ತೆ	
			ದಕ್ಷಿಣ	ಹೊರ ವರ್ತುಲ ರಸ್ತೆ, ಮಾರೇನಹಳ್ಳಿ ರಸ್ತೆ, 45ನೇ ಅಡ್ಡರಸ್ತೆ	
			ಪಶ್ಚಿಮ	26ನೇ ಮುಖ್ಯರಸ್ತೆ, 41ನೇ ಅಡ್ಡರಸ್ತೆ, ಮುಖ್ಯರಸ್ತೆ, 39ನೇ ಅಡ್ಡರಸ್ತೆ, 26ನೇ ಮುಖ್ಯರಸ್ತೆ, 36ನೇ ಎ ಅಡ್ಡರಸ್ತೆ, ಈಸ್ಟ್ ಎಂಡ್ ರಸ್ತೆ, 32ನೇ ಅಡ್ಡರಸ್ತೆ, 28ನೇ ಮುಖ್ಯರಸ್ತೆ	
171	171. ಗುರಪ್ಪನಪಾಳ್ಯ	ಬಿಸಮಿಲ್ಲಾ ನಗರ, ತಾವರಕೆರೆ, ಗುರಪ್ಪನಪಾಳ್ಯ, ಮಾರುತಿ ಹೆಚ್ ಬಿ ಎಸ್ ಬಡಾವಣೆ, ಕೆ ಇ ಬಿ ಕಾಲೋನಿ	ಉತ್ತರ	ಟ್ಯಾಂಕ್ ಬಂಡ್ ರಸ್ತೆ, ಮಳೆ ನೀರು ಚರಂಡಿ, ಹಾಲಿ ಇರುವ ನಗರಸಭೆ ವಾರ್ಡಿನ ಪರಿಮಿತಿ, ಮಳೆ ನೀರು ಚರಂಡಿ	
			ಪೂರ್ವ	ಮಳೆ ನೀರು ಚರಂಡಿ, ಹಾಲಿ ಇರುವ ವಾರ್ಡಿನ ಪರಿಮಿತಿ	
			ದಕ್ಷಿಣ	ಹೊರ ವರ್ತುಲ ರಸ್ತೆ	
			ಪಶ್ಚಿಮ	9ನೇ ಎ ಮುಖ್ಯರಸ್ತೆ, 5ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಅಡ್ಡ ರಸ್ತೆ, ಹಳೆ ಗುರಪ್ಪನಪಾಳ್ಯ ಮುಖ್ಯರಸ್ತೆ, ಹೊಸ	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
				ಗುರಪ್ಪನಪಾಳ್ಯ ಮುಖ್ಯರಸ್ತೆ, ಗುರಪ್ಪನಪಾಳ್ಯ ಮುಖ್ಯರಸ್ತೆ, ಬನ್ನೇರುಘಟ್ಟ ರಸ್ತೆ	
172	172. ಮಡಿವಾಳ	ತಾವರೆಕೆರೆ (ಭಾಗ) ಮದ್ದೂರಾಮನ್ ನಗರ, ಚಿಕ್ಕ ಮಡಿವಾಳ, ಮಡಿವಾಳ, ಡಾಲರ್ ಸ್ಕೀಮ್ ಕಾಲೋನಿ, ಜೈ ಭೀಮಾ ನಗರ, ಬಿ ಟಿ ಎಂ ಬಡಾವಣೆ 1ನೇ ಹಂತ, ಐಕೋಬೊ ನಗರ	ಉತ್ತರ	ಮಳೆ ನೀರು ಚರಂಡಿ, ಮುಖ್ಯರಸ್ತೆ, ಅಡ್ಡ ರಸ್ತೆ, ಮುಖ್ಯರಸ್ತೆ, ಅಡ್ಡ ರಸ್ತೆ	
			ಪೂರ್ವ	ಹೊಸೂರು ರಸ್ತೆ	
			ದಕ್ಷಿಣ	ಹೊರ ವರ್ತುಲ ರಸ್ತೆ	
			ಪಶ್ಚಿಮ	ಮುಖ್ಯರಸ್ತೆ, 8ನೇ ಅಡ್ಡರಸ್ತೆ, ಮಳೆ ನೀರು ಚರಂಡಿ, ಹಾಲಿ ಇರುವ ನಗರಸಭೆ ವಾರ್ಡಿನ ಪರಿಮಿತಿ	
173	173. ಜಕ್ಕನಂದ್ರ	ಕೆ ಎಸ್ ಆರ್ ಪಿ ಕ್ವಾರ್ಟರ್ಸ್, ಟೀಚರ್ಸ್ ಕಾಲೋನಿ, ಜಕ್ಕನಂದ್ರ, ವೆಂಕಟಪುರ, ಹೆಚ್ ಎಸ್ ಆರ್ ಬಡಾವಣೆ - ಸೆಕ್ಟರ್ 5 (ಭಾಗ)	ಉತ್ತರ	ಸರ್ಜಾಪುರ ರಸ್ತೆ	
			ಪೂರ್ವ	ಮುಖ್ಯರಸ್ತೆ, (ಸರ್ಜಾಪುರ ರಸ್ತೆ ಮತ್ತು ಹೊರ ವರ್ತುಲ ರಸ್ತೆ ಸೇರುವ ರಸ್ತೆ)	
			ದಕ್ಷಿಣ	ಹೊರ ವರ್ತುಲ ರಸ್ತೆ	
			ಪಶ್ಚಿಮ	ಹೊಸೂರು ರಸ್ತೆ	
174	174. ಹೆಚ್.ಎಸ್.ಆರ್. ಬಡಾವಣೆ	ಹೆಚ್ ಎಸ್ ಆರ್ 1 ರಿಂದ 4 ಮತ್ತು 6 ರಿಂದ 7 ಸೆಕ್ಟರ್, ಸೆಕ್ಟರ್ 5 (ಭಾಗ), ವಿನಾಯಕ ನಗರ, ಎಳ್ಳುಕುಂಟೆ (ಭಾಗ), ಬಿಡಿಎ ಬಡಾವಣೆ, ಪರಂಗಿ ಪಾಳ್ಯ, ವೆಂಗನಹಳ್ಳಿ, ಸಿ ಪಿ ಡಬ್ಲ್ಯೂ ಕ್ವಾರ್ಟರ್ಸ್, ಆಗರ, ಇಬ್ಬೂರು, ಆಗರ ಕೆರೆ, ಅರಳುಕುಂಟೆ	ಉತ್ತರ	ಹೊರ ವರ್ತುಲ ರಸ್ತೆ, ಮುಖ್ಯರಸ್ತೆ, (ಸರ್ಜಾಪುರ ರಸ್ತೆ ಮತ್ತು ಹೊರ ವರ್ತುಲ ರಸ್ತೆ ಸೇರುವ ರಸ್ತೆ), ಸರ್ಜಾಪುರ ರಸ್ತೆ, 27ನೇ ಮುಖ್ಯರಸ್ತೆ, ಅಡ್ಡ ರಸ್ತೆ, 6ನೇ ಅಡ್ಡರಸ್ತೆ, ಡಿಫೆನ್ಸ್ ಏರಿಯಾ ಲಿಮಿಟ್, ಬೆಳಂದೂರು ಕೆರೆಯ ದಕ್ಷಿಣದ ಪರಿಮಿತಿ	
			ಪೂರ್ವ	ಹಾಲಿ ಇರುವ ಸಿ ಎಂ ಸಿ ವಾರ್ಡಿನ ಪರಿಮಿತಿ, ಬೆಳಂದೂರು, ಅಂಬಲೀಪುರ ಮತ್ತು ಹರಳೂರು ಗ್ರಾಮಗಳ ಪಶ್ಚಿಮದ ಪರಿಮಿತಿ,	
			ದಕ್ಷಿಣ	ಮುಖ್ಯರಸ್ತೆ, 24ನೇ ಮುಖ್ಯರಸ್ತೆ, ಮುಖ್ಯರಸ್ತೆ, ಶಾಲೆ ರಸ್ತೆ, 7ನೇ ಅಡ್ಡರಸ್ತೆ, 3ನೇ ಅಡ್ಡರಸ್ತೆ/ಮಳೆ ನೀರು ಚರಂಡಿ, ಮಳೆ ನೀರು ಚರಂಡಿ	
			ಪಶ್ಚಿಮ	ಹೊಸೂರು ರಸ್ತೆ.	
175	175. ಬೊಮ್ಮನಹಳ್ಳಿ	ರೂಪೇನ ಅಗ್ರಹಾರ, ವಿರಾಟ ನಗರ, ಕೃಷ್ಣ ರೆಡ್ಡಿ ಬಡಾವಣೆ, ಬೊಮ್ಮನಹಳ್ಳಿ, ಶಾಮಣ್ಣ ರೆಡ್ಡಿ ಬಡಾವಣೆ, ಬಸಪ್ಪ ಬಡಾವಣೆ, ಸೀನಪ್ಪ ಬಡಾವಣೆ, ಮುನೇಶ್ವರ ಬಡಾವಣೆ (ಭಾಗ), ಹೊಸ ರೆಡ್ಡಿ	ಉತ್ತರ	ಹಾಲಿ ಇರುವ ನಗರಸಭೆ ವಾರ್ಡಿನ ಪರಿಮಿತಿ. ಹೊಸೂರು ರಸ್ತೆ,	
			ಪೂರ್ವ	8ನೇ ಅಡ್ಡರಸ್ತೆ, ಮುಖ್ಯರಸ್ತೆ, ಅಡ್ಡ ರಸ್ತೆ, ಬೇಗೂರು ರಸ್ತೆ, ದೇವರ ಚಿಕ್ಕನಹಳ್ಳಿ ರಸ್ತೆ	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
		ಬಡಾವಣೆ, ಕೃಷ್ಣ ಬಡಾವಣೆ, ಶ್ರೀ ಎಂ ವಿಶ್ವೇಶ್ವರಯ್ಯ ಕಾಲೋನಿ, ರೋಟರಿ ನಗರ (ಭಾಗ)	ದಕ್ಷಿಣ	ಅಡ್ಡ ರಸ್ತೆ, ಮುಖ್ಯರಸ್ತೆ, ಅಡ್ಡ ರಸ್ತೆ, ಮುಖ್ಯರಸ್ತೆ, ಅಡ್ಡ ರಸ್ತೆ, ಮುಖ್ಯರಸ್ತೆ	
			ಪಶ್ಚಿಮ	ಮುಖ್ಯರಸ್ತೆ, ದೇವರ ಚಿಕ್ಕನಹಳ್ಳಿ ಮುಖ್ಯರಸ್ತೆ, 1ನೇ ಅಡ್ಡರಸ್ತೆ, ಮುಖ್ಯರಸ್ತೆ, 2ನೇ ಎ ಮುಖ್ಯರಸ್ತೆ, 1ನೇ ಅಡ್ಡರಸ್ತೆ, ಮುಖ್ಯರಸ್ತೆ, ಅಡ್ಡ ರಸ್ತೆ, 1ನೇ ಅಡ್ಡರಸ್ತೆ, ಅಡ್ಡ ರಸ್ತೆ, 3ನೇ ಅಡ್ಡರಸ್ತೆ, ಮುಖ್ಯರಸ್ತೆ, 2ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, 24ನೇ ಅಡ್ಡರಸ್ತೆ, ಮುಖ್ಯರಸ್ತೆ, ಅಡ್ಡ ರಸ್ತೆ, ಹಾಲಿ ಇರುವ ವಾರ್ಡಿನ ಪರಿಮಿತಿ, ಮಡಿವಾಳ ಕೆರೆಯ ಪೂರ್ವದ ಪರಧಿ	
176	176. ಬಿ.ಟಿ.ಎಂ. ಬಡಾವಣೆ	ವೈಶ್ಯ ಬ್ಯಾಂಕ್ ಕಾಲೋನಿ, ಮೈಕೋ ಬಡಾವಣೆ, ನೈನಪ್ಪ ಸೆಟ್ಟಿ ಪಾಳ್ಯ, ಬಿ ಟಿ ಎಂ ಬಡಾವಣೆ 2ನೇ ಹಂತ, ಸೋಮೇಶ್ವರ ಕಾಲೋನಿ, ಕೆ ಎ ಎಸ್ ಆಫೀಸರ್ಸ್ ಕಾಲೋನಿ, ಸೆಂಟ್ರಲ್ ಎಕ್ಸೆಜ್ ಅಂಡ್ ಕಸ್ಟಮರ್ಸ್ ಕ್ವಾರ್ಟರ್ಸ್, ಮದೀನಾ ನಗರ, ಅಬ್ಬಯ್ಯಪ್ಪ ಬಡಾವಣೆ, ಅಂಬೇಡ್ಕರ್ ಸ್ಟಂ	ಉತ್ತರ	ಹೊರ ವರ್ತುಲ ರಸ್ತೆ	
			ಪೂರ್ವ	ಹಾಲಿ ಇರುವ ವಾರ್ಡಿನ ಪರಿಮಿತಿ, ಮಡಿವಾಳ ಟ್ಯಾಂಕ್ ಬಂಡ್ ರಸ್ತೆ, ಟ್ಯಾಂಕ್ ಶೋರ್ ರಸ್ತೆ, ಮಡಿವಾಳ ಕೆರೆಯ ಪಶ್ಚಿಮದ ಪರಿಮಿತಿ	
			ದಕ್ಷಿಣ	ಮಡಿವಾಳ ಕೆರೆಯ ಪಶ್ಚಿಮದ ಪರಿಮಿತಿ, ಮುಖ್ಯರಸ್ತೆ, ಅಡ್ಡರಸ್ತೆ, 22ನೇ ಅಡ್ಡರಸ್ತೆ, 4ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ	
			ಪಶ್ಚಿಮ	ಬನ್ನೇರುಘಟ್ಟ ರಸ್ತೆ	
177	177. ಜಿ.ಹಿ.ನಗರ	ಜೆಪಿ ನಗರ 2ನೇ ಹಂತ, ಜೆಪಿ ನಗರ 3ನೇ ಹಂತ, ಜೆಪಿ ನಗರ 4ನೇ ಹಂತ, (ಸಾರಕ್ಕಿ ಡಾಲರ್ ಬಡಾವಣೆ), ಶಿವಾನಂದ ಶರ್ಮ ಮೆಮೋರಿಯಲ್ ಆರ್‌ವಿ ಕಾಲೇಜು.	ಉತ್ತರ	ಮಾರೇನಹಳ್ಳಿ ರಸ್ತೆ, 45ನೇ ಅಡ್ಡರಸ್ತೆ,	
			ಪೂರ್ವ	ಬನ್ನೇರುಘಟ್ಟ ರಸ್ತೆ	
			ದಕ್ಷಿಣ	ಮಳೆ ನೀರು ಚರಂಡಿ, 8ನೇ ಎ ಮುಖ್ಯರಸ್ತೆ, 13ನೇ ಅಡ್ಡರಸ್ತೆ, 13ನೇ ಮುಖ್ಯರಸ್ತೆ, ಸಾರಕ್ಕಿ ಮುಖ್ಯರಸ್ತೆ, 9ನೇ ಅಡ್ಡರಸ್ತೆ	
			ಪಶ್ಚಿಮ	ಅರಬಿಂದ ಮಾರ್ಗ 24ನೇ ಮುಖ್ಯರಸ್ತೆ	
178	178. ಸಾರಕ್ಕಿ	ಸಾರಕ್ಕಿ, ಜಿ.ಪಿ.ನಗರ 5ನೇ ಮುಖ್ಯ, ಎಲ್‌ಐಸಿ ಕ್ವಾರ್ಟರ್ಸ್.	ಉತ್ತರ	ಸಾರಕ್ಕಿ ಮುಖ್ಯರಸ್ತೆ, 9ನೇ ಅಡ್ಡರಸ್ತೆ.	
			ಪೂರ್ವ	13ನೇ ಮುಖ್ಯರಸ್ತೆ, 13ನೇ ಅಡ್ಡರಸ್ತೆ, 8ನೇ ಎ ಮುಖ್ಯರಸ್ತೆ, ಹೊರ ವರ್ತುಲ ರಸ್ತೆ, 12ನೇ ಮುಖ್ಯರಸ್ತೆ.	
			ದಕ್ಷಿಣ	17ನೇ ಎ ಅಡ್ಡರಸ್ತೆ, 15ನೇ ಮುಖ್ಯರಸ್ತೆ, 18ನೇ ಅಡ್ಡರಸ್ತೆ, 17ನೇ ಅಡ್ಡರಸ್ತೆ, ಅಡ್ಡ ರಸ್ತೆ (ಹಾಲಿ ಇರುವ ವಾರ್ಡಿನ ಪರಿಮಿತಿ), 22ನೇ ಮುಖ್ಯರಸ್ತೆ, ಹಾಲಿ ಇರುವ ವಾರ್ಡಿನ	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
				ಪರಿಮಿತಿ, ಅಡ್ಡ ರಸ್ತೆ, ಮುಖ್ಯರಸ್ತೆ, 38ನೇ ಮುಖ್ಯರಸ್ತೆ, ಹೊರ ವರ್ತುಲ ರಸ್ತೆ.	
			ಪಶ್ಚಿಮ	ಕನಕಪುರ ರಸ್ತೆ.	
179	179. ಶಾಕಾಂಬರಿನಗರ	ಜಯನಗರ 8ನೇ ಬ್ಲಾಕ್, ಜಯನಗರ 5ನೇ ಬ್ಲಾಕ್, ಟಿ ಎಂ ಸಿ ಬಡಾವಣೆ, ಜಿ.ಪಿ.ನಗರ 1ನೇ ಪೇಸ್, ಶಾಕಾಂಬರಿನಗರ	ಉತ್ತರ	36ನೇ ಅಡ್ಡರಸ್ತೆ.	
			ಪೂರ್ವ	11ನೇ ಮುಖ್ಯರಸ್ತೆ, ಅರೋಬಿಂದ ಮಾರ್ಗ 24ನೇ ಮುಖ್ಯರಸ್ತೆ	
			ದಕ್ಷಿಣ	ಸಾರಕ್ಕಿ ಮುಖ್ಯರಸ್ತೆ, 9ನೇ ಅಡ್ಡರಸ್ತೆ.	
			ಪಶ್ಚಿಮ	ಕನಕಪುರ ರಸ್ತೆ, 27ನೇ ಅಡ್ಡರಸ್ತೆ, ಕೆ ಆರ್ ರಸ್ತೆ.	
180	180.ಬನಶಂಕರಿ ದೇವಸ್ಥಾನ ವಾರ್ಡ್	ಟೀಚರ್ಸ್ ಕಾಲೋನಿ, ಭವಾನಿ ನಗರ, ಈಶ್ವರ್ ನಗರ, ವಿವೇಕಾನಂದ ಕಾಲೋನಿ, ಸರಬಂಡ ಪಾಳ್ಯ, ಗಂಗಾಧರ್ ನಗರ, ಯಾರಬ್‌ನಗರ, ಓಮರಭಾಘ್.	ಉತ್ತರ	34ನೇ ಅಡ್ಡರಸ್ತೆ, 9ನೇ ಮುಖ್ಯರಸ್ತೆ, ಸುಬ್ರಮಣ್ಯಪುರ ಮುಖ್ಯರಸ್ತೆ	
			ಪೂರ್ವ	ಕನಕಪುರ ರಸ್ತೆ	
			ದಕ್ಷಿಣ	ಹೊರ ವರ್ತುಲ ರಸ್ತೆ	
			ಪಶ್ಚಿಮ	14ನೇ ಮುಖ್ಯರಸ್ತೆ	
181	181. ಕುಮಾರಸ್ವಾಮಿ ಬಡಾವಣೆ	ಕದಿರೇನಹಳ್ಳಿ, ಬೇಂದ್ರೆ ನಗರ, ಕುಮಾರಸ್ವಾಮಿ ಬಡಾವಣೆ 1ನೇ ಮತ್ತು 2ನೇ ಹಂತ, ಇಸ್ರೋ ಬಡಾವಣೆ, ಕನಕಗೃಹ ಬಡಾವಣೆ, ವಸುಧಾ ಭವನ, ದಯಾನಂದ ಸಾಗರ ಇಂಜಿನಿಯರಿಂಗ್ ಕಾಲೇಜ್	ಉತ್ತರ	ಹೊರ ವರ್ತುಲ ರಸ್ತೆ	
			ಪೂರ್ವ	ಬಿ ಡಬ್ಲ್ಯೂ ಎಸ್ ಎಸ್ ಬಿ ಸರ್ವಿಸ್ ರಸ್ತೆ, ಕಾರಂತ್ ರಸ್ತೆ, 1ನೇ ಮುಖ್ಯರಸ್ತೆ, ಹಾಲಿ ಇರುವ ವಾರ್ಡಿನ ಪರಿಮಿತಿ	
			ದಕ್ಷಿಣ	ಹಾಲಿ ಇರುವ ವಾರ್ಡಿನ ಪರಿಮಿತಿ, ಮುಖ್ಯರಸ್ತೆ, 10ನೇ ಮುಖ್ಯರಸ್ತೆ, ಹಾಲಿ ಇರುವ ವಾರ್ಡಿನ ಪರಿಮಿತಿ, 2ನೇ ಮುಖ್ಯರಸ್ತೆ	
			ಪಶ್ಚಿಮ	ಹಾಲಿ ಇರುವ ವಾರ್ಡಿನ ಪರಿಮಿತಿ, 50 ಅಡಿ ರಸ್ತೆ ಮುಖ್ಯರಸ್ತೆ, 9ನೇ ಅಡ್ಡರಸ್ತೆ	
182	182. ಪದ್ಮನಾಭ ನಗರ	ಕತ್ತಿಗುಪ್ಪೆ 4ನೇ ಪೇಸ್ (ಭಾಗ), ಪದ್ಮನಾಭ ನಗರ, ಆರ್ ಕೆ ಬಡಾವಣೆ, ಬೃಂದಾವನ ಬಡಾವಣೆ, ರಾಜೀವ ನಗರ, ರಿಜಿನಲ್ ಇನ್ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ಭಾರತ್ ಹೌಸಿಂಗ್ ಸೊಸೈಟಿ ಬಡಾವಣೆ, ಗೌಡನಪಾಳ್ಯ ಕೆರೆ	ಉತ್ತರ	ಹೊರ ವರ್ತುಲ ರಸ್ತೆ	
			ಪೂರ್ವ	9ನೇ ಅಡ್ಡರಸ್ತೆ, ಮುಖ್ಯರಸ್ತೆ, 1ನೇ ಅಡ್ಡರಸ್ತೆ, 50 ಅಡಿ ರಸ್ತೆ	
			ದಕ್ಷಿಣ	18ನೇ ಮುಖ್ಯ ರಸ್ತೆ, ದೊರೆಕೆರೆಯ ಉತ್ತರದ ಪರಧಿ, ಮಳೆ ನೀರು ಚರಂಡಿ, 2ನೇ ಮುಖ್ಯ ರಸ್ತೆ	
			ಪಶ್ಚಿಮ	1ನೇ ಮುಖ್ಯರಸ್ತೆ, 1ನೇ ಅಡ್ಡ ರಸ್ತೆ, ಮುಖ್ಯ ರಸ್ತೆ, ಉತ್ತರಹಳ್ಳಿ ಮುಖ್ಯ ರಸ್ತೆ, 18ನೇ ಮುಖ್ಯ ರಸ್ತೆ, ಶಿವರಾಂ ಕಾರಂತ ರಸ್ತೆ, ಚಿಕ್ಕಲ್ಲಸಂದ್ರ ಮುಖ್ಯರಸ್ತೆ, ಮುಖ್ಯರಸ್ತೆ, ಮಳೆ ನೀರು ಚರಂಡಿ, 7ನೇ ಮುಖ್ಯರಸ್ತೆ	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
183	183. ಚಿಕ್ಕ ಕಲ್ಲಸಂದ್ರ	ರಂಗಪ್ಪ ಬಡಾವಣೆ, ಕತ್ತಿಗುಪ್ಪೆ 3ನೇ ಪೇಸ್, ಕತ್ತಿಗುಪ್ಪೆ 4ನೇ ಪೇಸ್ (ಭಾಗ), ಚಿಕ್ಕ ಕಲ್ಲಸಂದ್ರ, ಕಾಮಕ್ಕ ಸಿನಿಮಾ ಮಂದಿರ	ಉತ್ತರ	ಹೊರ ವರ್ತುಲ ರಸ್ತೆ	
			ಪೂರ್ವ	7ನೇ ಮುಖ್ಯರಸ್ತೆ, ಮಳೆ ನೀರು ಚರಂಡಿ, ಮುಖ್ಯರಸ್ತೆ, ಚಿಕ್ಕಕಲ್ಲಸಂದ್ರ ಮುಖ್ಯರಸ್ತೆ	
			ದಕ್ಷಿಣ	ಕುವೆಂಪು ರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಮುಖ್ಯರಸ್ತೆ, 4ನೇ ಅಡ್ಡರಸ್ತೆ (ಹಾಲಿ ಇರುವ ವಾರ್ಡಿನ ಪರಿಮಿತಿ)	
			ಪಶ್ಚಿಮ	ಇಟ್ಟಮಡು ಮುಖ್ಯರಸ್ತೆ, 4ನೇ ಮುಖ್ಯರಸ್ತೆ, 2ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ	
184	184. ಉತ್ತರಹಳ್ಳಿ	ಹನುಮಗಿರಿ ಬೆಟ್ಟ, ಶ್ರೀರಾಮಚಂದ್ರಪುರ, ನಾಯ್ಡು ಬಡಾವಣೆ, ಶ್ರೀಶ್ರೀ ನಗರ, ಆಂಜನೇಯಸ್ವಾಮಿ ಬಡಾವಣೆ, ಎ ಜಿ ಎಸ್ ಬಡಾವಣೆ, ಗವಿಯಪ್ಪ ತಿಮ್ಮಯ್ಯ ಬಡಾವಣೆ, ಬೆಸ್ವಿ ಕ್ಲಬ್ ಮತ್ತು ಅಪಾರ್ಟ್‌ಮೆಂಟ್, ಪೂರ್ಣಪ್ರಜ್ಞಾ ಬಡಾವಣೆ, ಹೇಮಾವತಿ ಬಡಾವಣೆ, ಕೋಡಿಪುರ, ವಿನಾಯಕ ಬಡಾವಣೆ, ಉತ್ತರಹಳ್ಳಿ, ಶ್ರೀನಿವಾಸ ಕಾಲೋನಿ, ಅರೆಹಳ್ಳಿ, ಶ್ರೀನಿಧಿ ಬಡಾವಣೆ, ವಡ್ಡರಪಾಳ್ಯ, ಸಿಂಹಾದ್ರಿ ಬಡಾವಣೆ, ಪಟೇಲ್ ಮುನಿವೆಂಕಟಪ್ಪ ಬಡಾವಣೆ, ವಲ್ಲಭ ನಗರ, ಪೈಂಡ್ಸ್ ಕಾಲೋನಿ, ಸುಬ್ರಮಣ್ಯಪುರ, ಸಪ್ತಗಿರಿ ಬಡಾವಣೆ, ದೊರೈ ಕೆರೆ, ರಾಜಣ್ಣ ಕೈಗಾರಿಕಾ ಬಡಾವಣೆ, ಟಿ ಲಕ್ಷ್ಮಯ್ಯ ಬಡಾವಣೆ, ಪರಮಹಂಸ ಬಡಾವಣೆ, ಯದಲಂ ನಗರ, ಆದಿನಾರಾಯಣ ಕಾಲೋನಿ, ಭುವನೇಶ್ವರಿ ನಗರ, ವಸಂತಪುರ, ವಿನಾಯಕ ನಗರ ಬಡಾವಣೆ, ಗುಬ್ಬಲಾಳು ಬಡಾವಣೆ, ಹುಚ್ಚಪ್ಪನಪಾಳ್ಯ, ಮಾರುತಿ ನಗರ, ವಸಂತ ವಲ್ಲಭ ನಗರ 2ನೇ ಬ್ಲಾಕ್, ರಾಜರಾಜೇಶ್ವರಿ ಬಡಾವಣೆ, ಜಯನಗರ ಹೆಚ್ ಬಿ ಸಿ ಎಸ್ ಬಡಾವಣೆ, ತುರಹಳ್ಳಿ, ಬಿ ಎಸ್ ಕೆ 6ನೇ ಹಂತ 1ನೇ ಮತ್ತು 2ನೇ ಬ್ಲಾಕ್, ವೀರಾಂಜನೇಯ ನಗರ, ಗೋಲ್ಡನ್ ಗ್ರೀನ್ಸ್ ಬಡಾವಣೆ, ಭಾರತ್ ಹೌಸಿಂಗ್ ಕೊ ಆಪರೇಟಿವ್ ಸೊಸೈಟಿ ಬಡಾವಣೆ (ಭಾಗ), ಮೊಗೆಕೆರೆ, ಗುಬ್ಬಲಾಳ. ಹ್ಯಾಪಿ ವ್ಯಾಲಿ (ಭಾಗ), ರಾಜ ಗಾರ್ಡನಿಯಾ (ಭಾಗ)	ಉತ್ತರ	ಅರೆಹಳ್ಳಿಯ ಉತ್ತರದ ಪರಿಮಿತಿ, ಮಳೆ ನೀರು ಚರಂಡಿ, ಇಟ್ಟಮಡು ಮುಖ್ಯರಸ್ತೆ, ಹಾಲಿ ಇರುವ ನಗರಸಭೆ ವಾರ್ಡಿನ ಪರಿಮಿತಿ 4ನೇ ಅಡ್ಡರಸ್ತೆ, ಮುಖ್ಯರಸ್ತೆ, 6ನೇ ಅಡ್ಡರಸ್ತೆ.	
			ಪೂರ್ವ	ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಮುಖ್ಯರಸ್ತೆ, 3ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ, ಹಾಲಿ ಇರುವ ನಗರಸಭೆ ವಾರ್ಡಿನ ಪರಿಮಿತಿ, ಮುಖ್ಯರಸ್ತೆ, 3ನೇ ಅಡ್ಡರಸ್ತೆ, 4ನೇ ಅಡ್ಡರಸ್ತೆ, ಅಡ್ಡ ರಸ್ತೆ, ಮುಖ್ಯರಸ್ತೆ, ಅಡ್ಡ ರಸ್ತೆ, ಮಳೆ ನೀರು ಚರಂಡಿ, 3ನೇ ಅಡ್ಡರಸ್ತೆ, ಉತ್ತರಹಳ್ಳಿ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, ಮಳೆ ನೀರು ಚರಂಡಿ, ದೊರೆಕೆರೆ ಪರಿಮಿತಿ, ಸುಬ್ರಮಣ್ಯಪುರ ಹಾಗೂ ಗುಬಲಾಳ ಹಳ್ಳಿಯ ಪೂರ್ವದ ಪರಿಮಿತಿ.	
			ದಕ್ಷಿಣ	ಗುಬಲಾಳ ಮತ್ತು ತುರಹಳ್ಳಿಯ ದಕ್ಷಿಣದ ಪರಿಮಿತಿ.	
			ಪಶ್ಚಿಮ	ತುರಹಳ್ಳಿಯ ಪಶ್ಚಿಮ ಮತ್ತು ಉತ್ತರದ ಪರಿಮಿತಿ, ಮಳೆ ನೀರು ಚರಂಡಿ, ಉತ್ತರಹಳ್ಳಿಯ ಪಶ್ಚಿಮದ ಪರಿಮಿತಿ, ವಡ್ಡರಪಾಳ್ಯ ಗ್ರಾಮದ ದಕ್ಷಿಣ ಮತ್ತು ಪಶ್ಚಿಮದ ಪರಿಮಿತಿ, ಅರೆಹಳ್ಳಿ ಗ್ರಾಮದ ಪಶ್ಚಿಮದ ಪರಿಮಿತಿ.	
185	185. ಯಲಚೇನಹಳ್ಳಿ	ಇಲ್ಯಾಸ್ ನಗರ, ಕನಕ ನಗರ, ಗೀತಾ ಕಾಲೋನಿ, ಯಲಚೇನಹಳ್ಳಿ, ಕೃಷ್ಣದೇವರಾಯ ನಗರ, ಕಾಶಿನಗರ, ಅನುರಾಧ ಕೈಗಾರಿಕಾ ಪ್ರದೇಶ,	ಉತ್ತರ	ಹೊರ ವರ್ತುಲ ರಸ್ತೆ.	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
		ಪ್ರತಿಭಾ ಕೈಗಾರಿಕಾ ಪ್ರದೇಶ, ಜೆ ಸಿ ಕೈಗಾರಿಕಾ ಬಡಾವಣೆ, ಬಿಕಾಸಿಪುರ, ನಂಜಪ್ಪ ಬಡಾವಣೆ, ಚಂದ್ರನಗರ.	ಪೂರ್ವ	ಕನಕಪುರ ರಸ್ತೆ.	
			ದಕ್ಷಿಣ	ಬಿಕಾಸಿಪುರ ಮುಖ್ಯರಸ್ತೆ, ಹಾಲಿ ಇರುವ ಸಿ ಎಂ ಸಿ ನಗರಸಭೆ ವಾರ್ಡಿನ ಪರಿಮಿತಿ	
			ಪಶ್ಚಿಮ	ಹಾಲಿ ಇರುವ ನಗರಸಭೆ ವಾರ್ಡಿನ ಪರಿಮಿತಿ, 1ನೇ ಮುಖ್ಯರಸ್ತೆ, ಕಾರಂತ ರಸ್ತೆ, ಬಿಡಬ್ಬೂಎಸ್‌ಎಸ್‌ಬಿ ಸರ್ವಿಸ್ ರಸ್ತೆ	
186	186. ಜರಗನಹಳ್ಳಿ	ಶಿವಾನಂದ ನಗರ, ಭೈರವೇಶ್ವರ ಬಡಾವಣೆ, ಚಕ್ಕಸ್ವಾಮಿ ಬಡಾವಣೆ, ಮಹಾತ್ಮ ಗಾಂಧಿ ಬಡಾವಣೆ, ಕೃಷ್ಣರಾಜು ಬಡಾವಣೆ, ಅಬ್ಬಾರೆಡ್ಡಿ ಬಡಾವಣೆ (ಭಾಗ), ಜೆ ಪಿ ನಗರ 6ನೇ ಮುಖ, ಗೋವಿಂದಪ್ಪ ಬಡಾವಣೆ, ಹೊನ್ನೆಯಪ್ಪ ಬಡಾವಣೆ, ಜ್ಯೋತಿ ಬಡಾವಣೆ, ಜರಗನಹಳ್ಳಿ, ಶ್ರೀ ಸ್ವಾಮಿ ಬಡಾವಣೆ, ಪುಟ್ಟೇನಹಳ್ಳಿಕೆರೆ.	ಉತ್ತರ	ಹೊರ ವರ್ತುಲ ರಸ್ತೆ, 38ನೇ ಮುಖ್ಯರಸ್ತೆ, ಮುಖ್ಯರಸ್ತೆ, ಹಾಲಿ ಇರುವ ನಗರಸಭೆ ವಾರ್ಡ್ ಪರಿಮಿತಿ, ಮುಖ್ಯರಸ್ತೆ, ಹಾಲಿ ಇರುವ ನಗರಸಭೆ ವಾರ್ಡ್ ಪರಿಮಿತಿ, ಅಡ್ಡ ರಸ್ತೆ, 3ನೇ ಮುಖ್ಯರಸ್ತೆ, ಅಡ್ಡ ರಸ್ತೆ, ಹಾಲಿ ಇರುವ ನಗರಸಭೆ ವಾರ್ಡ್ ಪರಿಮಿತಿ, ಅಡ್ಡ ರಸ್ತೆ, 26ನೇ ಮುಖ್ಯರಸ್ತೆ, ಹಾಲಿ ಇರುವ ನಗರಸಭೆ ವಾರ್ಡ್ ಪರಿಮಿತಿ.	
			ಪೂರ್ವ	ಪುಟ್ಟೇನಹಳ್ಳಿ ಮುಖ್ಯರಸ್ತೆ, 17ನೇ ಅಡ್ಡ (ರಣಧೀರ ಕಂಠೀರವ ರಸ್ತೆ), 31ನೇ ಅಡ್ಡರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ಪುಟ್ಟೇನಹಳ್ಳಿ ಮುಖ್ಯರಸ್ತೆ.	
			ದಕ್ಷಿಣ	ಮುಖ್ಯರಸ್ತೆ, ಪುಟ್ಟೇನಹಳ್ಳಿ ಕೆರೆಯ ದಕ್ಷಿಣದ ಪರಧಿ (ಹಾಲಿ ಇರುವ ನಗರಸಭೆ ವಾರ್ಡ್ ಪರಿಮಿತಿ), ಅಡ್ಡರಸ್ತೆ, ಮುಖ್ಯ ರಸ್ತೆ, ಅಡ್ಡರಸ್ತೆ, ಹಾಲಿ ಇರುವ ನಗರ ಸಭೆ ಪರಿಮಿತಿ, ಚುಂಚಘಟ್ಟ ಮುಖ್ಯರಸ್ತೆ, ಹಾಲಿ ಇರುವ ನಗರ ಸಭೆ ಪರಿಮಿತಿ ಅಡ್ಡರಸ್ತೆ.	
			ಪಶ್ಚಿಮ	ಕನಕಪುರ ಮುಖ್ಯರಸ್ತೆ.	
187	187. ಪುಟ್ಟೇನಹಳ್ಳಿ	ಜೆ ಪಿ ನಗರ 5ನೇ ಮುಖ, ಅಯೋಧ್ಯಾ ನಗರ, ರಾಮಸ್ವಾಮಿ ಬಡಾವಣೆ, ವಿನಾಯಕ ನಗರ, ಅನಂತಪ್ಪ ಬಡಾವಣೆ, ಅಮಲೋದ್ಭವಿ ನಗರ, (ದೊರೆಸ್ವಾಮಿಪಾಳ್ಯ), ಕೃಷ್ಣರಾಜು ಬಡಾವಣೆ, ವೆಂಕಟಾದ್ರಿ ಬಡಾವಣೆ, ಸಹ್ಯಾದ್ರಿ ಬಡಾವಣೆ, ಪಾಂಡುರಂಗ ನಗರ, ಬಾಬ್ ಬಡಾವಣೆ, ಅಚಪ್ಪ ಬಡಾವಣೆ, ಬರೋಡ ಬ್ಯಾಂಕ್ ಕಾಲೋನಿ, ಪುಟ್ಟೇನಹಳ್ಳಿ, ವಿನಾಯಕ ನಗರ. ಅಬ್ಬಯ್ಯ ಬಡಾವಣೆ (ಭಾಗ)	ಉತ್ತರ	ಹಾಲಿ ಇರುವ ನಗರಸಭೆ ವಾರ್ಡ್ ಪರಿಮಿತಿ, 22ನೇ ಮುಖ್ಯರಸ್ತೆ, ಹಾಲಿ ಇರುವ ನಗರಸಭೆ ವಾರ್ಡ್ ಪರಿಮಿತಿ, ಅಡ್ಡ ರಸ್ತೆ, ಮುಖ್ಯರಸ್ತೆ, 17ನೇ ಅಡ್ಡ, 15ನೇ ಮುಖ್ಯರಸ್ತೆ, 18ನೇ ಅಡ್ಡರಸ್ತೆ, 17ನೇ ಎ ಅಡ್ಡರಸ್ತೆ, 12ನೇ ಮುಖ್ಯರಸ್ತೆ, ಹಾಲಿ ಇರುವ ನಗರಸಭೆ ವಾರ್ಡ್ ಪರಿಮಿತಿ, ಮಳೆ ನೀರು ಚರಂಡಿ.	
			ಪೂರ್ವ	ಬನ್ನೇರುಘಟ್ಟ ರಸ್ತೆ.	
			ದಕ್ಷಿಣ	1ನೇ ಅಡ್ಡರಸ್ತೆ, 3ನೇ ಅಡ್ಡರಸ್ತೆ, 5ನೇ ಅಡ್ಡರಸ್ತೆ, ಮುಖ್ಯರಸ್ತೆ, ಕೆರೆಯ ಪೂರ್ವ ಮತ್ತು ದಕ್ಷಿಣದ ಪರಧಿ, ಮುಖ್ಯರಸ್ತೆ	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
			ಪಶ್ಚಿಮ	ಕೊತ್ತನೂರು ರಸ್ತೆ, ಬೀರೇಶ್ವರ ನಗರ ಮುಖ್ಯರಸ್ತೆ, ಹಾಲಿ ಇರುವ ನಗರಸಭೆ ವಾರ್ಡ್ ಪರಿಮಿತಿ, ಮುಖ್ಯರಸ್ತೆ, ಪುಟ್ಟೇನಹಳ್ಳಿ ಕೆರೆಯ ದಕ್ಷಿಣದ ಪರದಿ/ಮುಖ್ಯರಸ್ತೆ, ಪುಟ್ಟೇನಹಳ್ಳಿ ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, 31ನೇ ಮುಖ್ಯರಸ್ತೆ, 17ನೇ ಅಡ್ಡರಸ್ತೆ (ರಣಧೀರ ಕಂಠೀರವ ರಸ್ತೆ), ಪುಟ್ಟೇನಹಳ್ಳಿ ಮುಖ್ಯರಸ್ತೆ.	
188	188. ಬೀರೇಶ್ವರ	ಕುವೆಂಪು ನಗರ, ಬಸವಲಿಂಗಪ್ಪ ಬಡಾವಣೆ, ಬೀರೇಶ್ವರ, ಅನುಗ್ರಹ ಬಡಾವಣೆ, ಐ ಐ ಎಂ, ರಾಘವೇಂದ್ರ ಕಾಲೋನಿ, ಸುಂದರ್ ರಾಮಶೆಟ್ಟಿ ನಗರ, ಶ್ಯಾನುಭೋಗ್ ನಾಗಪ್ಪ ಬಡಾವಣೆ, ವೇಣುಗೋಪಾಲ್ ಬಡಾವಣೆ, ಬಿ ಟಿ ಎಂ ಬಡಾವಣೆ 4ನೇ ಹಂತ, ವಿಜಯ ಬ್ಯಾಂಕ್ ಬಡಾವಣೆ, ಶ್ರೀ ಸತ್ಯ ಸಾಯಿ ಬಡಾವಣೆ, ಡಾಕ್ಟರ್ಸ್ ಬಡಾವಣೆ, ರೋಟರಿ ನಗರ, ವಿಜಯಶ್ರೀ ಬಡಾವಣೆ, ವಕೀಲ್ ಮರಿಯಾ ಬಡಾವಣೆ, ಕೋಡಿ ಚಿಕ್ಕನಹಳ್ಳಿ, ವಿರಾಟ ನಗರ, ಲೇಕ್ ಸಿಟಿ, ಸಾರ್ವಭೌಮನಗರ	ಉತ್ತರ	1ನೇ ಅಡ್ಡರಸ್ತೆ, 4ನೇ ಮುಖ್ಯರಸ್ತೆ, 22ನೇ ಅಡ್ಡರಸ್ತೆ, 29ನೇ ಮುಖ್ಯರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡ್ ಪರಿಮಿತಿ (ಟ್ಯಾಂಕ್ ಶೋರ್ ರಸ್ತೆ), ಅಡ್ಡ ರಸ್ತೆ (ಟ್ಯಾಂಕ್ ಬಂಡ್ ರಸ್ತೆ).	
			ಪೂರ್ವ	ಕೆರೆಯ ಪೂರ್ವದ ಪರದಿ, ಹಾಲಿ ಇರುವ ನಗರಸಭೆ ವಾರ್ಡ್ ಪರಿಮಿತಿ, ಅಡ್ಡ ರಸ್ತೆ, ಮುಖ್ಯರಸ್ತೆ, ಮುಖ್ಯರಸ್ತೆ, ಅಡ್ಡ ರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, 24ನೇ ಅಡ್ಡರಸ್ತೆ, 6ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, ಮುಖ್ಯರಸ್ತೆ, ಮುಖ್ಯರಸ್ತೆ, ಅಡ್ಡ ರಸ್ತೆ, ಮುಖ್ಯರಸ್ತೆ, ಅಡ್ಡ ರಸ್ತೆ, 3ನೇ ಅಡ್ಡರಸ್ತೆ, ಮುಖ್ಯರಸ್ತೆ, 1ನೇ ಅಡ್ಡರಸ್ತೆ, ಅಡ್ಡ ರಸ್ತೆ, ಮುಖ್ಯರಸ್ತೆ, 1ನೇ ಅಡ್ಡರಸ್ತೆ, ಅಡ್ಡ ರಸ್ತೆ, 2ನೇ ಎ ಮುಖ್ಯರಸ್ತೆ, ಅಡ್ಡ ರಸ್ತೆ, 1ನೇ ಅಡ್ಡರಸ್ತೆ, ದೇವರ ಚಿಕ್ಕನಹಳ್ಳಿ ರಸ್ತೆ, ಅಡ್ಡ ರಸ್ತೆ ಮುಖ್ಯರಸ್ತೆ, ಅಡ್ಡ ರಸ್ತೆ, ಕಾಂಪೌಂಡ್ ವಾಲ್	
			ದಕ್ಷಿಣ	ಮುಖ್ಯರಸ್ತೆ, ಮುಖ್ಯರಸ್ತೆ, ಮುಖ್ಯರಸ್ತೆ, ಅಡ್ಡ ರಸ್ತೆ, 1ನೇ ಅಡ್ಡ ರಸ್ತೆ, 1ನೇ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, ಅಡ್ಡ ರಸ್ತೆ, ಅರಕೆರೆ ಮುಖ್ಯರಸ್ತೆ	
			ಪಶ್ಚಿಮ	ಬನ್ನೇರುಘಟ್ಟ ರಸ್ತೆ.	
189	189. ಹೊಂಗಸಂದ್ರ	ಓಂ ಶಕ್ತಿ ಬಡಾವಣೆ, ಎನ್ ಆರ್ ರೆಡ್ಡಿ ಬಡಾವಣೆ, ನಂದೀಶ್ವರ ಬಡಾವಣೆ, ಮುನಿಯಪ್ಪ ಬಡಾವಣೆ, ಎಂ ಎಸ್ ಆರ್ ಬಡಾವಣೆ, ಮುನಿರೆಡ್ಡಿ ಬಡಾವಣೆ, ಹೊಂಗಸಂದ್ರ, ಮೈಕೋ ಬಡಾವಣೆ, ಚಾಮುಂಡಿ ನಗರ, ಎಸ್ ಆರ್ ನಾಯ್ಡು ರಸ್ತೆ, ಗೋಲ್ಡನ್ ನಗರ, ಕಾವೇರಿ ನಗರ. ಮಂಜುನಾಥ ಕೈಗಾರಿಕ ಪ್ರದೇಶ, ಮದಿನಾ ನಗರ, ಮಂಗಮ್ಮನ ಪಾಳ್ಯ (ಭಾಗ)	ಉತ್ತರ	ಅಡ್ಡ ರಸ್ತೆ, 8ನೇ ಅಡ್ಡರಸ್ತೆ, ಹೊಸೂರು ರಸ್ತೆ, ಮಳೆ ನೀರು ಚರಂಡಿ/ ಕಾಂಪೌಂಡ್ ವಾಲ್, 7ನೇ ಅಡ್ಡ ರಸ್ತೆ	
			ಪೂರ್ವ	ಹಾಲಿ ಇರುವ ನಗರಸಭೆ ವಾರ್ಡ್ ಪರಿಮಿತಿ, 1ನೇ ಮುಖ್ಯರಸ್ತೆ, ಕಾಂಪೌಂಡ್ ವಾಲ್, ಹಳೆ ಮಂಗಮ್ಮನ ರಸ್ತೆ, ಹೊಸೂರು ರಸ್ತೆ, ಮುಖ್ಯರಸ್ತೆ, 1ನೇ ಅಡ್ಡ ರಸ್ತೆ, ಹೊಂಗಸಂದ್ರ ರಸ್ತೆ, ಮಳೆ ನೀರು ಚರಂಡಿ, ಅಡ್ಡ ರಸ್ತೆ, ಮಳೆ ನೀರು ಚರಂಡಿ/ಹಾಲಿ ಇರುವ ನಗರಸಭೆ ವಾರ್ಡ್ ಪರಿಮಿತಿ	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
			ದಕ್ಷಿಣ	ಹಾಲಿ ಇರುವ ನಗರಸಭೆ ವಾರ್ಡ್ ಪರಿಮಿತಿ/ಮಳೆ ನೀರು ಚರಂಡಿ, ಮುಖ್ಯರಸ್ತೆ. 4ನೇ ಅಡ್ಡರಸ್ತೆ, ಮುಖ್ಯರಸ್ತೆ.	
			ಪಶ್ಚಿಮ	ದೇವರಚಿಕ್ಕನಹಳ್ಳಿ ರಸ್ತೆ.	
190	190.ಮಂಗಮ್ಹನ ಪಾಳ್ಯ	ಮಂಗಮ್ಹನಪಾಳ್ಯ (ಭಾಗ), ಮದೀನ ನಗರ (ಭಾಗ), ಗಂಗಮ್ಮ ಬಡಾವಣೆ, ಐ ಟಿ ಐ ಬಡಾವಣೆ, ಪ್ರಿಯಾಂಕ ಬಡಾವಣೆ, ಮುನೇಶ್ವರಪ್ಪ ಬಡಾವಣೆ, ಬಂಡೇಪಾಳ್ಯ, ಹೊಸಪಾಳ್ಯ, ಹೆಚ್ ಎಸ್ ಆರ್ 2ನೇ ಸೆಕ್ಟರ್, ಸೋಮಸಮುದ್ರಪಾಳ್ಯ, ಮುನೇಶ್ವರ ಬಡಾವಣೆ, ಅಬ್ಬಯ್ಯ ಬಡಾವಣೆ, ಮುನಿರೆಡ್ಡಿ ಬಡಾವಣೆ, ಲಕ್ಷ್ಮಿ ಬಡಾವಣೆ, ರಾಘವೇಂದ್ರ ಬಡಾವಣೆ, ಗರೆಬಾವಿ ಪಾಳ್ಯ	ಉತ್ತರ	7ನೇ ಅಡ್ಡರಸ್ತೆ, ಶಾಲೆ ರಸ್ತೆ, ಮುಖ್ಯರಸ್ತೆ	
			ಪೂರ್ವ	24ನೇ ಮುಖ್ಯರಸ್ತೆ, ಮುಖ್ಯರಸ್ತೆ, ಹಾಲಿ ಇರುವ ನಗರಸಭೆ ವಾರ್ಡ್ ಪರಿಮಿತಿ. ಮುಖ್ಯರಸ್ತೆ, ಹಾಲಿ ಇರುವ ನಗರಸಭೆ ವಾರ್ಡ್ ಪರಿಮಿತಿ	
			ದಕ್ಷಿಣ	ಮುಖ್ಯರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡ್ ಪರಿಮಿತಿ, ಹೊಸೂರು ರಸ್ತೆ, ಅಡ್ಡ ರಸ್ತೆ, ಅಡ್ಡ ರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡ್ ಪರಿಮಿತಿ, ಕೆರೆಯ ಉತ್ತರದ ಪರಧಿ, ಹಾಲಿ ಇರುವ ಸಿ ಎಂ ಸಿ ವಾರ್ಡ್ ಪರಿಮಿತಿ	
			ಪಶ್ಚಿಮ	ಹಾಲಿ ಇರುವ ಸಿ ಎಂ ಸಿ ವಾರ್ಡ್ ಪರಿಮಿತಿ (ಎ ಸಿ ಪರಧಿ), ಮುಖ್ಯರಸ್ತೆ, ಅಡ್ಡ ರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡ್ ಪರಿಮಿತಿ, ಮಳೆ ನೀರು ಚರಂಡಿ, ಅಡ್ಡ ರಸ್ತೆ, ಮಳೆ ನೀರು ಚರಂಡಿ, ಹೊಂಗಸಂದ್ರ ರಸ್ತೆ, 1ನೇ ಅಡ್ಡ ರಸ್ತೆ, ಮುಖ್ಯರಸ್ತೆ, ಹೊಸೂರು ರಸ್ತೆ. ಹಳೆ ಮಂಗಮ್ಹನ ರಸ್ತೆ, ಕಾಂಪೌಂಡ್ ವಾಲ್/ಹಾಲಿ ಇರುವ ಸಿ ಎಂ ಸಿ ವಾರ್ಡ್ ಪರಿಮಿತಿ, 1ನೇ ಮುಖ್ಯರಸ್ತೆ/ಹಾಲಿ ಇರುವ ಸಿ ಎಂ ಸಿ ವಾರ್ಡ್ ಪರಿಮಿತಿ	
191	191. ಸಿಂಗಸಂದ್ರ	ಚಿಕ್ಕಬೇಗೂರು, ಎ ಇ ಸಿ ಎಸ್ ಬಡಾವಣೆ, ಎಸ್ ಆರ್ ಕೆ ಬಡಾವಣೆ, ಗ್ರೀನ್ ಗಾರ್ಡನ್ ಬಡಾವಣೆ, ಸಿಂಗಸಂದ್ರ, ರಾಯಲ್ ಹೋಮ್ಸ್ ಬಡಾವಣೆ, ಹೆಚ್ ಎ ಎಲ್ ಬಡಾವಣೆ, ವೇದಾಂತಚಾರ್ ಬಡಾವಣೆ, ಚನ್ನಕೇಶವ ನಗರ, ಎಲೆಕ್ಟ್ರಾನಿಕ್ ಸಿಟಿ, ಬ್ಯಾರಟನ್ ಅಗ್ರಹಾರ, ವಿನಾಯಕ ನಗರ, ಜಿ ಕೆ ಬಡಾವಣೆ, ರಾಯಲ್ ಕಂಟ್ರಿ ಬಡಾವಣೆ, ಸಂಪಂಗಿ ಬಡಾವಣೆ, ಪರಪ್ಪನ ಅಗ್ರಹಾರ, ಸೆಂಟ್ರಲ್ ಸಿಲ್ಕ್ ಬೋರ್ಡ್ ಎಂಪ್ಲಾಯೀಸ್ ಬಡಾವಣೆ, ಕುಡ್ಲ ವೀರಪ್ಪ ರೆಡ್ಡಿ ಬಡಾವಣೆ, ಸಾಯಿ ಶ್ರೀ ಬಡಾವಣೆ, ಡಾಕ್ಟರ್ಸ್ ಬಡಾವಣೆ, ನಾಗನಾಥಪುರ, ಭುವನೇಶ್ವರ ಬಡಾವಣೆ, ಇನ್ಫೋಟೆಕ್ ಬಡಾವಣೆ, ಎಸ್ ಎಂ ವಿ ಬಡಾವಣೆ, ಕುಪ್ಪೇಂದ್ರ ರೆಡ್ಡಿ ನಗರ, ಲೇಕ್ ವೀವ್ ಮೀನಾಕ್ಷಿ ಬಡಾವಣೆ. ವಿಶ್ವಪ್ರಿಯಾ ನಗರ.	ಉತ್ತರ	ಅಡ್ಡ ರಸ್ತೆ, ಕೊಡ್ಲು ಗ್ರಾಮದ ಉತ್ತರದ ಪರಿಮಿತಿ, ಮುಖ್ಯರಸ್ತೆ, ಅಡ್ಡ ರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡ್ ಪರಿಮಿತಿ (ಎ ಸಿ ಪರಿಮಿತಿ).	
			ಪೂರ್ವ	ಕೊಡ್ಲು, ಪರಪ್ಪನ ಅಗ್ರಹಾರ ಮತ್ತು ನಾಗನಾಥಪುರ ಗ್ರಾಮಗಳ ಪೂರ್ವದ ಪರಿಮಿತಿ (ಎ ಸಿ ಪರಿಮಿತಿ).	
			ದಕ್ಷಿಣ	ನಾಗನಾಥಪುರದ ದಕ್ಷಿಣ ಮತ್ತು ಪಶ್ಚಿಮದ ಪರಿಮಿತಿ, ಪರಪ್ಪನ ಅಗ್ರಹಾರ ಗ್ರಾಮದ ದಕ್ಷಿಣದ ಪರಿಮಿತಿ, ಹಾಲಿ ಇರುವ ಸಿ ಎಂ ಸಿ ವಾರ್ಡ್ ಪರಿಮಿತಿ, ಹೊಸೂರು ರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡ್ ಪರಿಮಿತಿ	
			ಪಶ್ಚಿಮ	ಹಾಲಿ ಇರುವ ಸಿ ಎಂ ಸಿ ವಾರ್ಡ್ ಪರಿಮಿತಿ, ಮುಖ್ಯರಸ್ತೆ, ಬೇಗೂರು ಗ್ರಾಮದ ಪೂರ್ವದ ಪರಿಮಿತಿ.	


ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
192	192. ಬೇಗೂರು	ನೋಬೊ ನಗರ, ಕಾಳೇನ ಅಗ್ರಹಾರ, ರಮಣಶ್ರೀ ನಗರ, ಎ ಟಿ ಎಂ ಇನ್‌ಸ್ಟೀಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್, ಸುಪ್ರೀತಿ ವಿನಾಯಕ ನಗರ, ಗಣಪತಿ ನಗರ, ಇಂದ್ರಪ್ರಸ್ಥ ಕಾಲೋನಿ, ದೊಡ್ಡಕಮ್ಮನಹಳ್ಳಿ, ಕಾಮಾಕ್ಷಿ ಬಡಾವಣೆ, ಲಕ್ಷ್ಮಿ ಬಡಾವಣೆ, ವರಲಕ್ಷ್ಮಿ ಬಡಾವಣೆ, ಭರತೇನ ಅಗ್ರಹಾರ, ದೊಡ್ಡ ತೋಗೂರು ಚಿಕ್ಕಕಮ್ಮನಹಳ್ಳಿ, ಸ್ವಾತಿ ಬಡಾವಣೆ, ಇನ್‌ಸಿಟಿ ಬಡಾವಣೆ, ತೇಜಸ್ವಿನಿ ನಗರ 2ನೇ ಮುಖ, ಲೋಟಸ್ ಬಡಾವಣೆ, ಕೆನರಾ ಬ್ಯಾಂಕ್ ಬಡಾವಣೆ, 2ನೇ ಹಂತ, ಮಲಿಸಂದ್ರ, ವ್ಯಾಲಿ ಸಿಟಿ, ಅಕ್ಷಯ ನಗರ, ಡಿ ಎಫ್ ಎಲ್ ಪ್ರಾಜೆಕ್ಟ್ ನ್ಯೂ ಟೌನ್, ಹುಗಿ ಬಂಡೇ ಗಾರ್ಡನ್, ಕ್ಲಾಸಿಕ್ ಬಡಾವಣೆ, ಗ್ಯಾನಪ್ಪಹಳ್ಳಿ, ಬೇಗೂರು, ಡ್ಯಾ ಹೈಟ್ಸ್ ಬಡಾವಣೆ, ಚಾಮುಂಡಿ ನಗರ, ದೇವರಚಿಕ್ಕನಹಳ್ಳಿ, ರಾಯಲ್ ಮೆಮೋರಿಯಲ್ ಬಡಾವಣೆ, ಅಮಲಾದವ ನಗರ, ಮೋಹನ್ ಬಡಾವಣೆ, ಎ.ಇ.ಸಿ.ಎಸ್ ಬಡಾವಣೆ, ಹೆಚ್ ಎ ಎಲ್ ಬಡಾವಣೆ, ಮೈಕೋ ಬಡಾವಣೆ, ಸುಭಾಷ್ ನಗರ, ರೆಸಿಡೆನ್ಷಿಯಲ್ ಬಡಾವಣೆ, ದೇವೇಂದ್ರ ನಗರ ವಿವೇಕಾನಂದ ನಗರ ಸುಶ್ರುತಿ ನಗರ, ಬಸವಪುರ, ಮಾರುತಿ ಬಡಾವಣೆ, ಡ್ರೀಮ್ಸ್ ಪ್ರಾರಡ್ಯಸ್ ಬಡಾವಣೆ, ಸುದರ್ಶನ್ ನಗರ, ಆರ್ ಆರ್ ಬಡಾವಣೆ, ಪ್ರಗತಿ ನಗರ, ಚಿಕ್ಕತೋಗೂರು.	ಉತ್ತರ	ಕಾಳೇನ ಅಗ್ರಹಾರ, ಕೊಮ್ಮನಹಳ್ಳಿ, ಚಂದ್ರಶೇಖರಪುರ, ಎಲೇನಹಳ್ಳಿ, ಬೇಗೂರು ಗ್ರಾಮಗಳ ಉತ್ತರದ ಪರಿಮಿತಿ,	
			ಪೂರ್ವ	ಬೇಗೂರು ಗ್ರಾಮದ ಪೂರ್ವದ ಪರಿಮಿತಿ, ಬಸವಪುರ ಮತ್ತು ದೊಡ್ಡತೋಗೂರು ಗ್ರಾಮಗಳ ಉತ್ತರದ ಪರಿಮಿತಿ, ಭರತೇನ ಅಗ್ರಹಾರದ ಉತ್ತರ ಮತ್ತು ಪೂರ್ವದ ಪರಿಮಿತಿ.	
			ದಕ್ಷಿಣ	ಭರತೇನ ಅಗ್ರಹಾರದ ದಕ್ಷಿಣದ ಪರಿಮಿತಿ, ಚಿಕ್ಕತೋಗೂರು ದಕ್ಷಿಣ ಮತ್ತು ಪಶ್ಚಿಮದ ಪರಿಮಿತಿ, ಬಸವಪುರ, ಬೇಗೂರು, ಎಲೇನಹಳ್ಳಿ, ಕಮ್ಮನಹಳ್ಳಿ ಗ್ರಾಮಗಳ ದಕ್ಷಿಣ ಪರಿಮಿತಿ, ಬಸವನಪುರ ಗ್ರಾಮದ ದಕ್ಷಿಣ ಮತ್ತು ಪೂರ್ವದ ಪರಿಮಿತಿ.	
			ಪಶ್ಚಿಮ	ಬಸವನಪುರ, ಕಮ್ಮನಹಳ್ಳಿ ಮತ್ತು ಕಾಳೇನ ಅಗ್ರಹಾರ ಗ್ರಾಮಗಳ ಪಶ್ಚಿಮ ಪರಿಮಿತಿ	
193	193. ಅರಕೆರೆ	ಓಂಕಾರ ನಗರ, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ಶ್ರೀನಿವಾಸಲು ಬಡಾವಣೆ, ವಿಜಯಶ್ರೀ ಬಡಾವಣೆ, ಮುತ್ತುರಾಯಸ್ವಾಮಿ ಬಡಾವಣೆ, ಜನತಾ ಕಾಲೋನಿ, ಮಾಧವನ ಕಾಲೋನಿ, ಹುಳಿಮಾವು, ಮುನೇಶ್ವರ ಕಾಲೋನಿ, ಪೈ ಬಡಾವಣೆ, ಶಾಂತಿನಿಕೇತನ್ ಹೌಸಿಂಗ್ ಕಾಲೋನಿ, ಅರಕೆರೆ ಬಡಾವಣೆ, ಬಿ ಟಿ ಎಸ್ ಬಡಾವಣೆ, ಹನುಮಾನ್ ನಗರ, ಅರಕೆರೆ, ಇಂದಿರಾ ಪ್ರಿಯದರ್ಶಿನಿ ಕಾಲೋನಿ, ಸಾಮ್ರಾಟ್ ಬಡಾವಣೆ, ವಿಜಯ ಬಡಾವಣೆ, ಜಯಮಾರುತಿ ಬಡಾವಣೆ, ಇಂದಿರಾ ಗಾಂಧಿ ಹೌಸಿಂಗ್ ಕಾಲೋನಿ, ವೈಶ್ಯ ಬ್ಯಾಂಕ್ ಬಡಾವಣೆ, ಪಾವನಿ ಶೃಂಗೇರಿ ನಗರ, ಶಿರಡಿ ಸಾಯಿ ನಗರ, ನ್ಯಾನಪ್ಪನಹಳ್ಳಿ, ಲಕ್ಷ್ಮಿ ಬಡಾವಣೆ, ಮಂಜುನಾಥ ಬಡಾವಣೆ, ಅರಕೆರೆ ಮೈಕೋ ಬಡಾವಣೆ, ಬೃಂದಾವನ ಬಡಾವಣೆ, ಹುಳಿಮಾವು ಕೆರೆ	ಉತ್ತರ	ಮುಖ್ಯರಸ್ತೆ, 5ನೇ ಅಡ್ಡರಸ್ತೆ, 3ನೇ ಅಡ್ಡ ರಸ್ತೆ, 1ನೇ ಅಡ್ಡ ರಸ್ತೆ, ಅಡ್ಡ ರಸ್ತೆ, ಅರಕೆರೆ ಮುಖ್ಯರಸ್ತೆ, ಮುಖ್ಯರಸ್ತೆ, 1ನೇ ಮುಖ್ಯರಸ್ತೆ, 1ನೇ ಅಡ್ಡ ರಸ್ತೆ, ಮುಖ್ಯರಸ್ತೆ, ಮುಖ್ಯರಸ್ತೆ, ಮುಖ್ಯರಸ್ತೆ, ಕಾಂಪೌಂಡ್ ವಾಲ್, ಅಡ್ಡ ರಸ್ತೆ, ಮುಖ್ಯರಸ್ತೆ, ಅಡ್ಡ ರಸ್ತೆ, ಮುಖ್ಯರಸ್ತೆ, ಮುಖ್ಯರಸ್ತೆ, ಅಡ್ಡ ರಸ್ತೆ,	
			ಪೂರ್ವ	ದೇವರಚಿಕ್ಕನಹಳ್ಳಿ ರಸ್ತೆ, ಅಡ್ಡ ರಸ್ತೆ, ಮುಖ್ಯರಸ್ತೆ, ದೇವರಚಿಕ್ಕನಹಳ್ಳಿ ರಸ್ತೆ, ಮುಖ್ಯರಸ್ತೆ, ಅಡ್ಡ ರಸ್ತೆ, ಮುಖ್ಯರಸ್ತೆ, ಅಡ್ಡ ರಸ್ತೆ, ಮುಖ್ಯರಸ್ತೆ, ಅಡ್ಡ ರಸ್ತೆ, ಅಡ್ಡ ರಸ್ತೆ/ಮುಖ್ಯರಸ್ತೆ (ಹಾಲಿ ಇರುವ ಸಿ ಎಂ ಸಿ ವಾರ್ಡ್ ಪರಿಮಿತಿ).	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
			ದಕ್ಷಿಣ	ಹಾಲಿ ಇರುವ ಸಿ ಎಂ ಸಿ ವಾರ್ಡ್ ಪರಿಮಿತಿ, ಮುಖ್ಯರಸ್ತೆ, ಕೆರೆಯ ಪೂರ್ವ ಮತ್ತು ದಕ್ಷಿಣದ ಪರಿಮಿತಿ, ಹಾಲಿ ಇರುವ ಸಿ ಎಂ ಸಿ ವಾರ್ಡ್ ಪರಿಮಿತಿ, ದೊಡ್ಡ ಕಮ್ಮನಹಳ್ಳಿ ರಸ್ತೆ, ಮುಖ್ಯರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡ್ ಪರಿಮಿತಿ.	
			ಪಶ್ಚಿಮ	ಮುಖ್ಯರಸ್ತೆ, 1ನೇ ಅಡ್ಡರಸ್ತೆ, ಕಾಂಪೌಂಡ್ (ಎ ಸಿ ಪರಿಮಿತಿ) ಮುಖ್ಯರಸ್ತೆ, 3ನೇ ಅಡ್ಡರಸ್ತೆ, ರಾಜೀವ್ ರಸ್ತೆ, ಕೆರೆಯ ಪೂರ್ವದ ಪರಧಿ	
194	194. ಗೊಟ್ಟಿಗೆರೆ	ಜೆ ಪಿ ನಗರ 8ನೇ ಮುಖ, ಬ್ರೂಕ್ಸ್ ಹೆವೆನ್ ಬಡಾವಣೆ, ಲಕ್ಷ್ಮಣ ಬಡಾವಣೆ, ರಾಯಲ್ ಕಂಟ್ರಿ ಬಡಾವಣೆ, ಜೆ ಪಿ ನಗರ 8ನೇ ಮುಖ 2ನೇ ಬ್ಲಾಕ್, ಸುರಭಿ ನಗರ, ಎಸ್ ಎ ಟಿ ಜಿ ಬಡಾವಣೆ, ನಾಯಕ್ ಬಡಾವಣೆ, ಪವಮಾನ ನಗರ, ರಜದಾದ್ರಿ ಬಡಾವಣೆ, ಕೊತ್ತನೂರು ದಿನ್ನೆ, ವೆಂಕಟೇಶ್ವರ ಬಡಾವಣೆ, ಭಾಗ್ಯ ನಗರ, ಐ ಡಿ ಬಿ ಐ ಬಡಾವಣೆ, ಮೀನಾಕ್ಷಿ ಬಡಾವಣೆ, ರಾಘವೇಂದ್ರ ಸ್ವಾಮಿ ಬಡಾವಣೆ, ಬೋರ ಬಡಾವಣೆ, ಗುಂಡಪ್ಪ ಬಡಾವಣೆ, ವಿದ್ಯಾಸಾಗರ ಬಡಾವಣೆ, ರಾಯಲ್ ಹೆರಿಟೇಜ್ ಬಡಾವಣೆ, ವೀವರ್ಸ್ ಕಾಲೋನಿ. ಗೊಟ್ಟಿಗೆರೆ, ಪಿಳ್ಳಗಾನಹಳ್ಳಿ	ಉತ್ತರ	ಮುಖ್ಯರಸ್ತೆ, ಕೊತ್ತನೂರು ರಸ್ತೆ, ಅಡ್ಡ ರಸ್ತೆ, ಕಾಂಪೌಂಡ್, ಟ್ರಾಂಕ್ ಬಂಡ್ ಪರಿಮಿತಿ, ಅಡ್ಡ ರಸ್ತೆ, ಮುಖ್ಯರಸ್ತೆ, ಅಡ್ಡ ರಸ್ತೆ, ಮುಖ್ಯರಸ್ತೆ, ಅಡ್ಡ ರಸ್ತೆ, ಮುಖ್ಯರಸ್ತೆ,	
			ಪೂರ್ವ	ಮುಖ್ಯರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡ್ ಪರಿಮಿತಿ, ಮುಖ್ಯರಸ್ತೆ, ಮುಖ್ಯರಸ್ತೆ, ಕೊತ್ತನೂರು ಮುಖ್ಯರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡ್ ಪರಿಮಿತಿ, ಗೊಟ್ಟಿಗೆರೆ ಗ್ರಾಮದ ಉತ್ತರ ಮತ್ತು ಪಶ್ಚಿಮದ ಪರಿಮಿತಿ	
			ದಕ್ಷಿಣ	ಗೊಟ್ಟಿಗೆರೆ ಮತ್ತು ಪಿಳ್ಳಗಾನಹಳ್ಳಿ ಗ್ರಾಮಗಳ ದಕ್ಷಿಣದ ಪರಿಮಿತಿ (ಬಿಬಿಎಂಪಿ ಪರಿಮಿತಿ)	
			ಪಶ್ಚಿಮ	ಪಿಳ್ಳಗಾನಹಳ್ಳಿ ಗ್ರಾಮದ ಪಶ್ಚಿಮದ ಪರಿಮಿತಿ, ಮುಖ್ಯರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡ್ ಪರಿಮಿತಿ, ಗೊಟ್ಟಿಗೆರೆ ಮುಖ್ಯರಸ್ತೆ, ಮಳೆ ನೀರು ಚರಂಡಿ	
195	195. ಕೋಣನಕುಂಟೆ	ಓಂಶಕ್ತಿ ಬಡಾವಣೆ, ಪುಟ್ಟೇನಹಳ್ಳಿ, ರಾಘವೇಂದ್ರ ನಗರ, ಈಶ್ವರ ಬಡಾವಣೆ, ಆರ್ ಬಿ ಐ ಕಾಲೋನಿ, ನಟರಾಜ್ ಬಡಾವಣೆ, ಸಂತೃಪ್ತಿ ಬಡಾವಣೆ, ಮುನಿಸ್ವಾಮಿ ಬಡಾವಣೆ, ಸನ್ ಸಿಟಿ ಬಡಾವಣೆ, ಸೌತ್ ಸಿಟಿ ಬಡಾವಣೆ, ರಾಘವೇಂದ್ರ ಬಡಾವಣೆ, ಸಾಯಿ ಎನ್‌ಕ್ಲೇವ್, ಅರಾಧನಾ ಬಡಾವಣೆ, ಎಂ ಎಸ್ ರಾಮಯ್ಯ ಸಿಟಿ, ಕೊತ್ತನೂರು ಹಳ್ಳಿ, ಕೃಷ್ಣ ನಗರ, ಮಾರುತಿ ನಗರ, ಶ್ರೇಯಸ್ ಕಾಲೋನಿ,	ಉತ್ತರ	ಮುಖ್ಯರಸ್ತೆ, (ಹಾಲಿ ಇರುವ ಸಿ ಎಂ ಸಿ ವಾರ್ಡ್ ಪರಿಮಿತಿ), ಭೈರವೇಶ್ವರನಗರ ಮುಖ್ಯರಸ್ತೆ, ಕೊತ್ತನೂರು ರಸ್ತೆ, ಮುಖ್ಯರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡ್ ಪರಿಮಿತಿ, 3ನೇ ಅಡ್ಡರಸ್ತೆ, ರಾಜಿ ರಸ್ತೆ,	
			ಪೂರ್ವ	ಮುಖ್ಯರಸ್ತೆ, (ಹಾಲಿ ಇರುವ ಸಿ ಎಂ ಸಿ ವಾರ್ಡ್ ಪರಿಮಿತಿ).	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
		ನವೋದಯ ನಗರ, ಪೂರ್ಣಿಮಾ ನಗರ, ನೃಪತುಂಗ ಬಡಾವಣೆ, ಸಂಕ್ರಾಂತಿ ಬಡಾವಣೆ, ಗೌರವ ನಗರ, ಜೆ ಪಿ ನಗರ 7ನೇ ಮುಖ, ಅನ್ನಪೂರ್ಣೇಶ್ವರಿ ನಗರ, ಶ್ರೀನಿಧಿ ಬಡಾವಣೆ, ಮೈಸೂರು ಬ್ಯಾಂಕ್ ಕಾಲೋನಿ, ಚುಂಚಘಟ್ಟ, ಪಟೇಲ್ ನಾರಾಯಣಸ್ವಾಮಿ ಬಡಾವಣೆ, ಮಹೇಂದ್ರ ಸಿಂಗ್ ಬಡಾವಣೆ, ಕೋಣನಕುಂಟೆ.	ದಕ್ಷಿಣ	ಮುಖ್ಯರಸ್ತೆ, ಅಡ್ಡ ರಸ್ತೆ, ಮುಖ್ಯರಸ್ತೆ, ಕೊತ್ತನೂರು ಮುಖ್ಯರಸ್ತೆ, ಅಡ್ಡ ರಸ್ತೆ, ಟ್ಯಾಂಕ್ ಬಂಡ್ ಪರಿಮಿತಿ, ಕಾಂಪೌಂಡ್, ಅಡ್ಡ ರಸ್ತೆ, ಕೊತ್ತನೂರು ರಸ್ತೆ, 5ನೇ ಮುಖ್ಯರಸ್ತೆ.	
			ಪಶ್ಚಿಮ	6ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಚುಂಚಘಟ್ಟ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಮುಖ್ಯರಸ್ತೆ, ಅಡ್ಡ ರಸ್ತೆ, ತುಳಸಿಪುರ ರಸ್ತೆ, ಅಡ್ಡ ರಸ್ತೆ, ಮುಖ್ಯರಸ್ತೆ, ಅಡ್ಡ ರಸ್ತೆ, 4ನೇ ಅಡ್ಡರಸ್ತೆ, ಅಡ್ಡ ರಸ್ತೆ, ಮುಖ್ಯರಸ್ತೆ, 11ನೇ ಅಡ್ಡರಸ್ತೆ, ಚುಂಚಘಟ್ಟ ಮುಖ್ಯರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡ್ ಪರಿಮಿತಿ, ಅಡ್ಡ ರಸ್ತೆ, ಟ್ಯಾಂಕ್ ರಸ್ತೆ ಪರಿಮಿತಿ, ಹಾಲಿ ಇರುವ ಸಿ ಎಂ ಸಿ ವಾರ್ಡ್ ಪರಿಮಿತಿ.	
196	196. ಅಂಜನಾಪುರ	ಸೌಧಾಮಿನಿ ಬಡಾವಣೆ, ಮುನೇಶ್ವರ ನಗರ, ಅವಲಹಳ್ಳಿ ಕಾಲೋನಿ, ವಿಶ್ವೇಶ್ವರಯ್ಯ ಕೈಗಾರಿಕಾ ಬಡಾವಣೆ, ಬ್ಯಾಂಕ್ ಆಫೀಸರ್ಸ್ ಬಡಾವಣೆ, ಬಿ ಡಿ ಎ ಬಡಾವಣೆ, ಆರ್ ಬಿ ರಾಜ್ ನಗರ, ಜೆ ಪಿ ನಗರ 9ನೇ ಹಂತ, ಅಂಜನಾಪುರ, ಅಂಜನಾಪುರ 2ನೇ ಮತ್ತು 3ನೇ ಬ್ಲಾಕ್, ಅಂಜನಾಪುರ 7ನೇ ಮತ್ತು 8ನೇ 10ನೇ, 11ನೇ ಬ್ಲಾಕ್, ಅಂಜನಾಪುರ ಟೌನ್‌ಶಿಪ್ 8ನೇ ಬ್ಲಾಕ್, ಅಂಜನಾಪುರ 6ನೇ 4ನೇ, 5ನೇ, 5ನೇ ಜಿ ಬ್ಲಾಕ್, ಜಿತೇಂದ್ರ ನಗರ, ಕಿಡ್ಲೆ ಬಡಾವಣೆ, ಕ್ಲಾಸಿಕ್ ಬಡಾವಣೆ, ಬಿ ಡಿ ಎ ಬಡಾವಣೆ, ಲಕ್ಷ್ಮಿ ದೊರೆ ಬಡಾವಣೆ, ಮೀನಾಕ್ಷಿ ರೆಸಿಡೆನ್ಸಿ ಬಡಾವಣೆ, ಗ್ಯಾಲಾಕ್ಸಿ ಬಡಾವಣೆ, ಸೌತ್ ಅವಿನಯ ರೆಸಿಡೆನ್ಸಿ ಬಡಾವಣೆ. ಆದಿತ್ಯನಗರ	ಉತ್ತರ	ತಿಪ್ಪಸಂದ್ರ ಹಳ್ಳಿಯ ಉತ್ತರದ ಪರಿಮಿತಿ, ಆಲಹಳ್ಳಿ ಗ್ರಾಮದ ಪಶ್ಚಿಮ ಮತ್ತು ಉತ್ತರದ ಪರಿಮಿತಿ, ಹಾಲಿ ಇರುವ ಸಿ ಎಂ ಸಿ ವಾರ್ಡ್ ಪರಿಮಿತಿ, ಮಳೆ ನೀರು ಚರಂಡಿ, ಕೆರೆಯ ಪೂರ್ವದ ಪರಧಿ, 2ನೇ ಅಡ್ಡರಸ್ತೆ, ತುಳಸಿಪುರ ರಸ್ತೆ, ಅಡ್ಡ ರಸ್ತೆ, 6ನೇ ಅಡ್ಡರಸ್ತೆ, ಚುಂಚಘಟ್ಟ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ	
			ಪೂರ್ವ	ಕೊತ್ತನೂರು ಮುಖ್ಯರಸ್ತೆ, ಮುಖ್ಯರಸ್ತೆ, ಮಳೆ ನೀರು ಚರಂಡಿ, ಗೊಟ್ಟೆಗೆರೆ ರಸ್ತೆ, ಆಲಹಳ್ಳಿ, ಗೊಲ್ಲಹಳ್ಳಿ ಗ್ರಾಮಗಳ ಪೂರ್ವದ ಪರಿಮಿತಿ, ಕೆಂಬತ್ತಹಳ್ಳಿ ಗ್ರಾಮದ ಉತ್ತರ ಮತ್ತು ಪೂರ್ವದ ಪರಿಮಿತಿ	
			ದಕ್ಷಿಣ	ಕೆಂಬತ್ತಹಳ್ಳಿ, ಗೊಲ್ಲಹಳ್ಳಿ, ಅಂಜನಾಪುರ ಗ್ರಾಮಗಳ ದಕ್ಷಿಣದ ಪರಿಮಿತಿ (ಬಿ ಬಿ ಎಂ ಪಿ ಪರಿಮಿತಿ)	
			ಪಶ್ಚಿಮ	ಅಂಜನಾಪುರ, ತಿಪ್ಪಸಂದ್ರ ಗ್ರಾಮಗಳ ಪಶ್ಚಿಮದ ಪರಿಮಿತಿ (ಮಳೆ ನೀರು ಚರಂಡಿ)	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
197	197. ವಸಂತಪುರ	ಭಾಗ 1: ಹಾಲಿ ಇರುವ ರಾಜರಾಜೇಶ್ವರಿ ನಗರ ನಗರಸಭೆ ವಾರ್ಡ್ ಸಂಖ್ಯೆ. 29, ಈ ಕೆಳಗಿನ ಸ್ಥಳಗಳನ್ನು ಹೊಂದಿದೆ; ಸಾರ್ವಭೌಮನಗರ, ಕೆಎಸ್ಆರ್‌ಟಿಸಿ ಬಡಾವಣೆ, ಗೌಡನಪಾಳ್ಯ (ಭಾಗ), ಕೆನರಾ ಬ್ಯಾಂಕ್ ಕಾಲೋನಿ, ಚಿಕ್ಕಲ್ಲಸಂದ್ರ (ಭಾಗ) ಭಾಗ 2: ಮಾರುತಿ ಹೌಸಿಂಗ್ ಸೊಸೈಟಿ ಬಡಾವಣೆ, ದೇವನಕೆರೆ ಬಡಾವಣೆ, ವಿಠ್ಠಲ್ ನಗರ, ವಸಂತಪುರ, ಪ್ರಶಾಂತಿ ನಗರ, ಶಾರದಾ ನಗರ, ವಿವಿ ನಗರ, ಗೋಕುಲ್ ನಗರ, ವಲ್ಲಬಾಯಿ ನಗರ, ಕುವೆಂಪು ನಗರ, ಕೈಲಾಶ ನಗರ, ನಾಯ್ಡು ಬಡಾವಣೆ, ಸಿದ್ದಣ್ಣ ಬಡಾವಣೆ, ಗಣಪತಿಪುರ, ಮುನಿರೆಡ್ಡಿ ಬಡಾವಣೆ, ದೊಡ್ಡಕಲ್ಲಸಂದ್ರ, ಅಯ್ಯಪ್ಪ ನಗರ, ಹೆಚ್ ಬಿ ಸಿ ಎಸ್ 2ನೇ ಬ್ಲಾಕ್, ಬಿ.ಡಿ.ಎ ಎಂಪ್ಲಾಯೀಸ್ ಬಡಾವಣೆ, ಕಲ್ಯಾಣ ನಗರ, ಬ್ರೀಗೇಡ್ ರೆಸಿಡೆನ್ಸಿ (ಭಾಗ 2ರ ಸಲುವಾಗಿ ಪರಿಮಿತಿಯನ್ನು ನಿರ್ಧರಿಸಲಾಗಿದೆ)	ಉತ್ತರ	18ನೇ ಮುಖ್ಯ ರಸ್ತೆ , ಹಾಲಿ ಇರುವ ಸಿ ಎಂ ಸಿ ವಾರ್ಡ್ ಪರಿಮಿತಿ, 2ನೇ ಮುಖ್ಯರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡ್ ಪರಿಮಿತಿ. 10ನೇ ಮುಖ್ಯರಸ್ತೆ, ಅಡ್ಡರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡ್ ಪರಿಮಿತಿ, ಬಿಕಾಶಿಪುರ ರಸ್ತೆ, ಕನಕಪುರ ರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡ್ ಪರಿಮಿತಿ.	
			ಪೂರ್ವ	ಚುಂಚಘಟ್ಟ ಮುಖ್ಯರಸ್ತೆ, ಗಣಪತಿಪುರದ 11ನೇ ಅಡ್ಡರಸ್ತೆ, ಮುಖ್ಯರಸ್ತೆ, ಕೋಣನಕುಂಟೆಯ 4ನೇ ಅಡ್ಡರಸ್ತೆ, ತುಳಸಿಪುರ ಮುಖ್ಯ ರಸ್ತೆಗೆ ಸೇರುವ ಮುಖ್ಯರಸ್ತೆ, ಸುಧಾಮನಿ ಬಡಾವಣೆಯ 2ನೇ ಅಡ್ಡ ರಸ್ತೆ, ಕೆರೆಯ ಪೂರ್ವದ ಪರಿಮಿತಿ, ಮಳೆ ನೀರು ಚರಂಡಿ, ದೊಡ್ಡ ಕಲ್ಲಸಂದ್ರ ಹಳ್ಳಿಯ ಪೂರ್ವದ ಪರಿಮಿತಿ	
			ದಕ್ಷಿಣ	ದೊಡ್ಡ ಕಲ್ಲಸಂದ್ರ ಹಳ್ಳಿಯ ದಕ್ಷಿಣದ ಪರಿಮಿತಿ	
			ಪಶ್ಚಿಮ	ದೊಡ್ಡ ಕಲ್ಲಸಂದ್ರ ಮತ್ತು ವಸಂತಪುರ ಹಳ್ಳಿಗಳ ಪಶ್ಚಿಮದ ಪರಿಮಿತಿ, ದೊರೆಕೆರೆಯ ದಕ್ಷಿಣ ಮತ್ತು ಪೂರ್ವದ ಪರದಿ	
198	198. ಹೆಮ್ಮಿಗೆಪುರ	ಭಾಗ-1: ಹಾಲಿ ಇರುವ ಆರ್ ಆರ್ ನಗರ ಸಿ.ಎಂ.ಸಿ ವಾರ್ಡ್ ನಂ. 19 ಭಾಗ-2 ಕೆಂಗೇರಿ ಉಪನಗರ (ಭಾಗ), ಬಿ.ಇ.ಎಂ.ಎಲ್ ಬಡಾವಣೆ, ಮೈಲಸಂದ್ರ, ಬಿ.ಹೆಚ್.ಇ.ಎಲ್ ಬಡಾವಣೆ, ಪಟ್ಟಣಗೆರೆ, ರೆಮೋ ಹೌಸಿಂಗ್ ಸೊಸೈಟಿ, ಬಿ.ಹೆಚ್.ಇ.ಎಲ್ 2ನೇ ಹಂತ, ಶ್ರೀ ಕೃಷ್ಣ ಗಾರ್ಡನ್, ಬಿ.ಇ.ಎಂ.ಎಲ್ ಬಡಾವಣೆ 7ನೇ ಹಂತ, ಕೋಡಿಪಾಳ್ಯ, ಸುಂಕಲಪಾಳ್ಯ, ಶ್ರೀನಿವಾಸಪುರ, ಬಿ ಎಸ್ ಕೆ 6ನೇ ಹಂತ, 11ನೇ ಬ್ಲಾಕ್, ಮೀನಾಕ್ಷಿ ರೆಸಿಡೆನ್ಸಿ ಬಡಾವಣೆ, ಅನ್ನಪೂರ್ಣೇಶ್ವರಿ ಬಡಾವಣೆ, ಬಿ ಎಸ್ ಕೆ 6ನೇ ಹಂತ 9ನೇ ಮತ್ತು 10ನೇ ಬ್ಲಾಕ್, ಬಿ ಎಸ್ ಕೆ 6ನೇ ಹಂತ 2ನೇ ಬ್ಲಾಕ್, ಬಿ ಎಸ್ ಕೆ 6ನೇ ಹಂತ 7ನೇ ಬ್ಲಾಕ್, ಓಂಕಾರ ಬಡಾವಣೆ, ಬಿ ಎಸ್ ಕೆ 6ನೇ ಹಂತ, 4ನೇ ಬ್ಲಾಕ್, ಆದಿತ್ಯ	ಉತ್ತರ	ಮೈಸೂರು ರಸ್ತೆ.	
			ಪೂರ್ವ	ಹಾಲಿ ಇರುವ ಸಿ ಎಂ ಸಿ ವಾರ್ಡ್ ಪರಿಮಿತಿ , ಮುಖ್ಯರಸ್ತೆ, ಅಡ್ಡರಸ್ತೆ, ಹಾಲಿ ಇರುವ ಸಿ ಎಂ ಸಿ ವಾರ್ಡ್ ಪರಿಮಿತಿ, ಮುಖ್ಯರಸ್ತೆ, 2ನೇ ಮುಖ್ಯರಸ್ತೆ, ಮಳೆ ನೀರು ಚರಂಡಿ, ಗಾಣಕಲ್ ಗ್ರಾಮದ ಪೂರ್ವದ ಪರಿಮಿತಿ (ಮಳೆ ನೀರು ಚರಂಡಿ), ಹೆಮ್ಮಿಗೆಪುರ ಗ್ರಾಮದ ಉತ್ತರ ಮತ್ತು ಪೂರ್ವದ ಪರಿಮಿತಿಗಳು, ಉತ್ತರಹಳ್ಳಿ ಮನ್ವರ್ತೆ ಕಾವಲ್ ಗ್ರಾಮದ ಉತ್ತರದ ಪರಿಮಿತಿ, ವಜ್ರಹಳ್ಳಿಯ ಉತ್ತರದ ಪರಿಮಿತಿ, ರಘುವನಹಳ್ಳಿ ಗ್ರಾಮದ ಉತ್ತರ ಮತ್ತು ಪೂರ್ವದ ಪರಿಮಿತಿಗಳು, ವಜ್ರಹಳ್ಳಿ ಗ್ರಾಮದ ಪೂರ್ವದ ಪರಿಮಿತಿ.	

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಸ್ಥಳಗಳು	ಷೆಡ್ಯೂಲ್		ಪ್ರವರ್ಗ
1	2	3	4		5
		ಬಡಾವಣೆ, ಸುನೀಲ್‌ಮಿತ್ರ ಬಡಾವಣೆ, ಶ್ರೀ ಬಾಲಾಜಿ ಬಡಾವಣೆ, ಬಿ.ಸಿ.ಎಂ.ಇ.ಹೆಚ್.ಎಸ್ ಬಡಾವಣೆ, ಬ್ಯಾಂಕ್ ಆಫೀಸರ್ಸ್ ಬಡಾವಣೆ, ಬಿ.ಸಿ.ಎಂ.ಸಿ ಬಡಾವಣೆ, ವಜ್ರಹಳ್ಳಿ, ಬಿ.ಸಿ.ಸಿ ಬಡಾವಣೆ, ಪರ್ಲ್ ಗಾರ್ಡನ್, ಪ್ಯಾರಮೌಂಟ್ ಗಾರ್ಡನ್, ತಲಘಟ್ಟಪುರ, ಜುಡಿಯಲ್ ಬಡಾವಣೆ, 2ನೇ ಹಂತ. ಹೆಮ್ಮಿಗೆಪುರ. ಗಾನಕಲ್ಲು, ಹೊಸಹಳ್ಳಿ, ಲಿಂಗದೀರನಹಳ್ಳಿ, ರಘುವನಹಳ್ಳಿ, ಸೋಮಪುರ, ವರಹಸಂದ್ರ, ಯು.ಎಂ.ಕಾವಲ್ (ಭಾಗ) (ಭಾಗ 2ರ ಸಲುವಾಗಿ ಪರಿಮಿತಿಯನ್ನು ನಿರ್ಧರಿಸಲಾಗಿದೆ)	ದಕ್ಷಿಣ	ವಜ್ರಹಳ್ಳಿ ಗ್ರಾಮದ ದಕ್ಷಿಣ ಪರಿಮಿತಿ, ತಲಘಟ್ಟಪುರದ ಪೂರ್ವ, ಪಶ್ಚಿಮ ಮತ್ತು ದಕ್ಷಿಣದ ಪರಿಮಿತಿ, ಲಿಂಗದೀರನಹಳ್ಳಿ, ಸೋಮಪುರ, ವರಹಸಂದ್ರ ಗ್ರಾಮಗಳ ದಕ್ಷಿಣದ ಪರಿಮಿತಿ (ಬಿ ಬಿ ಎಂ ಪಿ ಪರಿಮಿತಿ).	
			ಪಶ್ಚಿಮ	ಹೆಮ್ಮಿಗೆಪುರ ಗ್ರಾಮದ ಪಶ್ಚಿಮ ಪರಿಮಿತಿ (ಹಳ್ಳಿ) ಹಾಲಿ ಇರುವ ಟಿ ಎಂ ಸಿ ವಾರ್ಡ್ ಪರಿಮಿತಿ (ಬಿ ಬಿ ಎಂ ಪಿ ಪರಿಮಿತಿ).	


 ಸಿ.ಆರ್.ರಮೇಶ್
 ಸರ್ಕಾರದ ಅಧೀನ ಕಾರ್ಯದರ್ಶಿ
 ನಗರಾಭಿವೃದ್ಧಿ ಇಲಾಖೆ.

Urban Development Secretariat

NOTIFICATION

No. UDD 59 MLR 2009, Bangalore, dated : 15.07.2009

Whereas the Government have constituted Bruhat Bangalore Mahangara Palike vide Notification No.UDD 92 MNY 2006 dated 16.1.2007 including 7 City Municipal Councils, 1 Town Municipal Council and 110 urbanised villages to Bangalore Mahangara Palike.

Whereas the draft of the notification specifying the delimitation of the wards of Bruhat Bangalore Mahanagara Palike was published in exercise of the powers conferred by Section 21 of Karnataka Municipal Corporations Act, 1976 (Karnataka Act 14 of 1977) read with Section 7 sub-section (1) in clause (a) of the said Act as amended in Notification No. DPAL 21 SHASANA 2009 dated 4.6.2009 and guidelines issued vide

Government Orders No. UDD 59 MLR 2009 dated 4.6.2009 and No.UDD 59 MLR 2009 (Part-1) dated 16.6.2009 the Government of Karnataka in notification No.UDD 59 MLR 2009 dated 17.6.2009 in Part-IV-A of the Karnataka Extraordinary Gazetted dated 17.6.2009 inviting objections or suggestions to the said proposals from all persons likely to be affected thereby on or before 30.6.2009 from the date of publication of the said notification.

And whereas, the said Gazette was made available to the public on 17th June 2009.

And whereas, objections and suggestions were received and the same have been duly examined and considered.

Now, therefore, in exercise of the powers conferred by Section 21 of Karnataka Municipal Corporations Act, 1976 (Karnataka Act 14 of 1977) read with Section 7 sub-section (1) in clause (a) of the said Act as amended in Notification No. DPAL 21 SHASANA 2009 dated 4.6.2009 in supersession of all previous notifications issued on the subject, the Government of Karnataka hereby determined as follows :

1. The number of territorial wards into the Bruhat Bangalore Mahanagara Palike be divided, shall be 198 (One Hundred and Ninety Eight).
2. The number and name of the ward is as indicated in column (2) of the Annexure.
3. The extent of each of those wards is as indicated in column (3 & 4) of the Annexure.
4. The number of seats allotted to each of territorial wards is one.
5. The number of seats reserved for Scheduled Castes/Scheduled Tribes/ Backward Classes and for Women in each territorial ward will be notified in column (5) of the Annexure in due course.

By order and in the name of the
Governor of Karnataka,



(C.R. RAVINDRA)

Under Secretary to Government,
Urban Development Department.



Annexure

Sl No	Ward No. & Name	Important localities	Schedule		Category
1	2	3	4		5
1	1 – Kempegowda ward	Govindapura, Vasudevapura, Manchenahalli, Yelhanka Airport Area, Sai spring field colony, Lake view residency, Venkata, Venkata Layout, Venkatappa Layout, Vikas layout, Sathyappa Anjanappa Kempamma Layout, Maruthi Nagar, Jayanna Layout, Bhadranna Layout, Shankaranna Layout, Kulappa Layout, Kendriya Vihar, Yelahanka (P), Maheshwari Nagar, Gandhi Nagar, Nehru Nagar, Surabhi Layout, Mantri township, Shobha Ultima villas, Yelahanka Kere, Shivanahalli (P), Sapthagiri Layout (P), Basaveshwara Nagar (P)	North	By northern boundary of Govindapura village & existing CMC ward boundary (BBMP limit)	
			East	By Existing CMC boundary, Yelhanka Bypass Road (NH), Existing CMC boundary, Jakkur road, Existing CMC boundary and Main Road.	
			South	By Existing CMC boundary, Main road, Railway line, Bellary Road and Doddaballapur Road	
			West	By NES Road, Railway line, Bazar Road, Main road, Cross Road, Tank Bund Road, Southern Boundary of Yelahanka Kere, Railway line, Existing CMC boundary, Western boundary of Vasudevapura and Govindapura villages.	
2	2 – Chowdeswari ward	Harohalli, Harohalli kere, Kanchenahalli, ISRO Layout, Naganahalli, Naganahalli new layout, KEB Layout Phase I, Balaji Layout, Vinayaka Layout, Ramanashree Califonia Garden layout, Deo Marvel Layout, Mahalaxmi Layout, Nisarga Layout, CRPF Quarters, Puttanahalli, Puttanahalli kere, Monte Carlo apartment, DG staff quarters, Central excise quarters, Wheel and Axle plant, FM Goetze plant, Chowdeswari Layout, Kamakshamma Layout, East Colony, Yelahanka (P), KHB Colony	North	By Northern & eastern boundary of Harohalli village.	
			East	By Part of eastern boundary of Harohalli village, northern and eastern boundaries of Kenchenahalli village, Railway line, Southern Boundary of Yelhanak tank, Tank bund road, Cross Road, Main Road, Bazar Road (Extended Upto Railway Line), Railway line, NES Main road.	
			South	By Doddaballapur road, Cross road, Cross Road, Puttenahalli road, Cross road, Main road, KHB road, 4 th B cross, (Existing CMC ward boundary), 4th Main.	
			West	By Existing CMC ward boundary, Eastern and northern boundary of Ananthpura village, and southern and western boundary of Harohalli village (BBMP limits).	

SI No	Ward No. & Name	Important localities	Schedule		Category
1	2	3	4		5
3	3 – Atturu	Ananthapura, Chikka Bettahalli, Dodda Bettahalli, Bharat Nagar (MS Palya), Chandrappa Layout, Hill side meadows layout, Sai Nagar Phase I and II, Basavalingappa Layout, Netravathi Layout (P), Sai orchards, Best county 3, G Ramaiah Layout, Jyothi Nagar, GPF Layout, Muneshwara Layout Ist and 2 nd Phases, Hari raju Layout, Vaderahalli kere, AMS Layout, Veerasagara kere, Thirumala Nagar, Atturu Layout, Muneshwara Layout (Atturu), Anand Nagar, Atturu, Atturu kere, KHB apartments, Yalahanka 4 th and 5 th Stages, 208-SFS colony, Central excise and custom staff quarters, Air force quarters, Yelhanka new town, KSIDC industrial estate, WAP staff quarters	North	By Northern and eastern boundary of Ananthapura village, Existing CMC Ward boundary, Storm water drain, 4 th Main, 4 th B cross, KHB road, Main road, Cross road, Puttenahalli road, Cross road, Cross road Dodda ballapur road.	
			East	By Yeshwanthpur road, Existing CMC ward boundary, Eastern boundary of Dodda bettahalli village, northern and eastern boundaries of Chikka bettahalli village, Main road.	
			South	By Southern boundary of Chikka bettahalli village, Main road, Cross road, Main road, Main road leading to MS Palya junction, Southern boundary of Chikka bettahalli village	
			West	By Western boundary of Chikka Bettahalli and Dodda Bettahalli villages, Existing CMC ward boundary, Western boundary of Ananthapura village (BBMP limits).	
4	4 – Yelahanka Satellite Town	Udaya Layout, Mother Dairy, Soma Nagar, Janata Colony, Chikka Bommasandra, Yelhanka Satellite town, ABC quarters, Ambedkar colony, Allalasandra, Allalasandra kere, Judicial Layout, GKVK campus (P), Judicial colony	North	By Yeshwanthpura Main road, Dodda Ballapur road, Bellary road.	
			East	By Railway line.	
			South	By Main road adjacent to GKVK campus limit, GKVK campus limit, 26 th Main, Existing CMC boundary, 26 th Main, Existing CMC boundary.	
			West	Existing CMC boundary.	
5	5 – Jakkuru	Kattigenahalli, Bellahalli, Srinivasapura, Thirumenahalli, Chokkanahalli, Astra Zenca Factory, Vinayaka Nagar, GL Raju colony, Thayamma layout, Ramanna Garden, Baba Nagar,	North	By northern and eastern boundaries of Kattigenahalli village, Existing CMC ward boundary, Northern boundary of Bellahalli village.	

SI No	Ward No. & Name	Important localities	Schedule		Category
1	2	3	4		5
		Sri Krishna Garden, Defence Residency, Sri Balaji Residency, Kattigenahalli kere, Sapthagiri Layout (near Kattigenahalli kere), Kogilu, Kogilu kere, Tippu Nagar, Kogilu Layout, Vinayaka Layout, Gowdaramaiah layout, Kaliti muniswamappa layout, Prakruthi Layout, NKF Layout, Balihalli, MS Nagar, Marisondappa layout, Thirumenahalli layout, Thirumenahalli, Agrahara Layout, Krishna Nagar Enclave, Balaji Layout, Pooja Mahalaxmi Layout, Chamundi Layout, KPSC Layout, Vidhana Soudha Layout, Shivanahalli (P), Basaveshwara Nagar (P), Jakkur kere, Jakkur village (P), Sampigehalli, Arkavathi Layout 2 nd 3 rd & 7 th blocks, Maruthi Layout, Somappa Layout, Agrahara, Agrahara kere, LHS Yelhanka Layout, Chokkanahalli layout, Noor Nagar, Thirumenahalli layout, Basavalingappa Nagar (P), MoC co-op society layout, G Gundappa Reddy Layout, Srirampura, Telecom Layout, MCEHS layout, MCHS Layout, Venkateshwara nagar	East	By eastern boundary of Bellahalli village, northern (P) and eastern boundaries of Chokkanahalli village.	
			South	By southern (P) boundary of Chokkanahalli village, Existing CMC ward boundary, Thanisandra Main road, Cross road, Main road, Cross road, 15 th cross, Existing CMC ward boundary, Main road, 8 th cross, 1 st Main, 3 rd cross, Main road, Village Cross road, Northern Boundary of Rachaenahalli (P) Village, Village Cross road, Sampige road, Dasarahalli Main road, Jakkur road, Railway line	
			West	By Existing CMC ward boundary, Jakkur road, Existing CMC ward boundary, Yelhanka Bypass road, Existing CMC ward boundary, Western boundary of Kattigenahalli village.	
6	6 – Thanisandra	Thanisandra, Rachenahalli, Dasarahalli, CAR Quarters, Balaji Krupa Layout, Basavalingappa Nagar (P), R K Hegde Nagar, Kaveri Nagar, Prashanth Nagar (P), Chowdappa Layout, Nandanavana Layout, BDS Layout, Sirdi Sai Rathan Layout, Railway mens layout, Vidya Layout, Bhagyashree Royal Layout, Chamundeswari Layout, Arogyappa Layout, Mestri Palya, Jingarappa Layout, Rachenahalli kere, Maruthi Layout, Prakruthi colony,	North	By Sampige road, Village Cross Road, Northern Boundary Of Rachaenahalli(P) Village, Village Cross Road, Main Road, 3 rd Cross, 1 st Main, 8 th Cross, Main Road, Existing CMC ward boundary, 15 th cross, Main road, Cross road, Main road, Thanisandra Main road, Northern boundary of Thanisandra village (Northern boundaries of Dasarahalli, Rachenahalli and Thanisandra villages)	

SI No	Ward No. & Name	Important localities	Schedule		Category
1	2	3	4		5
		Buvaneshwari Nagar, Mariyanna Palya, Nandana Residency Layout, Defence Layout, Defence enclave 2, Manyata Residential layout, Defence colony, Bharat Nagar, Sarai Palya, Ashwath Nagar, Settigere Muniyappa Layout, Amara Jyothi Layout, Krishnappa Layout, MCECHS Sanchar Nagar, Alankar Nagar (Sajid Nagar), Muninangappa Layout, Vidya Sagar Layout, Rasool Sab Layout, Tuba Layout, MS Ramaiah North city	East	By Eastern boundary of Thanisandra village	
			South	By Storm water drain, Thanisandra Main road, Nagavara Main road, Cross road, Cross road, Main road, Cross road, Main road, Cross road, Existing CMC ward boundary, Main road, Cross road, Main road, Outer Ring road.	
			West	By K G Main road, Main road, 10 th Main, Main road, 13 th Main, 6 th Main, Main road, 3 rd Main, Dasarahalli Main road, 1 st Cross, Main road, Cross road, Existing CMC ward boundary, Storm water drain, K G Main road.	
7	7 – Byatarayanapura	UAS Teacher Layout, Jakkuru Aerodrome, Jakkuru (P), Shoba apartments, Arkavathy Layout Block I, Talakaveri Layout, Jakkuru Layout, L & T Layout, Hoysala Layout, Amruthalli, Muniswamiappa Layout, Amruth Nagar, Samruthi Nagar, Shabhari Nagar, Arkavathi Layout, Byatarayanapura, Hebbal Kempapura, Venkate gowda Layout, Pampa extension, Vinayaka Layout 1 and 2, Chiranjeevi Layout, Muniswamy gowda layout, Vayunandana Layout, Yogesh Layout, Kariyanna Layout, Nagavara Kere, Coffee Board layout, Vishveshwar Layout, Sahakara Nagar (P) A, E, F & G Blocks, Sanjeevini Nagar, Military Farm	North	By Main road, Existing CMC ward boundary, Cross road, Railway line	
			East	By Jakkuru road, Dasarahalli Main road, KG Main road, Storm water drain, Existing CMC ward boundary, Cross road, Main road, 1 st Cross, Dasarahalli Main road, 3 rd Main, Main road, 6 th Main, 13 th Main, Main road, 10 th Main, Main road, KG Main road, Outer ring road, Main road.	
			South	By Railway line, Bellary road, Northern periphery of Hebbal kere.	
			West	By Existing CMC ward boundary, Main road, 1 st Main, Defence area limit, 5 th cross, Existing CMC ward boundary, Kodigehalli road, 1 st Main, Main road, Railway line.	
8	8 – Kodigehalli	Sahakara Nagar (P) B, C & D blocks, CQAL layout, Kodigehalli village, Sonegowda Layout, Maruthi Nagar, AMCO Layout, Ashwathappa Layout, Shanbhog Narayanappa Layout, TATA Nagar, IISc Layout, Kannuramma Layout, Devi Nagar, Lottegollahalli, Maruthi Nagar (Near Ring	North	By Main road (Vivekananda School)	
			East	By 1 st Main, Kodigehalli road, Sterling park apartment compound, 5 th cross, Military farm compound, 1 st Main, Main road, Military farm compound, Northern periphery of Hebbal kere, Bellary road	

Sl No	Ward No. & Name	Important localities	Schedule		Category
1	2	3	4		5
		road), Badrappa Layout, Balaji Layout, Hebbal Kere, Shantivana	South	By Outer Ring road	
			West	By Railway line	
9	9 – Vidyaranyapura	GKVK Campus, M V Layout, Virupakshpura, Canara Bank Layout, Indian Express Layout, Buddha Jyothi Layout, Sonappa Layout, Maruthi Layout, Telecom Layout, Kempegowda Nagar, Muniswamiappa Layout, Basaveshwar Colony, Anjaneya Layout, Tindlu, Siddalingeshwar Layout, Vidyaranyapura 5 th and 6 th blocks, Srinidhi Layout, Balaji Layout. Dodda Bommasandra (P), Chikka Venkatappa Layout, Vidyanarayapura 1 st , 3 rd and 4 th blocks, M Venkataswamiappa Layout, Gurudarshan Layout, Jyaneshwari Layout, Tindlu kere, Sapthagiri Layout	North	By Existing CMC boundary, 26 th Main, GKVK campus limit, Main road adjacent to GKVK campus limit	
			East	By Railway line	
			South	By Krishna Temple main road, Main road, Poto Siddappa cross road, Main road, Cross road, Main road, Cross road, Main road, Cross road, Main road, Cross road, Main road, Southern periphery of Kodigehalli kere, Kodigehalli tank bund, Northern periphery of Kodigehalli kere, Main road, Nanjappa Main, Existing CMC ward boundary, Southern periphery of Tindlu kere, Vidyaranyapura Main road, Existing CMC ward boundary, Defence Compound, 13 th Cross.	
			West	By Main road, Cross road, Main road, 1 st Cross, M S Palya Main road, 3 rd Main road, 2 nd Main, Main road, Cross road, Main road, Cross road, Main road, Cross road, Main road, Cross road, Main road (Existing CMC ward boundary), Eastern boundary of Chikk Bettahalli & Dod Bettahalli villages (GKVK Campus limit).	
10	10 – Dodda Bommasandra	Nanjappa Layout, Chamundeshwari Layout, Ramanna Layout, Mandamma Layout, Govindayyana Palya (P), Kempamma Layout, Hanuman Layout, Subbakka Layout, Dodda Bommasandra (P), Jayalakshamma Layout, Ranappa Dasappa Layout, Muneswara Layout, Vimana Layout, Kodigehalli kere, Nagaland Colony, BEL Quarters, BEL Colony, CRL, BEL Industrial estate, Vidyanarayapura 2 nd block, BEL Layout.	North	By Southern periphery of Thindlu kere, Existing CMC ward boundary, Nanjappa main road, Main road, Northern periphery of Kodigehalli kere	
			East	By Eastern periphery of Kodigehalli kere, Kodigehalli kere bund, Southern periphery of Kodigehalli kere, Main road, Cross road, Main road, Cross road, Main road, Cross road, Main road, Cross road, Main road, Poto Siddappa Cross road, Main road, Krishna Temple Main, Railway line.	

SI No	Ward No. & Name	Important localities	Schedule		Category
1	2	3	4		5
			South	By BEL industrial estate compound, M S Ramaiah road, BEL road	
			West	By Main road, Dodda Bommasandra Main road, Kuvempu road, Manjunath Cinema road, Cross road , Main Road, Air force area compound (Storm water drain), Vidyaranyapura Main Road	
11	11 – Kuvempu Nagar	Sudguru Layout, Kanshiram nagar, Anand Garden, Shingapura, Shingapura kere, Vinayaka Nagar, Varadharaja Nagar, Air Force area, Jalahalli East, Raghuram Layout, Ramachandrapura, Kalatturu Layout, Jarkhabandi State Forest, H V V Valley layout, Vishveswariah Enclave, Naidu Layout, Kuvempu Nagar, Venkatesh Nagar, Muniswamiappa Layout, Simhadri Layout, Govindayyana Palya (P), Raghavendra Colony, Defence Layout , Ganesh Layout, M S Palya, Gangammangudi.	North	By Existing CMC boundary (BBMP limits), Southern boundary of Chikka Bettahalli village, Yelahanka road, Main road.	
			East	By Existing CMC Ward boundary, Cross road, Main road, Cross road, Main road, Cross road, 2 nd Main, 3 rd Main, MS Palya Main road, 1 st Cross, Main road, Cross road, Main road, 13 th Cross, Defence area compound, Main Road, Cross Road, Manjunatha Cinema road, Kuvempu road, Dod Bommasandra Main road, Main road.	
			South	By BEL road, Jalahalli road	
			West	By Jarkhabandi State Forest limit, Air force area compound, Pipe line road, Main road, Eastern boundary of Abbigere village	
12	12 – Shettihalli	Abbigere, Myadarahalli, Chikkasandra, Shettihalli, Nisarga Layout, Abbigere kere, Someshwara Layout, Achappa Layout, Vijayalaxmi Layout, Abbigere Dinne, Abbigere Layout, Muniswamiappa Layout, V R Layout, Kalyana Nagar, Kala Nagar, Kammagondanahalli, Jalahalli West, Raghavendra Layout, Subramanya Layout, Sri Mahalaxmi Layout, Venkateshwara Layout, Vinayaka Layout, Kempe Gowda Garden, S M R Layout, Paschima County, R R Layout, Sandhya Nagar, Dasappana Palya, Athmiya Geleyara Balaga Layout, Sapthagiri Layout, Anjanadri	North	By Northern boundaries of Chikkasandra and Mydarahalli villages, western and northern boundaries of Abbigere village	
			East	By eastern boundaries of Abbigere village, Existing CMC ward boundary, Laxmipura Main road, Abbigere Main road, Existing CMC ward boundary, Abbigere main road, Existing CMC ward boundary.	
			South	By Jalahalli road, Pipeline road, 1 st Cross, 1 st Main, 9 th Cross, 3 rd Main, Defence area compound, Main road, Chikka Banavara Railway station road, Main road, Cross road, Property compound, 8 th Cross.	

Sl No	Ward No. & Name	Important localities	Schedule		Category
1	2	3	4		5
		Layout, M Babanna Layout, Mallasandra (P), Krishna Nagar, Lake View Defence Colony, Cauvery Layout, Nandana Nagar, Brindavana Layout, Maruthi Nagar, Chikkanna Layout, Byraveswara Nagar	West	By Pipeline road, Western boundary of Chikkasandra village (Part)	
13	13 – Mallasandra	Rajanna Layout, Mallasandra (P), Ravindra Nagar, Mathru Layout, Ayyappa Layout, BHEL Mini Colony, Kalyana Nagar, Prashanth Layout, Muneswara block	North	By 8 th Cross, Main road, Main Road, Chikka Banavara Railway station road	
			East	By Main road, Defence area compound, 3 rd Main, 9 th Cross, 1 st main, 1 st Cross	
			South	By Pipeline road, Main road, Cross road, Mutturayaswamy temple road, 7 th Cross, 1 st Main, Main road	
			West	By 10 th Cross, Nela Maheswaramma Temple road, 11 th Cross, Main road, Cross road, Main road, 11 th B cross, Pipeline road.	
14	14 – Bagalakunte	Sidedahalli, NMH Layout, Soundarya Layout, MHR Layout, Siddeshwar Layout, Meenakshi Garden Enclave, Kirloskar plots, Sampangi Layout, MEI Employees Housing Colony, Bagalakunte, Bagalakunte kere, Manjunath Nagar, Widia Kennametal industry, Defence Colony, Bhuvaneshwari Nagar, Havnoor Extension, M S Ramaiah Layout	North	By Northern boundary of Sidedahalli village (BBMP limits)	
			East	By eastern boundary of Sidedahalli village, IAF Main road, Pipeline road, 11 th B cross, Cross road, Main road, Main road, 11 th cross, Nela Maheswaramma Temple road, 10 th Cross, Main road, Cross road, Main road, 3 rd cross, Main Road, Hesaraghatta road.	
			South	By Tumkur road, Northern and eastern boundaries (part) of Doddabidarakallu village	
			West	By Existing CMC ward boundary, Main Road, Storm Water drain, Western boundary of Sidedahalli village (BBMP limits)	

SI No	Ward No. & Name	Important localities	Schedule		Category
1	2	3	4		5
15	15 – T Dasarahalli	Maheswari Nagar, T Dasarahalli, Om Colony	North	By Main road, 3 rd Cross, Main road, Cross road, Main Road, 1 st Main Road, 7 th Cross, Mutturayaswamy temple road, Cross Road, Main road, Pipeline road	
			East	By Subroto Mukharjee road	
			South	By Tumkur road	
			West	By Hesaraghatta road	
16	16 – Jalahalli	HMT staff quarters, Jalahalli, BEL quarters, Khatha Nagar, Siddarth Nagar, Ayappa Nagar.	North	By Jalahalli road	
			East	By BEL road	
			South	By Outer ring road	
			West	By Pipeline road.	
17.	17 – J P Park	Poornappa Garden, Sundar Nagar, Gokul Extension, Badappa Garden, Muthyalamma Nagar, Tannirahalli, Matthikere kere (J P Park), SBM Colony, Brindavan Nagar, Mohan Kumar Nagar, HMT Layout.	North	By Outer Ring road	
			East	By M S Ramaiah road, BEL Industry compound, Railway line, M S Ramaiah road, B Narayanaswamappa road.	
			South	By Govindappa road, 13 th Main, 9 th Cross, Cross road, Main road, Adjusent to Storm water drain, Govindappa road, Mohan Kumar road connecting to Raiway line	
			West	By Railway line	
18	18 – Radhakrishna Temple ward	Lottegollanahalli, Venkatachary Nagar, HIG colony, RMV II stage, Dollar apartment, Krishna Layout, Amarajyothi Layout (P), Raj Mahal Vilas 2 nd Stage 3 rd Block, Naidu Layout (P), Judicial colony, AECS Layout, Jaladarshini Layout, Geddalalahalli	North	By Outer Ring road	
			East	By Gundappa road, 2 nd Cross, 2 nd A Main, Main road, Boopsanda road, D Rajgopal road, Main road, 4 th Main (10 th Cross), Cross road, 2 nd Main, Cross road, 4 th Main, Cross road, 5 th Cross, 1 st Cross (ISRO road), 5 th Main 1 st Cross, 3 rd Cross, 1 st Main, D. Rajgopal road.	
			South	By Link road to 80 ft road (Existing ward boundary), 80 ft road	
			West	By BEL road, Railway Line	

SI No	Ward No. & Name	Important localities	Schedule		Category
1	2	3	4		5
19	19 – Sanjaya Nagar	Bhupasandra, Vinayaka Layout, Excise colony, RMS colony, Nagashettihalli, Yajamana Layout, AECS Layout, Sanjaya Nagar, BPEHCS Layout, Ramakrishnappa Layout, Naidu Layout (P), Amarjyothi Layout (P).	North	By Outer Ring road	
			East	By University of Agricultural Sciences campus limit, Bhupasandra road, Main road adjacent to UAS campus limit, 3 rd Main (60 ft road), 7 th cross, 6 th Main, Plantation boundary, UAS campus limit, 4 th cross	
			South	By Cross road, 3 rd cross, Cross road, 5 th Main, 5 th cross, 6 th Main	
			West	By D Rajagopal road, 1 st Main, 3 rd Cross, 5 th Main 1 st Cross, 1 st Cross ISRO road, 5 th Cross, Cross road, 4 th Main, Cross road, 2 nd Main, Main road, 4 th Main (10 th Cross), Main road, D Rajgopal road, Bhupsandra road, Main road, Cross road, 2 nd A Main, 2 nd Cross, Gundappa road.	
20	20 – Ganga Nagar	UAS Campus, KEB Layout, UAS Staff Quarters, Vishveshvaraiah Nagar, Reserve Bank Colony, HMT Layout, Ganga Nagar, Venkappa Block, Gundappa Block.	North	By Outer Ring Road, Bellary Road, Railway Line.	
			East	By Main Road, Cross Road, Main Road, Hebbal Main Road (V Nagenahalli Main Road), Cross Road, 1 st Main Road, Bellary Road, Exiting CMC Ward Boundary (Property Limit), 1 st Main, 2 nd Main, Cross Road, 13 th Cross, Main Road, 7 th Cross, 2 nd Cross, 6 th Main, 6 th Cross Road, Exiting Ward Boundary, 6 th A Main, 9 th Cross.	
			South	By Dinur Main Road, 9 th Main, 2 nd Cross, Main Road, Property Limit, Strom Water Drain, 3 rd Main, 4 th Main, Main Road, Cross Road, Main Road, Cross Road, 1 st Main, 1 st C Main (Ganganagar Extension), Cross Road, 1 st Cross, 1 st Main, Cross Road, Bellary Road.	

Sl No	Ward No. & Name	Important localities	Schedule		Category
1	2	3	4		5
			West	By D Raja Gopal Road, 6 th Main, 5 th Cross, 5 th Main, Cross Road, 3 rd Cross, Cross Road, 4 th Cross, UAS Campus Compund, 6 th Main, 7 th Cross, 3 rd Main (60 Feet Road), Main Road, Bupasandra Road, UAS Campus Compound.	
21	21 – Hebbala	Hebbala. Kunti Betta, Chola Nagar, Amar Jyothi Layout, Chowdaiah Block, Anand Nagar Colony, UAS Quarters (P), MSH Layout, Anand Nagar.	North	By 1 st Main, Cross Road, Cross Road, Hebbal Main Road (V Nagenahalli Main Road).	
			East	By Main Road, Sumangli Seva Asharam Road, Strom Water Drain, 5 th Cross, 13 th cross, 4 th cross, 10 th Cross.	
			South	By 6 th A Main, Existing Ward boundary, 6 th Cross, 6 th Main, 2 nd Cross, 7 th Cross, Strom Water Drain, Cross Road, 13 th Cross, Cross Road, 2 nd Main, 1 st Main, Property Limit, Exiting Ward Boundary.	
			West	By Bellary Road.	
22	22 – Vishwanath Nagenahalli	Gosaiya Slum, Guddahalli, V Nagenahalli, Yagappa Layout, Kanakanagar, IOE Layout, Cholanayakanahalli, Manorayanapalya (P)	North	By Railway Line.	
			East	By KHB Colony Main Road.	
			South	By Existing Ward boundary, Cross Road, Existing Ward boundary, Cross Road, Sultan Palya Main Road, Main Road, Cross Road, Existing Ward boundary	
			West	By Strom Water Drain, Main Road, 6 th Main, 1 st Main, Main Road, 5 th Main, 6 th Main, Main Road, Sumangali Sevasram road, Main Road, Hebbala Main road, Main Road, Cross Road, Main Road.	

SI No	Ward No. & Name	Important localities	Schedule		Category
1	2	3	4		5
23	23 – Nagavara	Govindapura, Byrappa Layout, Irshad Nagar, Nagavara, Nanjappa Layout, Shampura (P), Gandhi Nagar, Kadugondanahalli, Hidayath Nagar	North	By Outer Ring road, Main road, Cross road, Main Road, Existing CMC ward boundary, Cross road,existing CMC ward boundary, Cross road, existing CMC ward boundary, 7 th cross, existing CMC ward boundary, Cross road, existing CMC ward boundary	
			East	By Nagavara Main road, Railway line,	
			South	By 1 st main Vinayaka temple street road, Arabic College road, Dr. Ambedkar College road	
			West	By Shampur main road, Railway line, Main road	
24	24 – HBR Layout	Byraveshawar Layout, Choudappa Layout, Hennuru, Punappa Layout, HRBR layout 1 st block, HBR layout 2 nd (P), 3 rd , 4 th and 5 th blocks, Nanjappa layout, Chennaiah layout.	North	By Storm water drain	
			East	By Bagalur road, Hennuru road, Storm water drain, Cross road, Main road, Cross road, Existing CMC ward boundary, Main road (Existing CMC ward boundary), Main road, Hennuru road, Hennur main road(Crossing Outer ring road), Cross road, Tank bund Road, Hennur main road	
			South	By 4 th cross, Cross road, Church road Upto railway	
			West	By railway line, Nagavara Main road, existing CMC ward boundary, Cross road, existing CMC ward boundary, Cross road, existing CMC ward boundary , 7 th Cross, existing CMC ward boundary, Cross road, Main road, Cross road, Cross road, Cross Road, Nagavara main road , Tanisandra Main road.	

Sl No	Ward No. & Name	Important localities	Schedule		Category
1	2	3	4		5
25	25 – Horamavu	Nagreshwara Nagenahalli, Kottnur, K. Naraynapura, Geddalahalli, Amani Byrathikhana, Horamavu Agara, Chalkere, Horamavu, Banjara residency, Horamavu Agara Kere, Jyanthi Nagar, Asirwada Colony, M. Vishveswaraiah Nagara, Ragavendra Nagara, Muneshwara Nagar, Yerrayana Palya, Bovi Colony, Rammurthy Nagara, BSV Reddy Layout, Apparao Layout, Dassappa Layout, Krishnareddy Layout, Pappamma Layout, Mukkutam Nagara, Vigneshwara Layout, Ramaiah Layout, Kalumantapa, Munireddy Layout, Nandanam Colony, Anjannappa Layout, Nanjappa Garden, Bank Avenue, Babu Sahib Palya, Vijaylakshmi Colony, Kyalasanahalli, Entire Kalkere Tank.	North	By Northern Boundary of Nagreshwara Nagenahalli, Northern and Eastern boundary of Kottanur Village, Eastern boundary of Geddalahalli Village, Northern boundary of Amani Byrathikhane (B), Northern part boundary of Horamavu Agara Village, Western and Northern boundary of Kyalasanahalli Village.	
			East	By Eastern Boundary of Kyalasanahalli Village, Northern periphery of Kalkere tank limit, Tank bund, Souther periphery of tank limit, Eastern boundary of Horamavu Agara and Horamavu Villages, Existing CMC ward boundary (Southern boundary of Kalkere Village), 5 th Main, Koudenahalli Main road, Main road, Cross road, Main road, Cross road, Storm water drain, 7 th Cross, Main road.	
			South	By Rammurth Nagar Main road.	
			West	By Outer Ring Road, Hennur Main road, Main road, Western and Northern boundary of Chalkere village, Wester boundary (P) Hormavu Agara village, Souther boundary of Amani Byrathikhana, Sounthern and Western boundary of Geddalahalli village and Western boundary of K. Narayanapura and Nagreshwara Nagenahalli Villages	
26	26 – Ramamurthy Nagar	Kalkere, K. Channasandra, Kanakanagara, Akshya Nagara, Dr. Ambedkar Nagar, Manjunath Layout, Chandravadana Layout, Ragavendra Extention, M. Vishveswaraiah Nagar, Kaudenahalli, Ramamurthy Nagar (P).	North	By Northern Pherphery of Kalkere tank, Northern Boundary of Kalkere Village.	
			East	By Eastern Boundary of Kalkere, K Chennasandra Villages, Existing CMC ward boundary, Main road.	

SI No	Ward No. & Name	Important localities	Schedule		Category
1	2	3	4		5
			South	By Anandpuram Main Road, 2 nd C Cross, 3 rd D Cross, Main road, Cross road, Existing CMC Ward Boundary, Main Road, Cross Road, Main Road, Cross Raod, Northern and Western periphery of Gangadhar kere, Storm water drain, Rammurty nagar Main road.	
			West	By Main road, 7 th Cross, Storm water drain, Cross road, 3 rd Cross, Main road, Cross road, Main road, Cross road, Main road, Kaudenahalli Main road, 5 th Main road, Southern (P) and western boundaries of Kalkere villages, Southern Periphery of Kalkere tank, tank bund.	
27	27 – Banasavadi	HRBR Layout 1 st and 2 nd (P) blocks, PNS Layout, Subbayya playa extension, Chowdeshwari Layout, Jai Jawan Nagar, Yerra Reddy Layout, Ex-Servicemen colony, Ramaiah Layout, Banasavadi, Dodda Banasavadi, Annaiah Reddy Layout, Vijaya Bank Colony, OMBR Layout	North	By Outer Ring road	
			East	By Outer Ring road	
			South	By Channasandra Main road, Cross road, 4 th Main, Main road, Main Road, Main road, Chikka Banasavadi Road.	
			West	By Banasavadi Main road, 12 th Cross, Cross road, Main road, 1 st Main (80 ft road), 5 th Main, 4 th Cross (Kacharkanahalli Main road), 5 th A Main, 5 th Cross, 5 th Main	
28	28 – Kammanahalli	Kammanahalli, Ramaswamy Palya, Subbayya Palya, Maruthi Seva Nagar (P)	North	By Oil Mill road, Kammanahalli main road, Nanjundappa road	
			East	By Main road, Cross road, 12 th Cross	
			South	By Banasavadi Main road	
			West	By Vishveswaraiah road, Mariayamma Koil street, Vishveswaraiah road, , Storm water drain, Tank Bund road, Cross road	
29	29 – Kacharkanahalli	Kariyanna Palya, St. Thomas Town, Kammanahalli, Indira Nagar, Nagadevi Industrial	North	By Outer Ring Road.	

Sl No	Ward No. & Name	Important localities	Schedule		Category
1	2	3	4		5
		area, Sena Vihar, Sait Palya, HBR Layout 2 nd , 3 rd , Keshav Nagar, Kacharkanahalli, Jalavayu vihar, Kalyana Nagar.	East	By 5 th Main, 5 th Cross, 5 th A Main, 4 th Cross (Kacharkanahalli Main Road), 5 th Main, 1 st Main (80 Feet road).	
			South	By Nanjundappa road, Kammanahalli Main Road, Oil Mill road	
			West	By Hennur Main road, Tank Bund, Cross Road, Hennur Main road.	
30	30 - Kadugondanahalli	Kadugondanahalli, HRBR Layout 1st block, Narasimha Layout KG Halli, Venkateshpura, Pillanna Garden	North	By 1 st Main Vinayaka temple street	
			East	By Railway track	
			South	By Existing Ward Boundary, 16 th Cross, Existing Ward Boundary, 18 th Cross, Main road	
			West	By Arabic college Main road	
31	31 - Kushal Nagar	Anwar block, Ashok Nagar, Kushal Nagar, Kadugondanahalli (P), P and T Colony, Chikkanna Layout, Muslim Colony, Muneshwar Nagar	North	By 2 nd Main, Road, Shampura Main road, Dr. Ambedkar Collage road	
			East	By Arabic College Main road, Main Road, 29 th Cross	
			South	By 1 st Cross, 2 nd main, 8 th Cross, Arabic College road.	
			West	By Shampura Main road, 2 nd Cross, temple road, KB Main road, Stream/Storm water drain.	
32	32 – Kaval Bairasandra	Ranka Nagar, P and Colony (P), Srinivasa Layout, Quaters Colony, Bheemanna Layout, MM Layout, Ratan Singh Layout, Kaval Bairasandra, Nagappa Layout, AMC Layout, Muniveerappa Layout, HBR Layout 2 nd Stage, Anand Layout, Shamannagowda Layout, Adarsh Nagar, Pioneer Defence Housing Colony, Appajappa Layout, Shampura New Extension, Ananda Gokula Layout, Krishnappa Layout, Kaveri Nagar, Sultanpalya	North	By Existing Ward Boundary, Main Road, Main Road, Cross Road, Existing Ward boundary, Cross Road, Existing Ward Boudary, KHB Colony Main Road, Railway line	
			East	By Shampura Main road, 2 nd main, Stream/Storm water drain	
			South	By KB Main road, 1 st Main, Cross road, 1 st “A” Main, 3 rd Main road, Dinnur Main road	
			West	By Stream/Storm water drain	

Sl No	Ward No. & Name	Important localities	Schedule		Category
1	2	3	4		5
33	33 – Manorayanapalya	Bhuvaneshwari Nagar, Chamundi Nagar, Dasappa Garden, Manorayanapalya (P), Kauser Nagar, HMT Layout, P & T Colony, Rahamat Nagar, Anandppa Block.	North	By Strom Water Drain, 6 th Main, 5 th Main.	
			East	By Main Road, 1 st Main, 6 th Main, Main Road, Strom Water Drain, 5 th Cross, 2nd Main, 3 rd Cross, Main Road, Cross Road, 1 st Cross, Main Road, 3 rd Cross, 3 rd Main (Taralabalu Marga), Cross Road, 5 th Cross, 1 st Cross, 1 st Main, 5 th D Main.	
			South	By Main Road, 4 th Cross, Strom Water Drain, 5 th Main, Taralabalu Road.	
			West	By RT Nagar Main Road, Dinnur Main Road, 9 th Cross, 6 th A Main, 10 th Cross, 4 th cross, Main Road, 13 th cross, 5 th Cross.	
34	34 – Gangenahalli	Ganganagar, Dena Bank Colony, Papanna block, Gangenahalli Extension, Mathadhalli Layout,	North	By Cross road, 1 st Main, 1 st Cross, Cross Road, 1 st “C” Main Ganganagar Extn., 1 st Main, Cross road, Main road, Cross road, Main Road, 4 th Main, 3 rd Main, Stream/Storm water drain, Property Limit, Cross Road 2 nd Cross, 9 th Main	
			East	By RT Nagar Main road, Taralabalu road	
			South	By Cill road, Jayamahar road	
			West	By Bellary road.	
35	35 – Aramane Nagara	M S Ramaiah Nagar, Indian Institute of Science (IISc) Campus, IAF Quarters, Sankey’s tank, Palace ground, Malleswaram (P), Ashwathnagar, AGS Officers Layout, ITI Layout, Sadashiva Nagar, RMV 2 nd Stage 1 st Block	North	By BEL road, 80 ft road, Cross road, Main road, D.Rajagopal road	
			East	By Bellary road, Jayamahar road	
			South	By Railway line, Cross road, Choudaiah road, 18 th Cross, Cross road, Main road, Cross road, Main road, 15 th Cross	
			West	By Margosa road, CV Raman road, MS Ramaiah road, Main road, Cross road, 4 th A Crosss, 9 th Main, Main road, Mattikere Main road, Main road, Cross road, 5 th cross, 3 rd Main	

SI No	Ward No. & Name	Important localities	Schedule		Category
1	2	3	4		5
36	36 – Mattikere	Sanjivappa Garden, Mattikere, Netaji Nagar, Mattikere Extension, Gokul Extension.	North	By Railway line, BEL road	
			East	By 3 rd Main road, 5 th Cross, Cross road, Main road, Mattikere Main road, Main road, 9 th Main, 4 th A Cross, Cross road, Main road, MS Ramaiah road	
			South	By 6 th Cross, 3 rd Main, Strom Water Drain, 4 th West Cross, Triveni Road, 8th Cross, 6 th Main, 14 th Cross, 7 th Main, 3 rd Cross	
			West	By B Narayanaswamappa road, MS Ramaiah road.	
37	37 – Yeshwanthpura	Yeshwanthpura, Gurumurthy Layout, Kamala Nehru Extn., GK Colony, LN Colony, Dr.Ambedkar Nagar, Railway Qtrs, Pampa Nagar, LIC Colony, BK Nagar.	North	By Govindappa road, Main road adjusent to storm water drain, Cross road, 9 th Cross, 13 th Main, Govindappa road.	
			East	By B.Narayanaswamappa road, Rahaman Khan road, Existing ward boundary.	
			South	By Railway line	
			West	By Mohan Kumar road	
38	38 – HMT ward	Muneshwara Nagar, Yashwanthpur Industrial Area, Platinum City, Netaji Nagar, Peenya, Peenya Industrial Area II Phase, CMTI Quarters, Civil Engineers Quarters, Gurguntepalya (P)	North	By Pipeline road, Outer ring road.	
			East	By Railway line.	
			South	By Tumkur road, 1 st Cross, 4 th Cross, Cross road, Main road, 8 th Main, 4 th Cross, 5 th Main, Ring road.	
			West	By Ring road.	
39	39 – Chokkasandra	Vikas Nagara, Nagasandra Colony, Vidhya Nagar, Nagasandra, Rukmini Nagar, HMT Housing Colony, Amaravathi Layout, Chokkasandra, Netaji Nagar, Peenya Industrial Area II phase, Nelagedaranahalli, Narayanapura, Vinayaka	North	By Tumkur road	
			East	By ring road	
			South	By High Tension Road, Main Road, 2 nd Main road, 1 st Main road, 1 st B Main road, Handrihalli main road	

Sl No	Ward No. & Name	Important localities	Schedule		Category
1	2	3	4		5
		Nagar, Gruhalakshmi Housing Colony (P)	West	By Eastern boundary of Dodda Bidarakallu village, Main Road, Nagasandra Road, Main Road, Dodda bidarakallu Tank Limit, Eastern boundary of Dodda Bidarakallu village	
40	40 – Dodda Bidarakallu	Channanayakanahalli, Jagannatha Rao Layout, Gopalappa Layout, Maranna Narayanappa Layout, Lingadeeranahalli, Siddartha Layout, Tippenahalli, Suvarna Nagar, Wipro Layout, Gruhalakshmi Housing Colony (P), Indranagar, Nagasandra, Residential Layout, Proposed Ingreteed Layout, Karibanahalli, Tigalara Palya, Mubarak Nagar, Vaddara Palya, Raghavendra Nagar, Maruthi Nagar IV Phase, Kalki Nagar, Handrihalli, Vidhyamana Nagara, Doddanna Layout, Class D Employees Housing Layout, Hosahalli G Palya, Sri Ramanagaiah Layout, D Group Layout I Stage, Congress Chikkanna Layout, Doddabedrakallu, Sapthagiri Layout	North	By Northern boundary of Dodda Bidarakallu village	
			East	By Eastern boundary of Dodda Bidarakallu village, Tank periphery, Main Road, Nagasandra Road, Main Road, Eastern boundary of Kariobanahalli, Handrahalli, Lingadeeranahalli, Hosahalli G Palya villages,	
			South	By southern boundary of Hosahalli G Palya	
			West	By Western boundaries of Hosahalli G Palya, Lingadeeranahalli, Handrahalli, Kariobanahalli and Dodda Bidarakallu villages (BBMP limit)	
41	41 – Peenya Industrial Area	Shivapura, Peenya Industrial Area III Phase, Dugalamma Colony, Parvathi Nagar, Rajeshwari Nagar, MEI Colony, Ganapathi Nagar, Peenya I Phase, Peenya IV Phase III Stage, Gruhalakshmi Housing Colony (P)	North	By Handrahalli Main road, 1 st B Main road, 1 st Main road, 2 nd Main road, Main Road, High Tension Road	
			East	By Ring road, 12 th main road, 7 th main road	
			South	By Main road, Existing CMC ward boundary, Main road, 1 st Main road, Main road, 2 nd cross, Rajagopal Nagar Main road, 2 nd cross, Existing CMC ward boundary, Stream/Storm water drain, Anjaneya temple road, 2 nd cross, 5 th cross, Rajagopala Nagar main road, 1 st main road, Hegganahalli main road, 7 th Cross, Main Road, Handrahalli Main Road	

Sl No	Ward No. & Name	Important localities	Schedule		Category
1	2	3	4		5
			West	By Existing ward boundary, Eastern boundary of Kariobanahalli and Dodda Bidarakallu villages (Main Road)	
42	42 – Lakshmi Devi Nagar	Goragunte playa (P), Lakshmidevi Nagar, Kempamma Layout, Kaveri Nagar, Nandini Layout I Stage, Narasimha Layout, Yeshwanthpur Industrial Suburb (P), Jenakal Siddeshwara Nagar.	North	By Ring road, 5 th main, 4 th cross, 8 th Main, Main road, Cross road, 4 th Cross, 1 st Cross, Tumkur road.	
			East	By MEI road	
			South	By Kanteerava Studio main road, Ring road, Stream/Storm water drain, Main road	
			West	By 7 th Main, 12 th Main road	
43	43 – Nandini Layout	Kanteerava Studio, Jayachamaraja Layout, AGB Layout, Saraswathipuram, Nandini Layout, Jai Maruthi Nagar, Maruthi Nagar, SN Layout, Sriram Nagar, Gelayara Balaga Layout, Kurubarahalli, Panchadeepa Colony, Srinivas Nagar, Jaibhuvaneshwari Nagar, Kanteerava Nagar, Prameela Nagar	North	By Kanteerava Studio main road	
			East	By Stream/Storm water drain, 6 th main road, 12 th main road (Nandini Layout), Main Road, Main road, Main Road, Circular road, Stream/Storm water drain, Cross road, 2 nd cross, Main road, Cross road, Radial R3 road, Cross road, 1 st main road, 8th cross, Main road	
			South	By Stream/Storm water drain	
			West	By Outer Ring road	
44	44 – Marappana Palya	Gouthampura, RMC Yard, Marappana Palya, Mysore Sandal Soap Factory, Ashokpuram, Shankara Nagar, Corporation Bank Officers quarters, Krishnananda Nagar, Police Quarters Yashwanthpura Industrial Suburb (P)	North	By Tumkur road	
			East	By Tumkur road, Dr Rajkumar road, Chord road	
			South	By 1 st main road, 9 th cross, Stream/Storm water drain, Circular road, Main road,	
			West	By Cross road, main Road, 12 th Main road, 6 th main road, Stream/Storm water drain, Kanteerava Studio main road, MEI road.	
45	45 - Malleswaram	Malleswaram (P), Yeshwanthpura, Subedharpalya, Nanjappa Reddy Colony	North	By 3 rd Cross, 7 th Main, 14 th cross, Triveni Road, 4 th West Cross, Strom Water Drain, 3 rd Main, 6 th Cross.	
			East	By MS Ramaiah road, CV Raman road, Margosa road	

SI No	Ward No. & Name	Important localities	Schedule		Category
1	2	3	4		5
			South	By 15 th Cross, Cross road	
			West	By 1 st main, Tumkur road, Railway line	
46	46 – Jayachamarajendra Nagar	RT Nagar, Hanumanthappa Layout, Chunchappa Block, JC Nagar	North	By Main Road, 1 st cross, Cross Road, Main Road, Main Road, 3 rd Cross, 2 nd Main, 5 th Cross, Strom Water Drain, Dinnur Main Road.	
			East	By JC Nagar Main Road, Existing Ward Boundary,	
			South	By Cross Road, Pemme Gowda Road, Cross Road, Existing Ward boundary, Jayamahar Road.	
			West	By CIL Road, Taralabalu Road, 5 th Main, Strom Water Drain, 4 th Cross, Main Road, 5 th D Main, 1 st Main, 1 st Cross, 5 th Cross, 3 rd Main (Taralabalu Marga), 3 rd Cross.	
47	47 – Devara Jeevanahalli	Modi Garden, Bangaragiri Layout, Doddanna Nagar, Devara Jeevanahalli, Military area	North	By Dinnur main road, 3 rd main road, Cross road, 1 st main.	
			East	By NP main road, Stream/Storm water drain, Temple road, Main road, DJ Halli main road.	
			South	By Modi road, 1 st cross, Bangaragiri main road, 4 th Cross, Defence compound, Main road, Existing Ward Boundary.	
			West	By JC Nagar main road.	
48	48 – Muneshwara Nagar	Muneshwara Nagar, Muneshwara Nagar A block, Ambedkar Nagar, Periyar Nagar, Periyar Nagar AK Colony	North	KB main road, Temple road, 2 nd cross	
			East	By Shampura main road	
			South	By Periyar Nagar road, DJ Halli main road	
			West	By DJ Halli main road, Main road, Temple road, Stream/Storm water drain, NP main road	
49	49 – Lingarajapura	Lingarajapura, Ramaswamy Palya	North	By Church road, Cross road, 4 th cross, Hennur main road, Oil Mil road	
			East	By Cross road, Tank Bund road, Stream/Storm water drain	

Sl No	Ward No. & Name	Important localities	Schedule		Category
1	2	3	4		5
			South	By railway line	
			West	By railway line	
50	50 - Benniganahalli	Gajendra Nagara, Old Bayappanahalli Ambedkar Nagar, Mallappa Garden, Sanjay Gandhi Nagar, Krishnaiahna Palya, Income Tax Layout, Yarratippaiah Layout, NGEF Hosnagara, Sadananda Nagar, Benniganahalli, Rajiv Nagar, Kasturi Nagar, Chikka Banasavadi, Pillareddy Nagar, Pulla Reddy Nagar, Doctor Layout, Lalbahaddur Nagar, Ramaiah Reddy Colony, B.Channasandra, Bacchanna Layout	North	By Kasturi Nagar road, Chikka Banasavadi road, Cross road, Main road, Main Road, 4 th main, Main road, Main road, Channasandra Main road,	
			East	By Outer ring road, Railway line,	
			South	By Old Madras road	
			West	By Main road, Existing ward boundary, Bayappanahalli main road , Banasavadi Main Road.	
51	51 - Vijnanapura	Kamamma Layout, Kodanda Reddy Layout, Manjunath Layout, Banasavadi BDA Layout, Gurumurthy Reddy Layout, Nagappa Reddy Layout, Kuvempu Nagar, Subramanya Layout, Rajarajeswari Layout, Jyothi Nagar, N R Layout, Kotturu, Vijnapura, Chandrasekhar Layout, ITI Employees Housing Colony, Food Corporation of India	North	By Ramamurthy Nagar Main Road,	
			East	By Existing CMC ward boundary (Storm Water drain), Northern and Western Periphery of tank, Existing CMC ward boundary, Storm Water drain, Existing CMC ward boundary	
			South	By Railway line	
			West	By Outer ring road	
52	52 – K R Puram	Krishnarajapura, Hosa Basavanapura, ITI Colony (P), Gangadhara kere, Vangayyana kere	North	By existing CMC ward boundary (BBMP boundary limit)	
			East	By existing CMC ward boundary, Main Road, existing CMC ward boundary, Old Madras road, existing CMC ward boundary, Western Periphery of tank.	
			South	By Storm Water drain, existing CMC ward boundary, Main Road, Main Road, Cross Road, main Road, Old Madras Road	

SI No	Ward No. & Name	Important localities	Schedule		Category
1	2	3	4		5
			West	By Ramamurthy Nagar Main Road, Vivekananda main Road, Storm Water drain, Western and Northern periphery of gangadhar Kere existing CMC ward boundary, Cross road, Cross road, Main road, Main Road, Existing CMC ward boundary, Cross road, Main Road 3 rd D cross, 2 nd C cross, Anandapuram main road, Cross road, Existing CMC ward boundary	
53	53 – Basavanapura	Devasandra Extension, Hale Devasandra, Gokul Extension, Chikka Basavanapura, Basavanapura, Shigehalli, Bharathi Nagar, Swathnta Nagar, Yellamallappa Chetty kere	North	By existing ward boundary (BBMP boundary limit)	
			East	By existing CMC ward boundary (BBMP boundary limit), existing CMC ward boundary, Kodigehalli road, 4 th Main, Existing CMC ward boundary	
			South	By railway line, Property compound, Masjid road, 5 th cross, Devasandra main road,	
			West	By Old Madras road, Main Road, Cross road, Existing CMC ward boundary, Storm Water Drain, Western and Northern periphery of tank, Old Madras Road, Existing CMC ward boundary, Main Road, Existing CMC Ward Boundary	
54	54 - Hudi	Part I: Byrathi village Part II: Bilishivale village Part III: Varanasi village Part IV: Ayyappa Nagar, Gangotri Layout, Anurag Layout, Kodagehalli, Basireddy Layout, Srivari Layout, NRI Layout (Varanashi), Chikkmaraiiah Layout, NAL Layout, Asha Layout, Kuvempu Layout, Singhs Colony, Ganga Nagar, Saketh Nagar, SJR Eternity Layout, Kumbena	North	By Kodagihalli road, Existing CMC ward boundary, Northern boundary of Kumbena Agrahara village, Northern and Eastern boundary of Belathur village.	
			East	By Eastern & Southern boundary of Belathur village, Railway line, 1 st Main (Western boundary of Kadgodi Plantation village).	
			South	By Whitefield road, Hudi Main road, Existing CMC wards boundary, Main road, and Whitefield road	

Sl No	Ward No. & Name	Important localities	Schedule		Category
1	2	3	4		5
		Agrahara, Belathur, Belathur Colony, Sathya Sai Colony Sadarmangala, Mahadevapura Industrial Area, Hudi (P), Tigalarapalya, ITPL, Kodagehalli Kere (Boundary described for Part IV)	West	By Existing CMC Ward boundary, Main road, Railway line, Existing CMC Ward boundary, 4 th Main.	
55	55 – Devasandra	Duravani Nagar, ITI Colony (P), Devasandra, J C Layout, Roshan Nagar, Railway Colony, Devasandra Industrial Area, Singayyana Palya, Badavala Colony, B Narayanapura, Ramakrishna Reddy Layout	North	By Existing CMC Ward boundary, Western and Northern and Eastern periphery of tank, Storm Water Drain, Ramamurthy Nagar main road, Old Madras road	
			East	By Devasandra main road, 5 th cross, Masjid road, Property compound, railway line, Main Road, cross road, existing CMC ward boundary	
			South	By White field road, Main road (Existing CMC ward boundary), Main Road	
			West	By Outer ring road, Old Madras road, Railway line, existing CMC ward boundary	
56	56 – A Narayanapura	Jyothipuram, Mahadevapura, A Narayanapura, Pai Layout, Uday Nagar, Defence Accountant Employee Layout, ITI Employee Housing Colony, A Narayanapura Extn., Chinnappa Colony	North	By railway line	
			East	By Old Madras road, Outer ring road, Existing CMC ward boundary, Main road, Main road, Cross road, 1 st Main, Main Road, Cross Road 1 st A main, 5 th main, Cross road, Main Road, Existing CMC ward boundary	
			South	By Railway line, existing CMC ward boundary, Kaggadasapura main road.	
			West	By Existing CMC ward boundary, railway line (existing CMC ward boundary)	
57	57 – C V Raman Nagar	Bhuvaneshwari Nagar, Maruthi Nagar, C V Raman Nagar, Jogapalya (Bairasandra), Abbaiappa Layout, Poojari Lakshmaiah Layout, Seenappa Layout, Patel K Marappa Layout, HAL Officer's Enclave, Vishvavihar, LRDE Qtrs,	North	By Old Madras road	
			East	By railway line, Existing ward boundary, Kaggadasapura main road, Existing ward boundary, Main road, Kaggadasapur Main road.	

SI No	Ward No. & Name	Important localities	Schedule		Category
1	2	3	4		5
		Nagavara, Kagdasanapura, Malleshappan palya.	South	By Kengal Hanumanthaiah main road, Property limit, Southern and Western Periphery of Kagadasanapura kere, Main road, Main road, Property compound, Cross road, Main road.	
			West	By Suranjandas road.	
58	58 – New Tippasandara	Michal Palya, HAL III Stage Seethappa Colony, Venkateshwara Colony, Puttappa Colony, Bhumireddy Colony, Annayappa Colony, LIC Colony, Bairasandra, Krishnappa Garden, KG Colony, Garkamanta palya. Binamangala, BM Kaval, 515 Colony, Patel Seethappa Colony, New Tippasandra	North	By Old Madras road, Suranjandas road, Main road, Cross road, property compound, Cross road, Main road.	
			East	By Western and Southern periphery of Kagdasapura kere, property limit, Kengal Hanumanthiah Main road, existing ward boundary.	
			South	By Dr. Rajkumar road, Garakamantnana playa main road, Dr Rajkumar Road, Suranjandas road, existing ward boundary, Cross Road, Existing Ward boundary, Main Road, Cross road, Existing Ward boundary, 10th main Jeevanbeemanagar.	
			West	By Kodihalli main road	
59	59 – Maruthi Seva Nagar	BL Rice Nagar (St. Thomas town), Balaji Layout, D'Costa Square, Cooks town, Vivekananda Nagar, Jai Bharathi Nagar, Sanjeevappa Layout, Jeevanahalli, ITC Colony, KHB Colony, Sathya Nagar, Maruthi Seva Nagar (P)	North	By railway line, Vishveshwaraiah road, Mariyamma Koil street, Vishveshwaraiah road, Banasavadi main road,	
			East	By Bayappanahalli main road, existing ward boundary.	
			South	By Main road, Charls Cambell road, Railway line	
			West	By Hennur Main road	
60	60 – Sagayarapuram	Bagalur Layout, Sagayarapuram, Richards town, Lazar Layout	North	By main road, 18 th cross, existing ward boundary, 16 th cross, existing ward boundary, railway line	
			East	By Hennur main road	
			South	By railway line	
			West	By Netaji road, Tannery road, Arabic collage road, 8 th Cross, 2 nd Main, 1 st Cross, 29 th Cross	

Sl No	Ward No. & Name	Important localities	Schedule		Category
1	2	3	4		5
61	61 – S K Garden	Waheed Garden, Pottery town, SK Garden, Devarajivanahalli (P), ITI Colony	North	By Bangaragiri main road, 1 st cross, Modi road, DJ Halli main road, Periyar Nagar road	
			East	By Tannery road, Netaji road	
			South	By railway line, existing ward boundary, Harris road, Existing Ward Boundary, Cross road, Main Road, Cross Road.	
			West	By Chinnappa Garden road, Cross road, Main road, Existing Ward Boundary, Main Road, Defence Compound, 4th Cross.	
62	62 – Ramaswamy Palya	Rajappa Block, Kemapaiah block, Gundappa Garden, Anjanappa Garden, Narayana block, Anchappa Garden, Marappa Garden, Muddamma Garden, Krishnappa Garden Chinnappa Garden, Ramaswamy Palya	North	By main road,	
			East	By cross road, Main Road, Chinnappa Garden road	
			South	By Chinnappa Garden road, Nandidurga road	
			West	By Existing Ward Boundary, Cross Road, Cross Road, Pemme Gowda Road, Cross Road,	
63	63 – Jayamahall	Jayamahall Extension, Railway Qrts. Sultangunta, Swamy Shivanandapuram (Taskar town), Balappa Garden	North	By Nandidurga road, Chinnappa Garden road, Cross road, Cross Road, existing ward boundary, Harris road	
			East	By railway line, Basaveshwara main road, railway line, Existing Ward Boundary, Sultanji Gupta road, Thimmaiah road, Cross road, Main Road, Cross Road, Hazarath Kambal Pasha road, Shivaji road	
			South	By Venkataswamy Naidu road, Main road	
			West	By Queens road, Thimmaiah road, MV Jayaraman road, Railway line, Jayamahall road	
64	64 – Rajamahall Guttahalli	Vaiyyalikaval (P), Malleswaram (P) Rajamahall Guttahalli	North	By main road, Cross road, Subbaiah road, Cross road, 13 th cross, 2 nd main	
			East	By Choudaiah road,	

SI No	Ward No. & Name	Important localities	Schedule		Category
1	2	3	4		5
			South	By Seshadripuram main road, Cross road, Main Road, 7 th cross, Nagappa Street, Guttalli main road,	
			West	By Stream/Storm water drain, Main road, cross road, 11 th cross, Main road	
65	65 – Kadu Malleshwar ward	Malleshwaram, Ranganathpuram, Vaiyyalikaval (P), Maruthi Nagar	North	By Main road, 15 th cross, Cross road, Main road, Cross road, Main road, Cross road, 18 th cross, Choudaiah road	
			East	By 2 nd main, 13 th cross, Cross road, Subbaiah road, Main road, Cross road, Sampige road	
			South	By 5 th cross, Mahakavi Kuvempu road	
			West	By 1 st main, Cross road, Main road, Cross Road, Main Road, Tarasu road, 1 st main	
66	66 – Subramanya Nagar	Subramanya Nagar, Milk Colony	North	By Tumkur road	
			East	By 1 st main, Tarasu road	
			South	By 12 th cross	
			West	By Dr. Rajkumar road	
67	67 - Nagapura	Rajajinagar Industrial Suburb, Geleyara Balaga Layout (P), West of Cord road 2 nd Stage 1 st Block, Ketmaranahalli.	North	By 1 st main road, Chord road.	
			East	By Dr. Rajkumar road.	
			South	By Mahakavi Kuvempu road, Dr. M C Modi road.	
			West	By 14 th main road, 6 th Main, 15 th A Cross, Cross road, 2 nd cross, 12 th Cross, 4 th Main road	
68	68 – Mahalakshimpuram	Saraswathipuram, Mahalakshimpuram Layout, SN Layout, AGB Layout, Maruthi Nagar, Geleyara Balaga Layout (P), Sriram Nagar.	North	By Stream/Storm water drain,.	
			East	By Main road, 9 th Cross, 1 st Main road, 4 th Main road, 12 th Cross, 2 nd Cross, Main road, 15 th A Cross, 6 th Main road, 14 th Main road.	
			South	By Pipeline Road.	

Sl No	Ward No. & Name	Important localities	Schedule		Category
1	2	3	4		5
			West	By 1 st Main road, 12 th Main road, 11 th Main road, 14 th Cross, 3 rd Main road, Storm water drain, Main road, 8 th Cross, 1 st Main road, Main road, Radial R3 road, Cross road, Main road, 2 nd Cross road, Main road.	
69	69 – Laggere	Preethi Nagar, Vidhana Soudha Layout, Freedom Fighters Colony, Laggere, Narashima Murthy Nagar, LG RAmanna Colony Muneshwara Nagar, Rajeshwari Nagar, Rajiva Gandhi Nagar,	North	By 1 st Main, Cross road, Existing CMC ward boundary, Cross road, 7 th main, Main road, Stream/Storm water drain	
			East	By Stream/Storm water drain	
			South	By 3 rd main, Cross road, 1 st main, 1 st main, (start from Outer ring road), 7 th cross, Main road, 50 ft road, Cross road, Cross road, Cross road, 3 rd C main, Cross road	
			West	By Stream/Storm water drain	
70	70 – Rajagopal Nagar	Rajagopal Nagar, Byraveshwara Nagar, Rajarajeshwari Nagar, Kempegowda Housing Society, Shambhavi Nagar, Doddanna Industrial Estate, Indira Priyadarshani Nagar, Kapila Nagar, Annapoorna Nagar, Srigandha Nagar, Kareemsab Nagar	North	By 1 st main road, Rajagopala Nagra main road, 2 nd cross, Anjaneya temple road, Stream storm water drain, Cross road, 2 nd cross, Rajagopal Nagar main road, 2 nd cross, Main Road, 1 st main road	
			East	By existing CMC ward boundary (Stream/Storm water drain)	
			South	By existing CMC ward boundary, Stream/Storm water drain, Main road, Main road, Cross road, 2 nd main road	
			West	By Main road, KTG College road, Hegganahalli-Srigandha Kaval Main road, Hegganahalli Main Road	
71	71 - Hegganahalli	Maruthi Nagar, Bairaveshwara Industrial estate, Lakshman Nagar, Hegganahalli, Sanjeevini Nagar, Gajanana Nagar, Sunkadakatte	North	By Handrahalli Main Road, 7 th Cross, Hegganahalli main road	
			East	By Hegganahalli main road, Hegganahalli-Srigandha Kaval main road, KTG college road, Main road, 7 th cross, Hegganahalli main road	

SI No	Ward No. & Name	Important localities	Schedule		Category
1	2	3	4		5
			South	By Magadi road	
			West	By Arunodaya school road (Existing CMC Ward Boundary), Main road, Neelagiri top Road, Main road, Main road, Cross road, Main road, Existing CMC ward boundary, Main road, Cross Road, Main Road, Existing CMC ward boundary, 3 rd cross, Existing CMC ward boundary	
72	72 – Herohalli	Horanadu Annapoorneshwari Layout, Nagaravale Nagar, Janapriya Nagar, SBI colony, Mahadeshwara Nagar, KSRTC Layout, Muddeshwara Layout, Venkateshwara Layout, Syndicate Bank Housing Society Layout, Herohalli, L and T Layout, Anjana Nagar, Byadarahalli, Bharath Nagar I Phase, BEL Layout I Stage, SMV Layout, BEL Layout II Phase, Bharath Nagar II Phase, SMV VI and VII block, Janatha colony, Vishveshwaraiah Layout, SMV Layout 8 th Phase, Gidada Konenahalli, Byraweshwara Nagar, SMV Layout Nagar, Janapriya Apartment	North	Existing CMC ward boundary, 3 rd Cross, Existing CMC ward boundary, Main Road, Cross Road, Main Road, Main Road, Neelagiri top main road, Main Road, Arunodhaya School Road.	
			East	Magadi Road, Existing CMC ward boundary, Eastern Boundary of Herohalli, Gidadakonenahalli.	
			South	Existing CMC ward boundary (Southern Boundary of Gidadakonenahalli & Herohalli)	
			West	Western boundary of Herohalli village (BBMP Limits), Eastern Boundary of Hosahalli G Palya, Lingadeeranahalli (B), Part of Andrahalli	
73	73 – Kottegepalya	Kempegowda Nagara (P), Kempegowda Layout (P), Choudeshwari Nagar, Premnagar, Sreenivas Nagar, Sunkadakatte, Ashwath Nagar, Muktharayaswamy Layout, Telephone Employees Layout, Beggars Colony, Rudeshwara Nagar, Narasimharaja Palya, Sajjepalya, Kottegepalya, Nagarbavi 2nd Stage 1st, 3rd, 5th, 7th, 8th ,9th, 10th , 11th Block, Krishnanda Nagar, Malegalu, Income Tax Layout, Marilingappa Extn., Vinayaka Layout, Srighanda Nagar (P).	North	By 2 nd main road, Cross road, Main road, Cross road, Stream/Storm water drain, North eastern boundary of tank, existing CMC ward boundary, Stream/Storm water drain, Cross road, 3 rd C main, Cross road, Cross road, Cross road, 50 ft road, Main road, 7 th cross, 1 st main (extending upto Outer ring road) 1 st main, Cross road, 3 rd main.	
			East	By Stream / Strom water drain, pipeline road, Stream / Strom water drain.	

SI No	Ward No. & Name	Important localities	Schedule		Category
1	2	3	4		5
74	74 – Shakthi Ganapathi Nagar	Basaveshwara Nagar, Kirloskar Colony, NGO's Colony, BEML Layout, Shakthi Ganapati Nagar.	South	By Nagarbavi Main road.	
			West	By Outer ring road, Magadi road, Hegganahalli main road, 7 th cross, Main road.	
			North	By Stream / Strom Water Drain, Main Road, Cross Road, 4 th Main Road, 2 nd Cross, 3 rd Main Road, Cross Road, 1 st Main Road	
			East	By Main Road.	
			South	By 8 th Main Road, 4 th Cross, Main Road, 5 th Cross (Government School Road), 7 th Cross, 9 th Cross, Main Road.	
75	75 – Shankar Matt	Jayachamarajanagar, Kurubararahalli, SVK Nagar, KHBS Layout, Shankarmatt, MG Nagar, Jayachamarajendranagara, Sanjaygandhi nagar, Teacher's Colony, Sri Venkateshwara Krupa Layout, Basaveswaranagara.	West	By Stream / Strom Water Drain, Pipeline Road.	
			North	By Storm water Drain, 3 rd Main road.	
			East	By 14 th Cross, 11 th Main road, 12 th Main road, 1 st Main road, Pipeline road, 14 th Main road, Main road.	
			South	By 1 st Main road, Main road, 3 rd Main road, 2 nd Cross, 4 th Main road, Cross road, Main Road, Storm water drain.	
			West	By Vrishabavathi river.	
76	76 – Gayithri Nagar	Gayithri Nagar, Srirampuram.	North	By 12 th Cross, Tha Ra Su Road, Cross Road, Main Road, Cross Road, Main Road	
			East	By 1 st Main, Existing Ward Boundary. Main Road.	
			South	Main Road, Stream / Strom Water Drain, Mahakavi Kuvempu Road.	
			West	By Dr Raj Kumar Road.	

SI No	Ward No. & Name	Important localities	Schedule		Category
1	2	3	4		5
77	77 – Dattatreya Temple ward	Sudheendra Nagar, Swimming Pool Extension, Kumara Park West.	North	By Cross Road, Main Road, 11 th Cross, Cross Road, Main Road, Stream / Strom Water Drain, Guttahalli Main Road, Nagappa Street, 7 th Cross, Cross Road.	
			East	By Sheshadripuram Main Road.	
			South	By Link Road, Mill Corner Road,	
			West	By MS Ramaiah Memorial Road, 5 th Cross, Sampige Road.	
78	78 – Pulikeshinagar	Pulikeshinagar, Frazer Town, Claveland Town, Sindhi Colony, Railway Quarters (P)	North	Basaveshwara Main Road, Railway Line.	
			East	By Lazar Road, Buddha Vihar Road, Assayee Road.	
			South	By Kensington Road, St Johns Church Road, Hanes Road, Thimaiah Road.	
			West	By Sulthanji Gudda Road, Existing Ward Boundary, Railway Line.	
79	79 – Sarvagna Nagar	Sarvagna Nagar, Doddakunte, Kathlipalya, Kadarenapalya, New Baiappanahalli Extension, Krishnamurthy Nagar.	North	By Railway Line., Charles Campbell Main road, Main Road.	
			East	By Main Road, Existing Ward Boundary	
			South	By Old Madras Road, Baskaran Road.	
			West	By Menee Avenue Road, Assayee Road. Wheelars Road, Buddha Vihar Road, Lazar Road.	
80	80 – Hoysala Nagar	Jayarajanagar, Lakshmipura, Indiranagar 2nd Stage, Shastrinagar, Hutting Colony, Defence Colony, Hoysala Nagar (Murphy Town), Old Tippasandra, HAL 2nd stage (P).	North	By Baskaran Road, Old Madras Road,	
			East	By Kodihalli Main Road (80Ft road).	
			South	By 12 th Main, 100 Feet Road, 10 th Main Road, 1 st Main Road, Main Road.	
			West	By Stream / Strom Water Drain, 7 th Square, Existing Ward Boundary, Main Road, Sathyanarayana Temple Street.	

Sl No	Ward No. & Name	Important localities	Schedule		Category
1	2	3	4		5
81	81 – Vijnana Nagar	Mahadevapura, DRDO's 2 nd Phase, Vijnanagar, Ramaiah Reddy Colony, L N Reddy Colony, Veerabadra Colony, Kalappa Layout, Basavanagar, Vibhuthipura, Talacauverynagar, Veerabhadranagar 2 nd Stage, Lal Bhadur Shastrynagar, Jagadishnagar, Jyothinagar, Brudavan Nagar.	North	By Main road, Existing CMC ward boundary	
			East	By Outer Ring Road, Main Road, Saraswathinagar Road, Existing CMC Ward Boundary, Goshala Road, Existing CMC Ward Boundary, Outer Ring Road, Main Road, Existing CMC Ward Boundary, Dodda Nekkundi Kere's Periphery, Existing CMC Ward Boundary, Cross Road, Cross Road, Existing CMC Ward Boundary, Stream / Strom Water Drain.	
			South	By Existing CMC Ward Boundary, Main Road, Basavanagar Main Road, Ansandrapalya Main Road, Existing CMC Ward Boundary, 3 rd main, Main Road, LB Shastry Main Road, Cross Road, Main Road, main Road, Dr Ambedkar Road, Cross Road, Main Road,	
82	82 - Garudachar Playa	Mahadevapura, Maheshwari Nagar, Kaveri nagar, RHB Colony, Purvankara Layout, Garudachar playa, Muniswamappa Layout, KSSIDC Industrial Estate, KEB colony, Maruthi Industrial Estate, Siddaramapalya, Basavanna Nagar, Shetty Layout, KIADB Export Promotion Industrial Area, Whitefield (P), Panatthur Agrahara, Hudi (P), Maruthi Nagar.	West	By Main Road Cross Road, Main Road, 5 th Main, Dr Rajakumar Road, Existing CMC Ward Boundary, Kengal Hanumanthaiah Main Road, Kaggadasapura Main Road, Main Road, Existing CMC Ward Boundary, Main Road, Cross Road, 5 th Main, 1 st A Main, Cross Road, Main Road 1 st Main,. Cross Road, Cross Road, Main Road.	
			North	By Whitefield road, Existing CMC ward boundary, Railway line, Main road, Existing CMC Ward boundary, Whitefiled road, Main road, Existing CMC Ward boundary, Hudi Main Road, Whitefield Road, Main Road, Pattandur Agrahara Road, Cross Road, Existing CMC Ward Boundary, White Fied Road.	
			East	By Main Road.	

Sl No	Ward No. & Name	Important localities	Schedule		Category
1	2	3	4		5
			South	By Whitefield road, Stream / Strom water drain, Northern periphery of Nallurhalli tank, Stream / Strom water drain, 2B road, Road 2, Existing CMC Ward boundary, Seetharampalya Main road, Main road, Whitefield road, Graphite India Road, Main road, Existing CMC Ward boundary, Cross road.	
			West	By Goashal road, Existing CMC Ward boundary, Saraswathi Nagar road, Main road (Existing CMC Ward boundary).	
83	83 - Kadugodi	Channasandra, Kadugodi Plantation, Maruthopu, Kadugodi, Subbanna extension, Vijayalakshmi colony, Siddarth Layout, Patallama layout, VR reddy colony Muniswamy layout, Sri Sai layout, FCI Staff Quarters, FCI, Nanjappa Reddy layout, AK Gopalan colony, Kadugodi Industrial Area, Kadugodi Colony, Police Quarters, VS reddy Colony, Prashanth Extension, Mythri Extension, Ambedkar Nagar,	North	By Railway line, Southern boundary of Belatur village (Existing CMC ward boundary), Strom water drain, Existing CMC ward boundary (BBMP Limit).	
			East	By Storm water drain, Existing CMC ward boundary, Eastern boundary of channasandra village (BBMP limits).	
			South	By Southern boundary of Channasandra Village, Main road, Cross Road, Main Road, 2 nd Cross, Existing CMC ward boundary, Cross Road, Whitefield road, Cross Road, Existing CMC Ward Boundary, White Field Road.	
			West	By Main Road, White Field Road, 1 st Main.	
84	84 – Hagadur	Siddapura, Nallurhalli, Nallurhalli Kere, Dodsworth Layout, Whitefield (P), ECC Layout, Hagadur, Ramagondanahalli, Narayanapura, Kodi, Vijayanagar, Gandhipuram, Vinayaka Layout, Sathya sai layout, D Souja layout, Byrappa layout, Hagadur colony, Vinayaka nagar, Immadahalli, Nagondahalli	North	By Road 2B, Northern periphery of Nallurhalli Kere, Storm water drain, Whitefield road, Existing CMC ward boundary, Main road, 2 nd Cross, Main road, Northern Boundary of Nagondahalli Village.	
			East	By Eastern boundary of Nagondahalli and Hagadur village boundaries (BBMP limits).	

SI No	Ward No. & Name	Important localities	Schedule		Category
1	2	3	4		5
			South	By Storm water drain (BBMP Limit), Southern boundary of Hagadur village, Main road, Whitefield road, Northern periphery of Varthur Kere.	
			West	By Western boundary of Siddapura village, Northern boundary (P) of Siddapura village, , Existing CMC ward boundary, Main road.	
85	85 – Dodda Nekkundi	Ashreya Layout, Dodda Nekkundi Industrial Estate, Vishveshwaraiah Industrial estate, ferns City, Dodda Nekkundi, Dodda Nekkundi kere, Chinnappa Reddy layout, HAL East Extension, Jawaharnagar Sector 4, Hemanth Nagar (Chinnappanahalli Ext), ISRO Layout, Karthik Nagar, LRDE Employees Housing Colony, NC Munireddy Layout, Dodda Nekkundi Ext, Hanumareddy Layout, Channappanahalli, AECS Layout - A,B,C,D,E Blocks, Kundalahalli Colony, Kundalahalli, Kundalahalli kere, Annayareddy Layout, Tubarahalli, Tigalarapalya, BEML Layout	North	By Existing CMC ward boundary, Goashal road, Cross road, Existing CMC ward boundary, Main road, Graphite India Road, Whitefield road, Main road, Seetharampalya road, Existing CMC ward boundary, Road 2.	
			East	By Main road, Cross road, Existing CMC ward boundary, Storm Water Drain, Eastern Boundary of Tubarahalli Village.	
			South	By Southern and Western Boundary of Tubahalli Village, Varthur road, Railway Parallel Road, Main road, Existing CMC ward boundary, Outer Ring Road, Property Compound Wall, Govt. School Road, Main road, 3 rd Main, Varthur Road.	
			West	By Storm water drain, Southern and Western Boundary of Tank, Storm water drain, Existing CMC ward boundary, Western & Northern periphery of Dodda Nekkundi kere, Railway line, Existing CMC ward boundary.	
86	86 - Marathahalli	Yemalur, Marathahalli, Marattahalli extension, Ashwath Nagar, Sanjay Nagar, Ramanjenaya Layout, Anand Nagar, Anand Layout.	North	By Varthur Road, 3 rd Main, Main Road, Govt. School Road, Compound Wall.	
			East	By Outer Ring Road, Existing CMC Ward Boundary, Main road, Railway Parallel Road, Varthur road, Outer Ring road	

SI No	Ward No. & Name	Important localities	Schedule		Category
1	2	3	4		5
			South	By Northern boundary of Kadabesanahalli & Kariyammana Agrahara village, Main Road, Yamlur Road.	
			West	By Yamlur Road / HAL Airport Compound	
87	87 – HAL Airport ward	Nellurupuram, Vimanapura, HAL Layout, Islampur, Annasandrapalya, Krishna nagar, Vinayak nagar, Ramesh nagar, HAL Airport.	North	By Dr Rajkumar Road, Garakamanta Palya main road, Dr rajkumar main road, Main road, 5 th main, Main road, Cross road, Main Road, Main Road, Dr Ambedakar road, Main road, Cross road, Main Road, LB Shastri Main road, Main road, Existing CMC ward boundary, Annasandrapalya main road, Basavanagar main road, Main road, Existing CMC Ward boundary.	
			East	By Storm water drain, Vartur road, Yamalur road.	
			South	By Yamalur road, Main Road, Main Road, Existing CMC Ward boundary, Main road (Parallel to airport compound).	
			West	By HAL Airport limit, HAL Wind tunnel road, Main road (Parallel to airport compound), 1 st cross, Cross road, Existing CMC Ward boundary, Main road, Main Road, Existing CMC Ward boundary, Airport Exit gate road, Airport road, Main road, Existing CMC ward boundary, Main Road, Cross Road, Main Road, Cross Road, Existing CMC ward boundary, Suranjana Das Road, 10 th main Jeevanbhemanager Road, Existing CMC ward boundary, Cross Road, Main Road, Existing CMC ward boundary, Suranjana Das Road.	

SI No	Ward No. & Name	Important localities	Schedule		Category
1	2	3	4		5
88	88 – Jeevanbhima Nagar	HAL 1st and 2nd stage (P), Kodihalli, Shivalingaya Colony, Anandapuram, Jeevanbhima Nagar, Sudham Nagar.	North	By 12 th main, Kodihalli main road, 10 th main (Jeevanbeema nagar main road)	
			East	By Suranjandas road, Cross road, Existing CMC ward boundary, 1 st Cross, existing ward boundary, Cross road, Main road.	
			South	By Cross road, Main road, Cross road, 4 th Main, Main road, N R Colony Main road, Airport road.	
			West	By Indiranagar 100 ft road.	
89	89 – Jogupalya	Linagayanapalya, Jogupalya, Saraswatipura, G Street Laxamma Layout, Nandanavanam Streets, Doddayya Layout, Someswarapura Layout (p), Motappa Palya, Appareddy Palya, Shammana layout.	North	By Storm Water drain, Main road, 1 st main, 10 th main.	
			East	By 100 ft road.	
			South	By 7 th main, Sirdi sai baba mandir road	
			West	By Cambridge road, Old Madras road.	
90	90 – Halsoor	Halsoor, Gupta Layout, Halsoor lake, Sivan chetty garden spot.	North	By Kensington road, Menee Avenue road.	
			East	By Menee Avenue road, Bhaskaran road, Satya narayan street, Main road, Existing Ward boundary, 7 th Square, storm water drain.	
			South	By Old madras road, MG road.	
			West	Dickenson road, Cross road, Ganghadar Chetty Road, Annaswamy Mudaliar road, St Johns road.	
91	91 – Bharathi Nagar	Bharathi Nagar, Sivan Chetty Garden, Tandaram Nagar	North	By St. John Church road	
			East	By St. Johns road	
			South	By cross road, Kamaraj road, Veera Pillai street, Jumma Masjid road, Meenakshi Koil street	
			West	By Chandini Chowk road, New Market road, Stream/Storm water drain, Sepping road	

SI No	Ward No. & Name	Important localities	Schedule		Category
1	2	3	4		5
92	92 – Shivaji Nagar	Sultan Nagar, Old Karacha Palya, Shivaji Nagar (P)	North	By Thimmaiah road, Haines road, St John Church road,	
			East	By Seppings road	
			South	By Stream / Storm water drain, New Market road, Chandini Chowk road	
			West	By Shivaji road, Hazarath Kambal Pasha road, Cross road, Main Road, Cross Road	
93	93 – Vasanth Nagar	Kumarapark East, Vasanth Nagar, RV Layout, Annayappa block, Kaverappa Layout	North	By Chowdaiah road, Palace Cross Road, railway line, MV Jayaraman road, Thimmaiah road	
			East	By Queens road	
			South	By Cunningham road, Millers road, Main Road, Palace road, Seshadri road, Loop road, Main road	
			West	By Subhedar Chatram road, Railway line, Main road, Dattatreya temple street, J Lingayya road	
94	94 – Gandhinagar	Seshadripuram, Ramakrishna Layout, Nehru Nagar, VV Giri Colony, Bangalore City, Kempegowda bus Stand, RK Puram, Gandhinagar, Upparpet, Chikpete (P).	North	By Mill corner road, Link road, Seshadripuram main road, Dattatreya temple street, Main road	
			East	By railway line, Subhedar Chatram road, Main road, Loop road, Seshadri road, Palace road	
			South	By Kempegowda road, BVK Iyengar road, Rangaswamy Temple Street, Balepete Main Road, 3 rd Cross, JM Lane, Tulasi Totada Lane, Cross road, 1 st Cross, OTC road.	
			West	By TCM Rayan road, Tank bund road, Gubbi thotadappa road, Seshadri road, Railway Line, Danavantri Road, Platform road, Sampige road.	

Sl No	Ward No. & Name	Important localities	Schedule		Category
1	2	3	4		5
95	95 – Subhash Nagar	Jai Bhimanagar Slum, Swatantra Nagra, PNR nagar, Srirampuram, Vivekanada Nagar, Hanumanthappa colony, Shastri Nagar, Railway station, Subhash Nagar	North	By Main road (existing ward boundary) Mahakavi Kuvempu road, MS Ramaiah Memorial road, Milk corner road	
			East	By Sampige road, Platform road, Danavantri Road, Railway Line, Seshadri road, Gubbi thotadappa road, Tank bund road, TCM Rayan road	
			South	By cross road, Tank bund road	
			West	By Old Mysore road, 5 th main, Main road.	
96	96 – Okalipuram	Ramachandrapura, Hanumanthapura, Okalipuram, Kasturi Nagar, Gopalpura (P)	North	By 3 rd cross, cross road, main road, cross road, main road	
			East	By 5 th main ,	
			South	By Old Mysore road, Magadi road.	
			West	By Storm Water Drain, B Street, 3 rd Cross, 2 nd cross, Stream / Storm water drain.	
97	97 – Dayananda Nagar	Yarappa Block, Ambedkar Nagar, Venkateshwra AK Colony, Ramakrishna Seva Nagar, Dayananda Nagar.	North	By 6th cross (Puttaswamy Road), Cross road,	
			East	By main road.	
			South	By main road, cross road, main road, cross road, 3 rd cross	
			West	By Stream /Storm water drain.	
98	98 – Prakash Nagar	Prakash Nagar	North	By Mahakavi Kuvempu road.	
			East	By Stream / Storm water drain	
			South	By Link road	
			West	By Dr Rajkumar Road	
99	99 – Rajaji Nagar	Adaranha Layout, Indira Nagar, Manjunath Nagar, Basaveshwara Nagar, KEB Quaters, Rajajinagar 2nd block	North	By MC Modi road, Mahakavi Kuvempu road.	
			East	By Dr Rajkumar Road.	
			South	By 41 st cross, West of Chord road, 1 st main.	
			West	By 7 th main, Thimmaiah road, 15 th main, 18 th main, cross road, 4 th cross, 13 th main, 1 st Cross	

SI No	Ward No. & Name	Important localities	Schedule		Category
1	2	3	4		5
100	100 - Basaveshwara Nagar	LIC colony, Manjunath Nagar 3 rd stage, Saneguruvanahalli, Basaveshwara Nagar (P)	North	By 13 th main, 4 th cross, 18 th main, 15 th main.	
			East	By 7 th main Thimmaiah road.	
			South	By 1 st main.	
			West	By 1 st cross.	
101	101 – Kamakshipalya	BEML Layout, West of Chord Road I Stage, Meenakshi Nagar, Cauvery Nagar, KHB Colony, AK Colony, Ashtagrama, Karekallu, Kamakshipalya	North	By 8 th Main road.	
			East	By 1 st Cross, Basaveshwara Nagar Main road.	
			South	By Magadi road.	
			West	By Patalamma road, 2 nd Main road.	
102	102 – Vrisabhavathi Nagar	Kamala Nagar, Channigappa Layout, Sanakki Bayalu, Vrishabha Nagar, Vinayaka Nagar, Kamakshipalya, Maruthi Nagar.	North	By Main Road, 9 th Cross, 7 th Cross, 5 th Cross, (Government School Road), Main Road, 4 th Cross, 8 th Main road.	
			East	By 2 nd Main Road, Patalamma Road.	
			South	By Magadi Road,	
			West	By Stream/Storm Water Drain.	
103	103 – Kaveripura	Kamakshipalya Industrial Estate, Pete Chennappa Industrial Estate, Kaveripura Priyadarshini Layout, Ranganathpura, HVR Layout, Syndicate Bank Colony, Prashanth Nagar Colony, Sampige Layout, Rajiv Nagar, Srishaila Nagar, Muneswara Nagar, Pattigara Palya, Saraswathi Nagar	North	By Magadi Road	
			East	By 3 rd Main road, 1 st Cross, 4 th Main road, 2 nd cross, 5 th Main, 2 nd Main, 11 th Cross, Cross road,	
			South	By 5 th Main road (Amarajyothi Nagar Main road), 1 st Main Road, 1 st A Main, 2 nd Main, 1 st B Cross, 5 th Cross, 1 st Main, 4 th Cross, 1 st Main, 3 rd Cross, 1 st Main, 8 th Cross.	
			West	By Vrishabhavathi River	
104	104 – Govindaraja Nagar	Prashanth Nagar, Corporation Colony, BMP Colony, Govindaraja Nagar, Magadi Chord road Layout, Thimmenahalli, CHBS Layout, Binni Layout, Vijaya Nagar 1st Stage	North	By Magadi Road.	
			East	By 12 th Cross, 4 th Main, 8 th Cross.	
			South	By Chord road, 8 th Main, Marenahalli approach road, 5 th Main.	
			West	By Cross road, 11 th Cross, 2 nd Main, 5 th Main, 2 nd cross, 4 th Main, 1 st cross, 3 rd Main	

SI No	Ward No. & Name	Important localities	Schedule		Category
1	2	3	4		5
105	105 – Agrahara Dasarahalli	Indira Colony, West of Chord road 4 th Stage, Agrahara Dasarahalli, Oddarapalya (P)	North	By 1 st Main.	
			East	By 9 th Cross, 7 th D Main, 17 th B Cross, 9 th Cross, 4 th Main road, 12 th Cross, 12 th A Cross, Magadi road .	
			South	By Chord road.	
			West	By 8 th Cross, 4 th Main, 12 th Cross, Magadi Road, Basaveshwara Nagar Main road.	
106	106 – Dr. Raj Kumar Ward	Rajaji Nagar Industrial town, Oddarapalya (P), Rajaji Nagar 6 th block, Police Colony	North	By 1 st Main.	
			East	By Chord road, 72 nd Cross, Cross road, Dr. Rajkumar road, Storm Water drain.	
			South	By Magadi road	
			West	By 12 th A Cross, 12 th Cross, 4 th Main, 9 th Cross, 17 th B cross, 7 th D Main, 9 th Cross	
107	107 – Shivanagara	Shivanagar, Bovi Colony, West of Chord road 6 th Phase, Maha Ganapathi Nagar, Rajaji Nagar 3 rd Block	North	By 1 st Main.	
			East	By West of Chord road, 41 st cross, 12 th Main.	
			South	By 60 th Cross, West of Chord road, 1 st Main	
			West	By 7 th Main (Thimmaiah road).	
108	108 – Sriramamandir Ward	Rajaji Nagar IV Block, Rajaji Nagar V Block, Rajaji Nagar VI Block (P), Jedehalli, 4M block SSI Industrial area, Bashyam Nagar, Gobbanna Industrial area	North	By 60 th Cross, 12 th Main, 41 st Cross	
			East	By Dr.Rajkumar road, Link road.	
			South	By Stream/Storm water drain (Existing ward boundary)	
			West	By Stream/Storm water drain (Existing ward boundary), Dr.Rajkumar Road, Cross road, 72 nd Cross, Main road, West of Chord road	

SI No	Ward No. & Name	Important localities	Schedule		Category
1	2	3	4		5
109	109 – Chickpete	Akkipete (P), Sowrashtrapete, Balepete, Chickpete (P), Anchepete, Huriupete, Mamoolpete, Ballapurpete, Cubbonpete, Ramanpete, K G Extension	North	By OTC road, 1 st cross, Cross road, Tulusi Totada Lane, JM Lane, 3 rd Cross, Balepete Main road, Rangaswamy Temple road, B V K Iyengar road, Kempe gowda road.	
			East	By 15 th cross, Cubbon pete main road, Siddanna lane	
			South	By OTC road, Avenue road, Old Taragupete road, Sultanpete main road	
			West	By Bashyam road	
110	110 – Sampangiram Nagar	Sampangiram Nagar, Police quarters, Sampangiram Nagar extension, Cubbon Park, Vidhana Soudha, Shivaji Nagar (P), Commercial Street	North	By Cunningham road, Venkataswamy Naidu road, Meenakshi Koil street, Jumma Masjid road, Veera Pillai street, Kamaraj road, Main Road, St. John's road, Annaswamy Mudaliar road	
			East	By Gangadhar Chetty road, Cross road, Dickenson road, Cubbon road, Queen's road, Kasturba road, Vittal Mallya road, Rajaram Mohanroy road	
			South	By Lalbagh road, Mission road, Main road, Cubbonpete main road, 11 th cross, District Office road	
			West	By Palace road, Main road, Millers road.	
111	111 – Shantala Nagar	Shantala Nagar, Ashok Nagar, MEG area, Elagondanapalya, KSRP quarters, Victoria Layout, Austin Town (P), Xavier Layout, Langford Gardens, Richmond Town (P).	North	By Cubbon road, Dickenson road, M G road	
			East	By Trinity church road, Airport road, Lower Agaram road	
			South	By Old race course road, West road, Cross road, Mother Terasa road (Neelasandra road), Richmond road, Wellington Street, Serpentine Road, Myrtle Lane, Alexander Street, Nooris road, Cross road, Walker road, Longford road.	
			West	By Lalbagh road, Rajaram Mohanroy road, Vittal Mallya road, Kasturba road, Queen's road.	

Sl No	Ward No. & Name	Important localities	Schedule		Category
1	2	3	4		5
112	112 – Domlur	Indira Nagar, Dhupanahalli, Domlur, Domlur 1 st Stage, Someshwarapura Layout	North	By Shiradi Sai Baba Mandir road, 7th main road	
			East	By 100 Feet road, Airport road, Storm water drain, Existing ward boundary	
			South	By Existing ward boundary, Cross road, Intermediate Ring road	
			West	By Main road, Existing ward boundary (Agaram Defence Compound), 8 th Main road, Defence Area Compound, Cambridge road	
113	113 – Konena Agrahara	Corporation Colony, Muniyellappa Graden, Rustum Bhag Layout, Rustum Bhag, N R Layout, Murgesh Palya, K R Garden, Vinayaka Nagar, Manjunath Layout, Sowmya Layout, Air View Colony, Raviprakash Nagar, MES Colony, Konena Agrahara, Ramagiri Nagar, Sriram Nagar, Amnamma Layout, Muniyappa Layout, Cauvery Nagar, BDA Colony, Nanjappa reddy colony,	North	By Airport Road, N R Colony main road, Main road,	
			East	By 4 th Main, Cross road, Main road, Existing ward boundary, Main road, Airport road. Airport Exit gate road, Main road (Existing ward boundary)	
			South	By Main road, Main road (Existing ward boundary), Strom water drain, HAL Wind Tunnel road (Existing ward boundary), Main road (Existing ward boundary), Main road (Existing ward boundary), Intermediate ring road, Cross road.	
			West	By Main road, Cross road (Existing ward boundary), Storm Water Drain (Existing ward boundary)	
114	114 – Agaram	Cambridge layout, Jeevan Kendra Layout, Goutampuram, Defence Area, Agram farm, Jayaraj Nagar, Victoria Layout, Maya Bazar, Police quarters, BDA flats	North	By Main Road, West Road, Old Race Course Road, Lower Agaram Road, Airport Road, Trinity Church Road, Old Madras Road, Cambridge Road, Defence Area Compound	

SI No	Ward No. & Name	Important localities	Schedule		Category
1	2	3	4		5
			East	By 8 th Main, Agaram Defence farm Compound Main Road, Agaram Defence farm Compound, Existing Ward Boundary, Defence Area Compound (Existing Ward Boundary), Cross Road (Existing Ward Boundary), Agaram Defence Farm Compound.	
			South	By Agram Farm Boundary (Existing Ward Boundary), Outer Ring Road-Sarjapura Road, Agram Farm Boundary (Existing Ward Boundary), 6 th Cross, Main Road, 27 th Main (Existing Ward Boundary), Outer Ring Road - Sarjapura Road, Main Road (Existing Ward Boundary), Sarjapur Road,	
			West	By Strom Water Drain (Existing Ward Boundary), Cross Road, 1 st Main Road, 8 th Cross Road (Existing Ward Boundary), Srinivagilu Main Road, Ejipura Main Road, Defence Area Compound, 4 th Main Road, Defence Area Compound, 1 st Main Road (Existing Ward Boundary), Lower Agaram Road (Existing Ward Boundary), Kashi Vishwanath Temple Road, John Bull Street, 8 th Cross Road, Muttanna Garden Road, Cross Road, Main Road, Dobi Ghat Road, BDA Complex Road, 1 st Main Devaraj Urs Road (Existing Ward Boundary), Mother Teresa road (Nilsandra Main Road)	
115	115 – Vannarpet	Vannarpet, Viveknagar, Sonenahalli, Ambedkar Nagar, Austin Town (P), Abbayya Garden, Rose Garden, Muniyamma Garden, EWS Corporation flats (P), Yerrappa Garden (P)	North	By 1 st Main Devaraj Urs Road, BDA Complex Road, Dhobighat Road, Cross Road, Main road, Muttanna Garden Road, Nanjappa Garden Road, 8 th Cross, John Bull Street. Kashi Vishwanatha Temple Road.	

Sl No	Ward No. & Name	Important localities	Schedule		Category
1	2	3	4		5
			East	By Lower Agram Road, Defence Area Compound (Existing Ward Boundary), 4 th Main, Existing Ward Boundary / Defence Area Compound, Ejipura Main Road, 80 Feet Road.	
			South	By 4 th Main, 10 th Cross, 5 th Main, Cross road, EWS Compound Centre Road, 2 nd Main Road (Samatha Nagar Main road), Slum Board Quarters Main Road, 9 th Cross, Ejipura Main Road, Bazar Street, East Street, South Street, Central Street (2 nd Cross), South Street.	
			West	By Mother Terasa road (Nilsandra Main Road)	
116	116 – Nilasandra	Nilasandra, Anepalya (P), Dr. Ambedkar Nagar, Muniswamy garden (P), Munigowda garden, EWS Corporation flats (P)	North	By South Street, Central Street (2 nd Cross), South Street, East Street, Bazar Street Road.	
			East	By 9 th Cross, Slum Board Qtrs. Main road, 2 nd Main (Samatha Nagar Main road), EWS Compound Centre Road, Cross road, 5 th Main, 10 th Cross, 4 th Main, 80 Feet Road.	
			South	By Strom Water Drain (Existing Ward Boundary), Main Road.	
			West	By Hosur Road, Strom Water Drain, 13 th Cross, 14 th Cross, 10 th Cross, Anepalaya Main Road, Mother Teresa road (Nilsandra Main Road).	
117	117 – Shanthi Nagar	Shanthi Nagar, Richmond Town (P), Langford Town, Anepalya (P), Vinayaka Nagar, KSRTC quarters (P), B & C Colony, Lakshminyamma Garden, Jalakanteshwara Nagara, Muniswamy Garden (P), Akkitimmanahalli.	North	By Richmond road	
			East	By Mother Teresa road (Nilsandra Main Road), Anepalya Main Road, 10 th Cross, 14 th Cross, 13 th Cross straight upto Storm water drain.	
			South	By Strom Water Drain, Hosur Road, Cross Road, Banneraghatta Road, 1 st Main, Vinayaka Nagar Road, Strom Water Drain (Existing Ward Boundary)	

SI No	Ward No. & Name	Important localities	Schedule		Category
1	2	3	4		5
			West	By Kengal Hanumanthiah Road, Langford road, Walker road, Cross road, Norris road, Alexander Street, Myrtle Lane, Serpentine Road, Wellington Street.	
118	118 – Sudham Nagara	Rajaram Mohanroy extension, Srinivas Colony, Vinoba Nagar, Sudham Nagar (P), Kalasipalya (P)	North	By Mission road.	
			East	By Kengal Hanumathaiah road	
			South	By Annapurna Main road, 1 st cross (Parallel to Storm water drain), Lalbagh road, Lalbagh Fort road	
			West	By Kalasipalya main road, Mariswamy road, Aramugam Mudaliar road, J C road	
119	119 – Dharmaraya Swamy Temple Ward	Ganigarpete, Halsurpete, Kumbara Gundi, Kalasipalya Market, Kalasipalyam, New Bamboo Bazar, Nagarathpete, Tigalara pete	North	By OTC Road, Siddanna lane, Cubbonpet Main Road, 15 th Cross (Existing Ward Boundary), Kempe Gowda Road (Existing Ward Boundary), 11 th Cross Road, Cubbonpet Main Road.	
			East	By Main Road, Cross Road, Jayachamrajendra Wodeyar Road	
			South	By Aramugam Mudaliar Road, Mariswamy Road, Kalasipalya main road, Lalbagh fort road	
			West	By Krishna Rajendra Road, Avenue road	
120	120 – Cottonpete	Aswath Nagar, Keshav Nagar, Nagamma Nagar, SBI staff quarters, Akkipete (P), Sultanpete, Manavathipete, Cottonpete	North	By Magadi road, Tank bund road, Belimatt road, TCM Royan road, OTC road.	
			East	By Bashyam road, Sultanpete main road.	
			South	By Arcot Srinivasachar road, Police road, Belimatt road, Binny Mills compound, Main road, Railway line	
			West	By 6 th cross, Storm water drain, Main road, F Street, 1 st cross.	

Sl No	Ward No. & Name	Important localities	Schedule		Category
1	2	3	4		5
121	121 – Binnipete	Binnipete, Gopalapura (P), Kempapura Agrahara (P)	North	By Strom Water Drain (Existing Ward Boundary), 2 nd Cross, 3 rd Cross, B Street, Storm Water Drain, Magadi Road.	
			East	By 1st Cross, F Street, Cross Road, 12th Main, 6th Cross, Railway Line	
			South	By Tank Bund Road, Main Road, Cross Road, Main Road (Existing Ward Boundary).	
			West	By Railway Line, 11th Cross, Main Road (Existing Ward Boundary)	
122	122 - Kempapura Agrahara	Kempapura Agrahara (P), Mariyappana Palya	North	By Magadi Road (Existing Ward Boundary).	
			East	By Main Road (Existing Ward Boundary), 9 th Main, Main Road, Cross Road (Existing Ward Boundary), 11 th Cross.	
			South	By Railway Line (Existing Ward Boundary), 1 st Main.	
			West	By Strom Water Drain (Existing Ward Boundary).	
123	123 - Vijayanagar	Vijayanagar, Hosahalli Extension (P), Choturpalya, Vidyaranya Nagar, Manjunath Nagar	North	By Magadi road	
			East	By Storm water drain	
			South	By Cross road, 1 st main, 3 rd main, 13 th cross, Storm water drain, 10 th cross, 9 th main	
			West	By Chord road	
124	124 – Hosahalli	Hosahalli Extension (P), Hosahalli, Vijayanagar 1st stage, DOS colony, Binny Layout, Ambedkar Layout, Telecom Layout, Chevappa Garden, Krishnappa Layout	North	By 9 th Main, 10 th cross, Storm water drain, 13 th cross, 3 rd main, 1 st main, Cross road, Storm water drain, 1 st Main	
			East	By Railway line	
			South	By Pipeline road, 5 th Main, 4 th cross, 1 st Main	
			West	By Chord road	
125	125 – Marenahalli	Amarjyothi Nagar, Saraswathi Nagar, Kanaka Nagar, Marenahalli	North	By Amarajyothi Nagar Main Road, Marenahalli Approach Road, 8 th Main Road.	
			East	By Chord Road.	

Sl No	Ward No. & Name	Important localities	Schedule		Category
1	2	3	4		5
126	126 – Maruthi Mandir ward	Madhura Nagar, Vinayaka Layout, GKW Layout, Vijayanagar (P), Canara Bank Colony	South	By 21 st Main, 1 st Main, 1 st Cross, 1 st Main, 9 th Cross.	
			West	By 1 st Main, Main Road, 1 st Main	
			North	By KVRV Rao Road, 1 st Main Road, 9 th Cross, 1 st Main Road, 1 st Cross, 1 st Main, 21 st Main.	
			East	By Chord Road.	
			South	By 7 th Main Road, 3 rd Cross, Strom Water Drain, Existing Ward Boundary.	
127	127 – Mudalapalya	Panchasheela Nagar, Lakkappa Garden, Kurilingappa Garden, Annapurneshwari Nagar, Mudalapalya, Shantha Kaveri Gopala Nagar, Adarsha Nagar, Shakthi Nagar, Kalyana Nagar, Bairaveshwar Nagar	West	By Nagarabavi Main Road.	
			North	By 8 th cross, 1 st main, 3 rd cross, 1 st main, 2 nd main, Main road, 4 th cross, 1 st main, 5 th cross, 1 st B cross	
			East	By 2 nd main, KVRV Rao road, Nagarabhavi Main road	
			South	By 1 st cross (Nagarabhavi Main road), 1 st main, Chowdappa road, 9 th D Main, Main Road, 7 th A Cross.	
			West	By Vrishabhavathi River	
128	128 – Nagarabhavi	Chalukya Nagar, Hoysala Nagar, Nagarabhavi, Manasa Nagar, Madhura Nagar, Anand Jyothi Nagar, BDA Layout, Chandra Layout, Ahamad Nagar (P), Teachers colony, Gangodanahalli	North	By 7 th A Cross, Main road, 9 th B Main, Chowdappa road, 1 st Main, Nagarabhavi Main road (1 st cross), 80 ft road.	
			East	By Nayandalli Main road	
			South	By 6 th cross, 5 th Main, Cross Road, Storm water drain, Main road, Cross road, Main road, 18 th cross, 9 th main road, Cross road, Jnanabharathi road,	
			West	By Vrishabhavathi River	
			North	By Magadi road.	
129	129 – Jnana Bharathi Ward	Bhairaveswara Layout, Hanumantha Nagar, Sunkadakatte, Basaveshwara Nagar, Annapurneswari Nagar, Durgaparameswari	East	By Outer Ring road, Nagarbavi Main Road, Stream/Storm water drain.	

SI No	Ward No. & Name	Important localities	Schedule		Category
1	2	3	4		5
		Layout, Rajiv Gandhi Nagar, Nagarbavi 2 nd Stage 2 nd , 6 th , 12 th Blocks, Veeranapalya, Narsapura, Arogya Layout, Obarappa Layout, Pappreddy Palya, Gowramma Layout, Chandrashekar Layout, Vishveswaraiah Layout 9 th Block, KHDS Layout, Kadukudere Layout, ITI Employees Layout, MPM Layout, Kengunta, Malathalli, NGEF HBCS Layout, HMT Layout, Railway Layout, Jnanajyothi Nagar, Balaji Layout, NGEF Layout, Sri Hari Layout, Ganganagar, Tubsamma Layout, Bavani Nagar Layout, Munneswar Nagar, Annapurneswari Layout, Govt. Press Layout, Jnanaganga Layout, Jnana Barathi (Bangalore University), Sapthagiri Layout, Forest Layout.	South	By Mysore Road	
			West	By Main Road (Existing CMC ward boundary), Cross Road (Existing CMC ward boundary), Main Road (Existing CMC ward boundary), Nagadevanahalli Main 8 th Cross Road (Existing CMC ward boundary), Main Road, Outer Ring Road, Main Road, Amruthanandamayi Road, Main Road (Existing CMC ward boundary), Strom Water Drain (Existing CMC ward boundary), Main Road (Existing CMC ward boundary), Malathalli tank bund, Eastern periphery of Malathalli tank, Existing CMC ward boundary, 1 st main, Existing CMC ward boundary.	
130	130 – Ullalu	Vishveshweraiah Nagar 6 th Block, Ambedkar Nagar, Ullalu Upanagar, Upakar Layout, SMV 5 th Block, SMV 4 th Block, AGS Layout, SMV 3 rd Block, Vinayaka Layout, Ghavipuram HBCS Layout, Jnanabharati Layout 2 nd Stage, KPSC Layout, Subash Nagar, Jagajothi Nagar, Bhuvaneshwari Nagar, Mariyappanpalya, Kalyan Housing Society Layout, RR Layout, Nagadevanahalli, Doddagollarhatti, Maruthi Nagar, SMV 1 st Block, Sonnenahalli, Oddarapalya, Kengeri Satellite Town 3 rd Stage (P), Panthar Palya.	North	By Northern Boundary Of Ullalu Village.	
			East	By Eastern Boundary Of Ullalu Village, Storm water drain, Main Road, Ambrutanandanmayi Road (1 st Main), Main Road, Outer Ring Road, Existing CMC Ward Boundary, Cross Road, Cross Road, Main Road, 1 st Cross, Existing CMC Ward Boundary, Main Road, Main Road, Nagadevanahalli Main (8 th Cross), Existing CMC Ward Boundary, Cross Road, Cross Road, Main Road	
			South	By Railway Line, Main Road, 11 th Main, Outer Ring Road, 8 th Cross, 6 th Main, Cross Road.	
			West	By Eastern Boundary Of Hosakere Tank Periphery (BBMP Boundary Limits), Stream/Storm Water Drain, Southern and Western Boundary Of Sonenahalli Village (BBMP Boundary Limits), Southern(p) and Western Boundary Of Ullalu Village (BBMP Boundary Limits).	

Sl No	Ward No. & Name	Important localities	Schedule		Category
1	2	3	4		5
131	131 – Nayandahalli	Nayandahalli, Chandra Layout Extension, Chandra Layout II Stage, Metro Layout, Dr. Ambedkar Nagar.	North	By Jnana Bharathi Road, Cross road, 9 th Main, 18 th cross, Main road, Cross road, Main road, Storm water drain, Cross Road, 5 th Main, 6 th cross.	
			East	By Nayandahalli Main Road, Main Road (Existing ward boundary)	
			South	By Mysore Road	
			West	By Storm Water Drain	
132	132 – Attiguppe	Dwaraka Nagar, Nisarga Layout, Maruthi Nagar, Bapuji Nagar, Basaveshwar HBCS Layout, Widia Layout, BHEL Township, Income Tax Layout, Attiguppe, Binny Mills Employees Colony, Agromar Layout, BCC Layout, Nethaji Layout, Laripalya	North	By 1 st Cross ,Existing Ward Boundary, 8 th Cross, 3 rd Main, Storm Water Drain, 3 rd Cross, 7 th Main.	
			East	By Chord Road.	
			South	By Railway Line.	
			West	By Nayndalli Main Road, 80ft Road, 1 st Cross.	
133	133 – Hampi Nagar	Hosahalli Extension, RPC Layout, Vijay Nagar 2 nd Stage, Maruthi Nagar, Kavika Layout	North	By 1 st Main, 4 th Cross, 5 th Main, Pipeline Road.	
			East	By Railway Line, 6 th Main, 3 rd Cross, 2 nd Main, 1 st Cross, Storm Water Drain.	
			South	By Mysore Road.	
			West	By Chord Road	
134	134 – Bapuji Nagar	Shamanna Nagar, Guddadahalli, Manjunath Nagar, Kuvempu Nagar, New Guddadahalli, Anatha Nagar, Bapuji Nagar, Chowdappa Layout	North	By Railway Line.	
			East	By Pipeline Road, Storm Water Drain, Pipeline Road.	
			South	By Mysore Road.	
			West	By Storm Water Drain, 1st Cross, 2nd Main, 3rd Cross, 6th Main..	
135	135 - Padarayanapura	Arafat Nagar, Vinayaka Nagar, Jai Bharat Nagar, Jagjivanram Nagar (P), Padarayanapura	North	By Railway Line, 13th A Cross, 13th Cross, 9th Main Road	
			East	By Property boundary, JJR main road, Hosahalli Main Road, 7th Cross.	
			South	7th Cross, 9th Cross, 13th Cross, 10th Main, 10th A Main, Old Guddadahalli Main Road (5th Cross)	

SI No	Ward No. & Name	Important localities	Schedule		Category
1	2	3	4		5
			West	By Pipeline Road, Storm Water Drain, Pipeline Road	
136	136 – Jagajivanaramnagar	Devaraj Urs Nagar, Goripalya, Old Guddadahalli, Jagajivanaram Nagar (P)	North	By Old Guddadahalli Main Road (5 th Cross), 10 th A Main Road, 10 th Main, 13 th Cross, 9 th Cross, 7 th Cross, Hosahalli Main Road, JJR Nagar Main Road	
			East	By 4 th Cross, Main Road, Property Compound	
			South	By Mysore Road.	
			West	By Pipeline Road.	
137	137 – Rayapuram	Padarayanpura (P), Rayapuram, Ranganath Colony, Jagjivanram Nagar (P), CAR Police Quarters (P)	North	By Railway Line.	
			East	By Existing Ward Boundary, Main Road (Existing Ward Boundary).	
			South	By Tank Bund Road, Mysore Road.	
			West	By Property Compound, Main Road, 4 th Cross, JJR Nagar Main Road, Property boundary, 9 th Main Road, 13 th Cross, 13 th A Cross	
138	138 – Chalavadipalya	Sultan Nagar, Jai Bhumi Nagar, Anjanappa Garden, Siddharth Nagar, Doreswamy Nagar, Bhangi Colony, Chalavadipalya, CAR Police Quarters (P), Giripuram.	North	By Main Road (Existing Ward Boundary), Storm Water Drain, Property Boundary (Existing Ward Boundary), Belimatt Road	
			East	By TCM Royan Road	
			South	By Mysore Road	
			West	By Tank Bund Road	
139	139 – K R Market	Cottonpete, Ranasinghpote, Old Tharagupete, K R Market, New Tharagupete, Tippu Nagar	North	By Belimatt Road, Police Road, Arcot Srinivasachar Road, Old Tharagupete Road	
			East	By Avenue Road, Krishna Rajendra Road (K R Road)	
			South	By Albert Victor Road, Cross road	
			West	By 4 th Cross, Mysore Road, TCM Royan Road	

SI No	Ward No. & Name	Important localities	Schedule		Category
1	2	3	4		5
140	140 – Chamrajapet	Chamarajpet, Raghavendra Colony, Nanjamba Agrahara	North	By Mysore Road	
			East	By 4 th Cross, Cross road, Albert Victor Road (1 st Main), Krishna Rajendra Road.	
			South	By Puttanna Chetty Road, 6 th Cross, Main Road, 11 th Cross, Deer Park Limit	
			West	By 8 th Main, 9 th Cross, 2 nd Main, 1 st A Cross, Cross Road, Strom Water Drain, 6 th Cross Road, 1 st Main	
141	141 – Azad Nagar	Kasturba Nagar, Bhakta Markendeya Layout, Vittal Nagar, Adarsh Nagar, Azad Nagar, Madigarpalya (Valmiki Nagara), Ramchandra Agrahara.	North	By Mysore Road, 1 st Main road, 6 th Cross road, Storm water drain, Cross road, 1 st A Cross, 2 nd Main.	
			East	By 9 th Cross, 8 th Main, Storm water drains.	
			South	By Existing ward boundary, Main road, Cross road, Existing ward boundary, Storm water drain.	
			West	By Pipeline Road, Storm Water Drain, Existing Ward Boundary, 8 th Main, 1 st Cross, 1 st Main, Pipeline Road.	
142	142 – Sunkenahalli	Vinayaka Extension, Kempegowda Nagar, Gandhi Bazar, Sunkenahalli, Shankarapuram	North	By Puttanna Chetty road	
			East	By 5 th A Cross, Service road, 5 th Cross, Apsara road, Bull Temple road, Jnanodaya School road, Shankarmath road, Mahila samaja road, K R Road.	
			South	By Bugal Rock road, Bull Temple road, 6 th Main, Main Road, Kathreguppe Main road, Kumaraswamy Temple road (5 th main)	
			West	By 3 rd Main road, Laxmipura Main road, Main road, 6 th Cross.	
143	143 – Vishveshwara Puram	Chikkanna Garden, Parvathipura, Mavalli, Upparahalli, Lalbagh Botanical Garden, Visweshwarapuram, Lalbagh kere	North	By Puttanna Chetty road, Lalbagh Fort road, Marigowda road.	
			East	By Siddapur road.	

Sl No	Ward No. & Name	Important localities	Schedule		Category
1	2	3	4		5
			South	By Kanakanapalya road, Cross road, Main road.	
			West	By K R Road, Mahila samaja road, Shankar Matt road, Jnanodya school road, bull temple road, Apsara road, 5 th cross, service road, 5 th A cross.	
144	144 - Siddapura	Siddapura, Dayananda Colony, Arekempahalli, Someshwar Nagar, NIMHANS campus	North	By Siddapur road	
			East	By Marigowda road	
			South	By Sanatorium road	
			West	By 8 th Main, Someshwara Nagar Main road, 3 rd cross, Main road, Storm water drain, Existing Ward Boundary, Main Road, 3 rd cross, 10 th cross.	
145	145 – Hombegowda Nagara	Sudhama Nagar, Hombegowda Nagar, Wilson Garden, NGO's colony, Chinnayanapalya, Gupta Layout (P)	North	By 1 st cross, Annapurna Main road, Storm water drain.	
			East	By Banneraghatta road.	
			South	By 16 th Main	
			West	By Marigowda road, Lalbagh road	
146	146 – Lakkasandra	Pothulappa Garden, Eramma Layout, MICO Area, Adugodi (P), Pukaraj Layout, Nanjappa Layout, Rangadasappa Layout, Govardhan Nagar, Chandrappa Nagar, Lakasandra, Sattar Layout, Lalji Nagar, V K Rangaswamy Layout, Sampangi Ram Nagar, NIMHANS Staff Quarters, Mahalingeshwar Layout, KMF Area, Chikkalakshmaiah Layout, Gupta Layout (P)	North	By 16 th Main, Banneraghatta road, Cross road (Parallel to SWD)	
			East	By Hosur road	
			South	By Marigowda road	
			West	By Marigowda road	
147	147 – Adugodi	Rajendra Nagar, Rajendra Nagar slum, Venkataswamy Reddy layout, Mallappa Reddy layout, Nanjappa Reddy Layout, K R Nanjappa Layout, NDRI campus, Adugodi (P), Kaveri Sankeerna, Police Quarters, Netravathi 1 to 10 blocks, Nandi Sankeerna 1 to 32 blocks and Tippu	North	By Main road adjacent to NDRI compound, Storm water drain	
			East	By 80 feet road, Peripheral road, Main road, Laxmidevi Temple road, Main road (Adjacent to Shiva Theater), 1 st D Cross, Kalyana Mantapa road	

Sl No	Ward No. & Name	Important localities	Schedule		Category
1	2	3	4		5
		blocks, Koramangala 7 th block	South	By 20 th Main	
			West	By Hosur road	
148	148 – Ejipura	Ejipura, Gowda Muniswamy Garden, Chandra Reddy Layout, Venkappa Garden, Ashwini Layout, Green Leaf Extension, Shinivagilu, Shinivagilu Tank bed layout, A K Colony, National Games Housing Complex	North	By 80 feet road, Ejipura Main road	
			East	By Ejipura main road, Shinivagilu main road	
			South	By 8 th cross, 1 st Main, Cross road	
			West	By Peripheral road	
149	149 – Varthuru	Chikka Belanduru, Gunjuru, Pannathur, Varthuru, Surhunise, Khanekandaya, Belanduru Amanikere, Balagere, Gunjuru Palya, Ramaswamy Layout, Ambedkar Colony, Patil Layout, Thimmappa Reddy layout, Manjunath Layout, Madhura Nagar, Varthuru Kere, Narayanappa Layout, Arasahalli, Gandhi Nagar, Lakshmi Layout, Raghavendra Layout, Rajashree Layout, Muneshwara Layout, Venkateshwara Layout, Shiradi Sai Nagar (P), Manjunatha Layout, Munekollal	North	By Northern boundary of Pannathur, Railway Line, Varthuru Road, Main Road, Western Boundary of Thubarahalli Village, Northern Boundary of Belanduru Amanikere & Khanekandaya villages	
			East	By Eastern boundary of Khanekandaya, Surhunise and Varthuru villages (BBMP limit)	
			South	By Southern boundary of Varthuru and Gunjuru villages, Eastern and southern boundaries of Chikka Belanduru villages (BBMP limit).	
			West	By Western boundary of Chikka Belanduru, Gunjuru villages, Southern and Western boundaries of Pannathur village.	
150	150 – Bellanduru	Green G line layout, Annaiah Layout, Haraluru, Kaikondahalli, Gayatri Layout, CSB Layout, Blooming Dale layout, KPCL Layout, Jayaramareddy Layout, Junnasandra, Dodda Kannalli, Owner's Court Layout, Bovi Colony, Amruth Nagar, Eastwood Layout, Royal Classic Layout, Lake view layout, Kasavanahalli,	North	By Existing CMC Ward Boundary, Main Road adjacent to KC Golf Course, Main Road, Main Road Parallel Road to HAL Airport Compound, Compound Wall, Main Road, Cross Road, Yamlur Road, Main Road, Northern Boundary of Kariyammana Agrahara and Kadabeesanahali Villages, Outer Ring Road, Vartur Road.	

SI No	Ward No. & Name	Important localities	Schedule		Category
1	2	3	4		5
		Ambalipura, Bhoganahalli, Devarabeesanahalli, Bellanduru, Kariammana Agrahara, Kadubeesanahalli, Ayyappa nagar, PB Layout, Manjunatha Layout, CKB Layout, Veerappa reddy Layout, Bora reddy Layout, Shantiniketana Layout, Patel Layout, Vinayaka Layout, KPTCL Layout, Janatha Colony, Doddakannali kere, Challaghatta, Belur Nagasandra, BWSSB Quarters, Ambedkar Colony (Belur Nagasandra), Kempapura, Bellandur Tank.	East	By Railway Line, Northern (P) boundary of Panattur Village, Eastern Boundary of Kadabeesanahali Village, Northern & Eastern Boundary of Bhoganahalli Village, Eastern Boundary of Doddakannalli.	
			South	By Southern boundary of Doddakannahalli, Junnasandra, Kasavanahalli and Haralur villages (BBMP Limit)	
			West	By Western boundary of Haraluru, Ambalipura and Bellanduru villages, Southern Periphery of Bellandur Tank, Agaram Defence Farm Compound Wall / Existing CMC Ward Boundary, Intermediate Ring Road.	
151	151 – Koramangala	K R Garden, Koramangala 6 th block, KHB block, Kathali Palya, Koramangala 4 th B block, Koramangala 5 th and 5 th A block, KHB colony, John Nagar, Nirmala block, Mestri Palya, Koramangala 3 rd block, Jakkasandra block, Koramangala 1 st and 1 st A blocks, SBI colony, Koramangala 2 nd block, Koramangala 8 th Block and Kormangala Village.	North	By 20 th Main, Kalyana Mantapa road, 1 st D Cross, Main road (Adjacent to Shiva Theater), Laxmi Devi Temple road, Main road	
			East	By Peripheral road, Main road, Cross road, Storm water drain.	
			South	By Sarjapura road	
			West	By Hosur road	
152	152 – Suddagunte Palya	Suddagunte palya, Venakateshwar Layout, Kaveri Layout, Bhurappa Layout, Jogi slum, Chikka Adugodi, Bovi Colony, Bharath Nagar, Krishnamurthy Layout, Brindavan Nagar, Ramaiah Garden, Maruthi Nagar, Balaji Nagar, Bharathi Layout, Bhavani Nagar	North	By Marigowda road	
			East	By Hosur road	
			South	By Cross road, Main road, Cross road, Main road, Storm water drain, Existing ward boundary, Tank bund road	
			West	By Banneraghatta road	

Sl No	Ward No. & Name	Important localities	Schedule		Category
1	2	3	4		5
153	153 – Jayanagar	Basavanagudi (P), Kanakanapalya, Jayanagar 1 st and 2 nd blocks, Jayanagar 3 rd East block, RBI Extension, RBI colony, S R Krishnappa Garden	North	By Main road, Cross road, Kanakanapalya main road, Siddapur road, 10 th cross, Main Road, Existing Ward Boundary, Storm water drain, Main road, Cross road, 3 rd cross, Someshwara Nagar main road, Sanatorium road	
			East	By Marigowda road, Banneraghatta road	
			South	By Swagath road (30 th cross)	
			West	By 8 th Main, Existing ward boundary, 1 st cross, Main road, 15 th cross, Patalamma Temple road, Dewan Madava Rao road, K R road	
154	154 – Basavanagudi	Basavanagudi (P), N R Colony, Tata Silk Farm, Tyagaraja Nagar	North	By Bugal rock road	
			East	By K R road	
			South	By 4 th Main road, Nagasandra Main road, Cross road, Swami Vivekananda road, Cross road, 2 nd Main, 4 th cross	
			West	By C T Bed road, Gangamma Temple road, Main road, Main Road, 6 th Main, Bull Temple Road.	
155	155 – Hanumanth Nagar	Brindavana Nagar, Gavipuram extension, Gavipuram, Hanumath Nagar (P), Deer Park, Kempambudhi Kere	North	By Deer Park limit, 11 th cross, Main road	
			East	By Laxmipura Main road, 3 rd Main road	
			South	By Kumaraswamy Temple road (5 th Main)	
			West	By Main road, 4 th Main, Ramanjaneya road, Pipeline road, 6 th Main, Cross road, Existing ward boundary, Storm water drain, 8 th Main	
156	156 – Srinagar	Harishta Nagar, Kalidasa Nagar, Pipeline Weaver's colony, Banashankari 1 st Stage, Muneshwara block, Kallappa block, Srinagar, Dasarahalli (P), Dasarahalli south block, Nagendra block, SBM colony	North	By Existing ward boundary, Storm water drain, Pipeline road, Cross road, Burial ground limit (Existing ward boundary).	
			East	By 6 th Main road, Pipeline road, Ramanjaneya road, 4 th Main, Main road, Kumaraswamy temple road, 10 th main	
			South	By 5 th cross, 16 th Main, 80 Feet Road.	

Sl No	Ward No. & Name	Important localities	Schedule		Category
1	2	3	4		5
			West	By 3 rd Main, 80 feet road, 3 rd main, Kumaraswamy temple road, 3 rd Main, Cross Road, 4 th Main, Avalahalli main road, Storm water drain	
157	157 – Gali Anjenaya Temple ward	Karithimmanahalli, Raghavendra Nagar, Sanjaya Nagar, Telecom Layout, Timber Yard Layout, Venkateshpura, Byatarayanapura, Muneswara block (P)	North	By Mysore road	
			East	By Pipeline road, 1 st Main, 1 st cross, 8 th Main, Existing ward boundary, Storm water drain	
			South	By 6 th Cross, 17 th Main, 7 th Cross, Cross Road, 9 th Cross, Cross Road, Anjaneya Temple road, 5 th Main, 7 th cross to Straight upto Vrishabhavathi river	
			West	By Vrishabhavathi river	
158	158 – Deepanjali Nagar	Deepanjali Nagar, Patel Puttanna Industrial Estate, FCI Layout, Roshan Nagar, Muthachary Industrial Estate, Ganapathi Nagar, Avalahalli, Veerabhadra Nagar, KEB quarters, Raghavendra Colony	North	By Railway line, Chord road, Mysore road, Vrishabhavathi river, from Vrishabhavathi river straight upto 7 th Cross, 7 th cross, 5 th Main, Anjaneya Temple road, Cross Road, 9 th Cross, Main Road, 7 th Cross, 17 th Main, 6 th Cross	
			East	By Storm water drain, 5 th main, Hosakerehalli road, Storm water drain	
			South	By Outer Ring road	
			West	By Outer Ring road, PB road, Cross road	
159	159 – Kengeri	Classic County Layout, Gandhi Nagar, Kengeri Satellite Town, Vishveshwraiah Nagar, Basaweshwar Layout, Oddarahalli, Sri Kanteshwar Layout, Kengeri Satellite Town 3rd Stage (P), Krishnappa Garden, Volagarahalli, Muddanna Garden, Harsha Layout, Kengeri, Babasaheb Layout, BSM Extension.	North	By Existing CMC Ward boundary, Komagatta Road, Cross Road, Storm Water Drain, Main Road, Eastern Periphery (P) of Hosakeri tank, Cross Road, 6 th Main, 8 th Cross, Outer Ring Road, 11 th Main, Main Road, Main Road, Railway Line.	
			East	By Existing CMC Ward Boundary.	
			South	By Mysore Road,	

Sl No	Ward No. & Name	Important localities	Schedule		Category
1	2	3	4		5
			West	By Existing CMC Ward Boundary (BBMP Boundary Limits).	
160	160 – Rajarajeshwari Nagar	Pramod House Building Society, Puspagiri Nagar, Bagegowda Layout, P S Reddy Layout, P G D'souza Layout, Muneswara Nagar, Sharad D'souza Layout, Javarayanadoddi, Suryavanshi Layout, Rajarajeshwari Nagar 2 nd stage, Kenchanahalli, BHEL Layout, Ideal Homes, Bangarappa Nagar, Durga Nagar, Gurudatha Layout, Sapthagiri Layout, Haridas Nagar, Gottigere Layout, Sudarshan Layout, Gottigere, Halage Vaderahalli, Shivanna Layout, M G Layout, Papayya Layout, Durga Parameshwari Layout, RR Nagar 5 th Stage, RR Nagar 3 rd stage, BEML Layout, Basaveshwara Layout, Sudarshana Layout, Panchasheela Nagar, University Layout, Kalegowda Layout, Nandadeep Layout, Sachidanand Nagar, Channasandra Layout, Channasandra, Bharat Housing Society layout (P), Happy Valley Layout (P), Raja Gardenia (P), Hosakerehalli kere, Halage Vaderahalli Kere	North	By Mysore road, 2 nd Main, Cross road, Main road upto Vrishabavathi River, Vrishabavathi River, Mysore road.	
			East	By Outer Ring road, PES college compound, Storm water drain, Existing ward boundary, Eastern periphery of Hosakerehalli kere, Storm water drain, Existing CMC ward boundary, Uttarahalli road, Existing ward boundary	
			South	By Storm water drain	
			West	By Storm water drain, 2 nd Main, Existing ward boundary, Cross road, Kenchanahalli main road, Main road, Cross road, Kengal Hanumathaiah road, Main road, Existing ward boundary, Storm water drain, Existing ward boundary	
161	161 – Hosakerehalli	Banashankari 3 rd stage, Hosakerehalli, Dattatreya Nagar, Mookambika Nagar, Vidyhasagar, NCERT, PES Institute of technology	North	By Outer ring road	
			East	By 1 st main, 3 rd cross, 2 nd main, 4 th main, Ittamadu main road	
			South	By Stream/Storm water drain	
			West	By eastern periphery of the Hosakerehalli tank, Existing ward boundary, Stream/Storm water drain, Existing ward boundary	
162	162 – Girinagar	Girinagar 1 st and 2 nd phases, Writers colony, Dasarahalli (P), Nagendra block, Srinivasanagar	North	By 5 th Main, Storm water drain, Avalahalli Main road	

Sl No	Ward No. & Name	Important localities	Schedule		Category
1	2	3	4		5
		(P), Banasankari 3 rd Stage - 3 rd and 5 th blocks, Hosakerehalli Layout	East	By 4 th Main, Cross Road, 3 rd Main, Kumaraswamy Temple road, 3 rd Main, 80 feet road, 14 th Main, Cross road, 16 th Main, 6 th cross, Cross road, 7 th Cross, 15 th main, 1 st main, 50 feet road	
			South	By Outer Ring road	
			West	By Storm water drain, Existing Ward Boundary, Hosakerehalli Main road	
163	163 – Katriguppe	Srinivasanagar (P), Siddhi Vinayaka Housing colony, Vivekananda Nagar, Poorna Prajna Housing Layout, Banasankari 3rd Stage – 4th, 6th and 8th blocks, Kathriguppe, Siddarth Layout	North	By 80 Feet Road, 16 th Main, 5 th Cross.	
			East	By 10 th Main, 80 feet road, 4 th Main, 7 th cross, 2 nd A Main, 8 th Cross, Kathriguppe Main road, 1 st cross, Cross road, Main road, 1 st Main road, 7 th Cross.	
			South	By Outer Ring road	
			West	By 50 feet road, 1 st Main, 15 th Main, 7 th Cross, Main road, 6 th cross, 16 th main, Cross road, 14 th Main.	
164	164 – Vidyapeeta ward	Hanumath Nagar (P), Banasankari 1st stage, Ashok Nagar, Srinivasanagar (P), Gururaja Layout, Banasankari 3rd stage - 6th block, Chennamma kere Layout	North	By Kumaraswamy Temple road	
			East	By Kathriguppe Main road, Cross road, Main road, Gangamma Temple road, CT bed road	
			South	By Storm water drain, Ring road	
			West	By 7 th cross, 1 st Main Road, Main road, Cross road, 1 st cross, Kathriguppe Main road, 8 th cross, 2 nd A Main, 7 th Cross, 4 th Main, 80 feet road, 10 th Main	
165	165 – Ganesh Mandir ward	Banashankari 3 rd Stage (p), Banashankari 2nd Stage, Kempegouda Institute Of Medical Science, BNM College.	North	By Stream/Storm Water Drain, Main Road (Existing Ward Boundary).	
			East	By 5 th Main, 17 th F Cross, 9 th Main.	
			South	By 34 th Cross, Main Road.	
			West	By Outer Ring Road.	

SI No	Ward No. & Name	Important localities	Schedule		Category
1	2	3	4		5
166	166 - Karisandra	JayaNagar 7 th Block, National College, Karisandra.	North	By Main Road, KR Road, Cross Road, New Post Office Road, 2 nd Cross, Kanakapura Road, 27 th Cross.	
			East	By Main Road, 36 th Cross, KR Road, 27 th Cross, Kanakapura Road.	
			South	By Subramanyapur Main Road.	
			West	By 9 th Main, 17 th F Cross, 5 th Main Road.	
167	167 – Yedyur	Byrappa Block, Krishna Block, Tyagaraj Nagar, Shastri Nagar, Yedyur, JayaNagar 6 th Block, Gupta Layout, Vijayarangam Layout, City Centre Library.	North	By Diwan Madavarao Road, Patalamma Temple Road, 15 th Cross.	
			East	By Main Road, Cross Road, Main Road, 27 th Cross, Kanakapura Road, 2 nd Cross, New Post Office Road,.	
			South	By Cross Road, KR Road, Main Road.	
			West	By 2 nd Main Road, Cross Road, Swami Vivekanda Road, Old Post Office Road, Nagasandra Main Road, South End Main Road, KR Road.	
168	168 – Pattabhiram Nagar	Jayanagar 4 th Block, Pattabhirama Nagar, 4 th T Block (Tilak Nagar), Jayanagar 5 th Block.	North	By Cross Road, 9 th Main Road, 30 th Cross, 32 nd Cross.	
			East	By East End Road, 36 th A Cross, 26 th Main, 39 th Cross, Main Road, 41 st Cross, 26 th Main.	
			South	By Marenahalli Road 45 th Cross.	
			West	By 11 th Main, 36 th Cross, Main Road.	
169	169 – Byrasandra	Bairasandra Extension, Jayanagar 3 rd Block East, Canara Bank Colony, BCC Layout, LIC Colony.	North	By 15 th Cross, Cross Road, 1 st Cross (Existing Ward Boundary).	
			East	By 8 th Main, Swagath Road 30 th Cross, 28 th Main.	
			South	By 32 nd Cross, 30 th Cross.	
			West	By 9 th Main, Cross Road, Main Road.	

Sl No	Ward No. & Name	Important localities	Schedule		Category
1	2	3	4		5
170	170 – Jayanagar East	NAL Layout, URS Colony, Jayanagar 9 th Block, KEB Colony, Vysya Bank Colony.	North	By Swagath Road 30 th Cross.	
			East	By Bannergatta Road, Gurappanapalya Main Road, New Gurappanapalya Main Road, Old Gurappanapalya Main Road, Cross Road, 1 st Main, 5 th Cross, 9 th A Main.	
			South	By Outer Ring Road, Marenahalli Road 45 th Cross.	
			West	By 26 th Main, 41 st Cross, Main Road, 39 th Cross, 26 th Main, 36 th A Cross, East End Road, 32 nd Cross, 28 th Main.	
171	171– Gurappanapalya	Bismilla Nagar, Tavarekere, Gurappanapalya, Maruthi HBS Layout, KEB Colony,	North	By Tank Bund Road, Stream/Storm Water Drain, Existing Ward Boundary, Stream/Storm Water Drain,	
			East	By Stream/Storm Water Drain, Existing Ward Boundary.	
			South	By Outer Ring Road	
			West	By 9 th A Main, 5 th Cross, 1 st Main, Cross Road, Old Gurappanapalya Main Road, New Gurappanapalya Main Road, Gurappanapalya Main Road, Bannergatta Road	
172	172 – Madivala	Tavarekere (P), Madduraman Nagar, Chikka Madivala, Madivala, Dollar Scheme colony, Jai Bheema Nagar, BTM Layout 1 st stage, Aicobo Nagar	North	By Storm water drain, Main road, Cross road, Main road, Cross road	
			East	By Hosur road	
			South	By Outer Ring road	
			West	By Main road, 8 th cross, Storm water drain, Main road, Existing ward boundary	
173	173 – Jakkasandra	KSRP Quarters, Teachers colony, Jakkasandra, Venkatapura, HSR Layout – Sector 5 (P)	North	By Sarjapura road	
			East	By Main road (Connecting road between Sarjapura and Outer ring road)	
			South	By Outer Ring road	
			West	By Hosur road	

SI No	Ward No. & Name	Important localities	Schedule		Category
1	2	3	4		5
174	174 – HSR Layout	HSR Layout 1 to 4 and 6 to 7 sectors, Sector 5 (P), Vinayaka Nagar, Yellukunte (P), BDA Layout, Parangi Palya, Vanganahalli, CPW quarters, Agara, Ibluru, Agara kere, Aralukunte	North	By Outer Ring road, Main road (Connecting road between Outer ring road and Sarjapura road), Sarjapura road, 27 th Main, Cross road, 6 th cross, Defence area limit, Southern periphery of Belanduru kere	
			East	By Existing CMC ward boundary, Western boundary of Bellandur, Ambalipura and Haraluru villages	
			South	By Main Road, 24 th Main, Main Road, School Road, 7 th Cross, 3 rd Cross / Strom Water Drain, Strom Water Drain.	
			West	By Hosur road	
175	175 – Bommanahalli	Rupena Agrahara, Virat Nagar, Krishna Reddy Layout, Bommanahalli, Shamanna Reddy Layout, Basappa Layout, Seenappa Layout, Muneswara Layout (P), New Reddy Layout, Krishna Layout, Sri M Vishveswaraiah Colony, Rotary Nagar (P)	North	By Existing ward boundary, Hosur Road	
			East	By 8 th Cross, Main Road, Cross Road, Begur Road, Devarachikknahalli Road	
			South	By Cross Road, Main road, Cross road, Main road, Cross road, Main road	
			West	By Main road, Devara Chikkanahalli main road, 1 st cross, Main road, 2 nd A Main, 1 st cross, Main road, Cross road, 1 st cross, Cross road, 3 rd cross, Main road, 2 nd cross, 1 st Main, 24 th cross, Main road, Cross road, Existing CMC Ward Boundary, Eastern Periphery of Madivala Tank	
176	176 – BTM Layout	Vysya Bank Colony, MICO Layout, Nainappa Setty playa, BTM Layout 2 nd Stage, Someshwar Colony, KAS officers colony, Central Excise and Customs quarters, Madina Nagar, Abbayyappa Layout, Ambedkar slum	North	By Outer Ring road	
			East	By Existing ward boundary, Madivala Tank bund road, Tank shore road, Western periphery of Madivala kere	
			South	By Western periphery of Madivala kere, Main road, Cross Road, 22 nd Cross, 4 th main, 1 st cross	
			West	By Banneraghatta road	

SI No	Ward No. & Name	Important localities	Schedule		Category
1	2	3	4		5
177	177 – J P Nagar	JP Nagar 2 nd Phase, JP Nagar 3rd Phase, JP Nagar 4th Phase (Sarakki Dollar Layout), Shivananda Sharma Memorial RV College.	North	By Marenahalli Road 45 th Cross.	
			East	By Bannerhatta Road.	
			South	By Stream/Storm Water Drain, 8 th A Main Road, 13 th Cross, 13 th Main, Sarakki Main Road 9 th Cross.	
			West	By Aurobinda Marg 24 th Main.	
178	178 – Sarakki	Sarakki, JP Nagar 6 th Phase, LIC Quarters.	North	By Sarakki Main Road 9 th Cross.	
			East	By 13 th Main, 13 th Cross, 8 th A Main Road, Outer Ring Road, 12 th Main Road.	
			South	By 17 th A Cross, 15 th Main 18 th Cross, 17 th Cross, Cross Road(Existing Ward Boundary),22 nd Main, Existing Ward Boundary, Cross Road, Main Road, 38 th Main, Outer Ring Road.	
			West	By Kanakapura Road.	
179	179 – Shakambari Nagar	Jayanagar 8th Block, Jayanagar 5th Block, TMC Layout, J.P.Nagar 1st Phase, Shakambari Nagar	North	By 36th Cross.	
			East	By 11 th Main Road, Aurobinda Marg 24 th Main	
			South	By Sarakki Main Road 9 th Cross.	
			West	By Kanakapura Road, 27 th Cross, KR Road.	
180	180 – Banashankari Temple ward	Teacher's Colony, Bhavani Nagar, Eshwar Nagar, Vivekanada Colony, Sarabanda Palya, Gangadhar Nagar, Yarab Nagar, Omarbhangh.	North	By 34 th Cross,9 th Main, Subramanyapur Main Road,	
			East	By Kanakapura Road.	
			South	By Outer Ring Road.	
			West	By 14 th Main Road	
181	181 – Kumaraswamy Layout	Kadirenahalli, Bendre Nagar, Kumaraswamy layout 1 st and 2 nd stage, ISRO layout, Kanakagruha layout, Vssudha Bhavan, Dayananda Sagar Engineering Collage.	North	By Outer ring road.	
			East	By BWSSB service road, Karanth road, 1 st main road, Existing ward Boundary.	
			South	By Existing Ward Boundary, main road, 10 th main, Existing Ward Boundary, 2 nd main road.	
			West	By Existing ward Boundary, 50 ft road, 1 st cross, main road, 9 th cross	

Sl No	Ward No. & Name	Important localities	Schedule		Category
1	2	3	4		5
182	182 – Padmanabha Nagar	Katriguppe 4 th phase (P), Padmanabhanagar, RK layout, Brundavana layout, Rajiv Nagar, Regional Institute of Co-operative management, Syndicate Bank colony, Bharat Housing Society Layout, Gowdanapalya kere	North	By Outer ring road	
			East	By 9 th cross, Main road, 1 st cross, 50 ft road	
			South	By 18 th main, Northern periphery of Dorekere tank, Storm water drain, 2 nd Main	
			West	By 1 st Main, 1 st cross, Main road, Uttarahalli Main road, 18 th Main, Shivaram Karanth road, Chikkallasandra main road, Storm water drain, 7 th main.	
183	183 – Chikkallasandra	Rangappa layout, Katriguppe 3 rd phase, Katriguppe 4 th phase, Chikkallasandra, Kamakya Theatre	North	By Outer ring road	
			East	By 7 th main, Stream /Storm water drain, Main road, Chikkallasandra main road	
			South	By Kuvempu road, Cross Road, Main road, 6 th cross, main road, 4 th cross (existing ward boundary)	
			West	By Ittamadu main road, 4 th main, 2 nd main, 3 rd cross, 1 st main	
184	184 – Uttarahalli	Hanumagiri Hill, Sriramachandrapur, Naidu Layout, Srisri Nagar, Anjaneyaswamy Layout, AGS Layout, Gaviyappa Thimmayya Layout, Best Club and Apartment, Purnapragna Layout, Hemavathi Layout, Kodipura, Vinayaka Layout, Uttarahalli, Srinivas Colony, Arehalli, Shridini Layout, Vaddarpalya, Simhadri Layout, Patel Munivenkatappa Layout, Vallab Nagar, Friends Colony, Subramanyapura, Saptagiri Layout, Dorai Kere, Rajanna Industries Layout, T Laxmayya Layout, Paramahansa Layout, Yadalam Nagar, Adi Narayan Colony, Bhuvaneshwari Nagar, Vasanthpura, Vinayaka Nagar Layout,	North	By Northern Boundary Of Arehalli, Storm Water Drain, Ittamadu Main Road, Existing Ward Boundary, 4 th Cross, Main Road, 6 th Cross.	
			East	By Main Road, 3 rd Cross, Main Road, 3 rd Cross, 3 rd Main, Existing CMC Ward Boundary, Main Road, 3 rd Cross, 4 th Cross, Cross Road, Main Road, Cross Road, Storm Water Drain, 3 rd Cross, Uttarahalli Main Road, 1 st Main, Storm Water Drain, Dorekere Limit, Eastern Boundary of Subramanyapura Village, Eastern Boundary of Gublala Village,	
			South	By Southern Boundary Of Gubalalu and Turahalli Villages.	

SI No	Ward No. & Name	Important localities	Schedule		Category
1	2	3	4		5
		Gubbalallu Layout, Huchappanpalya, Maruthi Nagar, Vasanth Vallaba Nagar 2 nd Block, Raja Rajeshwari Layout, Jayanagar HBCS Layout, Turahalli, BSK 6 th Stage 1 st and 2 nd blocks, Veerananaya Nagar, Golden Greens Layout, Bharat Housing Co-Operative Society Layout (P), Mogeke, Gubbalala, Happy Valley (P), Raja Gardenia (P)	West	By Western And Northern Boundary Of Turhalli Village, Storm Water Drain, Western Boundary of Uttarhalli Village, Southern And Western Boundaries Of Vaddarpalya Village, Western Boundary Of Arehalli Village.	
185	185 – Yelchenahalli	Ilyas Nagar, Kanaka Nagar, Geeta Colony, Yalchenhalli, Krishnadevaraya Nagar, Kashi Nagar, Anuradha Industrial Estate, Pratiba Industrial Estate, JC Industrial Layout, Bikasipura, Nanjappa Layout, Chandra Nagar.	North	By Outer Ring Road.	
			East	By Kanakapura Road.	
			South	By Bikasipur Main Road, Existing CMC Ward Boundary,	
			West	By Existing Ward Boundary, 1 st Main, Karanth Road, BWSSB Service Road,	
186	186 – Jaraganahalli	Shivananda Nagar, Bheraveshwar Layout, Chikkaswamy Layout, Mahatma Gandhi Layout, Krishnamaraju Layout, Abbareddy Layout (P), JP Nagar 6 th Phase, Govindappa Layout, Honneyappa Layout, Jyothi Layout, Jarganahalli, Sri Swamy Layout, Puttenhalli Kere.	North	By Outer Ring Road, 38 th Main, Main Road, Existing Ward Boundary, Main Road, Existing Ward Boundary, Cross Road, 3 rd Main, Cross Road, Main Road, Existing Ward Boundary, Cross Road, Existing Ward Boundary, Cross Road, 26 th Main, Existing Ward Boundary.	
			East	By Puttenhalli Main Road, 17 th Cross, (Ranadeera Kanteerava Road), 31 st Cross, Cross road, Main road, Puttenahalli Main road.	
			South	By Main road, Southern Periphery of Puttenahalli Kere (Existing CMC ward Boundary), Cross Road, Main Road, Cross Road, Existing CMC ward Boundary, Chunchaghatta Main Road, Existing CMC ward Boundary, Cross road.	
			West	By Kanakapura Main Road.	

SI No	Ward No. & Name	Important localities	Schedule		Category
1	2	3	4		5
187	187 – Puttenahalli	JP Nagar 5 th Phase, Ayodhya Nagar, Ramaswamy Layout, Vinayaka Nagar, Anthappa Layout, Amalodbhavi Nagar (Doreswamypalya), KrishnamRaju Layout, Venkatadri Layout, Sahyadri Layout, Panduranga Nagar, Bob Layout, Achappa Layout, Baroda Bank Colony, Puttenhalli, Vinayaka Nagar, Abbaya Layout (P).	North	By Existing Ward Boundary, 22 nd Main, Existing Ward Boundary, Cross Road, Main Road, 17 th Cross, 15 th Main 18 th Cross, 17 th A Cross, 12 th Main, Existing Ward Boundary, Storm Water Drain.	
			East	By Bannerghatta Road.	
			South	By 1 st Cross, 3 rd Cross, 5 th Cross, Main road, Eastern and Southern Periphery of tank, Main road.	
			West	By Kothnur road, Bireshwara Nagar Main road, Existing CMC Ward Boundary, Main Road, Southern (P) Periphery of Puttenahalli tank / Main road, Puttenhalli Main Road, Cross road, Main road, 31 st Main, 17 th Cross (Ranadheera Kanterava road), Puttenhalli Main Road.	
188	188 – Bilekhalhi	Kuvempu Nagar, Basavalingappa Layout, Bilekhalhi, Anugrah Layout, IIM, Ragavendra Colony, Sunder Ramshetty Nagar, Shanbogh Nagappa Layout, Venugopal Layout, BTM Layout 4 th Stage, Vijaya Bank Layout, Sri Satya Sai Layout, Doctors Layout, Rotary Nagar, Vijayshree Layout, Vakil Maria Layout, Kodi Chikkanhalli, Virat Nagar, Lake City, Sarvabhuma Nagar,	North	By 1 st Cross, 4 th Main, 22 nd Cross, 29 th Main, Existing CMC Ward Boundary (Tank Shore Road), Cross Road (Tank Bund road),	
			East	By Eastern (P) Periphery of tank, Existing CMC Ward Boundary, Cross road Main Road, Main Road, Cross Road, Main Road, Cross Road, Main Road, Cross Road, Main Road, 24 th Cross, 6 th Cross, 1 st Main, 2 nd Cross, Main Road, Main Road, Cross Road , Main Road, Cross Road, 3 rd Cross, Main Road, 1 st Cross, Cross Road, Main Road, 1 st Cross, Cross Road, 2 nd A Main, Cross Road, 1 st Cross, Devar Chikkanhalli Road, Cross Road, Main Road, Cross Road, Compound Wall.	
			South	By Main Road, Main Road, Main Road, Cross Road, 1 st Cross 1 st Main, 1 st Main, Cross Road, Arkere Main Road.	
			West	By Bannerghatta Road.	

Sl No	Ward No. & Name	Important localities	Schedule		Category
1	2	3	4		5
189	189 – Hongasandra	Om Shakti Layout, NR Reddy Layout, Nandishwar Layout, Muniyappa Layout, MSR Layout, Munireddy Layout, Hongasandra, Mico Layout, Chamundi Nagar, SR Naidu Road, Golden Nagar, Kaveri Nagar, Manjunath Industrial Estate, Madina Nagar, Mangammanapalya (P)	North	By Cross Road, 8 th Cross, Hosur Road, Strom Water Drain / Compound Wall, 7 th Cross.	
			East	By Existing CMC Ward Boundary, 1 st Main, Compound Wall, Old Mangamma Road, Hosur Road, Main Road, 1 st Cross, Hongasandra Road, Strom Water Drain, Cross Road, Strom Water Drain / Existing CMC Ward Boundary	
			South	By Existing CMC Boundary / Strom water Drain, Main Road, 4 th Cross, Main Road.	
			West	By Devar Chikkanahalli Road.	
190	190 – Mangammanapalya	Mangammanapalya (P), Madina Nagar (P), Gangamma Layout, ITI Layout, Priyanka Layout, Muneshwarappa Layout, Bandepalya, Hosapalya, HSR 2 nd Sector, Somasamudrapalya, Muneshwar Layout, Abbayya Layout, Munireddy Layout, Lakshmi Layout, Raghavendra Layout, Garebhavi Palya.	North	By 7 th Cross, School Road, Main Road.	
			East	By 24 th Main, Main Road, Existing CMC Ward Boundary, Main Road, Existing CMC Ward Boundary.	
			South	By Main Road, Existing CMC Ward Boundary, Hosur Road, Cross Road, Cross Road, Existing CMC Ward Boundary, Northern Periphery of Tank, Existing CMC Ward Boundary.	
			West	By Existing CMC Ward Boundary (AC Boundary), Main Road, Cross Road, Existing CMC Ward Boundary, Strom Water Drain, Cross Road, Strom Water Drain, Hongasandra Road, 1 st Cross, Main Road, Hosur Road, Old Mangamma Road, Compound Wall / Existing CMC Ward Boundary, 1 st Main / Existing CMC Ward Boundary.	
191	191 – Singasandra	Chikk Beguru, AECS Layout, SRK Layout Green Garden Layout, Singasandra, Royal Homes Layout, HAL Layout, Vedanthachar Layout,	North	By Cross Road, Northern Boundary of Kodlu Village, Main Road, Cross Road, Existing CMC Ward Boundary (AC Boundary).	

Sl No	Ward No. & Name	Important localities	Schedule		Category
1	2	3	4		5
		Channakeshava Nagar, Electronic City, Vinayaka Nagar, GK Layout, Royal Country Layout, Sampangi Layout, Purappana Agrahar, Central Silk Board Employees Layout, Kudlu Veerappa Reddy Layout, Sai Shree Layout, Doctors Layout, Naganathapur, Bhuvaneshwar Layout, Infotech Layout, SMV layout, Kuppendra Reddy Nagar, Lake View Meenakshi layout,	East	By Eastern Boundary of Kodlu, Parappana Agrahara & Naganathapura Village (AC Boundary).	
			South	By Southern and western boundary of Naganathapura Village, Southern boundary (P) of Parappan Agrahara village, Existing CMC ward boundary, Hosuru road, Existing CMC ward boundary .	
			West	By Existing CMC ward boundary, Main Road, Eastern boundary of Beguru village	
192	192 – Begur	Nobo Nagar, K Agrahara, Ramanashree Nagar, ITM Institute of Hotel Management, Suprithi Vinayaka Nagar, Ganapathi Nagar, Indra Prastha Colony, Dodda Kammanahalli, Kamakshi Layout, Lakshmi Layout, Varalakshmi Layout, Baraten Agrahar, Dodda Thoguru (P), Chikka Kammanahalli, Smiriti Layout, Incity Layout, Thejashiwini Nagar 2 nd Phase, Lotus Layout, Canara Bank Layout 2 nd Stage, Malisandra, Value City, Akshaya Nagar, DFL Project New Town, Hugi Bande Garden, Classic Layout, Gyanappahalli, Begur, Duo Heights Layout, Chamundi Nagar, Devarachiknahalli, Royal Memorial Layout, Amaloodava Nagar, Mohan Layout, AECS Layout, HAL Layout, MICO Layout, Subhash Nagar, Residential Layout, Devendra Nagar, Viveknanda Nagar, Sushrshurthi Nagar, Basavapura, Marthi Layout, Dreams Paradise Layout, Sudhrashan Nagar, RR Layout, Pragathi Nagar, Chikkathoguru, Vishwapriya Nagar.	North	By Northern Boundary of Kalena Agrahara, Kommanahalli, Chandrashekarapura, Yelenahalli and Begur Village.	
			East	By Eastern Boundary of Begur Village, Northern Boundary of Basavapura and Dodda Thoguru (P) villages, Northern and eastern boundaries of Beratena Agrahara.	
			South	By Southern boundary of Beratena Agrahara, South-Western Boundary of Chikkathoguru, Southern Boundary of Basavapura, Begur, Yelenahalli, Kammanahalli villages, South Eastern Boundary of Basavanna Pura.	
			West	By Western Boundary of Basavannapura, Kammanahalli & Kalena Agrahara Villages.	

Sl No	Ward No. & Name	Important localities	Schedule		Category
1	2	3	4		5
193	193 – Arakere	Omkar Nagar, Syndicate Bank Colony, Srinivaslu Layout, Vijayashree Layout, Mutturayaswamy Layout, Janatha Colony, Madhavan Colony, Hulimavu, Muneshwara Colony, Pai Layout, Shanthinikethan Housing Colony, Arakere Layout, BTS Layout, Hanuman Nagar, Arakere, Indira Priyadrsini Colony, Samarat Layout, Vijaya Layout, Jayamaruthi Layout, Indira Gandhi Housing Colony, Vysya Bank Layout, Pavani Shrungeri Nagar, Shirdi Sai Nagar, Nyanappanahalli, Lakshmi Layout, Majunath Layout, Arkere Mico Layout, Brindavan Extn., Hulimavu Kere,	North	By Main road, 5 th Cross, 3 rd Cross, 1 st Cross, Cross Road, Arkere Main road, Main road, 1 st Main, 1 st Cross, Main road, Main road, Main road, Compound, Cross Road, Main Road, Cross road, Main road, Main road, Cross road.	
			East	By Devarachikkanahalli Road, Cross Road, Main Road, Deveachikkanahalli Road, Main Road, Cross Road, Main Road, Cross Road, Main Road, Cross Road, Cross Road / Main Road (Existing CMC Ward Boundary).	
			South	By Existing CMC Ward Boundary, Main Road, Eastern (P) and Southern Periphery of the Tank, Existing CMC Ward Boundary, Dodda Kammanahalli Road, Main Road, Existing CMC Ward Boundary.	
			West	By Main Road, 1 st Cross, Compound (AC Boundary) Main Road, 3 rd Cross, Raji road, Eastern Periphery of tank.	
194	194 – Gottigere	JP Nagar 8 th Phase, Brookes Heaven Layout, Lakshman Layout, Royal Country Layout, JP Nagar 8 th Phase 2 nd Block, Surbhi Nagar, SATG's Layout, Nayak Layout, Pavamana Nagar, Rajadhadri Layout, Kotanur Dinne, Venkateshwara Layout, , Bhagya Nagar, IDBI Layout, Meenakshi Layout, Raghavendra Swamy Layout, Bora Layout, Gundappa Layout. Vidya Sagar Layout, Royal Heritage Layout, Weavers Colony, Gottigere, Pillaganahalli.	North	By Main Road, Kottnur Road, Cross Road, Compound, Tank Bund Boundary, Cross Road, Main Road, Cross road, Main Road, Cross Road, Main Road.	
			East	By Main Road, Existing CMC ward Boundary, Main Road, Main Road, Kottnur Main Road, Existing CMC Ward Boundary, Northern and Easter boundary of Gottigere Village boundary.	
			South	By Southern boundary of Gottigere and Pillaganahalli Villages (BBMP Limit Boundary).	
			West	By Western boundary of Pillaganahalli Village boundary, Main road, Existing CMC Ward Boundary, Gottigere Main Road, Stream / Strom Water Drain.	

Sl No	Ward No. & Name	Important localities	Schedule		Category
1	2	3	4		5
195	195 - Konankunte	Omshakthi Layout, Puttenahalli, Raghavendra Nagar, Eshwara Layout, RBI Colony, Nataraj Layout, Santhrupti Layout, Muniswamy Layout, Sun City Layout, South City Layout, Raghavendra Layout, Sai Enclave, Aradhana Layout, MS Ramaiah City, Kottanur Village, Krishna Nagar, Maruthi Nagar, Shreyas Colony, Navodhaya Nagar, Poornima Nagar, Nrupathunga Layout, Sankranti Layout, Gourava Nagar, JP Nagar 7 th Phase, Annaporneshwari Nagar, Srinidhi Layout, Mysore Bank Colony, New Bank Colony, Chunchugatta, Patel Narayanswamy Layout, Mahendra Singh Layout, Konankunte.	North	By Main Road, (Existing CMC Ward Boundary), Bhairaveshwara Nagar Main Road, Kottanur Road, Main Road, Existing CMC Ward Boundary, 3 rd Cross Raji Road.	
			East	By Main Road (Existing CMC Ward Boundary).	
			South	By Main Road, Cross Road, Main Road, Kottanur Main Road, Cross Road, Tank Bund Boundary, Compound, Cross Road, Kottanur Road, 5 th Main Road.	
			West	By 6 th Cross, 2 nd Main Road, 3 rd Cross, 1 st Main Road, Chunchgatta Main Road, 6 th Cross, Main Road, Cross Road, Tulasipura Road, Cross Road, Main Road, Cross Road, 4 th Cross, Cross Road, Main Road, 11 th Cross, Chunchgatta Main Road, Existing CMC Ward Boundary, Cross Road, Periphery Tank Road Existing CMC Ward Boundary.	
196	196 - Anjanapura	Soudhamini Layout, Muneshwar Nagar, Avalahalli Colony, Vishaweshavaraiah Industrial Layout, Bank Officers Layout, BDA Layout, RB Raj Nagar, JP Nagar 9 th Phase, Anjnapura, Anjnapura 2 nd & 3 rd Block, Anjnapura 7 th 8 th 10 th &11 th Block, Anjnapura Township 8 th Block, Anjanapura, 4 th , 5 th , 5 th G 6 th Block, Jethendra Nagar, Kidwai Layout, Classic Layout, BDA Layout, Lakshmi Dorai Layout, Meenakshi Residency Layout, Galaxy Layout, South Avenue Residency Layout, Aditya Nagar	North	By Northern boundary of Tippasandra Village, Western (P) and Northern (P) boundary of Alahalli village, Existing CMC Ward Boundary, Stream / Strom Water Drain, Eastern periphery of tank limit, 2 nd Cross, Tulsipura Road, Cross Road, 6 th Cross, Chunchghatt Main Road, 1 st Main Road, 3 rd Cross, 2 nd Main Road, 6 th Cross, 5 th Main Road.	
			East	By Kothnur Main road, Main road, Storm water drain, Gottigere road, Eastern boundary of Alahalli Village boundary and Eastern part of Gollahalli Village boundary, Northern and Eastern boundary of Kembathahalli village boundary.	

Sl No	Ward No. & Name	Important localities	Schedule		Category
1	2	3	4		5
			South	By Southern boundaries of Kembathahalli, Gollahalli and Anjanapura Village (BBMP Boundary Limit).	
			West	By Western boundary of Anjanapura Village and Tippsandra Village (Stream / Strom Water Drain).	
197	197 – Vasanthpura	Part I: Existing RR Nagar CMC ward No. 29 containing following localities: Sarvabhuma Nagar, KSRTC Layout, Gaundanapalya (P), Canara Bank Colony, Chikallasandra (P) Part II: Maruthi Housing Society Layout, Devarakere Extension, Vittal Nagar, Vasanthpura, Prashanthi Nagar, Sharada Nagar, VV Nagar, Gokul Nagar, Vallabha Nagar, Kuvempu Nagar, Kailash Nagar, Naidu Layout, Siddanna Layout, Ganapathipura, Munireddy Layout, Doddakallasandra, Ayappa Nagar, HBCS 2 nd Block, BDA Employees Layout, Kalyana Nagar, Brigade Residency (Boundary described for Part II only)	North	By 18 th Main, Existing CMC ward boundary, 2 nd Main, Existing CMC ward boundary, 10 th Main, Cross Road, Existing CMC ward boundary, Bikasipura road, Kanakapura road, Existing CMC ward boundary	
			East	By Chunchaghatta Main road, 11 th cross of Ganapathipura, Main road, 4 th cross of Konanakunte, Main road joining Tulasipura main road, Tulasipura main road, 2 nd cross of Soudhamini Layout, Eastern periphery of tank, Storm water drain, Eastern boundary of Doddakallasandra village	
			South	By Southern boundary of Doddakallasandra village	
			West	By Western boundary of Doddakallasandra and Vasanthpur villages, Southern and eastern periphery of Dorekere tank	
198	198 - Hemmigepura	Part I: Existing RR Nagar CMC ward No. 19 Part II: Kengeri Upanagar (P), BEML Layout, Mailsandra, BHEL Layout, Patanagere, Remco Housing Society, BHEL 2 nd Stage, Sri Krishna Garden, BEML Layout 7 th Stage, Kodipalya, Sunkalpalya, Srinivaspur, BSK 6 th Stage 11 th Block, Meenakshi Residency Layout, Annapurneshwari Layout, BSK 6 th Stage 9 th And 10 th Block, BSK 6 th Stage 2 nd Block, BSK 6 th Stage 7 th Block, Omkar Layout, BSK 6 th Stage 4 th Block, Aditya Layout, Sunilmitra Layout, Sri	North	By Mysore Road.	
			East	By Existing CMC Ward Boundary, Main road, Cross road, Existing CMC ward boundary, Main road, 2 nd Main, Stream/ Storm water drain, Eastern Boundary of Ganakan Village (Stream/ Storm water drain) Northern and Eastern Boundary of Hemagepura Village, Northern Boundary of Uttarhalli Manvarthe Kaval Village, Northern Boundary of Vajarahalli Village, Northern and Eastern Boundary of Raghuvanahalli Village, Eastern Boundary of Vajarahalli Village.	

SI No	Ward No. & Name	Important localities	Schedule		Category
1	2	3	4		5
		Balgi Layout, BCMEHS Layout, Bank Officers Layout, BCMC Layout, Vajrahalli, BCC Layout, Pearl Garden, Paramount Garden, Thalghattapura, Judicial Layout 2 nd Stage, Hemegepura, Ganakal, Hosahalli, Lingadheeranahalli, Raguvanahalli, Somapura, Varahasandra, UM Kaval (P) (Boundary described for Part II only)	South	By Southern Boundary of Vajarahalli, Eastern, Southern, Western boundary of Thalghattapura Village, Southern boundary of Lingadeeranahalli, Somapura, Varahasandra Villages (BBMP Boundary Limits).	
			West	By Western Boundary of Hemmigepura Village (Stream) Existing TMC Ward Boundary (BBMP Boundary Limits).	


(C.R. RAVINDRA)

Under Secretary to Government
Urban Development Department



ವಿಶೇಷ ಪತ್ರಿಕೆ

ಭಾಗ - III	ಬೆಂಗಳೂರು, ಬುಧವಾರ, ಜುಲೈ ೧೫, ೨೦೦೯ (ಅಷಾಢ ೨೪, ಶಕ ವರ್ಷ ೧೯೩೧)	ನಂ. ೫೩೦
-----------	---	---------

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ವಿಧಿ 28(4)ರ ಮೇರೆಗೆ ಅಧಿಸೂಚನೆ

ಸಂಖ್ಯೆ: ಸಿಐ 652 ಎಸ್‌ಪಿಕ್ಯೂ 2008, ಬೆಂಗಳೂರು, ದಿನಾಂಕ: 14ನೇ ಜುಲೈ, 2009

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ (1966ರ ಕರ್ನಾಟಕ ಕಾಯ್ದೆ ಸಂಖ್ಯೆ 18) ವಿಧಿ 28(1)ರ ಪ್ರಕಾರ ದತ್ತವಾದ ಅಧಿಕಾರದ ಮೇರೆಗೆ ದಿನಾಂಕ: 25.3.2006ರ ಅಧಿಸೂಚನೆ, ಕರ್ನಾಟಕ ವಿಶೇಷ ರಾಜ್ಯಪತ್ರ ಭಾಗ-3ರ ವಿಶೇಷ ಪತ್ರಿಕೆ ಪುಟ ಸಂಖ್ಯೆ 1 ರಿಂದ 4ರಲ್ಲಿ ಪ್ರಕಟವಾಗಿರುವ ಅಧಿಸೂಚನೆ ಸಂಖ್ಯೆ: ಸಿಐ 302 ಎಸ್‌ಪಿಕ್ಯೂ 2005, ದಿನಾಂಕ: 23.3.2006ರ ಭೂಸ್ವಾಧೀನಕ್ಕೆ ಒಳಪಟ್ಟ ಪ್ರದೇಶದ ಪ್ರಕಾರ ಸರ್ಕಾರ ಸದರಿ ಅಧಿಸೂಚನೆಯಲ್ಲಿ ನಮೂದಿಸಲ್ಪಟ್ಟಿರುವ ಜಮೀನುಗಳನ್ನು ಕೈಗಾರಿಕಾ ಪ್ರದೇಶದ ಸ್ಥಾಪನೆ ಮಾಡಿ ಅಭಿವೃದ್ಧಿಪಡಿಸುವ ಉದ್ದೇಶಕ್ಕಾಗಿ ಭೂಸ್ವಾಧೀನಪಡಿಸಿಕೊಳ್ಳಲು ಇಚ್ಛೆಪಟ್ಟಿದೆ. ಮೇಲ್ಕಂಡ ಅಧಿಸೂಚನೆಯ ಷೆಡ್ಯೂಲ್‌ನಲ್ಲಿ ನಮೂದಿಸಲ್ಪಟ್ಟಿರುವ ಜಮೀನುಗಳನ್ನು ಪ್ರಕಟಿಸಲಾಗಿರುವ ಉದ್ದೇಶಕ್ಕಾಗಿ ಭೂಸ್ವಾಧೀನಪಡಿಸಿಕೊಳ್ಳಬೇಕಾಗಿರುವುದು ಕರ್ನಾಟಕ ಸರ್ಕಾರಕ್ಕೆ ಮನದಟ್ಟಾಗಿದೆ. ಈ ಬಗ್ಗೆ ಮೇಲ್ಕಂಡ ಕಾಯ್ದೆ ವಿಧಿ 28(3)ರ ಪ್ರಕಾರ ಆದೇಶ ಹೊರಡಿಸಲಾಗಿದೆ.

ಆದುದರಿಂದ ಈಗ 1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ ವಿಧಿ 28(4)ರ (1966ರ ಕರ್ನಾಟಕ ಕಾಯ್ದೆ ಸಂಖ್ಯೆ 18) ರ ಮೇರೆಗೆ ದತ್ತವಾದ ಅಧಿಕಾರದ ಮೇರೆಗೆ ಕರ್ನಾಟಕ ಸರ್ಕಾರ ಕೆಳಗೆ ನಮೂದಿಸಿರುವ ಜಮೀನುಗಳನ್ನು ಅಧಿಸೂಚನೆಯಲ್ಲಿ ತಿಳಿಸಿರುವ ಉದ್ದೇಶಕ್ಕಾಗಿ ಭೂಸ್ವಾಧೀನಪಡಿಸಿಕೊಳ್ಳಲಾಗಿದೆಯೆಂದು ಈ ಮೂಲಕ ಘೋಷಿಸಲಾಗಿದೆ.

ಗ್ರಾಮ : ಅರೇಹಳ್ಳಿ ಗುಡ್ಡದಹಳ್ಳಿ

ಹೋಬಳಿ : ಕಸಬಾ

ತಾಲ್ಲೂಕು : ದೊಡ್ಡಬಳ್ಳಾಪುರ ಗ್ರಾಮಾಂತರ

ಜಿಲ್ಲೆ : ಬೆಂಗಳೂರು ಗ್ರಾಮಾಂತರ

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಭೂಸ್ವಾಧೀನಕ್ಕೊಳಪಟ್ಟ ವಿಸ್ತೀರ್ಣ			ತರಹೆ	ಆಕಾರ	ಚೆ ಕ್ಕು ಬ ಂ ದಿ			
				ಐನ್ ಎ-ಗು	ಖಿರಾಬು ಎ-ಗು	ಬಾಕಿ ಎ-ಗು			ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11	12	13
1.	ಹನುಮಕ್ಕ ಕೋಂ ವೆಂಕಟರಾಮಯ್ಯ, ಗೌರಮ್ಮ ಕೋಂ ಆದಪ್ಪ	ಹನುಮಕ್ಕ ಕೋಂ ವೆಂಕಟರಾಮಯ್ಯ, ಗೌರಮ್ಮ ಕೋಂ ಆದಪ್ಪ	138/1	1-26	-	1-26	ಖುಷ್ಕಿ	1-26	137	138/2, 149	150	138/3
ಒಟ್ಟು				1-26	-	1-26						

ಗ್ರಾಮ : ವರದನಹಳ್ಳಿ

ಹೋಬಳಿ : ಕಸಬಾ

ತಾಲ್ಲೂಕು : ದೊಡ್ಡಬಳ್ಳಾಪುರ ಗ್ರಾಮಾಂತರ

ಜಿಲ್ಲೆ : ಬೆಂಗಳೂರು ಗ್ರಾಮಾಂತರ

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಭೂಸ್ವಾಧೀನಕ್ಕೊಳಪಟ್ಟ ವಿಸ್ತೀರ್ಣ			ತರಹೆ	ಆಕಾರ	ಚೆ ಕ್ಕು ಬ ಂ ದಿ			
				ಐನ್ ಎ-ಗು	ಖಿರಾಬು ಎ-ಗು	ಬಾಕಿ ಎ-ಗು			ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11	12	13
1.	ಲಕ್ಷ್ಮಿನಾರಾಯಣ ಬಿನ್ ಎಮ್.ಎನ್.ಚೌಡಪ್ಪ	ಲಕ್ಷ್ಮಿನಾರಾಯಣ ಬಿನ್ ಎಮ್.ಎನ್.ಚೌಡಪ್ಪ	63/1	1-20	-	1-20	ಖುಷ್ಕಿ	1-92	67	ಬಾಶೆಟ್ಟಿ ಹಳ್ಳಿ ಗಡಿ	67	63/2B
ಒಟ್ಟು				1-20	-	1-20						

ಫೋಷ್ವಾರೆ

ಕ್ರ. ಸಂ.	ಗ್ರಾಮದ ಹೆಸರು	ವಿಸ್ತೀರ್ಣ		
		ಐನ್ ಎ-ಗುಂ	ಖಿರಾಬು ಎ-ಗುಂ	ಬಾಕಿ ಎ-ಗುಂ
1.	ಅರೇಹಳ್ಳಿ ಗುಡ್ಡದಹಳ್ಳಿ	1-26	-	1-26
2.	ವರದನಹಳ್ಳಿ	1-20	-	1-20
ಒಟ್ಟು		3-06	-	3-06

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಎಂ. ವೀರಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ (ಕೈಅ), ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ವಿಶೇಷ ಪತ್ರಿಕೆ

ಭಾಗ - III	ಬೆಂಗಳೂರು, ಬುಧವಾರ, ಜುಲೈ ೧೫, ೨೦೦೯ (ಆಷಾಢ ೨೪, ಶಕ ವರ್ಷ ೧೯೩೧)	ನಂ. ೫೩೧
-----------	---	---------

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಅಧಿಸೂಚನೆ - 1

ಸಂಖ್ಯೆ: ಸಿಐ 212 ಎಸ್‌ಪಿಕ್ಯೂ 2009, ಬೆಂಗಳೂರು, ದಿನಾಂಕ: 14ನೇ ಜುಲೈ, 2009

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಅಧಿನಿಯಮದ (1966ರ ಕರ್ನಾಟಕ ಕಾಯ್ದೆ ಸಂಖ್ಯೆ 18) ಕಲಂ 3(1) ರಲ್ಲಿ ವಿಹಿತವಾಗಿರುವ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ರಾಜ್ಯ ಸರ್ಕಾರವು ಈ ಕೆಳಗಿನ ಶೆಡ್ಯೂಲಿನ ಅಂಕಣ 3ರಲ್ಲಿ ಕಾಣಿಸಿರುವ ಸರ್ವೆ ನಂಬರುಗಳಿಗೆ ಹೊಂದಿಕೊಂಡಂತೆ ಅಂಕಣ 4ರಲ್ಲಿ ನಮೂದಿಸಿರುವ ವಿಸ್ತೀರ್ಣವನ್ನು ಒಳಗೊಂಡ ಪ್ರದೇಶವನ್ನು ಮೇಲ್ಕಂಡ ಕಾಯ್ದೆಯ ಉದ್ದೇಶಗಳಿಗಾಗಿ ಕೈಗಾರಿಕಾ ಪ್ರದೇಶವಾಗತಕ್ಕದ್ದೆಂದು ಈ ಮೂಲಕ ಘೋಷಿಸಿದೆ ಮತ್ತು ಅದರ ಎಲ್ಲೆ ಅಂಕಣ 3ರಲ್ಲಿ ಕಾಣಿಸಿರುವ ಸಂಬಂಧಪಟ್ಟ ದಾಖಲೆಯಂತಿರುವುದು.

ಷೆಡ್ಯೂಲ್

ಗ್ರಾಮ: ತಾರೀಕಟ್ಟೆ

ಹೋಬಳಿ : ಕಸಬಾ

ತಾಲ್ಲೂಕು : ಭದ್ರಾವತಿ

ಜಿಲ್ಲೆ: ಶಿವಮೊಗ್ಗ

ಕ್ರ. ಸಂ.	ಗ್ರಾಮದ ಹೆಸರು	ಸ. ನಂಬರು	ವಿಸ್ತೀರ್ಣ			ಸ ರ ಹ ದ್ದು			
			ಐನ್ ಎ. ಗುಂ.	ಖರಾಬು ಎ. ಗುಂ.	ಜಾತ ಎ. ಗುಂ.	ಉತ್ತರ	ಪೂರ್ವ	ದಕ್ಷಿಣ	ಪಶ್ಚಿಮ
1	2	3	4ಎ	4ಬಿ	4ಸಿ	5ಎ	5ಬಿ	5ಸಿ	5ಡಿ
1	ತಾರೀಕಟ್ಟೆ	33/P1	19-10	-	19-10	ಹಿರಿಯೂರು ಗ್ರಾಮದ ಗಡಿ 42, 40, 37, 36, 35, 34, 32, 25, 23, 21, 19, 18, 15	ಅರಳಿ ಕೊಪ್ಪ ಗ್ರಾಮದ ಗಡಿ	ಚಿಕ್ಕ ಗೋಪೇನ ಹಳ್ಳಿ, ಹೊನ್ನೆಹಳ್ಳಿ ಮತ್ತು ಹೊಸೂರು ಗ್ರಾಮದ ಗಡಿ	ಕಳಸನ ಕಟ್ಟೆ ಗ್ರಾಮದ ಗಡಿ
2	"	33/P2	1-00	-	1-00				
3	"	33/1	1-12	-	1-12				
4	"	33/2	2-10	-	2-10				
5	"	33/3	3-04	-	3-04				
6	"	33/4	2-03	-	2-03				
7	"	33/5	1-18	-	1-18				
8	"	33/6	1-15	-	1-15				
9	"	33/7	0-25	-	0-25				
10	"	33/9	1-33	-	1-33				
11	"	33/10	1-33	-	1-33				
12	"	33/11	2-16	-	2-16				
13	"	33/12	1-00	-	1-00				
14	"	33/15	0-16	-	0-16				
15	"	33/17	0-15	-	0-15				
16	ತಾರೀಕಟ್ಟೆ	33/18	2-22	-	2-22				
17	"	33/20	1-00	-	1-00				
18	"	33/21	1-00	-	1-00				
19	"	33/23	1-00	-	1-00				
20	"	33/24	1-10	-	1-10				

ಕ್ರ. ಸಂ.	ಗ್ರಾಮದ ಹೆಸರು	ಸ. ನಂಬ್ರ	ವಿಸ್ತೀರ್ಣ			ಸ ರ ಹ ದ್ದು			
			ಐನ್ ಎ. ಗುಂ.	ಖರಾಬು ಎ. ಗುಂ.	ಜಾತ ಎ. ಗುಂ.	ಉತ್ತರ	ಪೂರ್ವ	ದಕ್ಷಿಣ	ಪಶ್ಚಿಮ
1	2	3	4ಎ	4ಬಿ	4ಸಿ	5ಎ	5ಬಿ	5ಸಿ	5ಡಿ
21	"	33/26	1-17	-	1-17	ಹಿರಿಯೂರು ಗ್ರಾಮದ ಗಡಿ 42, 40, 37, 36, 35, 34, 32, 25, 23, 21, 19, 18, 15	ಅರಳಿ ಕೊಪ್ಪ ಗ್ರಾಮದ ಗಡಿ	ಚಿಕ್ಕ ಗೋಪೇನ ಹಳ್ಳಿ, ಹೊನ್ನೆಹಳ್ಳಿ ಮತ್ತು ಹೊಸೂರು ಗ್ರಾಮದ ಗಡಿ	ಕಳಸನ ಕಟ್ಟಿ ಗ್ರಾಮದ ಗಡಿ
22	"	33/30	0-04	-	0-04				
23	"	33/30ಪಿ1	0-04	-	0-04				
24	"	33/31	1-27	-	1-27				
25	"	33/37	0-28	-	0-28				
26	"	33/38	0-18	-	0-18				
27	"	33/39	0-14	-	0-14				
28	"	33/40	0-10	-	0-10				
29	"	33/42	0-10	-	0-10				
30	"	33/ಪಿ	35-38	35-38	-				
31	"	41/ಪಿ	9-36	-	9-36				
32	"	41/ಪಿಎ	2-10	-	2-10				
33	"	41/ಪಿ	0-33	-	0-33				
34	"	41/ಪಿ1	2-00	-	2-00				
35	"	41/ಪಿ2	3-11	-	3-11				
36	"	41/ಪಿ3	2-30	-	2-30				
37	"	41/ಪಿ4	4-00	-	4-00				
38	"	41/ಪಿ5	3-21	-	3-21				
39	"	41/ಪಿ6	1-31	-	1-31				
40	"	41/ಪಿ7	1-32	-	1-32				
41	"	41/2-1	1-34	-	1-34				
42	"	41/2	0-21	-	0-21				
43	"	41/3ಪಿ	0-31	-	0-31				
44	"	41/5ಪಿ1	0-38	-	0-38				
45	"	41/5ಪಿ2	1-20	-	1-20				
46	"	41/6ಪಿ1	2-35	-	2-35				
47	"	41/9ಪಿ1	1-06	-	1-06				
48	"	41/10ಪಿ	1-06	-	1-06				
49	ತಾರೀಕಟ್ಟೆ	41/11ಪಿ	1-00	-	1-00				
50	"	41/12ಪಿ	1-38	-	1-38				
51	"	41/13ಪಿ	1-00	-	1-00				
52	"	41/15	1-38	-	1-38				

ಕ್ರ. ಸಂ.	ಗ್ರಾಮದ ಹೆಸರು	ಸ. ನಂ.	ವಿಸ್ತೀರ್ಣ			ಸ ರ ಹ ದ್ಧ			
			ಐನ್ ಎ. ಗುಂ.	ಖರಾಬು ಎ. ಗುಂ.	ಜಾತ ಎ. ಗುಂ.	ಉತ್ತರ	ಪೂರ್ವ	ದಕ್ಷಿಣ	ಪಶ್ಚಿಮ
1	2	3	4ಎ	4ಬಿ	4ಸಿ	5ಎ	5ಬಿ	5ಸಿ	5ಡಿ
53	"	41/17	1-18	-	1-18	ಹಿರಿಯೂರು ಗ್ರಾಮದ ಗಡಿ 42, 40, 37, 36, 35, 34, 32, 25, 23, 21, 19, 18, 15	ಅರಳಿ ಕೊಪ್ಪ ಗ್ರಾಮದ ಗಡಿ	ಚಿಕ್ಕ ಗೋಪೇನ ಹಳ್ಳಿ, ಹೊನ್ನೆಹಳ್ಳಿ ಮತ್ತು ಹೊಸೂರು ಗ್ರಾಮದ ಗಡಿ	ಕಳಸನ ಕಟ್ಟೆ ಗ್ರಾಮದ ಗಡಿ
54	"	41/18	2-00	-	2-00				
55	"	41/19	2-02	-	2-02				
56	"	41/20ಪಿ	1-34	-	1-34				
57	"	41/21ಪಿ	1-15	-	1-15				
58	"	41/22ಪಿ	1-21	-	1-21				
59	"	41/23ಪಿ	2-07	-	2-07				
60	"	41/24,25	4-15	-	4-15				
61	"	41/26	1-15	-	1-15				
62	"	41/33	1-22	-	1-22				
63	"	41/35ಪಿ	2-02	-	2-02				
64	"	41/34,35	4-34	-	4-34				
65	"	41/37ಪಿ	0-38	-	0-38				
66	"	41/36,37	4-38	-	4-38				
67	"	41/39ಪಿ	3-00	-	3-00				
68	"	41/43ಪಿ	2-10	-	2-10				
69	"	41/46ಪಿ	0-34	-	0-34				
70	"	41/49ಪಿ	0-24	-	0-24				
71	"	41/50ಪಿ	1-15	-	1-15				
72	"	41/51	1-03	-	1-03				
73	"	41/54ಪಿ1	0-35	-	0-35				
74	"	41/54ಪಿ	0-35	-	0-35				
75	"	41/57ಪಿ	0-30	-	0-30				
76	"	41/58ಪಿ	2-03	-	2-03				
77	"	41/64ಎ	1-20	-	1-20				
78	"	41/64ಐ	0-22	-	0-22				
79	"	41/75ಪಿ	0-38	-	0-38				
80	"	41/76ಪಿ	1-08	-	1-08				
81	"	41/78ಪಿ	1-10	-	1-10				
82	"	41/80ಪಿ	0-30	-	0-30				
83	ತಾರೀಕಟ್ಟೆ	41/81ಪಿ	1-11	-	1-11				
84	"	41/82ಪಿ	1-22	-	1-22				

ಕ್ರ. ಸಂ.	ಗ್ರಾಮದ ಹೆಸರು	ಸ. ನಂಬ್ರ	ವಿಸ್ತೀರ್ಣ			ಸ ರ ಹ ದ್ದು			
			ಐನ್ ಎ. ಗುಂ.	ಖರಾಬು ಎ. ಗುಂ.	ಜಾತ ಎ. ಗುಂ.	ಉತ್ತರ	ಪೂರ್ವ	ದಕ್ಷಿಣ	ಪಶ್ಚಿಮ
1	2	3	4ಎ	4ಬಿ	4ಸಿ	5ಎ	5ಬಿ	5ಸಿ	5ಡಿ
85	"	41/92ಪಿ	1-30	-	1-30	ಹಿರಿಯೂರು ಗ್ರಾಮದ ಗಡಿ 42, 40, 37, 36, 35, 34, 32, 25, 23, 21, 19, 18, 15	ಅರಳಿ ಕೊಪ್ಪ ಗ್ರಾಮದ ಗಡಿ	ಚಿಕ್ಕ ಗೋಪೇನ ಹಳ್ಳಿ, ಹೊನ್ನೆಹಳ್ಳಿ ಮತ್ತು ಹೊಸೂರು ಗ್ರಾಮದ ಗಡಿ	ಕಳಸನ ಕಟ್ಟೆ ಗ್ರಾಮದ ಗಡಿ
86	"	41/93ಪಿ	0-38	-	0-38				
87	"	41/93ಪಿ1	1-37	-	1-37				
88	"	41/94ಪಿ	0-38	-	0-38				
89	"	41/94ಪಿ1	1-37	-	1-37				
90	"	41/102	1-18	-	1-18				
91	"	41/103	0-23	-	0-23				
92	"	41/104	1-33	-	1-33				
93	"	41/107	1-04	-	1-04				
94	"	41/108	1-11	-	1-11				
95	"	41/109	1-20	-	1-20				
96	"	41/111	0-32	-	0-32				
97	"	41/112	0-32	-	0-32				
98	"	41/113	1-20	-	1-20				
99	"	41/114	0-30	-	0-30				
100	"	41/117	1-18	-	1-18				
101	"	41/120	0-37	-	0-37				
102	"	41/124	0-23	-	0-23				
103	"	41/132	1-32	-	1-32				
104	"	41/132ಪಿ	0-31	-	0-31				
105	"	41/135	0-26	-	0-26				
106	"	41/136	1-15	-	1-15				
107	"	41/137	1-10	-	1-10				
108	"	41/139	1-24	-	1-24				
109	"	41/142	1-00	-	1-00				
110	ತಾರೀಕಟ್ಟೆ	41/146	2-10	-	2-10				
111	"	41/148	0-22	-	0-22				
112	"	41/149	1-03	-	1-03				
113	"	41/ಪಿ	133-65	133-65	-				
114	"	55	0-32	-	0-32				
			360-25	169-03	191-22				

ಗ್ರಾಮದ ಹೆಸರು	ಅಧಿಸೂಚನೆಗೆ ಪ್ರಸ್ತಾವಿತ ಜಮೀನಿನ		
	ಐನ್	ಖರಾಬು	ಜತಾ
ತಾರೀಕಟ್ಟೆ	360-25	169-03	191-22

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಎಂ. ವೀರಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ (ಕೈ. ಅ)

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ಅಧಿಸೂಚನೆ - 2

ಸಂಖ್ಯೆ: ಸಿಐ 212 ಎಸ್‌ಪಿಕ್ಯೂ 2009, ಬೆಂಗಳೂರು, ದಿನಾಂಕ: 14ನೇ ಜುಲೈ, 2009

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಅಧಿನಿಯಮದ (1966ರ ಕರ್ನಾಟಕ ಕಾಯ್ದೆ ಸಂಖ್ಯೆ 18) ಕಲಂ 1(3)ನೇ ವಿಧಿಯನ್ವಯ ವಿಹಿತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ರಾಜ್ಯ ಸರ್ಕಾರವು ಈ ಕೆಳಗಿನ ಶೆಡ್ಯೂಲಿನ ಅಂಕಣ 3ರಲ್ಲಿ ನಮೂದಿಸಿರುವ ಸರ್ವೆ ನಂಬರುಗಳಿಗೆ ಅಂಕಣ 4ರಲ್ಲಿ ವಿಹಿತವಾದ ವಿಸ್ತೀರ್ಣ ಮತ್ತು ಅಂಕಣ 5ರಲ್ಲಿ ವಿವರಿಸಿರುವ ಚಕ್ಕುಬಂದಿಯನ್ನೊಳಗೊಂಡ ಪ್ರದೇಶಕ್ಕೆ ಮೇಲಿನ ಅಧಿನಿಯಮದ 7ನೇ ಅಧ್ಯಾಯದ ಉಪ ಬಂಧಗಳು ಈ ಅಧಿಸೂಚನೆಯ ದಿನಾಂಕದಿಂದ ಜಾರಿಗೆ ಬರತಕ್ಕದ್ದೆಂದು ಈ ಮೂಲಕ ಘೋಷಿಸಿದೆ.

ಷೆಡ್ಯೂಲ್

ಗ್ರಾಮ: ತಾರೀಕಟ್ಟೆ

ಹೋಬಳಿ : ಕಸಬಾ

ತಾಲ್ಲೂಕು : ಭದ್ರಾವತಿ

ಜಿಲ್ಲೆ: ಶಿವಮೊಗ್ಗ

ಕ್ರ. ಸಂ.	ಗ್ರಾಮದ ಹೆಸರು	ಸ. ನಂಬರು	ವಿಸ್ತೀರ್ಣ			ಸ ರ ಹ ದ್ದು			
			ಐನ್ ಎ. ಗುಂ.	ಖರಾಬು ಎ. ಗುಂ.	ಜಾತ ಎ. ಗುಂ.	ಉತ್ತರ	ಪೂರ್ವ	ದಕ್ಷಿಣ	ಪಶ್ಚಿಮ
1	2	3	4ಎ	4ಬಿ	4ಸಿ	5ಎ	5ಬಿ	5ಸಿ	5ಡಿ
1	ತಾರೀಕಟ್ಟೆ	33/P1	19-10	-	19-10	ಹಿರಿಯೂರು ಗ್ರಾಮದ ಗಡಿ 42, 40, 37, 36, 35, 34, 32, 25, 23, 21, 19, 18, 15	ಅರಳಿ ಕೊಪ್ಪ ಗ್ರಾಮದ ಗಡಿ	ಚಿಕ್ಕ ಗೋಪೇನ ಹಳ್ಳಿ, ಹೊನ್ನೆಹಳ್ಳಿ ಮತ್ತು ಹೊಸೂರು ಗ್ರಾಮದ ಗಡಿ	ಕಳಸನ ಕಟ್ಟೆ ಗ್ರಾಮದ ಗಡಿ
2	"	33/P2	1-00	-	1-00				
3	"	33/1	1-12	-	1-12				
4	"	33/2	2-10	-	2-10				
5	"	33/3	3-04	-	3-04				
6	"	33/4	2-03	-	2-03				
7	"	33/5	1-18	-	1-18				
8	"	33/6	1-15	-	1-15				
9	"	33/7	0-25	-	0-25				
10	"	33/9	1-33	-	1-33				
11	"	33/10	1-33	-	1-33				
12	"	33/11	2-16	-	2-16				
13	"	33/12	1-00	-	1-00				
14	"	33/15	0-16	-	0-16				
15	"	33/17	0-15	-	0-15				
16	"	33/18	2-22	-	2-22				
17	"	33/20	1-00	-	1-00				

ಕ್ರ. ಸಂ.	ಗ್ರಾಮದ ಹೆಸರು	ಸ. ನಂ	ವಿಸ್ತೀರ್ಣ			ಸ ರ ಹ ದ್ಧು			
			ಐನ್ ಎ. ಗುಂ.	ಖರಾಬು ಎ. ಗುಂ.	ಜಾತ ಎ. ಗುಂ.	ಉತ್ತರ	ಪೂರ್ವ	ದಕ್ಷಿಣ	ಪಶ್ಚಿಮ
1	2	3	4ಎ	4ಬಿ	4ಸಿ	5ಎ	5ಬಿ	5ಸಿ	5ಡಿ
18	ತಾರೀಕಟ್ಟೆ	33/21	1-00	-	1-00	ಹಿರಿಯೂರು ಗ್ರಾಮದ ಗಡಿ 42, 40, 37, 36, 35, 34, 32, 25, 23, 21, 19, 18, 15	ಅರಳಿ ಕೊಪ್ಪ ಗ್ರಾಮದ ಗಡಿ	ಚಿಕ್ಕ ಗೋಪೇನ ಹಳ್ಳಿ, ಹೊನ್ನೆಹಳ್ಳಿ ಮತ್ತು ಹೊಸೂರು ಗ್ರಾಮದ ಗಡಿ	ಕಳಸನ ಕಟ್ಟೆ ಗ್ರಾಮದ ಗಡಿ
19	"	33/23	1-00	-	1-00				
20	"	33/24	1-10	-	1-10				
21	"	33/26	1-17	-	1-17				
22	"	33/30	0-04	-	0-04				
23	"	33/30ಪಿ1	0-04	-	0-04				
24	"	33/31	1-27	-	1-27				
25	"	33/37	0-28	-	0-28				
26	"	33/38	0-18	-	0-18				
27	"	33/39	0-14	-	0-14				
28	"	33/40	0-10	-	0-10				
29	"	33/42	0-10	-	0-10				
30	"	33/ಪಿ	35-38	35-38	-				
31	"	41/ಪಿ	9-36	-	9-36				
32	"	41/ಪಿಎ	2-10	-	2-10				
33	"	41/ಪಿ	0-33	-	0-33				
34	"	41/ಪಿ1	2-00	-	2-00				
35	"	41/ಪಿ2	3-11	-	3-11				
36	"	41/ಪಿ3	2-30	-	2-30				
37	"	41/ಪಿ4	4-00	-	4-00				
38	"	41/ಪಿ5	3-21	-	3-21				
39	"	41/ಪಿ6	1-31	-	1-31				
40	"	41/ಪಿ7	1-32	-	1-32				
41	"	41/2-1	1-34	-	1-34				
42	"	41/2	0-21	-	0-21				
43	"	41/3ಪಿ	0-31	-	0-31				
44	"	41/5ಪಿ1	0-38	-	0-38				
45	"	41/5ಪಿ2	1-20	-	1-20				
46	"	41/6ಪಿ1	2-35	-	2-35				
47	"	41/9ಪಿ1	1-06	-	1-06				
48	"	41/10ಪಿ	1-06	-	1-06				
49	"	41/11ಪಿ	1-00	-	1-00				

ಕ್ರ. ಸಂ.	ಗ್ರಾಮದ ಹೆಸರು	ಸ. ನಂ	ವಿಸ್ತೀರ್ಣ			ಸ ರ ಹ ದ್ಧು			
			ಐನ್ ಎ. ಗುಂ.	ಖರಾಬು ಎ. ಗುಂ.	ಜಾತ ಎ. ಗುಂ.	ಉತ್ತರ	ಪೂರ್ವ	ದಕ್ಷಿಣ	ಪಶ್ಚಿಮ
1	2	3	4ಎ	4ಬಿ	4ಸಿ	5ಎ	5ಬಿ	5ಸಿ	5ಡಿ
50	ತಾರೀಕಟ್ಟೆ	41/12ಪಿ	1-38	-	1-38	ಹಿರಿಯೂರು ಗ್ರಾಮದ ಗಡಿ 42, 40, 37, 36, 35, 34, 32, 25, 23, 21, 19, 18, 15	ಅರಳಿ ಕೊಪ್ಪ ಗ್ರಾಮದ ಗಡಿ	ಚಿಕ್ಕ ಗೋಪೇನ ಹಳ್ಳಿ, ಹೊನ್ನೆಹಳ್ಳಿ ಮತ್ತು ಹೊಸೂರು ಗ್ರಾಮದ ಗಡಿ	ಕಳಸನ ಕಟ್ಟೆ ಗ್ರಾಮದ ಗಡಿ
51	"	41/13ಪಿ	1-00	-	1-00				
52	"	41/15	1-38	-	1-38				
53	"	41/17	1-18	-	1-18				
54	"	41/18	2-00	-	2-00				
55	"	41/19	2-02	-	2-02				
56	"	41/20ಪಿ	1-34	-	1-34				
57	"	41/21ಪಿ	1-15	-	1-15				
58	"	41/22ಪಿ	1-21	-	1-21				
59	"	41/23ಪಿ	2-07	-	2-07				
60	"	41/24,25	4-15	-	4-15				
61	"	41/26	1-15	-	1-15				
62	"	41/33	1-22	-	1-22				
63	"	41/35ಪಿ	2-02	-	2-02				
64	"	41/34,35	4-34	-	4-34				
65	"	41/37ಪಿ	0-38	-	0-38				
66	"	41/36,37	4-38	-	4-38				
67	"	41/39ಪಿ	3-00	-	3-00				
68	"	41/43ಪಿ	2-10	-	2-10				
69	"	41/46ಪಿ	0-34	-	0-34				
70	"	41/49ಪಿ	0-24	-	0-24				
71	"	41/50ಪಿ	1-15	-	1-15				
72	"	41/51	1-03	-	1-03				
73	"	41/54ಪಿ1	0-35	-	0-35				
74	"	41/54ಪಿ	0-35	-	0-35				
75	"	41/57ಪಿ	0-30	-	0-30				
76	"	41/58ಪಿ	2-03	-	2-03				
77	"	41/64ಎ	1-20	-	1-20				
78	"	41/64ಃ	0-22	-	0-22				
79	"	41/75ಪಿ	0-38	-	0-38				
80	"	41/76ಪಿ	1-08	-	1-08				
81	"	41/78ಪಿ	1-10	-	1-10				
82	"	41/80ಪಿ	0-30	-	0-30				
83	"	41/81ಪಿ	1-11	-	1-11				
84	"	41/82ಪಿ	1-22	-	1-22				
85	"	41/92ಪಿ	1-30	-	1-30				
86	"	41/93ಪಿ	0-38	-	0-38				
87	"	41/93ಪಿ1	1-37	-	1-37				
88	"	41/94ಪಿ	0-38	-	0-38				
89	"	41/94ಪಿ1	1-37	-	1-37				
90	"	41/102	1-18	-	1-18				

ಕ್ರ. ಸಂ.	ಗ್ರಾಮದ ಹೆಸರು	ಸ. ನಂಬ್ರ	ವಿಸ್ತೀರ್ಣ			ಸ ರ ಹ ದ್ಧು			
			ಐನ್ ಎ. ಗುಂ.	ಖರಾಬು ಎ. ಗುಂ.	ಜಾತ ಎ. ಗುಂ.	ಉತ್ತರ	ಪೂರ್ವ	ದಕ್ಷಿಣ	ಪಶ್ಚಿಮ
1	2	3	4ಎ	4ಬಿ	4ಸಿ	5ಎ	5ಬಿ	5ಸಿ	5ಡಿ
91	ತಾರೀಕಟ್ಟೆ	41/103	0-23	-	0-23	ಹಿರಿಯೂರು ಗ್ರಾಮದ ಗಡಿ 42, 40, 37, 36, 35, 34, 32, 25, 23, 21, 19, 18, 15	ಅರಳಿ ಕೊಪ್ಪ ಗ್ರಾಮದ ಗಡಿ	ಚಿಕ್ಕ ಗೋಪೇನ ಹಳ್ಳಿ, ಹೊನ್ನೆಹಳ್ಳಿ ಮತ್ತು ಹೊಸೂರು ಗ್ರಾಮದ ಗಡಿ	ಕಳಸನ ಕಟ್ಟೆ ಗ್ರಾಮದ ಗಡಿ
92	"	41/104	1-33	-	1-33				
93	"	41/107	1-04	-	1-04				
94	"	41/108	1-11	-	1-11				
95	"	41/109	1-20	-	1-20				
96	"	41/111	0-32	-	0-32				
97	"	41/112	0-32	-	0-32				
98	"	41/113	1-20	-	1-20				
99	"	41/114	0-30	-	0-30				
100	"	41/117	1-18	-	1-18				
101	"	41/120	0-37	-	0-37				
102	"	41/124	0-23	-	0-23				
103	"	41/132	1-32	-	1-32				
104	"	41/132ಪಿ	0-31	-	0-31				
105	"	41/135	0-26	-	0-26				
106	"	41/136	1-15	-	1-15				
107	"	41/137	1-10	-	1-10				
108	"	41/139	1-24	-	1-24				
109	"	41/142	1-00	-	1-00				
110	"	41/146	2-10	-	2-10				
111	"	41/148	0-22	-	0-22				
112	"	41/149	1-03	-	1-03				
113	"	41/ಪಿ	133-65	133-65	-				
114	"	55	0-32	-	0-32				
	360-25	169-03	191-22						

ಘೋಷ್ವಾರೆ

ಗ್ರಾಮದ ಹೆಸರು	ಅಧಿಸೂಚನೆಗೆ ಪ್ರಸ್ತಾವಿತ ಜಮೀನಿನ		
	ಐನ್	ಖರಾಬು	ಜತಾ
ತಾರೀಕಟ್ಟೆ	360-25	169-03	191-22

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಎಂ. ವೀರಯ್ಯ
ಸರ್ಕಾರದ ಅಧೀನ ಕಾರ್ಯದರ್ಶಿ (ಕೈ. ಅ)
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಅಧಿನಿಯಮ ಕಲಂ 28(1)ರ ಅನ್ವಯ ಅಧಿಸೂಚನೆ

ಸಂಖ್ಯೆ: ಸಿಐ 212 ಎಸ್‌ಪಿಕ್ಯೂ 2009, ಬೆಂಗಳೂರು, ದಿನಾಂಕ: 14ನೇ ಜುಲೈ, 2009

ಈ ಕೆಳಗೆ ಅನುಸೂಚಿಯಲ್ಲಿ ನಮೂದಿಸಿರುವ ಜಮೀನುಗಳು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಕರ್ನಾಟಕ ಸುವರ್ಣ ಕಾರಿಡಾರ್ ಯೋಜನೆಗಾಗಿ ಅಭಿವೃದ್ಧಿಪಡಿಸುವ ಉದ್ದೇಶಕ್ಕಾಗಿ ಬೇಕಾಗಿದೆ ಎಂಬುದಾಗಿ ಕರ್ನಾಟಕ ಸರ್ಕಾರವು ಅಭಿಪ್ರಾಯ ಪಟ್ಟಿದೆ.

ಆದ್ದರಿಂದ ಈಗ 1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ (1966ರ ಕರ್ನಾಟಕ ರಾಜ್ಯ ಕಾಯ್ದೆ ಸಂಖ್ಯೆ 18) ಕಲಂ 28 ರ ಉಪ ಕಲಂ (1) ರ ಪ್ರಕಾರ ದತ್ತವಾದ ಅಧಿಕಾರ ಚಲಾಯಿಸಿ ಕರ್ನಾಟಕ ಸರ್ಕಾರವು ಸದರಿ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುವ ಉದ್ದೇಶದಿಂದ ಈ ನೋಟೀಸನ್ನು ಪ್ರಕಟಿಸಿದೆ.

ಮೇಲ್ಕಂಡ ಕಾಯ್ದೆಯ ಕಲಂ 35 ರಲ್ಲಿ ಕಾಣಿಸಿರುವ ಉದ್ದೇಶಕ್ಕೆ ಸದರಿ ಭೂಮಿಗೆ ಪ್ರವೇಶಿಸಿರುವ ಯಾವುದೇ ವ್ಯಕ್ತಿಗೆ ಅಡ್ಡಿಪಡಿಸಿಕೊಡದೆಂದು ಅಥವಾ ತಡೆಯುಂಟು ಮಾಡಿಕೊಡದೆಂದು ಸದರಿ ಜಮೀನುಗಳಲ್ಲಿ ಆಸಕ್ತಿ ಹೊಂದಿರುವ ಎಲ್ಲಾ ವ್ಯಕ್ತಿಗಳಿಗೂ ಈ ಮೂಲಕ ಎಚ್ಚರಿಸಲಾಗಿದೆ. ಈ ಅಧಿಸೂಚನೆ ಪ್ರಕಟಣೆಯಾದ ದಿನಾಂಕದ ನಂತರ ಕರ್ನಾಟಕದ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮಂಗಳೂರು ವಿಭಾಗೀಯ ವಿಶೇಷ ಭೂಸ್ವಾಧೀನಾಧಿಕಾರಿಯವರ ಅನುಮತಿ ಇಲ್ಲದೆ ಸದರಿ ಜಮೀನುಗಳನ್ನು ಒಪ್ಪಂದ, ಕ್ರಯ, ಆಧಾರ, ಭೋಗ್ಯ, ಗುತ್ತಿಗೆ, ಅದಲು ಬದಲು ಅಥವಾ ಮತ್ತಾವುದೇ ರೀತಿಯಲ್ಲಿ ವಿಲೇವಾರಿ ಮಾಡುವಂತಿಲ್ಲ ಮತ್ತು ಕಟ್ಟಡಗಳ ನಿರ್ಮಾಣ ಅಥವಾ ಮತ್ತಿತರ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಕೂಡದು. ಹಾಗೆ ಮಾಡಿದಲ್ಲಿ, 1894ರ ಭೂಸ್ವಾಧೀನಾತೆ ಕಾಯ್ದೆಯ ಕಲಂ 24 (ಖಂಡ 7) ರ ಅನ್ವಯ (1894ರ ಕೇಂದ್ರ ಕಾಯ್ದೆ 1) 1961 ರ ಕರ್ನಾಟಕ ಕಾಯ್ದೆ 17 ರಲ್ಲಿ ತಿದ್ದುಪಡಿಯಾದಂತೆ ಮತ್ತು 1966 ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಅಧಿನಿಯಮದ ವಿಧಿ 30 ರನ್ವಯ ಅಂತಿಮವಾಗಿ ಭೂಸ್ವಾಧೀನಪಡಿಸಿಕೊಂಡು ಪರಿಹಾರ ನಿಗದಿಪಡಿಸುವಾಗ ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಸದರಿ ಜಮೀನುಗಳ ನಕಾಶೆಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮಂಗಳೂರು ವಿಭಾಗೀಯ ವಿಶೇಷ ಭೂಸ್ವಾಧೀನಾಧಿಕಾರಿಯವರ ಕಛೇರಿಯಲ್ಲಿ ಪರಿಶೀಲನೆಗೆ ಇಟ್ಟಿದೆ.

ಗ್ರಾಮ: ತಾರೀಕಟ್ಟೆ

ಹೋಬಳಿ : ಕಸಬಾ

ತಾಲ್ಲೂಕು : ಭದ್ರಾವತಿ

ಜಿಲ್ಲೆ: ಶಿವಮೊಗ್ಗ

ಕ್ರ. ಸಂ	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ತರಹೆ	ಸರ್ವೆ ನಂ.	ಗಡಿಗಳು				ವಿಸ್ತೀರ್ಣ			ಆಕಾರ ರೂ.ಪೈ.
					ಉತ್ತರ	ಪೂರ್ವ	ದಕ್ಷಿಣ	ಪಶ್ಚಿಮ	ಐನ್ ಎ.ಗ ಂ.	ಖರಾಬು ಎ.ಗುಂ.	ಜಾತ ಎ.ಗ ಂ.	
1	2	3	4	5	6ಎ	6ಬಿ	6ಸಿ	6ಡಿ	7ಎ	7ಬಿ	7ಸಿ	8
1	ಬಸವಲಿಂಗ ಸ್ವಾಮಿ ಮಠ ವಹಿವಾಟಾದಾರರು ರತ್ನಮ್ಮ ಕೋಂ ರುದ್ರಯ್ಯ ರತ್ನಮ್ಮ ಕೋಂ ಲೇ/ ಚಿ.ಎನ್. ರುದ್ರಯ್ಯ	ಕಲಂ 2 ರಂತೆ	ಖುಷ್ಕಿ	33/P1	ಹಿರಿಯೂರು ಗ್ರಾಮದ ಗಡಿ 42, 40, 37, 36, 35, 34, 32, 25, 23, 21, 19, 18, 15	ಅರಳಿ ಕೊಪ್ಪ ಗ್ರಾಮದ ಗಡಿ	ಚಿಕ್ಕ ಗೋಪೇನ ಹಳ್ಳಿ, ಹೊನ್ನೆಹಳ್ಳಿ ಮತ್ತು ಹೊಸೂರು ಗ್ರಾಮದ ಗಡಿ	ಕಳಸನ ಕಟ್ಟೆ ಗ್ರಾಮದ ಗಡಿ	19-10	-	19-10	17.00
2	ಪಿರ್ಯನಾಯ್ಕ ಬಿನ್ ವಾಲ್ಯ ನಾಯ್ಕ	ಕಲಂ 2 ರಂತೆ	ಖುಷ್ಕಿ	33/P2					1-00	-	1-00	3.00
3	ರಾಮಲಿಂಗ ಬಿನ್ ನಾಗಪ್ಪಣ್ಣ	ಕಲಂ 2 ರಂತೆ	ಖುಷ್ಕಿ	33/1					1-12	-	1-12	2.00
4	ಮುನಿಯ ಬಿನ್ ನಾಗಪ್ಪಣ್ಣ	ಕಲಂ 2 ರಂತೆ	ಖುಷ್ಕಿ	33/2					2-10	-	2-10	5.00
5	ಜಾನಪ್ಪ ಬಿನ್ ನಾಗಪ್ಪಣ್ಣ	ಕಲಂ 2 ರಂತೆ	ಖುಷ್ಕಿ	33/3					3-04	-	3-04	7.00
6	ಕೆ.ಎಸ್.ಮಹಮ್ಮದ್ ಇದ್ರಿಸ್ ಬಿನ್ ರಶೀದ	ಕಲಂ 2 ರಂತೆ	ಖುಷ್ಕಿ	33/4					2-03	-	2-03	4.00
7	ಎಸ್.ಪಿ. ದಾದಾಪ್ಪೇರ್ ಬಿನ್ ಅಬ್ದುಲ್ ರಹೀಮ್	ಕಲಂ 2 ರಂತೆ	ಖುಷ್ಕಿ	33/5					1-18	-	1-18	3.00
8	ಬಸವರಾಜಪ್ಪ ಬಿನ್ ಕೈದೋಟ್ಟು ಬಸಪ್ಪ	ಕಲಂ 2 ರಂತೆ	ಖುಷ್ಕಿ	33/6					1-15	-	1-15	3.00
9	ಸೀತ್ಯಾ ನಾಯ್ಕ ಬಿನ್ ಈಶ್ವರ ನಾಯ್ಕ	ಕಲಂ 2 ರಂತೆ	ಖುಷ್ಕಿ	33/7					0-25	-	0-25	2.00
10	ಸೋಮ್ಪನಾಯ್ಕ ಬಿನ್ ಬಾಬ್ಬ ನಾಯ್ಕ	ಕಲಂ 2 ರಂತೆ	ಖುಷ್ಕಿ	33/9					1-33	-	1-33	4.00
11	ಚೆನ್ನಮ್ಮ ಕೋಂ ಲೇ/ ಸುಂದರ	ಕಲಂ 2 ರಂತೆ	ಖುಷ್ಕಿ	33/10					1-33	-	1-33	4.00
12	ಕೇಶವ ಮೂರ್ತಿ ಬಿನ್ ಕೈದೋಟ್ಟು ಬಸಪ್ಪ	ಕಲಂ 2 ರಂತೆ	ಖುಷ್ಕಿ	33/11					2-16	-	2-16	6.00
13	ರೂಪ್ಪ ನಾಯ್ಕ ಬಿನ್ ಕಾಳ್ಕ ನಾಯ್ಕ	ಕಲಂ 2 ರಂತೆ	ಖುಷ್ಕಿ	33/12					1-00	-	1-00	2.00
14	ಶಂಕ್ರ ನಾಯ್ಕ ಬಿನ್ ಗೋಪ್ಪಾ ನಾಯ್ಕ	ಕಲಂ 2 ರಂತೆ	ಖುಷ್ಕಿ	33/15					0-16	-	0-16	1.00

ಕ್ರ. ಸಂ	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ತರಹೆ	ಸರ್ವೆ ನಂ.	ಗಡಿಗಳು				ವಿಸ್ತೀರ್ಣ			ಆಕಾರ ರೂ.ಪೈ.
					ಉತ್ತರ	ಪೂರ್ವ	ದಕ್ಷಿಣ	ಪಶ್ಚಿಮ	ಐನ್ ಎ.ಗ ಂ.	ಖರಾಬು ಎ.ಗುಂ.	ಜಾತ ಎ.ಗ ಂ.	
1	2	3	4	5	6ಎ	6ಬಿ	6ಸಿ	6ಡಿ	7ಎ	7ಬಿ	7ಸಿ	8
15	ವೆಂಕಟರಾಮ ಬಿನ್ ಚೆನ್ನಸ್ವಾಮಿ	ಕಲಂ 2 ರಂತೆ	ಖುಷ್ಕಿ	33/17	ಹಿರಿಯೂರು ಗ್ರಾಮದ ಗಡಿ 42, 40, 37, 36, 35, 34, 32, 25, 23, 21, 19, 18, 15	ಅರಳಿ ಕೊಪ್ಪ ಗ್ರಾಮದ ಗಡಿ	ಚಿಕ್ಕ ಗೋಪೇನ ಹಳ್ಳಿ, ಹೊನ್ನೆಹಳ್ಳಿ ಮತ್ತು ಹೊಸೂರು ಗ್ರಾಮದ ಗಡಿ	ಕಳಸನ ಕಟ್ಟಿ ಗ್ರಾಮದ ಗಡಿ	0-15	-	0-15	1.00
16	ಪೀರಾಂಬೀ ಕೋಂ ಅನ್ವರ್ ಸಾಬ್	ಕಲಂ 2 ರಂತೆ	ಖುಷ್ಕಿ	33/18					2-22	-	2-22	4.00
17	ಪಾಪ ರೆಡ್ಡಿ ಬಿನ್ ಪುಲ್ಲ ರೆಡ್ಡಿ	ಕಲಂ 2 ರಂತೆ	ಖುಷ್ಕಿ	33/20					1-00	-	1-00	2.00
18	ರಾಮ ರೆಡ್ಡಿ ಬಿನ್ ಪುಲ್ಲ ರೆಡ್ಡಿ	ಕಲಂ 2 ರಂತೆ	ಖುಷ್ಕಿ	33/21					1-00	-	1-00	2.00
19	ಶ್ರೀರಾಮ ರೆಡ್ಡಿ ಬಿನ್ ಪುಲ್ಲ ರೆಡ್ಡಿ	ಕಲಂ 2 ರಂತೆ	ಖುಷ್ಕಿ	33/23					1-00	-	1-00	2.00
20	ಹನುಮೇಗೌಡ ಬಿನ್ ಲಕ್ಕೇ ಗೌಡ	ಕಲಂ 2 ರಂತೆ	ಖುಷ್ಕಿ	33/24					1-10	-	1-10	3.00
21	ಮಸ್ತಾನ್ ವಲಿ ಬಿನ್ ಶೇಖ್ ಮುರ್ತುಜಾ	ಕಲಂ 2 ರಂತೆ	ಖುಷ್ಕಿ	33/26					1-17	-	1-17	3.00
22	ಡೇವಿಡ್ ಬಿನ್ ವೆಂಕಟಯ್ಯ	ಕಲಂ 2 ರಂತೆ	ಖುಷ್ಕಿ	33/30					0-04	-	0-04	1.00
23	ಚಿಕ್ಕ ಸೋಮಾಚಾರಿ ಬಿನ್ ಹೊನ್ನಾಚಾರಿ	ಕಲಂ 2 ರಂತೆ	ಖುಷ್ಕಿ	33/30ಪಿ1					0-04	-	0-04	1.00
24	ಹೆಚ್.ಬಿ. ನಾಗರಾಜ ಬಿನ್ ಬಸಪ್ಪ	ಕಲಂ 2 ರಂತೆ	ಖುಷ್ಕಿ	33/31					1-27	-	1-27	4.00
25	ಲಕ್ಷ್ಮಣ ಬಿನ್ ಲೇ/ ಮಾಸ್ತಿ ಗೌಡ ದೇವರಾಜು ಬಿನ್ ಲೇ/ ಮಾಸ್ತಿ ಗೌಡ	ಕಲಂ 2 ರಂತೆ	ಖುಷ್ಕಿ	33/37					0-28	-	0-28	1.00
26	ಲಲಿತಮ್ಮ ಕೋಂ ರುದ್ರಪ್ಪ	ಕಲಂ 2 ರಂತೆ	ಖುಷ್ಕಿ	33/38					0-18	-	0-18	1.00
27	ದುರ್ಗಮ್ಮ ಕೋಂ ಹನುಮಂತರಾಜು	ಕಲಂ 2 ರಂತೆ	ಖುಷ್ಕಿ	33/39					0-14	-	0-14	1.00
28	ಯಶೋದಮ್ಮ ಕೋಂ ಸದಾಶಿವಪ್ಪ	ಕಲಂ 2 ರಂತೆ	ಖುಷ್ಕಿ	33/40					0-10	-	0-10	1.00
29	ಸುಶೀಲಮ್ಮ ಕೋಂ ಮರಿಯಪ್ಪ	ಕಲಂ 2 ರಂತೆ	ಖುಷ್ಕಿ	33/42					0-10	-	0-10	1.00
30	ಸರಕಾರಿ	ಕಲಂ 2 ರಂತೆ	ಖುಷ್ಕಿ	33/ಪಿ					35-38	35-38	-	
31	ನಂಜಪ್ಪ ಬಿನ್ ನಿಂಗೇಗೌಡ, ಶಂಕರಪ್ಪ ಬಿನ್ ಕಿಟ್ಟಪ್ಪ, ದಾನಂ ಕೆ ಬಿನ್ ವೇದನಾಯ್ಕ, ಕೆ.ವಸಂತ ಕುಮಾರ್ ಬಿನ್ ಕುಪ್ಪ ಗ್ರಾಮಿನಿ	ಕಲಂ 2 ರಂತೆ	ಖುಷ್ಕಿ	41/ಪಿ					9-36	-	9-36	

ಕ್ರ. ಸಂ	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ತರಹೆ	ಸರ್ವೆ ನಂ.	ಗಡಿಗಳು				ವಿಸ್ತೀರ್ಣ			ಆಕಾರ ರೂ.ಪೈ.
					ಉತ್ತರ	ಪೂರ್ವ	ದಕ್ಷಿಣ	ಪಶ್ಚಿಮ	ಏನ್ ಎ.ಗ ಂ.	ಖರಾಬು ಎ.ಗುಂ.	ಜಾತ ಎ.ಗ ಂ.	
1	2	3	4	5	6ಎ	6ಬಿ	6ಸಿ	6ಡಿ	7ಎ	7ಬಿ	7ಸಿ	8
32	ಹೆಚ್.ಟಿ. ರಾಮಚಂದ್ರ ಬಿನ್ ಗಿಡ್ಡತಿಮ್ಮಣ್ಣ	ಕಲಂ 2 ರಂತೆ	ಖುಷ್ಕಿ	41/ಪಿಎ	ಹಿರಿಯೂರು ಗ್ರಾಮದ ಗಡಿ 42, 40, 37, 36, 35, 34, 32, 25, 23, 21, 19, 18, 15	ಅರಳಿ ಕೊಪ್ಪ ಗ್ರಾಮದ ಗಡಿ	ಚಿಕ್ಕ ಗೋಪೇನ ಹಳ್ಳಿ, ಹೊನ್ನೆಹಳ್ಳಿ ಮತ್ತು ಹೊಸೂರು ಗ್ರಾಮದ ಗಡಿ	ಕಳಸನ ಕಟ್ಟಿ ಗ್ರಾಮದ ಗಡಿ	2-10	-	2-10	4.00
33	ಮುನಿಯ ಬಿನ್ ನಾಗಪ್ಪಣ್ಣ	ಕಲಂ 2 ರಂತೆ	ಖುಷ್ಕಿ	41/ಪಿ					0-33	-	0-33	1.00
34	ಕೃಷ್ಣಮೂರ್ತಿ ಬಿನ್ ಕೈ/ ಬಸಪ್ಪ ಹೆಚ್.ಬಿ. ಬಸವರಾಜು, ಹೆಚ್.ಬಿ. ಕೇಶವ, ಹೆಚ್.ಬಿ. ನಾಗರಾಜ, ಹೆಚ್.ಬಿ. ಪರಮೇಶ್ವರಪ್ಪ	ಕಲಂ 2 ರಂತೆ	ಖುಷ್ಕಿ	41/ಪಿ1					2-00	-	2-00	1.00
35	ಭಾಗ್ಯಮ್ಮ ಕೋಂ ವಿ.ಎನ್. ಲಕ್ಷ್ಮೀನಾರಾಯಣ	ಕಲಂ 2 ರಂತೆ	ಖುಷ್ಕಿ	41/ಪಿ2					3-11	-	3-11	4.00
36	ಜವರೇಗೌಡ ಬಿನ್ ಚಿಕ್ಕಬೋರೇಗೌಡ, ವಿ.ಎನ್. ಲಕ್ಷ್ಮೀನಾರಾಯಣ ಬಿನ್ ನಿಂಗಪ್ಪ, ಯು. ಸುಮತಿ ಕೋಂ ಉದಯಕುಮಾರ್ ಟಿ.ಕೆ.	ಕಲಂ 2 ರಂತೆ	ಖುಷ್ಕಿ	41/ಪಿ3					2-30	-	2-30	4.00
37	ಲಕ್ಷ್ಮೀನಾರಾಯಣ ಬಿನ್ ನಿಂಗಪ್ಪ	ಕಲಂ 2 ರಂತೆ	ಖುಷ್ಕಿ	41/ಪಿ4					4-00	-	4-00	4.00
38	ಬೀಮನಾಯ್ಕ ಬಿನ್ ಹರಿಶ್ಚಂದ್ರನಾಯ್ಕ	ಕಲಂ 2 ರಂತೆ	ಖುಷ್ಕಿ	41/ಪಿ5					3-21	-	3-21	3.00
39	ರಾಮಲಿಂಗ ಬಿನ್ ನಾಗಪ್ಪಣ್ಣ	ಕಲಂ 2 ರಂತೆ	ಖುಷ್ಕಿ	41/ಪಿ6					1-31	-	1-31	3.00
40	ಡೇವಿಡ್ ಬಿನ್ ವೆಂಕಟಯ್ಯ	ಕಲಂ 2 ರಂತೆ	ಖುಷ್ಕಿ	41/ಪಿ7					1-32	-	1-32	1.00
41	ತಾಂಡುರಾಯ ಬಿನ್ ಕುಪ್ಪಸ್ವಾಮಿ	ಕಲಂ 2 ರಂತೆ	ಖುಷ್ಕಿ	41/2-1					1-34	-	1-34	4.00
42	ಸಣ್ಣಮಾಯಮ್ಮ ಕೋಂ ಟಿ.ಕೆ. ತಿಮ್ಮಪ್ಪ	ಕಲಂ 2 ರಂತೆ	ಖುಷ್ಕಿ	41/2					0-21	-	0-21	1.00
43	ಕುಪ್ಪಗ್ರಾಮಿಣಿ ಬಿನ್ ಪೊಂಗಾವನಂ	ಕಲಂ 2 ರಂತೆ	ಖುಷ್ಕಿ	41/3ಪಿ					0-31	-	0-31	2.00
44	ಗುಲಾಬಮ್ಮ ಕೋಂ ಮಹಾಬಲ ಶೆಟ್ಟಿ	ಕಲಂ 2 ರಂತೆ	ಖುಷ್ಕಿ	41/5ಪಿ1					0-38	-	0-38	2.00
45	ಮಲ್ಲಿಕಾರ್ಜುನ ಬಿನ್ ಬಸವರಾಜು	ಕಲಂ 2 ರಂತೆ	ಖುಷ್ಕಿ	41/5ಪಿ2					1-20	-	1-20	3.00

ಕ್ರ. ಸಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ತರಹೆ	ಸರ್ವೆ ನಂ.	ಗಡಿಗಳು				ವಿಸ್ತೀರ್ಣ			ಆಕಾರ ರೂ.ಪೈ.
					ಉತ್ತರ	ಪೂರ್ವ	ದಕ್ಷಿಣ	ಪಶ್ಚಿಮ	ಏನ್ ಎ.ಗ ಂ.	ಖರಾಬು ಎ.ಗುಂ.	ಜಾತ ಎ.ಗ ಂ.	
1	2	3	4	5	6ಎ	6ಬಿ	6ಸಿ	6ಡಿ	7ಎ	7ಬಿ	7ಸಿ	8
46	ಕೆ.ಟಿ. ರಾಜು ಬಿನ್ ತನಿಯಪ್ಪ	ಕಲಂ 2 ರಂತೆ	ಖುಷ್ಕಿ	41/6ಪಿ1	ಹಿರಿಯೂರು ಗ್ರಾಮದ ಗಡಿ 42, 40, 37, 36, 35, 34, 32, 25, 23, 21, 19, 18, 15	ಅರಳಿ ಕೊಪ್ಪ ಗಡಿ	ಚಿಕ್ಕ ಗೋಪೇನ ಹಳ್ಳಿ, ಹೊನ್ನೆಹಳ್ಳಿ ಮತ್ತು ಹೊಸೂರು ಗಡಿ	ಕಳಸನ ಕಟ್ಟೆ ಗ್ರಾಮದ ಗಡಿ	2-35	-	2-35	6.00
47	ಸಣ್ಣಯಲ್ಲಮ್ಮ ಕೋಂ ಲಕ್ಷ್ಮಣ ಗ್ರಾಮಿಣೆ	ಕಲಂ 2 ರಂತೆ	ಖುಷ್ಕಿ	41/9ಪಿ1					1-06	-	1-06	3.00
48	ಶೇಖರ ಬಿನ್ ಲಕ್ಷ್ಮಣ ಗ್ರಾಮಿಣೆ	ಕಲಂ 2 ರಂತೆ	ಖುಷ್ಕಿ	41/10ಪಿ					1-06	-	1-06	2.00
49	ಕುಪ್ಪೆಸ್ವಾಮಿ ಬಿನ್ ನೆಲ್ಲಿತಂಬಿ	ಕಲಂ 2 ರಂತೆ	ಖುಷ್ಕಿ	41/11ಪಿ					1-00	-	1-00	2.00
50	ಬಾಲಮ್ಮ ಕೋಂ ಕುಪ್ಪೆಸ್ವಾಮಿ	ಕಲಂ 2 ರಂತೆ	ಖುಷ್ಕಿ	41/12ಪಿ					1-38	-	1-38	4.00
51	ಕುಪ್ಪೆಸ್ವಾಮಿ ಬಿನ್ ನೆಲ್ಲಿತಂಬಿ	ಕಲಂ 2 ರಂತೆ	ಖುಷ್ಕಿ	41/13ಪಿ					1-00	-	1-00	2.00
52	ಲಕ್ಷ್ಮಮ್ಮ ಕೋಂ ಅರ್ಜುಂಗಂ	ಕಲಂ 2 ರಂತೆ	ಖುಷ್ಕಿ	41/15					1-38	-	1-38	2.00
53	ಅಮ್ಮಣ್ಣಮ್ಮ ಕೋಂ ರಂಗನಾಥ	ಕಲಂ 2 ರಂತೆ	ಖುಷ್ಕಿ	41/17					1-18	-	1-18	3.00
54	ರಂಗನಾಥ ಬಿನ್ ವೈದ್ಯಲಿಂಗಂ	ಕಲಂ 2 ರಂತೆ	ಖುಷ್ಕಿ	41/18					2-00	-	2-00	4.22
55	ಭಾಗ್ಯಮ್ಮ ಕೋಂ ನಂದಗೋಪಾಲ	ಕಲಂ 2 ರಂತೆ	ಖುಷ್ಕಿ	41/19					2-02	-	2-02	4.00
56	ಗಿರಿಜಮ್ಮ ಕೋಂ ನಾಗ್ಯನಾಯ್ಕ	ಕಲಂ 2 ರಂತೆ	ಖುಷ್ಕಿ	41/20ಪಿ					1-34	-	1-34	4.00
57	ಷಣ್ಮುಗಂ ಬಿನ್ ಪೊನ್ನಸ್ವಾಮಿ	ಕಲಂ 2 ರಂತೆ	ಖುಷ್ಕಿ	41/21ಪಿ					1-15	-	1-15	3.00
58	ಕೆ.ಜಿ.ಧರ್ಮಲಿಂಗಂ ಬಿನ್ ಗೋವಿಂದ ಸ್ವಾಮಿ	ಕಲಂ 2 ರಂತೆ	ಖುಷ್ಕಿ	41/22ಪಿ					1-21	-	1-21	3.00
59	ಬಿ. ವಿಮಲಾದೇವಿ ಕೋಂ ಧರ್ಮಲಿಂಗಂ	ಕಲಂ 2 ರಂತೆ	ಖುಷ್ಕಿ	41/23ಪಿ					2-07	-	2-07	5.00
60	ಹುಸೇನ್ ಪೀರ್ ಬಿನ್ ಅಲ್ಲಿಸಾಬ್	ಕಲಂ 2 ರಂತೆ	ಖುಷ್ಕಿ	41/24,25					4-15	-	4-15	9.00
61	ಅಬ್ದುಲ್ ಸಾಬ್ ಬಿನ್ ಬಂದಗಿಸಾಬ್	ಕಲಂ 2 ರಂತೆ	ಖುಷ್ಕಿ	41/26					1-15	-	1-15	3.00
62	ಮಂಜು ಬಿನ್ ಬೋರೇಗೌಡ	ಕಲಂ 2 ರಂತೆ	ಖುಷ್ಕಿ	41/33					1-22	-	1-22	3.00
63	ಪ್ರಸಾದ್ ಬಿನ್ ಓಬಯ್ಯ	ಕಲಂ 2 ರಂತೆ	ಖುಷ್ಕಿ	41/35ಪಿ					2-02	-	2-02	3.00
64	ವಿ.ಎನ್. ಲಕ್ಷ್ಮೀನಾರಾಯಣ ಬಿನ್ ನಿಂಗಪ್ಪ	ಕಲಂ 2 ರಂತೆ	ಖುಷ್ಕಿ	41/34,35					4-34	-	4-34	10.00

ಕ್ರ. ಸಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ತರಹೆ	ಸರ್ವೆ ನಂ.	ಗಡಿಗಳು				ವಿಸ್ತೀರ್ಣ			ಆಕಾರ ರೂ.ಪೈ.
					ಉತ್ತರ	ಪೂರ್ವ	ದಕ್ಷಿಣ	ಪಶ್ಚಿಮ	ಐನ್ ಎ.ಗ ಂ.	ಖರಾಬು ಎ.ಗುಂ.	ಜಾತ ಎ.ಗ ಂ.	
1	2	3	4	5	6ಎ	6ಬಿ	6ಸಿ	6ಡಿ	7ಎ	7ಬಿ	7ಸಿ	8
65	ಬಸವರಾಜು ಬಿನ್ ರಂಗಪ್ಪ	ಕಲಂ 2 ರಂತೆ	ಖುಷ್ಕಿ	41/37ಪಿ	ಹಿರಿಯೂರು ಗ್ರಾಮದ ಗಡಿ 42, 40, 37, 36, 35, 34, 32, 25, 23, 21, 19, 18, 15	ಅರಳಿ ಕೊಪ್ಪ ಗ್ರಾಮದ ಗಡಿ	ಚಿಕ್ಕ ಗೋಪೇನ ಹಳ್ಳಿ, ಹೊನ್ನೆಹಳ್ಳಿ ಮತ್ತು ಹೊಸೂರು ಗ್ರಾಮದ ಗಡಿ	ಕಳ್ಳಸನ ಕಟ್ಟೆ ಗ್ರಾಮದ ಗಡಿ	0-38	-	0-38	2.00
66	ಕಾಳಚನ್ನಮ್ಮ ಕೋಂ ನಿಂಗಪ್ಪ	ಕಲಂ 2 ರಂತೆ	ಖುಷ್ಕಿ	41/36,37					4-38	-	4-38	10.00
67	ರಾಜಪ್ಪ ಬಿನ್ ಕರಿಯಪ್ಪ	ಕಲಂ 2 ರಂತೆ	ಖುಷ್ಕಿ	41/39ಪಿ					3-00	-	3-00	6.00
68	ಮಂಜಯ್ಯ ಬಿನ್ ಮಂಜಯ್ಯ	ಕಲಂ 2 ರಂತೆ	ಖುಷ್ಕಿ	41/43ಪಿ					2-10	-	2-10	5.00
69	ಸಾಕಮ್ಮ ಕೋಂ ಚನ್ನಪ್ಪ	ಕಲಂ 2 ರಂತೆ	ಖುಷ್ಕಿ	41/46ಪಿ					0-34	-	0-34	2.00
70	ತಿಮ್ಮಮ್ಮ ಕೋಂ ವೆಂಕಟಯ್ಯ	ಕಲಂ 2 ರಂತೆ	ಖುಷ್ಕಿ	41/49ಪಿ					0-24	-	0-24	1.00
71	ನಂಜಮ್ಮ ಕೋಂ ದಾಸಪ್ಪ	ಕಲಂ 2 ರಂತೆ	ಖುಷ್ಕಿ	41/50ಪಿ					1-15	-	1-15	3.00
72	ಗಂಗಪ್ಪಗೌಡ ಬಿನ್ ಕೆಂಪೇಗೌಡ	ಕಲಂ 2 ರಂತೆ	ಖುಷ್ಕಿ	41/51					1-03	-	1-03	2.00
73	ಜಕೂಫ ಬಿನ್ ಜೋಸೇಫ್	ಕಲಂ 2 ರಂತೆ	ಖುಷ್ಕಿ	41/54ಪಿ1					0-35	-	0-35	2.00
74	ರಾಮಚಂದ್ರಪ್ಪ ಬಿನ್ ಚಿಕ್ಕಯ್ಯ	ಕಲಂ 2 ರಂತೆ	ಖುಷ್ಕಿ	41/54ಪಿ					0-35	-	0-35	2.00
75	ಗೋವಿಂದೇಗೌಡ ಬಿನ್ ಕೆಂಗೇಗೌಡ	ಕಲಂ 2 ರಂತೆ	ಖುಷ್ಕಿ	41/57ಪಿ					0-30	-	0-30	2.00
76	ಎಸ್.ಆರ್. ಗಂಗಾಧರ ಬಿನ್ ಎಸ್.ಸಿ. ರುದ್ರಪ್ಪ	ಕಲಂ 2 ರಂತೆ	ಖುಷ್ಕಿ	41/58ಪಿ					2-03	-	2-03	4.00
77	ಬಿ.ಎನ್.ನಾಗರಾಜ ಬಿನ್ ನರಸಿಂಹಪ್ಪ ಬಿ.ಎನ್. ಶ್ರೀನಿವಾಸಲು	ಕಲಂ 2 ರಂತೆ	ಖುಷ್ಕಿ	41/64ಎ					1-20	-	1-20	3.00
78	ಬಿ.ಎನ್.ನಾಗರಾಜ ಬಿನ್ ನರಸಿಂಹಪ್ಪ ಬಿ.ಎನ್. ಶ್ರೀನಿವಾಸಲು	ಕಲಂ 2 ರಂತೆ	ಖುಷ್ಕಿ	41/64ಬಿ					0-22	-	0-22	1.00
79	ಎಂ. ಅಮೃತಗಂ ಬಿನ್ ಕುಳ್ಳಪ್ಪ	ಕಲಂ 2 ರಂತೆ	ಖುಷ್ಕಿ	41/75ಪಿ					0-38	-	0-38	2.00
80	ಹೊನ್ನಮ್ಮ ಕೋಂ ಲೇ: ಕರಿಗೌಡ	ಕಲಂ 2 ರಂತೆ	ಖುಷ್ಕಿ	41/76ಪಿ					1-08	-	1-08	3.00
81	ಮರೀಗೌಡ ಬಿನ್ ಈರೇಗೌಡ	ಕಲಂ 2 ರಂತೆ	ಖುಷ್ಕಿ	41/78ಪಿ					1-10	-	1-10	3.00
82	ಎಲ್.ಎಸ್. ಯಶೋಧಮ್ಮ ಕೋಂ ಸದಾಶಿವಯ್ಯ	ಕಲಂ 2 ರಂತೆ	ಖುಷ್ಕಿ	41/80ಪಿ					0-30	-	0-30	2.00

ಕ್ರ. ಸಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ತರಹೆ	ಸರ್ವೆ ನಂ.	ಗಡಿಗಳು				ವಿಸ್ತೀರ್ಣ			ಆಕಾರ ರೂ.ಪೈ.
					ಉತ್ತರ	ಪೂರ್ವ	ದಕ್ಷಿಣ	ಪಶ್ಚಿಮ	ಏನ್ ಎ.ಗ ಂ.	ಖರಾಬು ಎ.ಗುಂ.	ಜಾತ ಎ.ಗ ಂ.	
1	2	3	4	5	6ಎ	6ಬಿ	6ಸಿ	6ಡಿ	7ಎ	7ಬಿ	7ಸಿ	8
83	ಸಣ್ಣಮ್ಮ ಕೋಂ ಹನುಮಣ್ಣ	ಕಲಂ 2 ರಂತೆ	ಖುಷ್ಕಿ	41/81ಪಿ	ಹಿರಿಯೂರು ಗ್ರಾಮದ ಗಡಿ 42, 40, 37, 36, 35, 34, 32, 25, 23, 21, 19, 18, 15	ಅರಳಿ ಕೊಪ್ಪ ಗ್ರಾಮದ ಗಡಿ	ಚಿಕ್ಕ ಗೋಪೇನ ಹಳ್ಳಿ, ಹೊನ್ನೆಹಳ್ಳಿ ಮತ್ತು ಹೊಸೂರು ಗಡಿ	ಕಳಸನ ಕಟ್ಟೆ ಗ್ರಾಮದ ಗಡಿ	1-11	-	1-11	3.00
84	ಚೆನ್ನಮ್ಮ ಕೋಂ ನಿಂಗಪ್ಪ	ಕಲಂ 2 ರಂತೆ	ಖುಷ್ಕಿ	41/82ಪಿ					1-22	-	1-22	3.00
85	ಶೇಖರ ನಾಯ್ಕ ಬಿನ್ ಕಾಳ್ಕನಾಯ್ಕ	ಕಲಂ 2 ರಂತೆ	ಖುಷ್ಕಿ	41/92ಪಿ					1-30	-	1-30	4.00
86	ಹಾಜ್ಜನಾಯ್ಕ ಬಿನ್ ಗೋಪ್ಪಾನಾಯ್ಕ	ಕಲಂ 2 ರಂತೆ	ಖುಷ್ಕಿ	41/93ಪಿ					0-38	-	0-38	1.00
87	ಜಯಶೀಲಬಾಯಿ ಕೋಂ ರಾಜನಾಯ್ಕ	ಕಲಂ 2 ರಂತೆ	ಖುಷ್ಕಿ	41/93ಪಿ1					1-37	-	1-37	2.00
88	ಹಾಜ್ಜನಾಯ್ಕ ಬಿನ್ ಗೋಪ್ಪಾನಾಯ್ಕ	ಕಲಂ 2 ರಂತೆ	ಖುಷ್ಕಿ	41/94ಪಿ					0-38	-	0-38	2.00
89	ಸಕ್ರಾನಾಯ್ಕ ಬಿನ್ ಗೋಪ್ಪಾನಾಯ್ಕ	ಕಲಂ 2 ರಂತೆ	ಖುಷ್ಕಿ	41/94ಪಿ1					1-37	-	1-37	4.00
90	ಜ್ಞಾನೇಶ ಬಿನ್ ರುದ್ರಪ್ಪ	ಕಲಂ 2 ರಂತೆ	ಖುಷ್ಕಿ	41/102					1-18	-	1-18	3.00
91	ಪಾರ್ವತಮ್ಮ ಕೋಂ ಸಿದ್ದಪ್ಪ	ಕಲಂ 2 ರಂತೆ	ಖುಷ್ಕಿ	41/103					0-23	-	0-23	1.00
92	ಹೆಚ್.ಕೆ. ನಾಗೇಂದ್ರಪ್ಪ ಬಿನ್ ಕೃಷ್ಣಮೂರ್ತಿ	ಕಲಂ 2 ರಂತೆ	ಖುಷ್ಕಿ	41/104					1-33	-	1-33	4.00
93	ಹೆಚ್.ಬಿ. ನಿಂಗಮ್ಮ ಕೋಂ ಭೈರಪ್ಪ	ಕಲಂ 2 ರಂತೆ	ಖುಷ್ಕಿ	41/107					1-04	-	1-04	2.20
94	ರಮೇಶ್‌ಕುಮಾರ್ ಬಿನ್ ಭೈರಪ್ಪ	ಕಲಂ 2 ರಂತೆ	ಖುಷ್ಕಿ	41/108					1-11	-	1-11	2.25
95	ಓಬಳರೆಡ್ಡಿ ಬಿನ್ ವೆಂಕಟಸ್ವಾಮಿ	ಕಲಂ 2 ರಂತೆ	ಖುಷ್ಕಿ	41/109					1-20	-	1-20	3.00
96	ಪಿ. ಮಂಜು ಬಿನ್ ಹುಚ್ಚಪ್ಪ	ಕಲಂ 2 ರಂತೆ	ಖುಷ್ಕಿ	41/111					0-32	-	0-32	2.00
97	ಎಸ್. ಮೀನಾಕ್ಷಮ್ಮ ಕೋಂ ಲಕ್ಷ್ಮಣ	ಕಲಂ 2 ರಂತೆ	ಖುಷ್ಕಿ	41/112					0-32	-	0-32	2.00
98	ವೆಂಕಟಮ್ಮ ಕೋಂ ಕೋಟರೆಡ್ಡಿ	ಕಲಂ 2 ರಂತೆ	ಖುಷ್ಕಿ	41/113					1-20	-	1-20	3.00
99	ಜಯಮ್ಮ ಕೋಂ ಹೆಚ್.ಎಸ್. ಮಂಜಪ್ಪ	ಕಲಂ 2 ರಂತೆ	ಖುಷ್ಕಿ	41/114					0-30	-	0-30	2.00
100	ಶಂಕರಪ್ಪ ಬಿನ್ ಕರಿಯಪ್ಪ	ಕಲಂ 2 ರಂತೆ	ಖುಷ್ಕಿ	41/117					1-18	-	1-18	3.00
101	ರಂಗನಾಥ ಬಿನ್ ದೇವಲಾಪುರ ಕರಿಯಪ್ಪ	ಕಲಂ 2 ರಂತೆ	ಖುಷ್ಕಿ	41/120					0-37	-	0-37	2.00

ಕ್ರ. ಸಂ	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ತರಹೆ	ಸರ್ವೆ ನಂ.	ಗಡಿಗಳು				ವಿಸ್ತೀರ್ಣ			ಆಕಾರ ರೂ.ಪೈ.
					ಉತ್ತರ	ಪೂರ್ವ	ದಕ್ಷಿಣ	ಪಶ್ಚಿಮ	ಐನ್ ಎ.ಗ ಓಂ.	ಖರಾಬು ಎ.ಗುಂ.	ಜಾತ ಎ.ಗ ಓಂ.	
1	2	3	4	5	6ಎ	6ಬಿ	6ಸಿ	6ಡಿ	7ಎ	7ಬಿ	7ಸಿ	8
102	ಸಕ್ರಿಬಾಯಿ ಕೋಂ ಲಾಲ್ಯನಾಯ್ಕ	ಕಲಂ 2 ರಂತೆ	ಖುಷ್ಕಿ	41/124	ಹಿರಿಯೂರು ಗ್ರಾಮದ ಗಡಿ 42, 40, 37, 36, 35, 34, 32, 25, 23, 21, 19, 18, 15	ಅರಳಿ ಕೊಪ್ಪ ಗ್ರಾಮದ ಗಡಿ	ಚಿಕ್ಕ ಗೋಪೇನ ಹಳ್ಳಿ, ಹೊನ್ನೆಹಳ್ಳಿ ಮತ್ತು ಹೊಸೂರು ಗ್ರಾಮದ ಗಡಿ	ಕಳಸನ ಕಟ್ಟೆ ಗ್ರಾಮದ ಗಡಿ	0-23	-	0-23	2.00
103	ಚಿಕ್ಕ ಸೋಮಾಚಾರಿ ಬಿನ್ ಹೊನ್ನಾಚಾರಿ	ಕಲಂ 2 ರಂತೆ	ಖುಷ್ಕಿ	41/132					1-32	-	1-32	3.00
104	ಕರಿಬಸಪ್ಪ ಬಿನ್ ಕಲ್ಲಪ್ಪ	ಕಲಂ 2 ರಂತೆ	ಖುಷ್ಕಿ	41/132ಪಿ					0-31	-	0-31	2.00
105	ಚನ್ನಬಸಪ್ಪ ಬಿನ್ ಗೂಳಪ್ಪ	ಕಲಂ 2 ರಂತೆ	ಖುಷ್ಕಿ	41/135					0-26	-	0-26	1.00
106	ಲಕ್ಷ್ಮೀಬಾಯಿ ಕೋಂ ನಾಗ್ಯಾನಾಯ್ಕ	ಕಲಂ 2 ರಂತೆ	ಖುಷ್ಕಿ	41/136					1-15	-	1-15	3.00
107	ನಾಗೇಂದ್ರ ಬಿನ್ ಶಂಕರಪ್ಪ	ಕಲಂ 2 ರಂತೆ	ಖುಷ್ಕಿ	41/137					1-10	-	1-10	3.00
108	ಸೇಖ್ಯಾನಾಯ್ಕ ಬಿನ್ ಲೋಕ್ಕನಾಯ್ಕ	ಕಲಂ 2 ರಂತೆ	ಖುಷ್ಕಿ	41/139					1-24	-	1-24	2.00
109	ಪೀರಸಾಬ್ ಬಿನ್ ಬಂದಗಿಸಾಬ್	ಕಲಂ 2 ರಂತೆ	ಖುಷ್ಕಿ	41/142					1-00	-	1-00	1.00
110	ಹೆಚ್.ಬಿ. ರಾಮಚಂದ್ರಪ್ಪ ಬಿನ್ ಕೈ ಬಸಪ್ಪ	ಕಲಂ 2 ರಂತೆ	ಖುಷ್ಕಿ	41/146					2-10	-	2-10	4.00
111	ಹೆಚ್.ಬಿ. ಶ್ಯಾಮಣ್ಣ ಬಿನ್ ಕೈ ಬಸಪ್ಪ	ಕಲಂ 2 ರಂತೆ	ಖುಷ್ಕಿ	41/148					0-22	-	0-22	2.00
112	ಹೆಚ್.ಟಿ. ಕೃಷ್ಣಮೂರ್ತಿ ಬಿನ್ ತಿಮ್ಮಣ್ಣ	ಕಲಂ 2 ರಂತೆ	ಖುಷ್ಕಿ	41/149					1-03	-	1-03	2.00
113	ಸರಕಾರಿ	ಕಲಂ 2 ರಂತೆ	ಖುಷ್ಕಿ	41/ಪಿ					133-05	133-05	-	
114	ಸುಬ್ರಮಣ್ಯ ಬಿನ್ ಚೊಟ್ಟಪಿಳ್ಳೆ	ಕಲಂ 2 ರಂತೆ	ಖುಷ್ಕಿ	55					0-32	-	0-32	0.95
									360-25	169-03	191-22	

ಫೋಷ್ವಾರೆ

ಗ್ರಾಮದ ಹೆಸರು	ಅಧಿಸೂಚನೆಗೆ ಪ್ರಸ್ತಾವಿತ ಜಮೀನಿನ ವಿಸ್ತೀರ್ಣ (ಎ. ಗುಂ.)		
	ಐನ್	ಖರಾಬು	ಜತಾ
ತಾರೀಕಟ್ಟೆ	360-25	169-03	191-22

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಎಂ. ವೀರಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ (ಕೈ. ಅ)

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ವಿಶೇಷ ಪತ್ರಿಕೆ

ಭಾಗ - III	ಬೆಂಗಳೂರು, ಬುಧವಾರ, ಜುಲೈ ೧೫, ೨೦೦೯ (ಆಷಾಢ ೨೪, ಶಕ ವರ್ಷ ೧೯೩೧)	ನಂ. ೫೩೨
-----------	---	---------

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಅಧಿಸೂಚನೆ - 1

ಸಂಖ್ಯೆ : ಸಿಐ 213 ಎಸ್‌ಪಿಕ್ಯೂ 2009, ಬೆಂಗಳೂರು, ದಿನಾಂಕ : 14ನೇ ಜುಲೈ, 2009

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಅಧಿನಿಯಮದ (1966ರ ಕರ್ನಾಟಕ ಕಾಯ್ದೆ ಸಂಖ್ಯೆ 18) ಕಲಂ 3(1) ರಲ್ಲಿ ವಿಹಿತವಾಗಿರುವ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ರಾಜ್ಯ ಸರ್ಕಾರವು ಈ ಕೆಳಗಿನ ಶೆಡ್ಯೂಲಿನ ಅಂಕಣ 3 ರಲ್ಲಿ ಕಾಣಿಸಿರುವ ಸರ್ವೆ ನಂಬರುಗಳಿಗೆ ಹೊಂದಿಕೊಂಡಂತೆ ಅಂಕಣ 4ರಲ್ಲಿ ನಮೂದಿಸಿರುವ ವಿಸ್ತೀರ್ಣವನ್ನು ಒಳಗೊಂಡ ಪ್ರದೇಶವನ್ನು ಮೇಲ್ಕಂಡ ಕಾಯ್ದೆಯ ಉದ್ದೇಶಗಳಿಗಾಗಿ ಕೈಗಾರಿಕಾ ಪ್ರದೇಶವಾಗತಕ್ಕದ್ದೆಂದು ಈ ಮೂಲಕ ಘೋಷಿಸಿದೆ ಮತ್ತು ಅದರ ಎಲ್ಲ ಅಂಕಣ 3 ರಲ್ಲಿ ಕಾಣಿಸಿರುವ ಸಂಬಂಧಪಟ್ಟ ದಾಖಲೆಯಂತಿರುವುದು.

ಷೆಡ್ಯೂಲ್

ಗ್ರಾಮ: ಸೋಗನೆ			ಹೋಬಳಿ: ನಿಧಿಗ			ತಾಲೂಕು:ಶಿವಮೊಗ್ಗ		ಜಿಲ್ಲೆ: ಶಿವಮೊಗ್ಗ	
ಕ್ರ. ಸಂ.	ಗ್ರಾಮದ ಹೆಸರು	ಸ.ನಂಖ	ವಿಸ್ತೀರ್ಣ			ಸರಹದ್ದು			
			ಏನ್ ಎ.ಗುಂ.	ಖರಾಬು ಎ.ಗುಂ.	ಜಾತ ಎ.ಗುಂ.	ಉತ್ತರ	ಪೂರ್ವ	ದಕ್ಷಿಣ	ಪಶ್ಚಿಮ
1	2	3	4ಎ	4ಬಿ	4ಸಿ	5ಎ	5ಬಿ	5ಸಿ	5ಡಿ
1	ಸೋಗಾನೆ	120 ಪಿ	2-00	-	2-00	244, 237, 235, 234, 202, 201, 200, 208, 207, 205, 206, 191, 190, 188, 189, 158, 157, 156, 151, 149, 137, 103, 102, 100, 99	ಇದೇ ಸ.ನಂಖ ದ ಅಂಶ	ಹಾಗಲ ಮನೆ ಗಡಿ	ಕೋರ್ಲ ಹಳ್ಳಿ ಗ್ರಾಮ ಗಡಿ
2	"	120 ಪಿ1	4-00	-	4-00				
3	"	120ಪಿ2	4-00	-	4-00				
4	"	120 ಪಿ3	4-00	-	4-00				
5	"	120 ಪಿ4	4-00	-	4-00				
6	"	120 ಪಿ5	3-20	-	3-20				
7	"	120 ಪಿ6	3-20	-	3-20				
8	"	120 ಪಿ7	4-00	-	4-00				
9	"	120 ಪಿ8	4-00	-	4-00				
10	"	120 ಪಿ9	4-00	-	4-00				
11	"	120 ಪಿ10	4-00	-	4-00				
12	ಸೋಗಾನೆ	120 ಪಿ11	3-30	-	3-30				
13	"	120 ಪಿ12	4-00	-	4-00				
14	"	120 ಪಿ13	4-00	-	4-00				
15	"	120 ಪಿ14	4-00	-	4-00				
16	"	120 ಪಿ15	4-00	-	4-00				
17	"	120/ಪಿ	939-10	939-10	-				

1000-00 939-10 60-30

ಫೋಷ್ವಾರ್			
ಗ್ರಾಮದ ಹೆಸರು	ಅಧಿಸೂಚನೆಗೆ ಪ್ರಸ್ತಾವಿತ ಜಮೀನಿನ		
	ಐನ್	ಖರಾಬು	ಜತಾ
ಸೋಗಾನೆ	1000-00	939-10	60-30

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ.ಎಂ. ವೀರಯ್ಯ
ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ.), ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ಅಧಿಸೂಚನೆ - 2

ಸಂಖ್ಯೆ : ಸಿಐ 213 ಎಸ್‌ಪಿಕ್ಯೂ 2009, ಬೆಂಗಳೂರು, ದಿನಾಂಕ : 14ನೇ ಜುಲೈ, 2009

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಅಧಿನಿಯಮದ (1966ರ ಕರ್ನಾಟಕ ಕಾಯ್ದೆ ಸಂಖ್ಯೆ 18) ಕಲಂ 1(3)ನೇ ವಿಧಿಯನ್ವಯ ವಿಹಿತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ರಾಜ್ಯ ಸರ್ಕಾರವು ಈ ಕೆಳಗಿನ ಶೆಡ್ಯೂಲಿನ ಅಂಕಣ 3 ರಲ್ಲಿ ನಮೂದಿಸಿರುವ ಸರ್ವೆ ನಂಬರುಗಳಿಗೆ ಅಂಕಣ 4 ರಲ್ಲಿ ವಿಹಿತವಾದ ವಿಸ್ತೀರ್ಣ ಮತ್ತು ಅಂಕಣ 5 ರಲ್ಲಿ ವಿವರಿಸಿರುವ ಚಕ್ಕುಬಂದಿಯನ್ನೊಳಗೊಂಡ ಪ್ರದೇಶಕ್ಕೆ ಮೇಲಿನ ಅಧಿನಿಯಮದ 7ನೇ ಅಧ್ಯಾಯದ ಉಪ ಬಂಧಗಳು ಈ ಅಧಿಸೂಚನೆಯ ದಿನಾಂಕದಿಂದ ಜಾರಿಗೆ ಬರತಕ್ಕದ್ದೆಂದು ಈ ಮೂಲಕ ಘೋಷಿಸಿದೆ.

ಷೆಡ್ಯೂಲ್

ಗ್ರಾಮ: ಸೋಗಾನೆ			ಹೋಬಳಿ: ನಿಡಿಗೆ			ತಾಲೂಕು:ಶಿವಮೊಗ್ಗ		ಜಿಲ್ಲೆ: ಶಿವಮೊಗ್ಗ	
ಕ್ರ. ಸಂ.	ಗ್ರಾಮದ ಹೆಸರು	ಸ.ನಂಖ	ವಿಸ್ತೀರ್ಣ			ಸರಹದ್ದು			
			ಐನ್ ಎ.ಗುಂ.	ಖರಾಬು ಎ.ಗುಂ.	ಜಾತ ಎ.ಗುಂ.	ಉತ್ತರ	ಪೂರ್ವ	ದಕ್ಷಿಣ	ಪಶ್ಚಿಮ
1	2	3	4ಎ	4ಬಿ	4ಸಿ	5ಎ	5ಬಿ	5ಸಿ	5ಡಿ
1	ಸೋಗಾನೆ	120 ಪಿ	2-00	-	2-00	244, 237, 235, 234, 202, 201, 200, 208, 207, 205, 206, 191, 190, 188, 189, 158, 157, 156, 151, 149, 137, 103, 102, 100, 99	ಇದೇ ಸ.ನಂಖ ದ ಅಂಶ	ಹಾಗಲ ಮನೆ ಗಡಿ	ಕೋರ್ಲ ಹಳ್ಳಿ ಗ್ರಾಮ ಗಡಿ
2	"	120 ಪಿ1	4-00	-	4-00				
3	"	120ಪಿ2	4-00	-	4-00				
4	"	120 ಪಿ3	4-00	-	4-00				
5	"	120 ಪಿ4	4-00	-	4-00				
6	"	120 ಪಿ5	3-20	-	3-20				
7	"	120 ಪಿ6	3-20	-	3-20				
8	"	120 ಪಿ7	4-00	-	4-00				
9	"	120 ಪಿ8	4-00	-	4-00				
10	"	120 ಪಿ9	4-00	-	4-00				
11	"	120 ಪಿ10	4-00	-	4-00				
12	ಸೋಗಾನೆ	120 ಪಿ11	3-30	-	3-30				
13	"	120 ಪಿ12	4-00	-	4-00				
14	"	120 ಪಿ13	4-00	-	4-00				
15	"	120 ಪಿ14	4-00	-	4-00				
16	"	120 ಪಿ15	4-00	-	4-00				
17	"	120/ಪಿ	939-10	939-10	-				

1000-00 939-10 60-30

ಫೋಷ್ವಾರ್			
ಗ್ರಾಮದ ಹೆಸರು	ಅಧಿಸೂಚನೆಗೆ ಪ್ರಸ್ತಾವಿತ ಜಮೀನಿನ		
	ಐನ್	ಖರಾಬು	ಜತಾ
ಸೋಗಾನೆ	1000-00	939-10	60-30

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಎಂ. ವೀರಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ.),

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ಅಧಿಸೂಚನೆ

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಅಧಿನಿಯಮ ಕಲಂ 28(1)ರ ಅನ್ವಯ

ಸಂಖ್ಯೆ: ಸಿಐ 213 ಎಸ್‌ಪಿಕ್ಯೂ 2009, ಬೆಂಗಳೂರು, ದಿನಾಂಕ : 14ನೇ ಮೇ, 2009

ಈ ಕೆಳಗೆ ಅನುಸೂಚಿಯಲ್ಲಿ ನಮೂದಿಸಿರುವ ಜಮೀನುಗಳು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಕರ್ನಾಟಕ ಸುವರ್ಣ ಕಾರಿಡಾರ್ ಯೋಜನೆಗಾಗಿ ಅಭಿವೃದ್ಧಿಪಡಿಸುವ ಉದ್ದೇಶಕ್ಕಾಗಿ ಬೇಕಾಗಿದೆ ಎಂಬುದಾಗಿ ಕರ್ನಾಟಕ ಸರ್ಕಾರವು ಅಭಿಪ್ರಾಯ ಪಟ್ಟಿದೆ.

ಆದ್ದರಿಂದ ಈಗ 1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ (1966ರ ಕರ್ನಾಟಕ ರಾಜ್ಯ ಕಾಯ್ದೆ ಸಂಖ್ಯೆ 18) ಕಲಂ 28 ರ ಉಪ ಕಲಂ (1) ರ ಪ್ರಕಾರ ದತ್ತವಾದ ಅಧಿಕಾರ ಚಲಾಯಿಸಿ ಕರ್ನಾಟಕ ಸರ್ಕಾರವು ಸದರಿ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುವ ಉದ್ದೇಶದಿಂದ ಈ ನೋಟೀಸನ್ನು ಪ್ರಕಟಿಸಿದೆ.

ಮೇಲ್ಕಂಡ ಕಾಯ್ದೆಯ ಕಲಂ 35 ರಲ್ಲಿ ಕಾಣಿಸಿರುವ ಉದ್ದೇಶಕ್ಕೆ ಸದರಿ ಭೂಮಿಗೆ ಪ್ರವೇಶಿಸಿರುವ ಯಾವುದೇ ವ್ಯಕ್ತಿಗೆ ಅಡ್ಡಿಪಡಿಸಿಕೊಡದೆಂದು ಅಥವಾ ತಡೆಯುಂಟು ಮಾಡಿಕೊಡದೆಂದು ಸದರಿ ಜಮೀನುಗಳಲ್ಲಿ ಆಸಕ್ತಿ ಹೊಂದಿರುವ ಎಲ್ಲಾ ವ್ಯಕ್ತಿಗಳಿಗೂ ಈ ಮೂಲಕ ಎಚ್ಚರಿಸಲಾಗಿದೆ. ಈ ಅಧಿಸೂಚನೆ ಪ್ರಕಟಣೆಯಾದ ದಿನಾಂಕದ ನಂತರ ಕರ್ನಾಟಕದ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮಂಗಳೂರು ವಿಭಾಗೀಯ ವಿಶೇಷ ಭೂಸ್ವಾಧೀನಾಧಿಕಾರಿಯವರ ಅನುಮತಿ ಇಲ್ಲದೆ ಸದರಿ ಜಮೀನುಗಳನ್ನು ಒಪ್ಪಂದ, ಕ್ರಯ, ಆಧಾರ, ಭೋಗ್ಯ, ಗುತ್ತಿಗೆ, ಅದಲು ಬದಲು ಅಥವಾ ಮತ್ತಾವುದೇ ರೀತಿಯಲ್ಲಿ ವಿಲೇವಾರಿ ಮಾಡುವಂತಿಲ್ಲ ಮತ್ತು ಕಟ್ಟಡಗಳ ನಿರ್ಮಾಣ ಅಥವಾ ಮತ್ತಿತರ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಡದು. ಹಾಗೆ ಮಾಡಿದಲ್ಲಿ, 1894ರ ಭೂಸ್ವಾಧೀನಾತೆ ಕಾಯ್ದೆಯ ಕಲಂ 24 (ಖಂಡ 7) ರ ಅನ್ವಯ (1894ರ ಕೇಂದ್ರ ಕಾಯ್ದೆ 1) 1961 ರ ಕರ್ನಾಟಕ ಕಾಯ್ದೆ 17 ರಲ್ಲಿ ತಿದ್ದುಪಡಿಯಾದಂತೆ ಮತ್ತು 1966 ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಅಧಿನಿಯಮದ ವಿಧಿ 30 ರನ್ವಯ ಅಂತಿಮವಾಗಿ ಭೂಸ್ವಾಧೀನಪಡಿಸಿಕೊಂಡು ಪರಿಹಾರ ನಿಗದಿಪಡಿಸುವಾಗ ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಸದರಿ ಜಮೀನುಗಳ ನಕಾಶೆಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮಂಗಳೂರು ವಿಭಾಗೀಯ ವಿಶೇಷ ಭೂಸ್ವಾಧೀನಾಧಿಕಾರಿಯವರ ಕಛೇರಿಯಲ್ಲಿ ಪರಿಶೀಲನೆಗೆ ಇಟ್ಟಿದೆ.

ಗ್ರಾಮ : ಸೋಗನೆ

ಹೋಬಳಿ : ನಿಧಿಗೆ

ತಾಲೂಕು : ಶಿವಮೊಗ್ಗ

ಜಿಲ್ಲೆ : ಶಿವಮೊಗ್ಗ

ಕ್ರ. ಸಂ	ಖಾತೆದಾರರ ಹೆಸರು	ಅನುಭವದಾರರ ಹೆಸರು	ತರಹೆ	ಸರ್ವೆ ನಂ.	ಗಡಿಗಳು				ವಿಸ್ತೀರ್ಣ			ಅಕಾರ ರೂ.ಚೈ
					ಉತ್ತರ	ಪೂರ್ವ	ದಕ್ಷಿಣ	ಪಶ್ಚಿಮ	ಐನ್ ಎ.ಗುಂ.	ಖರಾಬು ಎ.ಗುಂ.	ಜಾತ ಎ.ಗುಂ.	
1	2	3	4	5	6ಎ	6ಬಿ	6ಸಿ	6ಡಿ	7ಎ	7ಬಿ	7ಸಿ	8
1	ಸ್ವಶಾನ ಹಿಂದೂ ಜನಾಂಗದವರಿಗೆ,	ಕಲಂ 2 ರಂತೆ	ಖುಷ್ತಿ	120 ಪಿ	244, 237, 235, 234, 202, 201, 200, 208, 207, 205, 206, 191, 190, 188, 189, 158, 157, 156, 151, 149, 137, 103, 102, 100, 99	ಇದೇ ಸ.ನಂಬ್ರ ದ ಅಂಶ	ಹಾಗಲ ಮನೆ ಗಡಿ	ಕೋರ್ಡ್ ಹಳ್ಳಿ ಗ್ರಾಮ ಗಡಿ	2-00	-	2-00	
2	ಈಶಾನಯ್ಯ ಬನ್ ಲೇಃ ಬೋಟ್ಯಾನಾಯ್ಕ, ಭದ್ರನಾಯ್ಕ ಬನ್ ಲೇಃ ಕಾಳನಾಯ್ಕ ಯಾನೇ ಬೋಟ್ಯಾ ನಾಯ್ಕ,	ಕಲಂ 2 ರಂತೆ	ಖುಷ್ತಿ	120 ಪಿ1					4-00	-	4-00	8.00
3	ಹುಚ್ಚಮ್ಮ ಕೋಂ ಲಿಂಗಯ್ಯ	ಕಲಂ 2 ರಂತೆ	ಖುಷ್ತಿ	120ಪಿ2					4-00	-	4-00	8.00
4	ಚಿಕ್ಕತಿಮ್ಮಯ್ಯ ಕೋಂ ನರಸೇಗೌಡ	ಕಲಂ 2 ರಂತೆ	ಖುಷ್ತಿ	120 ಪಿ3					4-00	-	4-00	8.00
5	ಕೆಂಜಮಲಯ್ಯ ಬನ್ ಡೊಳ್ಳಯ್ಯ	ಕಲಂ 2 ರಂತೆ	ಖುಷ್ತಿ	120 ಪಿ4					4-00	-	4-00	8.00
6	ಕೆ.ಬಿ. ಸುರೇಶ ಬನ್ ಚಿಕ್ಕಬೋರಯ್ಯ	ಕಲಂ 2 ರಂತೆ	ಖುಷ್ತಿ	120 ಪಿ5					3-20	-	3-20	7.00
7	ಕೆ.ಬಿ. ಸುರೇಶ ಬನ್ ಚಿಕ್ಕಬೋರಯ್ಯ	ಕಲಂ 2 ರಂತೆ	ಖುಷ್ತಿ	120 ಪಿ6					3-20	-	3-20	7.00
8	ಲಕ್ಕಮ್ಮ ಕೋಂ ದೊಡ್ಡಯ್ಯ	ಕಲಂ 2 ರಂತೆ	ಖುಷ್ತಿ	120 ಪಿ7					4-00	-	4-00	8.00
9	ಹಂಸವೇಣಿ ಕೋಂ ಲೇಃ ಕೆ. ಕಣ್ಣನ್	ಕಲಂ 2 ರಂತೆ	ಖುಷ್ತಿ	120 ಪಿ8					4-00	-	4-00	8.00
10	ಡಿ.ಹೆಚ್ ಮಂಜುನಾಥ ಬನ್ ಹಿರಿಯಣ್ಣ ಗೌಡ	ಕಲಂ 2 ರಂತೆ	ಖುಷ್ತಿ	120 ಪಿ9					4-00	-	4-00	8.00
11	ನೋಮಶೇಖರ್ ಬನ್ ದೇವೇಗೌಡ	ಕಲಂ 2 ರಂತೆ	ಖುಷ್ತಿ	120 ಪಿ10					4-00	-	4-00	8.00

ಕ್ರ. ಸಂ	ಖಾತೆದಾರರ ಹೆಸರು	ಅನುಭವದಾರರ ಹೆಸರು	ತರಹೆ	ಸರ್ವೆ ನಂ.	ಗಡಿಗಲು				ಬಿನ್ನೀರ್ಣ			ಅಕಾರ ರೂ.ಚೈ
					ಉತ್ತರ	ಪೂರ್ವ	ದಕ್ಷಿಣ	ಪಶ್ಚಿಮ	ಐನ್ ಎ.ಗುಂ.	ಖರಾಬು ಎ.ಗುಂ.	ಜಾತ ಎ.ಗುಂ.	
1	2	3	4	5	6ಎ	6ಬಿ	6ಸಿ	6ಡಿ	7ಎ	7ಬಿ	7ಸಿ	8
12	ಮದನ್ ಕುಮಾರ್ ಬನ್ ಹೆಚ್.ಸಿ ಜಿನ್ನಕೇಶವ	ಕಲಂ 2 ರಂತೆ	ಖುಷ್ಟಿ	120 ಪಿ11	244, 237, 235, 234, 202, 201, 200, 208,	ಇದೇ ಸ.ನಂಬ್ರ ದ ಅಂಶ	ಹಾಗಲ ಮನೆ ಗಡಿ	ಕೋಲ್ ಹಳ್ಳಿ ಗ್ರಾಮ ಗಡಿ	3-30	-	3-30	8.00
13	ನರಸಮ್ಮ ಕೋಂ ದೊಡ್ಡಚಿಕ್ಕಯ್ಯ	ಕಲಂ 2 ರಂತೆ	ಖುಷ್ಟಿ	120 ಪಿ12	207, 205, 206, 191, 190, 188,				4-00	-	4-00	8.00
14	ಯೋಗೇಶ ಕುಮಾರ್ ಬನ್ ವೆಂಕಟಯ್ಯ ಯಾನೆ ವೆಂಕಟೇಶ್	ಕಲಂ 2 ರಂತೆ	ಖುಷ್ಟಿ	120 ಪಿ13	189, 158, 157, 156, 151, 149,				4-00	-	4-00	8.44
15	ವೆಂಕಟೇಶ್ ಬನ್ ದಾಸಪ್ಪ	ಕಲಂ 2 ರಂತೆ	ಖುಷ್ಟಿ	120 ಪಿ14	137, 103, 102, 100, 99				4-00	-	4-00	8.24
16	ಕಲಾವತಿ ಕೋಂ ಲೇಲಿ ಎಸ್.ಟಿ ಜಯರಾಮ	ಕಲಂ 2 ರಂತೆ	ಖುಷ್ಟಿ	120 ಪಿ15					4-00	-	4-00	8.44
17	ಸರಕಾಲಿ	ಕಲಂ 2 ರಂತೆ	ಖರಾಬು	120/ಪಿ					939-10	939-10	-	
									1000-00	939-10	60-30	

ಫೋಷ್ವಾರ			
ಗ್ರಾಮದ ಹೆಸರು	ಅಧಿಸೂಚನೆಗೆ ಪ್ರಸ್ತಾವಿತ ಜಮೀನಿನ ವಿಸ್ತೀರ್ಣ (ಎ.ಗುಂ.)		
	ಐನ್	ಖರಾಬು	ಜತಾ
ಸೋಗಾನೆ	1000-00	939-10	60-30

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ.ಎಂ. ಬೀರಯ್ಯ
 ಸರ್ಕಾರದ ಅಧೀನ ಕಾರ್ಯದರ್ಶಿ(ಕೈ.ಅ.)
 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ವಿಶೇಷ ಪತ್ರಿಕೆ

ಭಾಗ-III	ಬೆಂಗಳೂರು, ಬುಧವಾರ, ಜುಲೈ ೧೫, ೨೦೦೯ (ಆಡಾಡ ೨೪, ಶತ ವರ್ಷ ೧೯೩೧)	ನಂ. ೫೩೩
----------------	--	----------------

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಅಧಿಸೂಚನೆ - 1

ಸಂಖ್ಯೆ : ಸಿಐ 173 ಎಸ್‌ಪಿಕ್ಯೂ 2009, ಬೆಂಗಳೂರು, ದಿನಾಂಕ : 14 ನೇ ಜುಲೈ, 2009

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಅಧಿನಿಯಮದ (1966 ರ ಕರ್ನಾಟಕ ಕಾಯ್ದೆ ಸಂಖ್ಯೆ 18) ಕಲಂ 3(1) ರಲ್ಲಿ ವಿಹಿತವಾಗಿರುವ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ರಾಜ್ಯ ಸರ್ಕಾರವು ಈ ಕೆಳಗಿನ ಶೆಡ್ಯೂಲಿನ ಅಂಕಣ 3 ರಲ್ಲಿ ಕಾಣಿಸಿರುವ ಸರ್ವೆ ನಂಬರುಗಳಿಗೆ ಹೊಂದಿಕೊಂಡಂತೆ ಅಂಕಣ 4 ರಲ್ಲಿ ನಮೂದಿಸಿರುವ ವಿಸ್ತೀರ್ಣವನ್ನು ಒಳಗೊಂಡ ಪ್ರದೇಶವನ್ನು ಮೇಲ್ಕಂಡ ಕಾಯ್ದೆಯ ಉದ್ದೇಶಗಳಿಗಾಗಿ ಕೈಗಾರಿಕಾ ಪ್ರದೇಶವಾಗತಕ್ಕದ್ದೆಂದು ಈ ಮೂಲಕ ಘೋಷಿಸಿದೆ ಮತ್ತು ಅದರ ಎಲ್ಲೆ ಅಂಕಣ 3 ರಲ್ಲಿ ಕಾಣಿಸಿರುವ ಸಂಬಂಧಪಟ್ಟ ದಾಖಲೆಯಂತಿರುವುದು.

ಷೆಡ್ಯೂಲ್

ಗ್ರಾಮ : ಬಾಳುಗೋಡು

ಹೋಬಳಿ : ವಿರಾಜ ಪೇಟೆ

ತಾಲ್ಲೂಕು : ವಿರಾಜ ಪೇಟೆ

ಜಿಲ್ಲೆ : ಕೊಡಗು

ಕ್ರ. ಸಂ.	ಗ್ರಾಮದ ಹೆಸರು	ಸ.ನಂಖ	ವಿಸ್ತೀರ್ಣ ಎ.ಸಂ.	ಸರಹದ್ದು			
				ಉತ್ತರ	ಪೂರ್ವ	ದಕ್ಷಿಣ	ಪಶ್ಚಿಮ
1	2	3	4	5			
1	ಬಾಳುಗೋಡು	304	4.93	ರಸ್ತೆ	ರಸ್ತೆ	305	306/2
2	"	305 (ಅಂಶ)	3.00	304, 306/2	ರಸ್ತೆ	305 ರ ಉಳಿಕೆ	305 ರ ಉಳಿಕೆ
3	"	306/2	0.90	ರಸ್ತೆ	304	305	306/1
		ಒಟ್ಟು	8.83				

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಎಂ. ವೀರಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ(ಕೈ.ಅ.), ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ಅಧಿಸೂಚನೆ - 2

ಸಂಖ್ಯೆ : ಸಿಐ 173 ಎಸ್‌ಪಿಕ್ಯೂ 2009, ಬೆಂಗಳೂರು, ದಿನಾಂಕ : 14 ನೇ ಜುಲೈ, 2009

1966 ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಅಧಿನಿಯಮದ (1966ರ ಕರ್ನಾಟಕ ಕಾಯ್ದೆ ಸಂಖ್ಯೆ 18) ಕಲಂ 1(3)ನೇ ವಿಧಿಯನ್ವಯ ವಿಹಿತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ರಾಜ್ಯ ಸರ್ಕಾರವು ಈ ಕೆಳಗಿನ ಶೆಡ್ಯೂಲಿನ ಅಂಕಣ 3 ರಲ್ಲಿ ನಮೂದಿಸಿರುವ ಸರ್ವೆ ನಂಬರುಗಳಿಗೆ ಅಂಕಣ 4 ರಲ್ಲಿ ವಿಹಿತವಾದ ವಿಸ್ತೀರ್ಣ ಮತ್ತು ಅಂಕಣ 5 ರಲ್ಲಿ ವಿವರಿಸಿರುವ ಚಕ್ಕುಬಂದಿಯನ್ನೊಳಗೊಂಡ ಪ್ರದೇಶಕ್ಕೆ ಮೇಲಿನ ಅಧಿನಿಯಮದ 7 ನೇ ಅಧ್ಯಾಯದ ಉಪ ಬಂಧಗಳು ಈ ಅಧಿಸೂಚನೆಯ ದಿನಾಂಕದಿಂದ ಜಾರಿಗೆ ಬರತಕ್ಕದ್ದೆಂದು ಈ ಮೂಲಕ ಘೋಷಿಸಿದೆ.

ಷೆಡ್ಯೂಲ್

ಗ್ರಾಮ : ಬಾಳುಗೋಡು

ಹೋಬಳಿ : ವಿರಾಜ ಪೇಟೆ

ತಾಲ್ಲೂಕು : ವಿರಾಜ ಪೇಟೆ

ಜಿಲ್ಲೆ : ಕೊಡಗು

ಕ್ರ. ಸಂ.	ಗ್ರಾಮದ ಹೆಸರು	ಸ.ನಂಖ	ವಿಸ್ತೀರ್ಣ ಎ.ಸಂ.	ಸ ರ ಹ ದ್ದು			
				ಉತ್ತರ	ಪೂರ್ವ	ದಕ್ಷಿಣ	ಪಶ್ಚಿಮ
1	2	3	4	5			
1	ಬಾಳುಗೋಡು	304	4.93	ರಸ್ತೆ	ರಸ್ತೆ	305	306/2
2	"	305 (ಅಂಶ)	3.00	304, 306/2	ರಸ್ತೆ	305 ರ ಉಳಿಕೆ	305 ರ ಉಳಿಕೆ
3	"	306/2	0.90	ರಸ್ತೆ	304	305	306/1
		ಒಟ್ಟು	8.83				

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಎಂ. ವೀರಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ(ಕೈ.ಅ.), ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 28(1)ರ ಅನ್ವಯ

ಸಂಖ್ಯೆ: ಸಿಐ 173 ಎಸ್‌ಪಿಕ್ಯೂ 2009, ಬೆಂಗಳೂರು, ದಿನಾಂಕ : 14ನೇ ಮೇ, 2009

ಈ ಕೆಳಗೆ ಅನುಸೂಚಿಯಲ್ಲಿ ನಮೂದಿಸಿರುವ ಜಮೀನುಗಳು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಕೆ.ಎಸ್.ಎಸ್.ಐ.ಡಿ.ಸಿ. ಯವರ ಕೈಗಾರಿಕಾ ವಸಾಹತು ಸ್ಥಾಪಿಸುವ ಉದ್ದೇಶಕ್ಕಾಗಿ ಬೇಕಾಗಿದೆ ಎಂಬುದಾಗಿ ಕರ್ನಾಟಕ ಸರ್ಕಾರವು ಅಭಿಪ್ರಾಯ ಪಟ್ಟಿದೆ.

ಆದ್ದರಿಂದ ಈಗ 1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ (1966ರ ಕರ್ನಾಟಕ ರಾಜ್ಯ ಕಾಯ್ದೆ ಸಂಖ್ಯೆ 18) ಕಲಂ 28 ರ ಉಪ ಕಲಂ (1) ರ ಪ್ರಕಾರ ದತ್ತವಾದ ಅಧಿಕಾರ ಜಲಾಯಿಸಿ ಕರ್ನಾಟಕ ಸರ್ಕಾರವು ಸದರಿ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುವ ಉದ್ದೇಶದಿಂದ ಈ ನೋಟೀಸನ್ನು ಪ್ರಕಟಿಸಿದೆ.

ಮೇಲ್ಕಂಡ ಕಾಯ್ದೆಯ ಕಲಂ 35 ರಲ್ಲಿ ಕಾಣಿಸಿರುವ ಉದ್ದೇಶಕ್ಕೆ ಸದರಿ ಭೂಮಿಗೆ ಪ್ರವೇಶಿಸಿರುವ ಯಾವುದೇ ವ್ಯಕ್ತಿಗೆ ಅಡ್ಡಿಪಡಿಸಿಕೊಡದೆಂದು ಅಥವಾ ತಡೆಯುಂಟು ಮಾಡಿಕೊಡದೆಂದು ಸದರಿ ಜಮೀನುಗಳಲ್ಲಿ ಆಸಕ್ತಿ ಹೊಂದಿರುವ ಎಲ್ಲಾ ವ್ಯಕ್ತಿಗಳಿಗೂ ಈ ಮೂಲಕ ಎಚ್ಚರಿಸಲಾಗಿದೆ. ಈ ಅಧಿಸೂಚನೆ ಪ್ರಕಟಣೆಯಾದ ದಿನಾಂಕದ ನಂತರ ಕರ್ನಾಟಕದ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮಂಗಳೂರು ವಿಭಾಗೀಯ ವಿಶೇಷ ಭೂಸ್ವಾಧೀನಾಧಿಕಾರಿಯವರ ಅನುಮತಿ ಇಲ್ಲದೆ ಸದರಿ ಜಮೀನುಗಳನ್ನು ಒಪ್ಪಂದ, ಕ್ರಯ, ಆಧಾರ, ಭೋಗ್ಯ, ಗುತ್ತಿಗೆ, ಅದಲು ಬದಲು ಅಥವಾ ಮತ್ತಾವುದೇ ರೀತಿಯಲ್ಲಿ ವಿಲೇವಾರಿ ಮಾಡುವಂತಿಲ್ಲ ಮತ್ತು ಕಟ್ಟಡಗಳ ನಿರ್ಮಾಣ ಅಥವಾ ಮತ್ತಿತರ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಡದು. ಹಾಗೆ ಮಾಡಿದಲ್ಲಿ, 1894ರ ಭೂಸ್ವಾಧೀನಾತೆ ಕಾಯ್ದೆಯ ಕಲಂ 24 (ಖಂಡ 7) ರ ಅನ್ವಯ (1894ರ ಕೇಂದ್ರ ಕಾಯ್ದೆ 1) 1961 ರ ಕರ್ನಾಟಕ ಕಾಯ್ದೆ 17 ರಲ್ಲಿ ತಿದ್ದುಪಡಿಯಾದಂತೆ ಮತ್ತು 1966 ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಅಧಿನಿಯಮದ ವಿಧಿ 30 ರನ್ವಯ ಅಂತಿಮವಾಗಿ ಭೂಸ್ವಾಧೀನಪಡಿಸಿಕೊಂಡು ಪರಿಹಾರ ನಿಗದಿಪಡಿಸುವಾಗ ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಸದರಿ ಜಮೀನುಗಳ ನಕಾಶೆಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮಂಗಳೂರು ವಿಭಾಗೀಯ ವಿಶೇಷ ಭೂಸ್ವಾಧೀನಾಧಿಕಾರಿಯವರ ಕಛೇರಿಯಲ್ಲಿ ಪರಿಶೀಲನೆಗೆ ಇಟ್ಟಿದೆ.

ಅನುಸೂಚಿ

ಗ್ರಾಮ: ಬಾಳುಗೋಡು

ಹೋಬಳಿ: ಬಿರಾಜಪೇಟೆ

ತಾಲೂಕು : ಬಿರಾಜಪೇಟೆ

ಜಿಲ್ಲೆ : ಕೊಡಗು

ಕ್ರ. ಸಂ	ಖಾತೆದಾರರ ಹೆಸರು	ಅನುಭವದಾರರ ಹೆಸರು	ತರಹೆ	ಸರ್ವೆ ನಂ.	ಗಡಿಗಳು				ವಿಸ್ತೀರ್ಣ			ಆಕಾರ ರೂ.ಪೈ
					ಉತ್ತರ	ಪೂರ್ವ	ದಕ್ಷಿಣ	ಪಶ್ಚಿಮ	ಐನ್ ಎ.ಗುಂ.	ಖರಾಬು ಎ.ಗುಂ.	ಜಾತ ಎ.ಗುಂ.	
1	2	3	4	5	6	7	8	9	10ಎ	10ಬಿ	10ಸಿ	12
1	1) ಪುಟ್ಟಿ ಮಂಡ ಎಂ. ಚಿಣ್ಣಪ್ಪ ಐನ್ ಪಿ.ಸಿ. ಮುತ್ತಣ್ಣ 2) ಕಾಳಪ್ಪ ಐನ್ ಪಿ.ಸಿ. ಮುತ್ತಣ್ಣ	ಕಲಂ 2 ರಂತೆ	ತರಿ	304 (ಅಂಶ)	ರಸ್ತೆ	ರಸ್ತೆ	305	306/2	3.08	-	3.08	20.11

ಕ್ರ. ಸಂ	ಖಾತೆದಾರರ ಹೆಸರು	ಅನುಭವದಾರರ ಹೆಸರು	ತರಹೆ	ಸರ್ವೆ ನಂ.	ಗಡಿಗಳು				ವಿಸ್ತೀರ್ಣ			ಆಕಾರ ರೂ.ಪೈ
					ಉತ್ತರ	ಪೂರ್ವ	ದಕ್ಷಿಣ	ಪಶ್ಚಿಮ	ಐನ್ ಎ.ಗುಂ.	ಖರಾಬು ಎ.ಗುಂ.	ಜಾತ ಎ.ಗುಂ.	
2	1) ಶಿರಣ್ ಬನ್ ಬೋಪಣ್ಣ 2) ಪಿ.ಸಿ. ಅಚ್ಚಪ್ಪ ಬನ್ ಪಿ.ಎಂ. ಚಿಣ್ಣಪ್ಪ 3) ಪಿ.ಕೆ. ಪಿ.ಕೆ. ಲವಿನ್ ಬನ್ ಕಾಳಪ್ಪ 4) ಪಿ.ಕೆ. ಶೆರಿನ್ ಬನ್ ಕಾಳಪ್ಪ	ಕಲಂ 2 ರಂತೆ	ತರಿ	304 (ಅಂಶ)	ರಸ್ತೆ	ರಸ್ತೆ	305	306/2	1.85	0.17	1.68	12.09
3	1) ಬಿ.ಎಂ. ಸುಬ್ಬಯ್ಯ ಬನ್ ಮಾದಪ್ಪ 2) ಬಿ.ಎಸ್. ಉತ್ತಯ್ಯ ಬನ್ ಸೆನ್ನಿ ಮಯ್ಯ	ಕಲಂ 2 ರಂತೆ	ತರಿ	305 (ಅಂಶ)	304, 306/2	ಗ್ರಾಮ ಗಡಿ	305ರ ಉಳಿಕೆ	305ರ ಉಳಿಕೆ	3.00	-	3.00	28.11
4	1) ಪುಟ್ಟಿ ಮಂಡ ಕುಟ್ಟಪ್ಪ 2) ಪಿ.ಕೆ. ಮಂಜುನಾಥ	ಕಲಂ 2 ರಂತೆ	ತರಿ	306/2	ರಸ್ತೆ	304	305	306/1	0.90	0.02	0.88	6.78
								ಒಟ್ಟು	8.83	0.19	8.64	

ಫೋಷ್ವಾರೆ			
ಗ್ರಾಮ	28(i) ರಂತೆ ವಿಸ್ತೀರ್ಣ (ಎ. ಸೆಂಟುಗಳಲ್ಲಿ)		
	ಐನ್	ಖರಾಬು	ಜತಾ
ಬಾಳಗೋಡು	8.83	0.19	8.64

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಎಂ. ವೀರಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ(ಕೈ.ಅ.)

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ವಿಶೇಷ ಪತ್ರಿಕೆ

ಭಾಗ-III	ಬೆಂಗಳೂರು, ಬುಧವಾರ, ಜುಲೈ ೧೫, ೨೦೦೯ (ಅಷಾಢ ೨೪, ಶಕ ವರ್ಷ ೧೯೩೧)	ನಂ. ೫೩೪
----------------	--	----------------

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಅಧಿಸೂಚನೆ - 1

ಸಂಖ್ಯೆ : ಸಿಐ 211 ಎಸ್‌ಪಿಕ್ಯೂ 2009, ಬೆಂಗಳೂರು, ದಿನಾಂಕ : 14 ನೇ ಜುಲೈ, 2009

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ (1966 ರ ಕರ್ನಾಟಕ ಕಾಯ್ದೆ 18) ವಿಧಿ 3(1) ದತ್ತವಾದ ಅಧಿಕಾರದ ಮೇರೆಗೆ ಕರ್ನಾಟಕ ಸರ್ಕಾರವು ಈ ಕೆಳಕಂಡ ಷೆಡ್ಯೂಲ್‌ನಲ್ಲಿ ಕಾಲಂ 2 ರಲ್ಲಿ ನಮೂದಿಸಿರುವ ದಾವಣಗೆರೆ ಜಿಲ್ಲೆ, ಹೊನ್ನಾಳಿ ತಾಲ್ಲೂಕು, ಹೊನ್ನಾಳಿ ಹೋಬಳಿ, ಅರಬಹಟ್ಟಿ ಗ್ರಾಮದ ಸರ್ವೆ ನಂಬರ್‌ನಲ್ಲಿ ಕಾಲಂ 7 ರಿಂದ 10 ರಲ್ಲಿ ತೋರಿಸಿರುವ ಚೆಕ್ಕುಬಂದಿಯುಳ್ಳ ಕಾಲಂ 3 ರಿಂದ 5 ರಲ್ಲಿ ನಮೂದಿಸಿರುವ ವಿಸ್ತೀರ್ಣದ ಜಮೀನುಗಳಿಗೆ ಕೈಗಾರಿಕಾ ಪ್ರದೇಶವೆಂದು ಈ ಮೂಲಕ ಘೋಷಿಸಿದೆ.

ಕ್ರ. ಸಂ.	ಸ.ನಂ	ಒಟ್ಟು ವಿಸ್ತೀರ್ಣ ಎ. ಗು.	ಖರಾಬು ಎ. ಗು.	ಐನು ಎ. ಗು.	ತರಹೆ	ಚೆಕ್ಕುಬಂದಿ			
						ಮೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10
1.	101	28-29	-	28-29	ಸರ್ಕಾರಿ ಮುಫತ್ತು	ರಸ್ತೆ	112	102	ಮಾದನ ಬಾವಿ ಗಡಿ
2	102	28-34	-	28-34	ಸರ್ಕಾರಿ ಮುಫತ್ತು	103, ರಸ್ತೆ	112	111	101
3	103	31-29	-	31-29	ಸರ್ಕಾರಿ ಮುಫತ್ತು	104, 105	102, 111	162	102
4	110	29-17	-	29-17	ಸರ್ಕಾರಿ ಮುಫತ್ತು	109, 162	113	113	111
5	111	30-00	-	30-00	ಸರ್ಕಾರಿ ಮುಫತ್ತು	103	112	110	102
6	112	37-07	-	37-07	ಸರ್ಕಾರಿ ಮುಫತ್ತು	102, 102, 111	ಗ್ರಾಮದ ಗಡಿ	113	ಮಾದನ ಬಾವಿ ಗಡಿ
7	113	15-00	0-36	14-04	ಸರ್ಕಾರಿ ಮುಫತ್ತು	110	ಸೂರಟಿ ಗ್ರಾಮದ ಗಡಿ	ಉಳಿಕೆ	112
ಒಟ್ಟು		200-36	0-36	200-00					

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಎಂ. ವೀರಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ(ಕೈ.ಅ.)

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

3450
ಅಧಿಸೂಚನೆ - 2

ಸಂಖ್ಯೆ : ಸಿಐ 211 ಎಸ್‌ಪಿಕ್ಯೂ 2009, ಬೆಂಗಳೂರು, ದಿನಾಂಕ : 14 ನೇ ಜುಲೈ, 2009

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ (1966 ರ ಕರ್ನಾಟಕ ಕಾಯ್ದೆ 18) ವಿಧಿ 1(3) ದತ್ತವಾದ ಅಧಿಕಾರದ ಮೇರೆಗೆ ಕರ್ನಾಟಕ ಸರ್ಕಾರವು ಈ ಕೆಳಕಂಡ ಷೆಡ್ಯೂಲ್‌ನಲ್ಲಿ ಕಲಂ 2 ರಲ್ಲಿ ನಮೂದಿಸಿರುವ ದಾವಣಗೆರೆ ಜಿಲ್ಲೆ, ಹೊನ್ನಾಳಿ ತಾಲ್ಲೂಕು, ಹೊನ್ನಾಳಿ ಹೋಬಳಿ, ಅರಬಹಟ್ಟಿ ಗ್ರಾಮದ ಸರ್ವೆ ನಂಬರ್‌ನಲ್ಲಿ ಕಲಂ 7 ರಿಂದ 10 ರಲ್ಲಿ ತೋರಿಸಿರುವ ಚೆಕ್ಕುಬಂದಿಯುಳ್ಳ ಕಲಂ 3 ರಿಂದ 5 ರಲ್ಲಿ ನಮೂದಿಸಿರುವ ವಿಸ್ತೀರ್ಣದ ಜಮೀನುಗಳಿಗೆ ಮೇಲ್ಕಂಡ ಕಾಯ್ದೆಯ ಅಧ್ಯಾಯ-7 ರ ವಿಧಿಗಳು ಈ ಅಧಿಸೂಚನೆಯಲ್ಲಿ ಪ್ರಚುರಗೊಂಡ ದಿನಾಂಕದಿಂದ ಅನ್ವಯವಾಗುವಂತೆ ಘೋಷಿಸಲಾಗಿದೆ.

ಕ್ರ. ಸಂ.	ಸ.ನಂಬ್ರ	ಒಟ್ಟು ವಿಸ್ತೀರ್ಣ ಎ. ಗು.	ಖರಾಬು ಎ. ಗು.	ಐನು ಎ. ಗು.	ತರಹೆ	ಚೆಕ್ಕುಬಂದಿ			
						ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10
1.	101	28-29	-	28-29	ಸರ್ಕಾರಿ ಮುಫತ್ತು	ರಸ್ತೆ	112	102	ಮಾದನ ಬಾವಿ ಗಡಿ
2	102	28-34	-	28-34	ಸರ್ಕಾರಿ ಮುಫತ್ತು	103, ರಸ್ತೆ	112	111	101
3	103	31-29	-	31-29	ಸರ್ಕಾರಿ ಮುಫತ್ತು	104, 105	102, 111	162	102
4	110	29-17	-	29-17	ಸರ್ಕಾರಿ ಮುಫತ್ತು	109, 162	113	113	111
5	111	30-00	-	30-00	ಸರ್ಕಾರಿ ಮುಫತ್ತು	103	112	110	102
6	112	37-07	-	37-07	ಸರ್ಕಾರಿ ಮುಫತ್ತು	102, 102, 111	ಗ್ರಾಮದ ಗಡಿ	113	ಮಾದನ ಬಾವಿ ಗಡಿ
7	113	15-00	0-36	14-04	ಸರ್ಕಾರಿ ಮುಫತ್ತು	110	ಸೂರಟಿ ಗ್ರಾಮದ ಗಡಿ	ಉಳಿಕೆ	112
ಒಟ್ಟು		200-36	0-36	200-00					

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಎಂ. ವೀರಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ(ಕೈ.ಅ.)

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ವಿಶೇಷ ಪತ್ರಿಕೆ

ಭಾಗ-III	ಬೆಂಗಳೂರು, ಬುಧವಾರ, ಜುಲೈ ೧೫, ೨೦೦೯ (ಅಷಾಢ ೨೪, ಶಕ ವರ್ಷ ೧೯೩೧)	ನಂ. ೫೩೫
----------------	--	----------------

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಅಧಿಸೂಚನೆ - 1

ಸಂಖ್ಯೆ : ಸಿಐ 266 ಎಸ್‌ಪಿಕ್ಯೂ 2007, ಬೆಂಗಳೂರು, ದಿನಾಂಕ : 14 ನೇ ಜುಲೈ, 2009

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ 1966 ರ (ಕರ್ನಾಟಕ ಕಾಯ್ದೆ 18) ವಿಧಿ 3 (1) ರಂತೆ ದತ್ತವಾದ ಅಧಿಕಾರದ ಮೇರೆಗೆ ಕರ್ನಾಟಕ ಸರ್ಕಾರವು ಈ ಕೆಳಕಂಡ ಷೆಡ್ಯೂಲ್‌ನಲ್ಲಿ ಕಾಲಂ 2 ರಲ್ಲಿ ನಮೂದಿಸಿರುವ ಬೆಂಗಳೂರು ಜಿಲ್ಲೆ, ಬೆಂಗಳೂರು ಉತ್ತರ ತಾಲ್ಲೂಕು, ಜಾಲಾ ಹೋಬಳಿ, ಉಣಸೂರು ಗ್ರಾಮ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕು, ಚನ್ನರಾಯಪಟ್ಟಣ ಹೋಬಳಿ, ಕವಡದಾಸನಹಳ್ಳಿ ಗ್ರಾಮದ ಸರ್ವೆ ನಂ. ಗಳಲ್ಲಿ ಈ ಕೆಳಕಂಡ ಪಟ್ಟಿಯಲ್ಲಿನ ಕಾಲಂ 6 ರಿಂದ 9 ರಲ್ಲಿ ತೋರಿಸಿರುವ ಚೆಕ್ಕುಬಂದಿಯುಳ್ಳ ಕಾಲಂ 3 ರಿಂದ 5 ರಲ್ಲಿ ನಮೂದಿಸಿರುವ ವಿಸ್ತೀರ್ಣದ ಜಮೀನುಗಳನ್ನು ಕೈಗಾರಿಕಾ ಪ್ರದೇಶವೆಂದು ಈ ಮೂಲಕ ಘೋಷಿಸಿದೆ.

ಗ್ರಾಮ : ಉಣಸೂರು

ಹೋಬಳಿ : ಜಾಲಾ

ತಾಲ್ಲೂಕು : ಬೆಂಗಳೂರು ಉತ್ತರ ಯಲಹಂಕ

ಜಿಲ್ಲೆ : ಬೆಂಗಳೂರು

ಕ್ರ. ಸಂ.	ಸರ್ವೆ ನಂ.	ಭೂಸ್ವಾಧೀನಪಡಿಸಿಕೊಳ್ಳಬೇಕಾದ ವಿಸ್ತೀರ್ಣ			ಚೆಕ್ಕುಬಂದಿ			
		ಐನ್ ಎ-ಗು	ಖರಾಬು ಎ-ಗು	ಬಾಕಿ ಎ-ಗು	ಮಾರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9
1.	7/9	0-14	-	0-14	7/7, 7/8	6	7/1	6,9
2.	8/1	2-00	-	2-00	ದೊಮ್ಮಲೂರು ಗಡಿ	7, ರಸ್ತೆ	8 ರ ಉಳಿಕೆ	9
3.	8/ಪಿ1ಪಿ1	10-20	-	10-20	ದೊಮ್ಮಲೂರು ಗಡಿ	7, ರಸ್ತೆ	8 ರ ಉಳಿಕೆ	9
4.	8/ಪಿ3	0-34	-	0-34	ದೊಮ್ಮಲೂರು ಗಡಿ	7, ರಸ್ತೆ	8 ರ ಉಳಿಕೆ	9
ಒಟ್ಟು		13-14	-	13-14				

ಗ್ರಾಮ : ಕವಡದಾಸನಹಳ್ಳಿ

ಹೋಬಳಿ : ಚನ್ನರಾಯಪಟ್ಟಣ

ತಾಲ್ಲೂಕು : ದೇವನಹಳ್ಳಿ

ಜಿಲ್ಲೆ : ಬೆಂಗಳೂರು ಗ್ರಾಮಾಂತರ

ಕ್ರ. ಸಂ.	ಸರ್ವೆ ನಂ.	ಭೂಸ್ವಾಧೀನಪಡಿಸಿಕೊಳ್ಳಬೇಕಾದ ವಿಸ್ತೀರ್ಣ			ಚೆಕ್ಕುಬಂದಿ			
		ಐನ್ ಎ-ಗು	ಖರಾಬು ಎ-ಗು	ಬಾಕಿ ಎ-ಗು	ಮಾರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9
1.	21ರ ಪೈಕಿ	1-10	1-10	-	-	-	-	-
2.	22	4-00	-	4-00	21	ದುಮ್ಮನೂರು ಗಡಿ	23	21
3.	23	4-00	-	4-00	21	ದುಮ್ಮನೂರು ಗಡಿ	24	22
4.	24	4-00	-	4-00	21	ದುಮ್ಮನೂರು ಗಡಿ	25	23
5.	25	4-00	-	4-00	21	ದುಮ್ಮನೂರು ಗಡಿ	26	24
6.	26	4-00	-	4-00	32	ದುಮ್ಮನೂರು ಗಡಿ	27	25
7.	27	4-00	-	4-00	32	ದುಮ್ಮನೂರು ಗಡಿ	28	26

8.	28	4-00	-	4-00	ಜೊನ್ನಹಳ್ಳಿ ಗಡಿ	ದುಮ್ಮನೂರು ಗಡಿ	29, ಜೊನ್ನಹಳ್ಳಿ ಗಡಿ	27
9.	29	2-13	2-13	-	ಜೊನ್ನಹಳ್ಳಿ ಗಡಿ	ದುಮ್ಮನೂರು ಗಡಿ	ಬಾಲದಿಮ್ಮನ ಹಳ್ಳಿ ಗಡಿ	28
10.	30	2-00	-	2-00	ಭಟ್ಟ ಮಾರೇನ ಹಳ್ಳಿ ಗಡಿ	21	21	21
11.	31	2-00	-	2-00	21	21	21	21
12.	32	4-00	-	4-00	21	26, 27	ಜೊನ್ನಹಳ್ಳಿ ಗಡಿ	21
13.	33	4-00	-	4-00	21	21	21	34
14.	34	4-00	-	4-00	21	21	33	21
ಒಟ್ಟು		47-23	3-23	44-00				

ಘೋಷ್ವಾರೆ				
ಕ್ರ. ಸಂ.	ಗ್ರಾಮದ ಹೆಸರು	ವಿಸ್ತೀರ್ಣ		
		ಐನ್ ಎ-ಗುಂ	ಖರಾಬು ಎ-ಗುಂ	ಬಾಕಿ ಎ-ಗುಂ
1	ಉಣಸೂರು	13-14	-	13-14
2	ಕವಡದಾಸನಹಳ್ಳಿ	47-23	3-23	44-00
ಒಟ್ಟು		60-37	3-23	57-14

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಎಂ. ವೀರಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ(ಕೈ.ಅ.)

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ಅಧಿಸೂಚನೆ - 2

ಸಂಖ್ಯೆ : ಸಿಐ 266 ಎಸ್.ಪಿ.ಕ್ಯೂ. 2007, ಬೆಂಗಳೂರು, ದಿನಾಂಕ : 14 ನೇ ಜುಲೈ, 2009

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ 1966 ರ (ಕರ್ನಾಟಕ ಕಾಯ್ದೆ 18) ವಿಧಿ 1(3) ರಂತೆ ದತ್ತವಾದ ಅಧಿಕಾರದ ಮೇರೆಗೆ ಕರ್ನಾಟಕ ಸರ್ಕಾರವು ಈ ಕೆಳಕಂಡ ಷೆಡ್ಯೂಲ್‌ನಲ್ಲಿ ಕಾಲಂ 2 ರಲ್ಲಿ ನಮೂದಿಸಿರುವ ಬೆಂಗಳೂರು ಜಿಲ್ಲೆ, ಬೆಂಗಳೂರು ಉತ್ತರ ತಾಲ್ಲೂಕು, ಜಾಲಾ ಹೋಬಳಿ, ಉಣಸೂರು ಗ್ರಾಮ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕು, ಚನ್ನರಾಯಪಟ್ಟಣ ಹೋಬಳಿ, ಕವಡದಾಸನಹಳ್ಳಿ ಗ್ರಾಮದ ಸರ್ವೆ ನಂ. ಗಳಲ್ಲಿ ಕಾಲಂ 6 ರಿಂದ 9 ರಲ್ಲಿ ತೋರಿಸಿರುವ ಚಕ್ಕುಬಂದಿಯುಳ್ಳ ಕಾಲಂ 3 ರಿಂದ 5 ರಲ್ಲಿ ನಮೂದಿಸಿರುವ ವಿಸ್ತೀರ್ಣದ ಜಮೀನುಗಳಿಗೆ ಮೇಲ್ಕಂಡ ಕಾಯ್ದೆಯ ಅಧ್ಯಾಯ 7 ರ ವಿಧಿಗಳು ಈ ಅಧಿಸೂಚನೆಯು ಪ್ರಚುರಗೊಂಡ ದಿನಾಂಕದಿಂದ ಅನ್ವಯವಾಗುವಂತೆ ಘೋಷಿಸಲಾಗಿದೆ.

ಗ್ರಾಮ : ಉಣಸೂರು

ತಾಲ್ಲೂಕು : ಬೆಂಗಳೂರು ಉತ್ತರ ಯಲಹಂಕ

ಹೋಬಳಿ : ಜಾಲಾ

ಜಿಲ್ಲೆ : ಬೆಂಗಳೂರು

ಕ್ರ. ಸಂ.	ಸರ್ವೆ ನಂ.	ಘೋಷ್ವಾರ್ತಿನಪಡಿಸಿಕೊಳ್ಳಬೇಕಾದ ವಿಸ್ತೀರ್ಣ			ಚಕ್ಕುಬಂದಿ			
		ಐನ್ ಎ-ಗುಂ	ಖರಾಬು ಎ-ಗುಂ	ಬಾಕಿ ಎ-ಗುಂ	ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9
1.	7/9	0-14	-	0-14	7/7, 7/8	6	7/1	6,9
2.	8/1	2-00	-	2-00	ದೊಮ್ಮಲೂರು ಗಡಿ	7, ರಸ್ತೆ	8 ರ ಉಳಿಕೆ	9

3.	8/ಪಿ1ಪಿ1	10-20	-	10-20	ದೊಮ್ಮಲೂರು ಗಡಿ	7, ರಸ್ತೆ	8 ರ ಉಳಿಕೆ	9
4.	8/ಪಿ3	0-34	-	0-34	ದೊಮ್ಮಲೂರು ಗಡಿ	7, ರಸ್ತೆ	8 ರ ಉಳಿಕೆ	9
ಒಟ್ಟು		13-14	-	13-14				

ಗ್ರಾಮ : ಕವಡದಾಸನಹಳ್ಳಿ

ಹೋಬಳಿ : ಚನ್ನರಾಯಪಟ್ಟಣ

ತಾಲ್ಲೂಕು : ದೇವನಹಳ್ಳಿ

ಜಿಲ್ಲೆ : ಬೆಂಗಳೂರು ಗ್ರಾಮಾಂತರ

ಕ್ರ. ಸಂ.	ಸರ್ವೆ ನಂ.	ಭೂಸ್ವಾಧೀನಪಡಿಸಿಕೊಳ್ಳಬೇಕಾದ ವಿಸ್ತೀರ್ಣ			ಚೆಕ್ಕುಬಂದಿ			
		ಐನ್ ಎ-ಗು	ಖರಾಬು ಎ-ಗು	ಬಾಕಿ ಎ-ಗು	ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9
1.	21ರ ಪೈಕಿ	1-10	1-10	-	-	-	-	-
2.	22	4-00	-	4-00	21	ದುಮ್ಮನೂರು ಗಡಿ	23	21
3.	23	4-00	-	4-00	21	ದುಮ್ಮನೂರು ಗಡಿ	24	22
4.	24	4-00	-	4-00	21	ದುಮ್ಮನೂರು ಗಡಿ	25	23
5.	25	4-00	-	4-00	21	ದುಮ್ಮನೂರು ಗಡಿ	26	24
6.	26	4-00	-	4-00	32	ದುಮ್ಮನೂರು ಗಡಿ	27	25
7.	27	4-00	-	4-00	32	ದುಮ್ಮನೂರು ಗಡಿ	28	26
8.	28	4-00	-	4-00	ಜೊನ್ನಹಳ್ಳಿ ಗಡಿ	ದುಮ್ಮನೂರು ಗಡಿ	29, ಜೊನ್ನಹಳ್ಳಿ ಗಡಿ	27
9.	29	2-13	2-13	-	ಜೊನ್ನಹಳ್ಳಿ ಗಡಿ	ದುಮ್ಮನೂರು ಗಡಿ	ಬಾಲದಿಮ್ಮನ ಹಳ್ಳಿ ಗಡಿ	28
10.	30	2-00	-	2-00	ಭಟ್ಟ ಮಾರೇನ ಹಳ್ಳಿ ಗಡಿ	21	21	21
11.	31	2-00	-	2-00	21	21	21	21
12.	32	4-00	-	4-00	21	26, 27	ಜೊನ್ನಹಳ್ಳಿ ಗಡಿ	21
13.	33	4-00	-	4-00	21	21	21	34
14.	34	4-00	-	4-00	21	21	33	21
ಒಟ್ಟು		47-23	3-23	44-00				

ಚೋಷ್ವಾರೆ				
ಕ್ರ. ಸಂ.	ಗ್ರಾಮದ ಹೆಸರು	ವಿಸ್ತೀರ್ಣ		
		ಐನ್ ಎ-ಗುಂ	ಖರಾಬು ಎ-ಗುಂ	ಬಾಕಿ ಎ-ಗುಂ
1	ಉಣನೂರು	13-14	-	13-14
2	ಕವಡದಾಸನಹಳ್ಳಿ	47-23	3-23	44-00
ಒಟ್ಟು		60-37	3-23	57-14

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಎಂ. ವೀರಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ(ಕೈ.ಅ.)

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ಅಧಿಸೂಚನೆ

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 28(1)ರ ಮೇರೆಗೆ
ಸಂಖ್ಯೆ: ಸಿಐ 266 ಎಸ್‌ಪಿಕ್ಯೂ 2007, ಬೆಂಗಳೂರು, ದಿನಾಂಕ : 14 ನೇ ಜುಲೈ, 2009

ಕೆಳಕಂಡ ಷೆಡ್ಯೂಲ್‌ನಲ್ಲಿ ನಮೂದಿಸಿರುವ ಜಮೀನುಗಳು ವೈಮಾನಿಕ ಬಿಡಿ ಭಾಗಗಳ ತಯಾರಿಕಾ ಘಟಕ ಉದ್ದೇಶಕ್ಕಾಗಿ ಭೂಸ್ವಾಧೀನಪಡಿಸಿರುವ ಜಮೀನಿನ ಮಧ್ಯಭಾಗದಲ್ಲಿದ್ದು, ಕೈಗಾರಿಕಾ ಪ್ರದೇಶಕ್ಕೆ ಅಗತ್ಯವಾಗಿರುವುದರಿಂದ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಬೇಕಾಗಿದೆ.

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 28(1) (1966ರ 18ನೇ ನಂ. ಕಾಯ್ದೆಯ) ಪ್ರಕಾರ ದತ್ತವಾದ ಅಧಿಕಾರದ ಮೇರೆಗೆ ಸದರಿ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಉದ್ದೇಶದಿಂದ ಈ ನೋಟೀಸು ಪ್ರಕಟಿಸಲಾಗಿದೆ.

ಮೇಲ್ಕಂಡ ಕಾಯ್ದೆಯ ವಿಧಿ 35 ರ ಮೇರೆಗೆ ಕೆಲಸ ನಿರ್ವಹಿಸಲು ಈ ಜಮೀನುಗಳಿಗೆ ಪ್ರವೇಶಿಸುವ ಯಾವುದೇ ವ್ಯಕ್ತಿಯನ್ನು ತಡೆಯುವುದಾಗಲೀ ಅಥವಾ ಅಡ್ಡಿಪಡಿಸುವುದಾಗಲೀ ಮಾಡಕೂಡದೆಂದು ಈ ಜಮೀನುಗಳಲ್ಲಿ ಅನಕ್ಷಿ ಹೊಂದಿರುವ ಎಲ್ಲಾ ವ್ಯಕ್ತಿಗಳಿಗೂ ಈ ಮೂಲಕ ಎಚ್ಚರಿಸಲಾಗಿದೆ.

ಈ ಅಧಿಸೂಚನೆ ಪ್ರಕಟಣೆಯಾಗಿರುವ ತಾರೀಖಿನ ನಂತರ ಬೆಂಗಳೂರು ವಿಭಾಗದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವಿಶೇಷ ಭೂಸ್ವಾಧೀನಾಧಿಕಾರಿಯವರ ಅನುಮತಿಯಿಲ್ಲದೆ ಸದರಿ ಜಮೀನುಗಳನ್ನು ವಿಲೇ ಮಾಡಲು ಒಪ್ಪಂದ ಕ್ರಯ, ಭೋಗ್ಯ, ಲೀಸ್, ಅದಲು-ಬದಲು ವಗೈರೆ ಮಾಡುವಂತಿಲ್ಲ ಮತ್ತು ಸದರಿ ಜಮೀನುಗಳಲ್ಲಿ ಈ ಅಧಿಸೂಚನೆ ಪ್ರಕಟಣೆ ನಂತರ ಕಟ್ಟಡಗಳ ನಿರ್ಮಾಣ ಮತ್ತಿತರ ಅಭಿವೃದ್ಧಿ ಕೆಲಸಗಳನ್ನು ಮಾಡುವಂತಿಲ್ಲ, ಒಂದು ವೇಳೆ ಮಾಡಿದರೂ 1894ರ ಭೂಸ್ವಾಧೀನ ಕಾಯ್ದೆ ವಿಧಿ 24 (ನಿಯಮ 7) ಕರ್ನಾಟಕ ತಿದ್ದುಪಡಿ ಮಾಡಿರುವ ಕಾಯ್ದೆ 17:1961 ಮತ್ತು 1966 ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ ವಿಧಿ 30ನ್ನು ಓದಿಕೊಳ್ಳುವ ಮೇರೆಗೆ ಪರಿಹಾರಧನ ನಿಗದಿ ಮಾಡುವಾಗ ಈ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಮತ್ತು ಅಂತಿಮವಾಗಿ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು.

ಈ ಜಮೀನುಗಳು ಒಂದು ನಕ್ಷೆಯನ್ನು ಬೆಂಗಳೂರು ವಿಭಾಗದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ, ವಿಶೇಷ ಭೂಸ್ವಾಧೀನಾಧಿಕಾರಿ ಯವರ ಕಛೇರಿಯಲ್ಲಿ ಪರಿಶೀಲನೆಗೆ ಇಡಲಾಗುವುದು.

ಗ್ರಾಮ : ಉಣಸೂರು

ಹೋಬಳಿ : ಜಾಲಾ

ತಾಲೂಕು : ಬೆಂಗಳೂರು ಉತ್ತರ ಯಲಹಂಕ

ಜಿಲ್ಲೆ : ಬೆಂಗಳೂರು

ಕ್ರ. ಸಂ	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಭೂಸ್ವಾಧೀನಪಡಿಸಿಕೊಳ್ಳಬೇಕಾದ ವಿಸ್ತೀರ್ಣ			ತರಹೆ	ಆಕಾರ (ರೂ.)	ಜೆಕ್ಕುಬಂದಿ			
				ಐನ್ ಎ-ಗು	ಖರಾಬು ಎ-ಗು	ಬಾಕಿ ಎ-ಗು			ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11	12	13
1	ಆರ್. ಸುಂದರ್ ರಾಜ್ ಬನ್ ಲೇಔ ರಾಮಸ್ವಾಮಿ	ಆರ್. ಸುಂದರ್ ರಾಜ್	7/9	0-14	-	0-14	ಖುಷ್ಕಿ	0-30	7/7, 7/8	6	7/1	6, 9
2	ನಾರಾಯಣಪ್ಪ ಬನ್ ಮುನಿನಾಗಪ್ಪ, ಈರಮ್ಮ ಬನ್ ತಿರುಮಲಪ್ಪ	ನಾರಾಯಣಪ್ಪ, ಈರಮ್ಮ	8/1	2-00	-	2-00	ಖುಷ್ಕಿ	4-35	ದೊಮ್ಮಲೂರು ಗಡಿ	7, ರಸ್ತೆ	8 ರ ಉಳಿಕೆ	9
3	ವೆಂಕಟೇಶ್ ಬನ್ ತಿರುಮಲಪ್ಪ, ಅಂಜನಪ್ಪ	ಮುನಿಶಾಮಪ್ಪ, ಮೂಡ್ಲಪ್ಪ, ಗೋಮಾಳ,	8/ಪಿ1ಪಿ1	10-20	-	10-20	ಖುಷ್ಕಿ	-	ದೊಮ್ಮಲೂರು	7, ರಸ್ತೆ	8 ರ	9

ಕ್ರ. ಸಂ	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಭೂಸ್ವಾಧೀನಪಡಿಸಿಕೊಳ್ಳಬೇಕಾದ ದಿನಾಂಕ			ತರಹೆ	ಆಕಾರ (ರೂ.)	ಜೆಕ್ಯುಬಂದಿ			
				ಐನ್ ಎ-ಗು	ಖರಾಬು ಎ-ಗು	ಬಾಕಿ ಎ-ಗು			ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11	12	13
	ಬಿನ್ ಮಹೇಶಮ್, ಕೃಷ್ಣಪ್ಪ ಬಿನ್ ಚಿನ್ನಪ್ಪ, ಚಿಕ್ಕಮದ್ದೂರಪ್ಪ ಬಿನ್ ಭೈಯಪ್ಪ, ಅವಲಪ್ಪ ಬಿನ್ ಮಾಳ್ವಪ್ಪ, ಚಿಕ್ಕಮುನಿಯಪ್ಪ ಬಿನ್ ಬಂಡಿ ಮುನಿಶಾಮಪ್ಪ, ಮೋಟ ತಿರುಂಟಪ್ಪ ಬಿನ್ ಸಾದಪಿಳ್ಳಪ್ಪ, ಚಿಕ್ಕಮುನಿಯಪ್ಪ ಬಿನ್ ಚಿಕ್ಕಮೂಸಪ್ಪ, ರಾಮಕ್ಕ ಕೋಂ ಪಿಳ್ಳಾಂಜಿನಪ್ಪ, ಚಿಕ್ಕತಿರುಮಲಪ್ಪ ಬಿನ್ ಕುಂಟಮುನಿಶಾಮಪ್ಪ, ನಾರಾಯಣಮ್ಮ ಕೋಂ ಪಿಳ್ಳಪ್ಪ, ಎಮ್. ಸುಬ್ರಮಣಿ ಬಿನ್ ಮುನಿಯಲ್ಲಪ್ಪ, ರಾಮಕೃಷ್ಣಪ್ಪ ಬಿನ್ ಬಿಜುವಾರದ ಭೈರಪ್ಪ	ಸಾವಿತ್ರಮ್ಮ, ಮುನಿಭೈರಪ್ಪ, ಅಂಜಿನಪ್ಪ, ಚಿಕ್ಕತಿರುಮಲಪ್ಪ, ವೆಂಕಟೇಶ್, ಕೃಷ್ಣಪ್ಪ, ರಾಮಕೃಷ್ಣಪ್ಪ, ರಾಮಕ್ಕ, ಚಿಕ್ಕತಿರುಮಲಪ್ಪ, ನಾರಾಯಣಮ್ಮ, ರಾಮಕೃಷ್ಣಪ್ಪ							ಗಡಿ		ಉತ್ತರ	
4	ಮಂಜುನಾಥ ಬಿನ್ ಲೇಟ್ ಮುನಿಯಪ್ಪ	ಮಂಜುನಾಥ	8/ಪಿ3	0-34	-	0-34	ಖುಷ್ಟಿ	1-70	ದೊಮ್ಮಲೂರು ಗಡಿ	7, ರಸ್ತೆ	8 ರ ಉತ್ತರ	9
ಒಟ್ಟು				13-14	-	13-14						

ಗ್ರಾಮ : ಕವಡದಾಸನಹಳ್ಳಿ

ಹೋಬಳಿ : ಜನ್ಮರಾಯಪಟ್ಟಣ

ತಾಲೂಕು : ದೇವನಹಳ್ಳಿ

ಜಿಲ್ಲೆ : ಬೆಂಗಳೂರು ಗ್ರಾಮಾಂತರ

ಕ್ರ. ಸಂ	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಭೂಸ್ವಾಧೀನಪಡಿಸಿಕೊಳ್ಳಬೇಕಾದ ವಿವರ			ತರಹೆ	ಆಕಾರ (ರೂ.)	ಜೆಕ್ಯುಬಂದಿ			
				ಬನ್ ಎ-ಗು	ಖರಾಬು ಎ-ಗು	ಬಾಕಿ ಎ-ಗು			ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11	12	13
1	ಎಂ. ರಮೇಶ್ ಬನ್ ಎನ್. ಮುನಿಶಾಮಪ್ಪ	ಎನ್. ರಮೇಶ್	21ರ ಪೈಕಿ	1-10	1-10	-	-	-	-	-	-	-
2	ಚಿಕ್ಕಭೈರಪ್ಪ - ಚಿಕ್ಕಬಸಪ್ಪ, ರಂಗಪ್ಪ, ಮುನಿರಾಜು	ಚಿಕ್ಕಭೈರಪ್ಪ, ರಂಗಪ್ಪ, ಮುನಿರಾಜು	22	4-00	-	4-00	ಖುಷ್ಕಿ	5-96	21	ದುಮ್ಮನೂರು ಗಡಿ	23	21
3	ಮುನಿಯಪ್ಪ - ಚಿಕ್ಕನಂಜಪ್ಪ, ಪಿಳ್ಳಪ್ಪಯ್ಯಣ್ಣ ಬನ್ ಭೈರಪ್ಪ ಕೆಂಪಣ್ಣ - ಭೈರಪ್ಪ, ಪಿಳ್ಳಬಸಪ್ಪ ಬನ್ ಭೈರಪ್ಪ, ಕೆ. ರಮೇಶ್ ಬನ್ ಕೃಷ್ಣಪ್ಪ	ಮುನಿಯಪ್ಪ, ಸೋಣ್ಣಪ್ಪ, ಕೆಂಪಣ್ಣ, ಪಿಳ್ಳಪ್ಪಯ್ಯಣ್ಣ, ಪಿಳ್ಳಬಸಪ್ಪ, ಕೆ. ರಮೇಶ್	23	4-00	-	4-00	ಖುಷ್ಕಿ	5-96	21	ದುಮ್ಮನೂರು ಗಡಿ	24	22
4	ಸೋಣ್ಣಮ್ಮ, ನಂಜಪ್ಪ, ಸುಬ್ಬಣ್ಣ, ರಂಗಪ್ಪ, ಮುನಿರಾಜು	ಸೋಣ್ಣಮ್ಮ, ನಂಜಪ್ಪ, ಸುಬ್ಬಣ್ಣ, ರಂಗಪ್ಪ, ಮುನಿರಾಜು	24	4-00	-	4-00	ಖುಷ್ಕಿ	5-96	21	ದುಮ್ಮನೂರು ಗಡಿ	25	23
5	ಮುನಿರಾಜು ಬನ್ ಲೇಟ್ ಅಂಜಿನಪ್ಪ, ಕೃಷ್ಣಪ್ಪ ಬನ್ ಲೇಟ್ ಅಂಜಿನಪ್ಪ, ರಮೇಶ ಬನ್ ಲೇಟ್ ಅಂಜಿನಪ್ಪ, ಅಂಜಿನಪ್ಪ ಬನ್ ಲೇಟ್ ಅಂಜಿನಪ್ಪ, ಕುಮಾರ ಬನ್ ಲೇಟ್ ಅಂಜಿನಪ್ಪ, ಸುರೇಶ ಬನ್ ಲೇಟ್ ಅಂಜಿನಪ್ಪ	ಮುನಿರಾಜು, ರಮೇಶ, ಕುಮಾರ, ಕೃಷ್ಣಪ್ಪ, ಅಂಜಿನಪ್ಪ, ಸುರೇಶ	25	4-00	-	4-00	ಖುಷ್ಕಿ	5-95	21	ದುಮ್ಮನೂರು ಗಡಿ	26	24

ಕ್ರ. ಸಂ	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಭೂಸ್ವಾಧೀನಪಡಿಸಿಕೊಳ್ಳಬೇಕಾದ ಬಿಸ್ತೀರ್ಣ			ತರಹೆ	ಆಕಾರ (ರೂ.)	ಜೆಕ್ಯುಬಂದಿ			
				ಬನ್ ಎ-ಗು	ಖರಾಬು ಎ-ಗು	ಬಾಕಿ ಎ-ಗು			ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11	12	13
6	ಮಾದೇಶ್ ಬನ್ ಕಾಟೇರಪ್ಪ, ಮುತ್ತಪ್ಪ ಬನ್ ಲೇಟ್ ಮುನಿಹನುಮಪ್ಪ, ಶ್ರೀನಿವಾಸ ಬನ್ ಮುನಿ ಅಂಜಿನಪ್ಪ, ಮುನಿದುರ್ಗಮ್ಮ ಬನ್ ಲೇಟ್ ಮುನಿಹನುಮಪ್ಪ	ಮಾದೇಶ್, ಮುತ್ತಪ್ಪ, ಶ್ರೀನಿವಾಸ್, ಮುನಿದುರ್ಗಮ್ಮ	26	4-00	-	4-00	ಖುಷ್ಕಿ	5-95	32	ದುಮ್ಮನೂರು ಗಡಿ	27	25
7	ದೊಡ್ಡಮುನಿಯಪ್ಪ, ಮುಳವಾಗುಪ್ಪ	ದೊಡ್ಡಮುನಿಯಪ್ಪ	27	4-00	-	4-00	ಖುಷ್ಕಿ	5-95	32	ದುಮ್ಮನೂರು ಗಡಿ	28	26
8	ಆರ್. ನಾರಾಯಣಸ್ವಾಮಿ	ಆರ್. ನಾರಾಯಣಸ್ವಾಮಿ	28	4-00	-	4-00	ಖುಷ್ಕಿ	5-95	ಜೊನ್ನ ಹಳ್ಳಿ ಗಡಿ	ದುಮ್ಮನೂರು ಗಡಿ	29, ಜೊನ್ನಹಳ್ಳಿ ಗಡಿ	27
9	ಸರ್ಕಾರಿ ಖರಾಬು	ಸರ್ಕಾರಿ ಖರಾಬು	29	2-13	2-13	-	-	-	ಜೊನ್ನ ಹಳ್ಳಿ ಗಡಿ	ದುಮ್ಮನೂರು ಗಡಿ	ಬಾಲದಿಮ್ಮ ನ ಹಳ್ಳಿ ಗಡಿ	28
10	ಮುನಿಹನುಮಪ್ಪ - ಹನುಮ	ಮುನಿಹನುಮಪ್ಪ	30	2-00	-	2-00	ಖುಷ್ಕಿ	2-98	ಭಟ್ಟ ಮಾರೇನ ಹಳ್ಳಿ ಗಡಿ	21	21	21
11	ಜಿ.ಎನ್. ತಿಮ್ಮಪ್ಪ - ನಾರಾಯಣಪ್ಪ	ಜಿ.ಎನ್. ತಿಮ್ಮಪ್ಪ	31	2-00	-	2-00	ಖುಷ್ಕಿ	2-98	21	21	21	21
12	ಪಿಳ್ಳಪ್ಪ ಬನ್ ಮುನಿಯಪ್ಪ, ನಾಗರಾಜ ಬನ್ ಮುನಿಯಪ್ಪ,	ಪಿಳ್ಳಪ್ಪ, ನಾಗರಾಜ, ಮಾರೇಗೌಡ, ಸಂಪಂಗಿ	32	4-00	-	4-00	ಖುಷ್ಕಿ	5-96	21	26, 27	ಜೊನ್ನಹಳ್ಳಿ ಗಡಿ	21

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಭೂಸ್ವಾಧೀನಪಡಿಸಿಕೊಳ್ಳಬೇಕಾದ ಬಿನ್ ಸಂಖ್ಯೆ			ತರಹೆ	ಆಕಾರ (ರೂ.)	ಜೆಕ್ಯುಬಂದಿ			
				ಬನ್ ಎ-ಗು	ಖರಾಬು ಎ-ಗು	ಬಾಕಿ ಎ-ಗು			ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11	12	13
	ಮಾರೇಗೌಡ ಬನ್ ಮುನಿಯಪ್ಪ, ಸಂಪಂಗಿ ಬನ್ ಮುನಿಯಪ್ಪ											
13	ರಾಮಯ್ಯ - ಚಿಕ್ಕಬಸಪ್ಪ, ಪಿಳ್ಳಪ್ಪಯ್ಯಣ್ಣ ಬನ್ ಭೈರಪ್ಪ, ಕೆಂಪಣ್ಣ-ಭೈರಪ್ಪ, ಪಿಳ್ಳಬಸಪ್ಪ ಬನ್ ಭೈರಪ್ಪ, ಕೃಷ್ಣಮ್ಮ ಕೋಂ ಲೇಟ್ ಸೋಣ್ಣಪ್ಪ	ರಾಮಯ್ಯ, ಕೆಂಪಣ್ಣ, ಪಿಳ್ಳಪ್ಪಯ್ಯಣ್ಣ, ಪಿಳ್ಳಬಸಪ್ಪ, ಕೃಷ್ಣಮ್ಮ	33	4-00	-	4-00	ಖುಷ್ಕಿ	5-96	21	21	21	34
14	ನಂಜಪ್ಪ ಬನ್ ಬಸಪ್ಪ	ನಂಜಪ್ಪ	34	4-00	-	4-00	ಖುಷ್ಕಿ	5-96	21	21	33	21
ಒಟ್ಟು				47-23	3-23	44-00						

ಫೋಷ್ವಾರೆ				
ಕ್ರ. ಸಂ.	ಗ್ರಾಮದ ಹೆಸರು	ಬಿನ್ ಸಂಖ್ಯೆ		
		ಬನ್ ಎ-ಗು	ಖರಾಬು ಎ-ಗು	ಬಾಕಿ ಎ-ಗು
1	ಉಣಸೂರು	13-14	-	13-14
2	ಕವಡದಾಸನಹಳ್ಳಿ	47-23	3-23	44-00
ಒಟ್ಟು		60-37	3-23	57-14

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
 ಕೆ.ಎಂ. ವೀರಯ್ಯ
 ಸರ್ಕಾರದ ಅಧೀನ ಕಾರ್ಯದರ್ಶಿ(ಕೈ.ಅ.)
 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ವಿಶೇಷ ಪತ್ರಿಕೆ

ಭಾಗ - III	ಬೆಂಗಳೂರು, ಬುಧವಾರ, ಜುಲೈ ೧೫, ೨೦೦೯ (ಅಷಾಢ ೨೪, ಶಕ ವರ್ಷ ೧೯೩೧)	ನಂ. ೫೩೬
-----------	---	---------

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ವಿಧಿ ೨೮(೪) ರ ಅಧಿಸೂಚನೆ

ಸಂಖ್ಯೆ : ಸಿಐ 653 ಎಸ್‌ಪಿಕ್ಯೂ 2008, ಬೆಂಗಳೂರು, ದಿನಾಂಕ, 14ನೇ ಜುಲೈ, 2009

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ (1966ರ ಕರ್ನಾಟಕ ಕಾಯ್ದೆ ಸಂಖ್ಯೆ:18) ವಿಧಿ 28(1) ರ ಪ್ರಕಾರ ದತ್ತವಾದ ಅಧಿಕಾರದ ಮೇರೆಗೆ ದಿನಾಂಕ : 25-04-2008 ರ ಅಧಿಸೂಚನೆ, ಕರ್ನಾಟಕ ವಿಶೇಷ ರಾಜ್ಯಪತ್ರ ಭಾಗ-3ರ ವಿಶೇಷ ಪತ್ರಿಕೆ ಪುಟ ಸಂಖ್ಯೆ 1 ರಿಂದ 4 ರಲ್ಲಿ ಪ್ರಕಟವಾಗಿರುವ ಅಧಿಸೂಚನೆ ಸಂಖ್ಯೆ ಸಿಐ 223 ಎಸ್.ಪಿ.ಕ್ಯೂ 2008 ದಿನಾಂಕ : 24-4-2008ರ ಭೂಸ್ವಾಧೀನಕ್ಕೆ ಒಳಪಟ್ಟ ಪ್ರದೇಶದ ಪ್ರಕಾರ ಸರ್ಕಾರ ಸದರಿ ಅಧಿಸೂಚನೆಯಲ್ಲಿ ನಮೂದಿಸಲ್ಪಟ್ಟಿರುವ ಜಮೀನುಗಳನ್ನು ಇದೇ ಅಧಿಸೂಚನೆಯಲ್ಲಿ ಹೇಳಿರುವ ಉದ್ದೇಶಕ್ಕಾಗಿ ಭೂಸ್ವಾಧೀನಪಡಿಸಿಕೊಳ್ಳಲು ಇಚ್ಛೆಪಟ್ಟಿದೆ.

ಮೇಲ್ಕಂಡ ಅಧಿಸೂಚನೆಯ ಷೆಡ್ಯೂಲ್‌ನಲ್ಲಿ ನಮೂದಿಸಲ್ಪಟ್ಟಿರುವ ಜಮೀನುಗಳನ್ನು ಪ್ರಕಟಿಸಲಾಗಿರುವ ಉದ್ದೇಶಕ್ಕಾಗಿ ಭೂಸ್ವಾಧೀನ ಪಡಿಸಿಕೊಳ್ಳಬೇಕಾಗಿರುವುದು ಕರ್ನಾಟಕ ಸರ್ಕಾರಕ್ಕೆ ಮನದಟ್ಟಾಗಿದೆ. ಈ ಬಗ್ಗೆ ಮೇಲ್ಕಂಡ ಕಾಯ್ದೆ ವಿಧಿ 28(3) ರ ಪ್ರಕಾರ ಆದೇಶ ಹೊರಡಿಸಲಾಗಿದೆ.

ಆದುದರಿಂದ ಈಗ 1966 ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ ವಿಧಿ 28(4) ರ (1966ರ ಕರ್ನಾಟಕ ಕಾಯ್ದೆ ಸಂಖ್ಯೆ : 18) ರ ಮೇರೆಗೆ ದತ್ತವಾದ ಅಧಿಕಾರದ ಮೇರೆಗೆ ಕರ್ನಾಟಕ ಸರ್ಕಾರ ಕೆಳಗೆ ನಮೂದಿಸಿರುವ ಜಮೀನುಗಳನ್ನು ಅಧಿಸೂಚನೆಯಲ್ಲಿ ತಿಳಿಸಿರುವ ಉದ್ದೇಶಕ್ಕಾಗಿ ಭೂಸ್ವಾಧೀನಪಡಿಸಿಕೊಳ್ಳಲಾಗುವುದೆಂದು ಈ ಮೂಲಕ ಘೋಷಿಸಲಾಗಿದೆ.

ಗ್ರಾಮ : ಕನ್ನಮಂಗಲ

ಹೋಬಳಿ : ಕಸಬಾ

ತಾಲೂಕು : ದೇವನಹಳ್ಳಿ

ಜಿಲ್ಲೆ : ಬೆಂಗಳೂರು ಗ್ರಾಮಾಂತರ

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಭೂಸ್ವಾಧೀನಕ್ಕೊಳಪಟ್ಟ ವಿವರ			ತರಹೆ	ಆಕಾರ	ಜೆಕ್ಕುಬಂದಿ			
				ಐನ್ ಎ-ಗು	ಖರಾಬು ಎ-ಗು	ಬಾಕಿ ಎ-ಗು			ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11	12	13
1	ಸರ್ಕಾರಿ	ಸರ್ಕಾರಿ	73ರ ಪೈಕಿ	1-18	1-18	-	-	-	73ರ ಉಳಿಕೆ	149, ಹಾಲಿ ರಸ್ತೆ	115, 73ರ ಉಳಿಕೆ	ರಸ್ತೆ
2	ಗುಳ್ಳಮ್ಮ ಶೋಂ ಲೇಟ್ ಆರ್. ಅಣ್ಣಯ್ಯ, ಯವನಯ್ಯ, ಮೊಹಿದ್ದೀನ್ ರಿಜ್ವಾನ್	ಯವನಯ್ಯ, ಮೊಹಿದ್ದೀನ್ ರಿಜ್ವಾನ್, ಗುಳ್ಳಮ್ಮ	115ರ ಪೈಕಿ	0-0 1/2	-	0-0 1/2	ಖುಷ್ತಿ	0-15	115ರ ಉಳಿಕೆ, 73	147	116ರ ಉಳಿಕೆ	73

ಕ್ರ. ಸಂ	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಭೂಸ್ವಾಧೀನಕ್ಕೊಳಪಟ್ಟ ವಿಸ್ತೀರ್ಣ			ತರಹೆ	ಆಕಾರ	ಜೆಕ್ಕುಬಂದಿ			
				ಐನ್ ಎ-ಗು	ಖರಾಬು ಎ-ಗು	ಬಾಕಿ ಎ-ಗು			ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
3	ಕಬಿತಾ, ಮಾನಸ ಜನ್ ಸಂಪಂಗಿರಾಮಯ್ಯ		121/1ರ ಪೈಕಿ	0-07 ³ / ₄	-	0-07 ³ / ₄	ಖುಷ್ಟಿ	0-26	148	12 ¹ / ₂	121/1ರ ಉಳಿಕೆ	ರಸ್ತೆ
4	ಎಸ್. ಯಶೋಧ, ಎನ್.ಎ.ಕೆ.		12 ¹ / ₂ ರ ಪೈಕಿ	0-07 ¹ / ₄	0-07 ¹ / ₄	-	-	-	121/1	12 ¹ / ₂ ರ ಉಳಿಕೆ	12 ¹ / ₂ ರ ಉಳಿಕೆ	ರಸ್ತೆ
5	ಎನ್. ಸಂಪಂಗಿರಾಮಯ್ಯ	ಎನ್. ಸಂಪಂಗಿರಾಮಯ್ಯ	147ರ ಪೈಕಿ	0-01 ¹ / ₂	-	0-01 ¹ / ₂	ಖುಷ್ಟಿ	0-09	115	148	147ರ ಉಳಿಕೆ	73
6	ಎನ್. ಸಂಪಂಗಿರಾಮಯ್ಯ	ಎಲ್. ಸಂಪಂಗಿರಾಮಯ್ಯ	148ರ ಪೈಕಿ	0-08 ¹ / ₂	-	0-08 ¹ / ₂	ಖುಷ್ಟಿ	0-38	147	121/1	148ರ ಉಳಿಕೆ	ರಸ್ತೆ
ಒಟ್ಟು				2-03 ¹ / ₂	1-25 ¹ / ₄	0-18 ¹ / ₄						

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಎಂ. ದೀರಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ.), ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ವಿಶೇಷ ಪತ್ರಿಕೆ

ಭಾಗ - III	ಬೆಂಗಳೂರು, ಬುಧವಾರ, ಜುಲೈ ೧೫, ೨೦೦೯ (ಆಷಾಢ ೨೪, ಶಕ ವರ್ಷ ೧೯೩೧)	ನಂ. ೫೩೭
-----------	---	---------

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ಕಲಂ 28(4)ರ ಅಧಿಸೂಚನೆ

ಸಂಖ್ಯೆ : ಸಿಐ 223 ಎಸ್‌ಪಿಕ್ಯೂ 2009, ಬೆಂಗಳೂರು, ದಿನಾಂಕ, 14ನೇ ಜುಲೈ, 2009

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯಿದೆ (ಕರ್ನಾಟಕ ಕಾಯಿದೆ 1966) (ಈ ಮುಂದೆ ಪ್ರಸ್ತುತ ಕಾಯಿದೆ ಎಂದು ಹೇಳಲಾಗಿದೆ) ಕಲಂ 28(1) ರನ್ವಯ ವಿಹಿತವಾಗಿರುವ ಅಧಿಕಾರದಡಿ ಅಧಿಸೂಚನೆ ನಂಬರ್ ಸಿಐ 507 ಎಸ್‌ಪಿಕ್ಯೂ 2008 ದಿನಾಂಕ : 20-10-2008, ಬೆಂಗಳೂರು, (ಈ ಮುಂದೆ ಅಧಿಸೂಚನೆ ಎಂದು ಹೇಳಲಾಗಿದೆ) ರಂದು ಹೊರಡಿಸಿದ ದಿನಾಂಕ 20-10-2008 ರಂದು ಪ್ರಕಟವಾದ ಕರ್ನಾಟಕ ರಾಜ್ಯ ಪತ್ರದ ಪುಟ ಸಂಖ್ಯೆ 1 ರಿಂದ 8 ರ ತನಕ ವಿಶೇಷ ಪತ್ರಿಕೆ ಭಾಗ-3, ಸೆಕ್ಷನ್ 1 ರಲ್ಲಿ ಕರ್ನಾಟಕ ಸರ್ಕಾರವು ಪ್ರಸ್ತುತ ಅಧಿಸೂಚನೆಯಲ್ಲಿ ಕಾಣಿಸಿರುವ ಉದ್ದೇಶಕ್ಕಾಗಿ ಪ್ರಸ್ತುತ ಅಧಿಸೂಚನೆಯಲ್ಲಿ ಕಾಣಿಸಿರುವ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲು ತನ್ನ ಉದ್ದೇಶವನ್ನು ಪ್ರಕಟಿಸಿತ್ತು.

ಅದರಂತೆ ಪ್ರಸ್ತುತ ಕಾಯಿದೆಯನ್ವಯ ಕಲಂ 28 ರ ಉಪ ಕಲಂ (3)ರನ್ವಯ ಆಜ್ಞೆಯನ್ನು ಹೊರಡಿಸಲಾಗಿದೆ ಮತ್ತು ಈ ಕೆಳಗೆ ಅನುಸೂಚಿಯಲ್ಲಿ ಕಾಣಿಸಿರುವ ಜಮೀನುಗಳು ಪ್ರಸ್ತುತ ಅಧಿಸೂಚನೆಯಲ್ಲಿಯೂ ಕಾಣಿಸಲ್ಪಟ್ಟಿದೆ ಹಾಗೂ ಪ್ರಸ್ತುತ ಅಧಿಸೂಚನೆಯಲ್ಲಿ ಕಾಣಿಸಿರುವ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಬೇಕೆಂದು ಕರ್ನಾಟಕ ಸರ್ಕಾರಕ್ಕೆ ಮನವರಿಕೆಯಾಗಿದೆ.

ಆದುದರಿಂದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯಿದೆ 1966 (ಕರ್ನಾಟಕ ಕಾಯಿದೆ 18:1966)ರ ಕಲಂ 28ರ ಉಪ ಕಲಂ (4) ರನ್ವಯ ವಿಹಿತವಾಗಿರುವ ಅಧಿಕಾರದ ಮೇರೆಗೆ ಅಧಿಸೂಚನೆಯಲ್ಲಿ ಕಾಣಿಸಿರುವ ಉದ್ದೇಶಕ್ಕಾಗಿ ಈ ಕೆಳಗೆ ಅನುಸೂಚಿಯಲ್ಲಿ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಬೇಕೆಂದು ಈ ಮೂಲಕ ಕರ್ನಾಟಕ ಸರ್ಕಾರವು ಘೋಷಿಸಿದೆ.

ಅನುಸೂಚಿ

ಗ್ರಾಮ : 64. ಕಳವಾರು

ಹೋಬಳಿ : ಸುರತ್ಕಲ್

ತಾಲೂಕು : ಮಂಗಳೂರು

ಜಿಲ್ಲೆ : ದ. ಕನ್ನಡ

ಕ್ರ. ಸಂ	ಖಾತೆದಾರರ ಹೆಸರು	ಅನುಭವದಾರರ ಹೆಸರು	ತರಹೆ	ಸರ್ವೆ ನಂ.	ಗಡಿಗಲು				ಸ್ವಾಧೀನ ಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ		ಅಕಾರ ರೂ.ಪೈ
					ಉತ್ತರ	ಪೂರ್ವ	ದಕ್ಷಿಣ	ಪಶ್ಚಿಮ	ಖಾಸಗಿ ಎ.ಸೆಂ.	ಸರ್ಕಾರಿ ಎ.ಸೆಂ.	
1	2	3	4	5	6	7	8	9	10ಎ	10ಬಿ	11
1	ಸರ್ಕಾರ (ರಸ್ತೆ)	ಕಲಂ 2 ರಂತೆ	ಖರಾಬು	33/13	33/12	65	33/4	97	-	0.07	-
2	ಸರ್ಕಾರ	ಕಲಂ 2 ರಂತೆ	ಖರಾಬು	45/2	45/1	41	ಬಾಳ ಗ್ರಾಮ ಗಡಿ	ಬಾಳ ಗ್ರಾಮ ಗಡಿ	-	3.45	2.76
3	ಪಿಜಿನ ಮುಗೇರಾ, ಕೊರಗ ಮುಗೇರಾ, ಗಿರಿಜ, ಜಾನಕಿ, ಬಾರಿ.	ಕಲಂ 2 ರಂತೆ	ಖುಷ್ಟಿ	53/1	66	60	53/2ಎ	53/2ಎ	0.05	-	0.12
4	ಸರ್ಕಾರ	ಕಲಂ 2 ರಂತೆ	ಖುಷ್ಟಿ	54/13ಬಿ2	54/13ಬಿ1	54/5	ತೋಕೂರು ಗ್ರಾಮ ಗಡಿ	ತೋಕೂರು ಗ್ರಾಮ ಗಡಿ	-	0.03	0.03
5	ಸರ್ಕಾರ	ಕಲಂ 2 ರಂತೆ	ಖುಷ್ಟಿ	54/13ಸಿ	54/13ಬಿ2	54/5	ತೋಕೂರು ಗ್ರಾಮ ಗಡಿ	ತೋಕೂರು ಗ್ರಾಮ ಗಡಿ	-	0.02	0.02
6	ಕಾಳಿಂಗ ಮರ್ಧನ ಶ್ರೀ ಕೃಷ್ಣ ದೇವರು, ಶ್ರೀಮತಿ ಗ್ರೇಸಿ ಪೇರಿನ್ ಕೋಂ ಜೋನ್ ಲೋಬೊ	ಕಲಂ 2 ರಂತೆ	ಖುಷ್ಟಿ	56/1ಎ (ಅಂಶ)	54	56/1ಡಿ	56/1ಬಿ	56/1ಎ (ಅಂಶ)	0.08	-	0.20
7	ಪಿಜಿನ ಮುಗೇರಾ, ಕೊರಗ ಮುಗೇರಾ, ಗಿರಿಜ, ಜಾನಕಿ, ಬಾರಿ	ಕಲಂ 2 ರಂತೆ	ಖುಷ್ಟಿ	60/1	47	60/2ಎ	60/2ಎ	53	0.07	-	0.04
8	ಸರ್ಕಾರ	ಕಲಂ 2 ರಂತೆ	ಖುಷ್ಟಿ	66/4ಎ3	104	47	53	66/4ಎ2	-	2.76	1.66
9	ಸರ್ಕಾರ (ದಾರಿ)	ಕಲಂ 2 ರಂತೆ	ಖರಾಬು	87/6	87/2, 87/3 87/4, 87/5	22	87/7	88	-	0.11	-

0.20 6.44

ಗ್ರಾಮ : 43. ಪೆರ್ಮುದೆ					ಹೋಬಳಿ : ಸುರತ್ಕಲ್				ತಾಲೂಕು : ಮಂಗಳೂರು				ಜಿಲ್ಲೆ : ದ. ಕನ್ನಡ	
ಕ್ರ. ಸಂ	ಖಾತೆದಾರರ ಹೆಸರು	ಅನುಭವದಾರರ ಹೆಸರು	ತರಹೆ	ಸರ್ವೆ ನಂ.	ಗಡಿಗಳು				ಸ್ವಾಧೀನ ಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ		ಆಕಾರ ರೂ.ಚೈ			
					ಉತ್ತರ	ಪೂರ್ವ	ದಕ್ಷಿಣ	ಪಶ್ಚಿಮ	ಖಾಸಗಿ ಎ.ಸೆಂ.	ಸರಕಾರಿ ಎ.ಸೆಂ.				
1	2	3	4	5	6	7	8	9	10ಎ	10ಬಿ	11			
1	ದಯಾಕರ ಭಂಡಾರಿ	ಕಲಂ 2 ರಂತೆ ತೆರೆಸಾ ಪಿರೇರಾ	ಖುಷ್ಕಿ	178/3	178/1	178/4	178/4	37	0.53	-	0.42			
2	ಚಂದ್ರಹಾಸ ಶೆಟ್ಟಿ ಬನ್ ಲಕ್ಕಪ್ಪ ಶೆಟ್ಟಿ, ಭಾಸ್ಕರ್ ಮಲ್ಲಿ ಬನ್ ತಿಮ್ಮಯ್ಯ ಮಲ್ಲಿ (ಭೂ.ಪ.), ತೆರೆಜಾ ನೂರೂನ್ನಾ ಕೋಂ ಅಂತೋನಿ ನೂರೂನ್ನಾ, ದೇಜಪ್ಪ ಬಿ. ಅಮೀನ್ ಬನ್ ಬಾಬು ಅಮೀನ್, ದೇಜಪ್ಪ ಬಿ. ಅಮೀನ್	ಕಲಂ 2 ರಂತೆ ಭಾಸ್ಕರ್ ಮಲ್ಲಿ ಬನ್ ತಿಮ್ಮಯ್ಯ ಮಲ್ಲಿ, ಚಂದ್ರಹಾಸ ಶೆಟ್ಟಿ ಬನ್ ಲಕ್ಕಪ್ಪ ಶೆಟ್ಟಿ, ಚಂದ್ರಹಾಸ ಶೆಟ್ಟಿ ಬನ್ ದೇಜಪ್ಪ ಅಮೀನ್	ಖುಷ್ಕಿ	178/5 (ಅಂಶ)	178/2	32	179	178/4	0.685	-	0.55			

1.215

-

ಫೋಷ್ವಾರೆ					
ಗ್ರಾಮ	ಪ್ರಸ್ತುತ ಜಿ.ಎಂ.ಸಿ. ಯಂತೆ ವಿಸ್ತೀರ್ಣ				ಒಟ್ಟು ವಿಸ್ತೀರ್ಣ
	ಖುಷ್ಕಿ	ತರಿ	ಭಾಗಾಯ್ತು	ಸರಕಾರಿ	
64. ಕಳವಾರು	0.15	0.05	-	6.44	6.44
43. ಪೆರ್ಮುದೆ	1.215	-	-	-	1.215
ಒಟ್ಟು	1.365	0.05	-	6.44	7.855

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ. ಎಂ. ದೀರಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ (ಶೈ. ಅ.)

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ವಿಶೇಷ ಪತ್ರಿಕೆ

ಭಾಗ - IV-A	ಬೆಂಗಳೂರು, ಗುರುವಾರ, ಜುಲೈ ೧೬, ೨೦೦೯ (ಅಷಾಢ ೨೫, ಶಕ ವರ್ಷ ೧೯೩೧)	ನಂ. ೫೩೮
------------	--	---------

LABOUR SECRETARIAT

NOTIFICATION

No. LD 394 LET 2008, Bangalore, dated: 16th July, 2009

In exercise of the powers conferred by section 62 of the Building and Other Construction Workers (Regulation of Employment and Conditions of Service) Act, 1996 (Central Act No.27 of 1996), the Government of Karnataka, after consultation with the Expert Committee, hereby makes the following rules to amend the Building and Other Construction Workers (Regulation of Employment and Conditions of Service) Karnataka Rules, 2006, namely:-

1. Title and commencement:- (1) These rules may be called the Building and Other Construction Workers (Regulation of Employment and Conditions of Service) Karnataka (Amendment) Rules, 2009.

(2) They shall come into force from the date of their publication in the Official Gazette.

2. Amendment of rule 43:- In rule 43 of the Building and Other Construction Workers (Regulation of Employment and Conditions of Service) Karnataka Rules, 2006 (hereinafter referred to as said rules) in sub-rule (1) for the letters, figures, brackets and words "Rs.4,000 (Rupees four thousand only)" the letters, figures, brackets and words "Rs.6,000 (Rupees six thousand only)" shall be substituted.

3. Amendment of rule 44:- In rule 44 of the said rules, in sub-rule (1), for the letters, figures, brackets and words "Rs.2,000 (Rupees two thousand only)" the letters, figures, brackets and words "Rs.4,000 (Rupees four thousand only)" shall be substituted.

4. Amendment of rule 45:- In rule 45 of the said rules, in sub-rule (1),-

- (i) in clause (a), for the letters, figures, brackets and words "Rs.700/- (Rupees seven hundred and fifty only)" the letters, figures, brackets and words "Rs.3,000(rupees three thousand only)" shall be substituted.
- (ii) in clause (b), for the letters, figures, brackets and words "Rs.1,000 (Rupees one thousand only)" the letters, figures, brackets and words "Rs.3,000(rupees three thousand only)" shall be substituted.
- (iii) in clause (c), for the letters and figures, "Rs.2,000, the letters, figures, brackets and words "Rs.3,600 (rupees three thousand six hundred only)" shall be substituted.
- (iv) in clause (d), for the letters and figures, "Rs.1,500" the letters, figures, brackets and words "Rs.3,000(rupees three thousand only)" shall be substituted.
- (v) in clause (e), for the words, letters and figures, "a sum of Rs.5,000/-" the letters, figures, brackets and words "or PG Course a sum of Rs.6,000 (rupees six thousand only)" shall be substituted.
- (vi) after clause (e), the following shall be inserted, namely:-
"(f). If the son or daughter of the applicant who is studying in Engineering / Medical Course, a sum of Rs.10,000 (rupees ten thousand only)."

5. Amendment of rule 46:- In rule 46 of the said rules, for the words "hospitalized" the words "hospitalized in Government Hospitals or in any of the Private Hospitals specified in Schedule-I of the Karnataka Government Servants' (Medical Attendance) Rules, 1963" shall be substituted.

6. Amendment of rule 48:- In rule 48 of the said rules:-

- (i) in sub-rule (3), in clause (a), in the proviso, for the words "Government Hospital" the words "Government Hospital or the concerned Surgeon or Doctor who has treated the registered

construction worker or Head of the Private Hospital specified in Schedule-I of the Karnataka Government Servants' (Medical Attendance) Rules, 1963" shall be substituted.

- (ii) in sub rule (4), for the letters and figures "Rs.10,000/-" the letters, figures, brackets and words "Rs.50,000(rupees fifty thousand only)" shall be substituted.

7. Amendment of Form XVII:- in Form XVII of the said rules under the heading 'sanction' for the letters, figures, brackets and words "Rs.2,000 (Rupees two thousand only)" the letters, figures, brackets and words "Rs.6,000 (rupees six thousand only)" shall be substituted.

8. Amendment of Form XVIII:- in Form XVIII of the said rules, under the heading 'sanction' for the letters, figures, brackets and words "Rs.2,000 (Rupees two thousand only)" the letters, figures, brackets and words "Rs.4,000(rupees four thousand only)" shall be substituted.

9. Amendment of Form XIX:- in Form XIX of the said rules, under the heading 'sanction' for the letters, figures, brackets and words "Rs.750 (Rupees seven hundred and fifty only)/ Rs.1,000 (Rupees one thousand only)" the words "Rs.3,000 (Rupees three thousand only)/Rs.3,600 (Rupees three thousand six hundred only)" shall be substituted.

10. Amendment of Form XX:- in Form XX of the said rule, in serial number 9, for the words "in Government Hospitals" the words, brackets and figures, "in Government Hospitals or in any of the Private Hospitals specified in Schedule-I of the Karnataka Government Servants' (Medical Attendance) Rules, 1963" shall be substituted.

11. Amendment of Form XXII:- in Form XXII of the said rule, in serial number 9, for the words "in Government Hospitals" the words, brackets and figures, "in Government Hospitals or in any of the Private Hospitals specified in Schedule-I of the Karnataka Government Servants' (Medical Attendance) Rules, 1963" shall be substituted.

By order and in the name of Governor of Karnataka

U.N.NAGENDRA

Under Secretary to Government,
Labour Department

ವಿಶೇಷ ಪತ್ರಿಕೆ

ಭಾಗ - VI	ಬೆಂಗಳೂರು, ಶುಕ್ರವಾರ, ಜುಲೈ ೧೭, ೨೦೦೯ (ಅಷಾಢ ೨೬, ಶಕ ವರ್ಷ ೧೯೩೧)	ನಂ. ೫೩೯
----------	---	---------

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಕೋಲಾರ ಜಿಲ್ಲೆ, ಕೋಲಾರ

ಕರಡು ಅಧಿಸೂಚನೆ

ಸಂ. ಇಎಲ್‌ಎನ್(೨)ಸಿಆರ್/76/2006-07, ದಿನಾಂಕ: 14ನೇ ಜುಲೈ, 2009

ವಿಷಯ : ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಮಡಿವಾಳ ಗ್ರಾಮ ಪಂಚಾಯ್ತಿಯ ಕೇಂದ್ರ ಸ್ಥಾನವನ್ನು ಚೊಕ್ಕಂಡಹಳ್ಳಿ ಗ್ರಾಮಕ್ಕೆ ನಿಗದಿಪಡಿಸಲು ಸರ್ಕಾರ ಅನುಮತಿಸಿರುವ ಕುರಿತು.

ಉಲ್ಲೇಖ : ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು ರವರ ಪತ್ರದ ಸಂಖ್ಯೆ : ಗ್ರಾಅಪ 31 ಗ್ರಾಪಸ 2009 ದಿನಾಂಕ : 1-7-2009.

ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಮಡಿವಾಳ ಗ್ರಾಮ ಪಂಚಾಯ್ತಿಯ ಕೇಂದ್ರ ಸ್ಥಾನವನ್ನು ಚೊಕ್ಕಂಡಹಳ್ಳಿ ಗ್ರಾಮಕ್ಕೆ ನಿಗದಿಪಡಿಸಲು ಸರ್ಕಾರವು ಉಲ್ಲೇಖಿತ ಪತ್ರದಂತೆ ಅನುಮತಿ ನೀಡಿರುತ್ತದೆ.

ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 (ಕರ್ನಾಟಕ ಅಧಿನಿಯಮ 14) ಪ್ರಕರಣ 4 ರ ಉಪ ಪ್ರಕರಣ (2) ರಂತೆ ನನಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಎನ್.ಶಿವರಾಜ್, ಕೆ.ಆ.ಸೇ., ಜಿಲ್ಲಾಧಿಕಾರಿಗಳು

(ಪ್ರಭಾರ) ಕೋಲಾರ ಜಿಲ್ಲೆ, ಕೋಲಾರ ಆದ ನಾನು ಈ ಕೆಳಕಂಡ ಕೋಷ್ಟಕದಲ್ಲಿ ನಮೂದಿಸಿರುವಂತೆ ಮಾಲೂರು ತಾಲ್ಲೂಕು ಮಡಿವಾಳ ಗ್ರಾಮ ಪಂಚಾಯ್ತಿಯ ಕೇಂದ್ರ ಸ್ಥಾನವನ್ನು ಚೊಕ್ಕಂಡಹಳ್ಳಿ ಎಂಬುದಾಗಿ ಉಲ್ಲೇಖದ ಸರ್ಕಾರದ ನಿರ್ದೇಶನದಂತೆ ಅಧಿಸೂಚಿಸಿದೆ. ಕಾರಣ ಈ ಕರಡು ಅಧಿಸೂಚನೆ ಪ್ರಕಟಣೆಯಾದ 30 ದಿನಗಳೊಳಗಾಗಿ ಸಾರ್ವಜನಿಕರ ಆಕ್ಷೇಪಣೆ : ಸಲಹೆಗಳೇನಾದರೂ ಇದ್ದಲ್ಲಿ ಈ ಕಾರ್ಯಾಲಯಕ್ಕೆ ಲಿಖಿತ ಮೂಲಕ ಸಲ್ಲಿಸಲು ಸೂಚಿಸಿದೆ. ಆ ರೀತಿ ನಿಗದಿತ ಅವಧಿಯಲ್ಲಿ ಯಾವುದೇ ರೀತಿಯ ಆಕ್ಷೇಪಣೆ : ಸಲಹೆಗಳು ಬಾರದೆ ಇದ್ದಲ್ಲಿ ಕಾನೂನಿನ ರೀತಿ ಮುಂದಿನ ಕ್ರಮ ಜರುಗಿಸಲಾಗುವುದು.

—: ಕೋಷ್ಟಕ :-

ಜಿಲ್ಲೆ	ತಾಲ್ಲೂಕು	ಹಾಲಿ ಇರುವ ಗ್ರಾಮ ಪಂಚಾಯ್ತಿ ಕೇಂದ್ರ ಸ್ಥಾನ	ಹೊಸದಾಗಿ ಸ್ಥಾಪಿಸಲಾದ ಕೇಂದ್ರ ಸ್ಥಾನ
1	2	3	4
ಕೋಲಾರ	ಮಾಲೂರು	ಮಡಿವಾಳ	ಚೊಕ್ಕಂಡಹಳ್ಳಿ

ಎನ್. ಶಿವರಾಜ್

ಜಿಲ್ಲಾಧಿಕಾರಿಗಳು

ಕೋಲಾರ ಜಿಲ್ಲೆ, ಕೋಲಾರ

ವಿಶೇಷ ಪತ್ರಿಕೆ

ಭಾಗ – IV-A	ಬೆಂಗಳೂರು, ಶುಕ್ರವಾರ, ಜುಲೈ ೧೭, ೨೦೦೯ (ಅಷಾಢ ೨೬, ಶಕ ವರ್ಷ ೧೯೩೧)	ನಂ. ೫೪೦
------------	---	---------

THE HIGH COURT OF KARNATAKA SERVICE

(CONDITIONS OF SERVICE AND RECRUITMENT) (IV AMENDMENT) RULES, 2009

HIGH COURT OF KARNATAKA

NOTIFICATION

No. HCE 221/2009, DATED: 16TH JULY, 2009

In exercise of powers conferred by Article 229 (1) and (2) of the Constitution of India, read with 6, 7 & 11 of High Court of Karnataka Service (Conditions of Service and Recruitment) Rules, 1973, and all other powers enabling hereunto, Hon'ble the Chief Justice makes the following rules to amend the High Court of Karnataka Service (Conditions of Service and Recruitment) Rules, 1973, (hereinafter referred to as the "Principal Rules").

Title and Commencement: (1) These Rules may be called as the High Court Service (Conditions of Service and Recruitment) (IV Amendment) Rules, 2009.

(2) They shall come into force on the date of publication in the Karnataka Gazette.

Amendment to Schedule-III:

I. In Col.No.3 at Sl.No.14-A of Schedule-III of High Court of Karnataka Service (Conditions of Service and Recruitment) Rules, 1973, in the existing method of recruitment to the post of Assistant Court Officer, the existing second para shall be substituted by the following para:-

"If no eligible candidate is available for promotion from among Stenographers / First Division Assistants / Audit Clerks / Accountants and Assistant Librarian, from the cadre of Second Division Assistants / Typists (in the ratio of 1:1) who possess the Law degree."

BY ORDER OF HON'BLE THE CHIEF JUSTICE,

R.B. BUDIHAL

REGISTRAR GENERAL,
HIGH COURT OF KARNATAKA.

ವಿಶೇಷ ಪತ್ರಿಕೆ

ಭಾಗ - IV-A	ಬೆಂಗಳೂರು, ಶುಕ್ರವಾರ, ಜುಲೈ ೧೭, ೨೦೦೯ (ಅಷಾಢ ೨೬, ಶಕ ವರ್ಷ ೧೯೩೧)	ನಂ. ೫೪೧
------------	---	---------

KARNATAKA LEGISLATIVE ASSEMBLY SECRETARIAT

CORRIGENDUM

No. KLAS/Adm-1/105/Amendment/2009, Bangalore, Dated: 16th July, 2009

Note 1. appearing at page No. 8 **In the Notification No. KLAS/Adm-1/105/Amendment/2009, dated: 8.6.2009** may be substituted by the following:

"The post of Principal Secretary has been created in the Karnataka Legislature vide Order No. KLCS/Adm-1/76/CPS/2005 Dated: 20-10-2005 with the approval of the Special Board to look after the work of both the Secretariats i.e., Karnataka Legislative Assembly Secretariat and Karnataka Legislative Council Secretariat. This post may be filled up either in the Assembly Secretariat or in the Council Secretariat."

By order of the Special Board,

S.B.PATIL

Secretary

Karnataka Legislative Assembly Secretariat

ವಿಶೇಷ ಪತ್ರಿಕೆ

ಭಾಗ - IV-A	ಬೆಂಗಳೂರು, ಸೋಮವಾರ, ಜುಲೈ ೨೦, ೨೦೦೯ (ಅಷಾಢ ೨೯, ಶಕ ವರ್ಷ ೧೯೩೧)	ನಂ. ೫೪೨
------------	---	---------

FINANCE SECRETARIAT

NOTIFICATION

No. FD 20 CRC 2009, Bangalore, dated: 20th July, 2009

The draft of the following rules further to amend the Mysore Betting Tax Rules, 1933 which the Government of Karnataka proposes to make in exercise of the powers conferred by section 10 of the Mysore Betting Tax Act, 1932 (Mysore Act IX of 1932) is hereby published as required by sub-section (1) of the said section for the information of all persons likely to be affected thereby and notice is hereby given that the said draft will be taken into consideration after fifteen days from the date of its publication in the Official Gazette.

Any objection or suggestion which may be received by the State Government from any person with respect to the said draft before the expiry of the period specified above will be considered by the State Government. The Objections and suggestions may be addressed to the Principal Secretary to the Government, Finance Department, Vidhana Soudha, Bangalore-560001.

DRAFT RULES

1. Title and commencement.- (1) These rules may be called the Mysore Betting Tax (Karnataka Amendment) Rules, 2009.

(2) They shall come into force with effect from the first day of April 2009.

2. Insertion of rule 5A.- After rule 5 of Mysore Betting Tax Rules, 1933 (hereinafter referred to as the said rules), the following shall be inserted, namely:-

“5A. The licensed book maker shall be deemed to have accepted bets from backers on the day of a race meeting for which he has been licensed or permitted under rule 3, unless he has informed, at least two days prior to such day of race meeting to the authority prescribed under sub-rule (2) of rule 1 that he does not intend to accept bets from backers on such day and furnishes a certificate to that effect in Form B-1 issued by the Secretary or authorized officer of the Racing Club certifying that he has not accepted bets from backers on such day.”

3. Substitution of Form B.- For Form B of the said rules, the following shall be substituted, namely:-

“FORM-B
(See Rule 6)

- | | | |
|---|---|-----|
| 1. Name and address of the book maker | : | |
| 2. Racing Club in which he is permitted or licensed to accept bets | : | |
| 3. Enclosure in which he is permitted or licensed to accept bets | : | |
| 4. Date of race meeting | : | |
| 5. Race in respect of which bets accepted | : | |
| 6. Total amount of moneys paid or agreed to be paid to the bookmaker by way of bets | : | |
| 7. Percentage of tax | : | |
| 8. Tax payable on percentage basis | : | |
| 9. Amount of tax payable as notified | : | Rs. |
| 10. Particulars of tax paid | : | Rs. |
- Challan No.
- Date
- Paid at

I/We hereby declare that the particulars furnished above are true and complete.

Date:	Signature
Place:	Name and Designation
	Status:

CERTIFICATE

Certificated that the particulars furnished above are correct and complete.

Date:	Signature
Place:	Name and Designation of the Secretary or authorized officer Of the Racing Club.”

3. Insertion of new Form B-1.- After Form B of the said rules, so amended, the following shall be inserted, namely.-

“FORM-B-1

(See Rule 5A)

Certified that (Name and address of the bookmaker) permitted or licensed to accept bets in. enclosure has not accepted any bets from backers on.
.. (mention the date of race meeting) in Club.

Date:

Signature

Place:

Name and Designation of the
Secretary or authorized officer
Of the Racing Club.”

By order and in the name of the Governor of Karnataka,

K. MOHAN
Desk Officer,
Finance Department (C.T.-I)